



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬಿಶೇಷ ರಾಜ್ಯ ಪತ್ರಿಕೆ

ಭಾಗ- ೩ Part- III	ಬೆಂಗಳೂರು, ಗುರುವಾರ, ೧೪, ಜುಲೈ, ೨೦೨೨(ಆಷಾಢ, ೨೩, ಶಕವರ್ಷ, ೧೯೪೪) BENGALURU, THURSDAY, 14, JULY, 2022(ASHADHA, 23, SHAKAVARSHA, 1944)	ನಂ.೩೮೨ No. 387
---------------------	--	-------------------

ಕರ್ನಾಟಕ ಸರ್ಕಾರ
ಅಧಿಸೂಚನೆ

ಸಂಖ್ಯೆ: ನಅಇ 66 ಬಿಬಿಎಸ್ 2022, ಬೆಂಗಳೂರು, ದಿನಾಂಕ : 14-07-2022

ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 73 ಬಿಬಿಎಸ್ 2020(ಇ), ದಿನಾಂಕ:06-01-2021 ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020 ಅನ್ನು ಸರ್ಕಾರವು ದಿನಾಂಕ: 11-01-2021 ರಿಂದ ಜಾರಿಗೆ ತಂದಿರುತ್ತದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020ರ ಕಲಂ 7(3)(ಎ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 17 ಬಿಬಿಎಲ್ 2020 (ಭಾಗ-1) (ಇ), ದಿನಾಂಕ: 29-01-2021ರಲ್ಲಿ ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೌನ್ಸಿಲರ್‌ಗಳ ಸಂಖ್ಯೆಯನ್ನು 243 (ಎರಡು ನೂರ ನಲವತ್ತಮೂರು) ಎಂದು ನಿಗದಿಪಡಿಸಿರುತ್ತದೆ.

ಮುಂದುವರೆದು, ಅಧಿಸೂಚನೆ ಸಂಖ್ಯೆ: ನಅಇ 17 ಬಿಬಿಎಲ್ 2020 (ಭಾಗ-1) (ಇ), ದಿನಾಂಕ: 29-01-2021ರಲ್ಲಿ ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರದೇಶಕ್ಕೆ ಸಂಬಂಧಿಸಿದಂತೆ, ವಾರ್ಡ್‌ಗಳ ಪುನರ್ ವಿಂಗಡಣೆಗಾಗಿ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ವಾರ್ಡ್‌ಗಳ ಪುನರ್ ವಿಂಗಡಣಾ ಸಮಿತಿಯನ್ನು ರಚಿಸಲಾಗಿತ್ತು. ಸದರಿ ಸಮಿತಿಯು ದಿನಾಂಕ: 09-06-2022 ರಂದು ಸರ್ಕಾರಕ್ಕೆ ವಾರ್ಡ್‌ಗಳ ಪುನರ್ ವಿಂಗಡಣಾ ವರದಿಯನ್ನು ಸಲ್ಲಿಸಿದ್ದು, ಸರ್ಕಾರವು ಸದರಿ ವಾರ್ಡ್‌ಗಳ ಪುನರ್ ವಿಂಗಡಣಾ ವರದಿಯನ್ನು ಒಪ್ಪಿದ್ದು, ಅದರಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020ರ ಕಲಂ 7ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 66 ಬಿಬಿಎಸ್ 2022, ದಿನಾಂಕ: 23-06-2022ರಲ್ಲಿ 2011ರ ಜನಗಣತಿಯ ಆಧಾರದ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡು ವಾರು ಕ್ಷೇತ್ರ ಪುನರ್ ವಿಂಗಡಣೆಯ ಕರಡು ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ವಿಶೇಷ ರಾಜ್ಯ ಪತ್ರಿಕೆಯ ಭಾಗ-III ಸಂಚಿಕೆ 356ಲ್ಲಿ ಸಾರ್ವಜನಿಕರ ಮಾಹಿತಿಗಾಗಿ

ಪ್ರಕಟಿಸಿ ಈ ಬಗ್ಗೆ ಯಾವುದೇ ಆಕ್ಷೇಪಣೆ / ಸಲಹೆಗಳನ್ನು ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ 15 (ಹದಿನೈದು) ದಿನಗಳೊಳಗಾಗಿ ಸಲ್ಲಿಸಲು ಕಾಲಾವಕಾಶ ನಿಗದಿಪಡಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು ಹಾಗೂ ಸದರಿ ರಾಜ್ಯ ಪತ್ರವನ್ನು ಪ್ರಕಟಿಸಿದ ದಿನಾಂಕದಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿತ್ತು.

ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 66 ಬಿಬಿಎಸ್ 2022(ಭಾಗ-1)(ಇ), ದಿನಾಂಕ: 06-07-2022ರಲ್ಲಿ ಸರ್ಕಾರದಲ್ಲಿ ಸ್ವೀಕೃತವಾಗಿರುವ ಆಕ್ಷೇಪಣೆ / ಸಲಹೆಗಳನ್ನು ಪರಿಶೀಲಿಸಿ, ಸೂಕ್ತ ಶಿಫಾರಸ್ಸು ಮಾಡುವ ಸಲುವಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿಯನ್ನು ರಚಿಸಲಾಗಿರುತ್ತದೆ. ಅದರಂತೆ, ಸದರಿ ಪರಿಶೀಲನಾ ಸಮಿತಿಯು ಸ್ವೀಕೃತವಾದ ಆಕ್ಷೇಪಣೆ / ಸಲಹೆಗಳನ್ನು ದಿನಾಂಕ: 11-07-2022 ಮತ್ತು 12-07-2022ರಂದು ನಡೆದ ಸಮಿತಿಯ ಸಭೆಗಳಲ್ಲಿ ಕೂಲಂಕಷವಾಗಿ ಪರಿಶೀಲಿಸಿ, ವಾರ್ಡ್‌ಗಳ ಮರು ವಿಂಗಡಣಾ ಕರಡು ಅಧಿಸೂಚನೆಗೆ ಕೆಲವೊಂದು ಬದಲಾವಣೆಗಳನ್ನು ಸೂಚಿಸಿ ಶಿಫಾರಸ್ಸುಗಳನ್ನು ಮಾಡಿರುತ್ತದೆ.

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಪರಿಶೀಲನಾ ಸಮಿತಿಯು ಮಾಡಿರುವ ಶಿಫಾರಸ್ಸುಗಳನ್ನು ಸರ್ಕಾರವು ಒಪ್ಪಿರುತ್ತದೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿನಿಯಮ, 2020ರ ಕಲಂ 7ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, 2011ರ ಜನಗಣತಿಯ ಆಧಾರದ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಈ ಕೆಳಕಂಡಂತೆ ಅಂತಿಮಗೊಳಿಸಿ ಅಧಿಸೂಚಿಸಲಾಗಿದೆ.

1. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡುಗಳ ಸಂಖ್ಯೆ: 243 (ಎರಡು ನೂರ ನಲವತ್ತಮೂರು).
2. ಪ್ರತಿ ವಾರ್ಡಿನ ಸಂಖ್ಯೆ ಮತ್ತು ವಾರ್ಡಿನ ಹೆಸರನ್ನು ಕನ್ನಡ ಭಾಷೆಯಲ್ಲಿರುವ ಅನುಬಂಧ-1ರ ಕಾಲಂ-2ರಲ್ಲಿ ಹಾಗೂ ಆಂಗ್ಲ ಭಾಷೆಯಲ್ಲಿರುವ ಅನುಬಂಧ-2ರ ಕಾಲಂ-2 ರಲ್ಲಿ ಒದಗಿಸಲಾಗಿದೆ.
3. ಪ್ರತಿ ವಾರ್ಡಿನ ವ್ಯಾಪ್ತಿಯ ಗಡಿಗಳ ಚಿಕ್ಕುಬಂದಿಯ ವಿವರಗಳನ್ನು ಅನುಬಂಧ -1 ಮತ್ತು ಅನುಬಂಧ-2ರ ಕಾಲಂ-4ರಲ್ಲಿ ನಿಗದಿಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಆರ್.ಮಂಜುನಾಥ)

ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ (ಬಿ.ಬಿ.ಎಂ.ಪಿ-2).



GOVERNMENT OF KARNATAKA

Notification

No: UDD 66 BBS 2022, Bengaluru, dated 14-07-2022

Government vide Notification No: UDD 73 BBS 2020(e), dated 06-01-2021 has enacted The Bruhat Bengaluru Mahanagara Palike Act, 2020, with effect from 11-01-2021.

Under Section 7(3)(a) of The Bruhat Bengaluru Mahanagara Palike Act, 2020, the Government vide Notification No: UDD 17 BBL 2020 (Part I)(e), dated:29-01-2021 has prescribed the number of wards of the Bruhat Bengaluru Mahanagara Palike as 243 (Two hundred and fortythree).

Further, vide Notification No: UDD 17 BBL2020 (Part-I)(e), dated 29-01-2021, the Government has constituted a Committee under the Chairmanship of the Commissioner, Bruhat Bengaluru Mahanagara Palike, Bengaluru, for Delimitation of Wards in BBMP jurisdiction. The said Committee submitted its report to the Government on 09-06-2022 on Delimitation of Wards in BBMP limitations and the Government has accepted the report and exercising its powers conferred under Section 7 of the Bruhat Bengaluru Mahanagara Palike Act, 2020 vide Government Notification No: UDD 66 BBS 2022, dated: 23-06-2022 published the draft Ward-wise Delimitation of Bruhat Bangalore Mahanagara Palike based on 2011 Census, in the Karnataka State Extraordinary Gazette Part-III Issue No. 356, calling for Objections/Suggestions from the general public to be submitted within 15 (fifteen) days from the date of publication of the said Notification and the same was made available to the public.

Government vide Notification No:UDD 66 BBS 2022(Part-1)(e), dated:06-07-2022 constituted a Scrutiny Committee under the Chairmanship of the Additional Chief Secretary to Government, Urban Development Department, to review the Objections / Suggestions received from the general public and to make suitable recommendations. The said Scrutiny Committee after scrutinizing the Objections/Suggestions in detail in the meetings held on 11-07-2022 and 12-07-2022 has recommended some changes to the draft Delimitation Notification.

The Government has accepted the recommendations by the said Scrutiny Committee and by exercising the powers conferred under Section 7 of the Bruhat Bengaluru Mahanagara Palike Act, 2020, based on 2011 Census has finalized the Delimitation of Wards of the Bruhat Bengaluru Mahanagara Palike as follows;

1. The number of territorial wards into which the Corporation of the Bruhat Bengaluru Mahanagara Palike be divided into 243 (two hundred and forty-three).
2. Number and name of each ward is as indicated in column-2 of Annexure-1 in Kannada language and column-2 of Annexure-2 in English language.
3. The Schedule for each ward is as indicated in column -4 of Annexure-1 and Annexure-2.

By order and in the name of the
Governor of Karnataka,

(R. MANJUNATHA)

Under Secretary to the Government,
Department of Urban Development(BBMP-2).

ಅನುಬಂಧ-1

ಸಂಖ್ಯೆ: ನಅಇ 66 ಬಿಬಿಎಸ್ 2022 (ಇ), ಬೆಂಗಳೂರು, ದಿನಾಂಕ:14.07.2022

ಕ್ರ ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
1	1-ಕೆಂಪೇಗೌಡ ವಾರ್ಡ್	<p>ಯಲಹಂಕ ಎಕ್ಸ್‌ಟೆನ್ಷನ್, ಸಾಯಿ ಸ್ಪ್ರಿಂಗ್ ಫೀಲ್ಡ್ ಕಾಲೋನಿ, ಸತ್ಯಪ್ಪ ಅಂಜಿನಪ್ಪ ಕೆಂಪಮ್ಮ ಲೇಔಟ್, ವಿಕಾಸ್ ಲೇಔಟ್, ವೆಂಕಟಪ್ಪ ಲೇಔಟ್, ವೆಂಕಟಾಲ ಲೇಔಟ್, ಲೇಕ್ ವ್ಯೂ ರೆಸಿಡೆನ್ಸಿ, ಯಲಹಂಕ (ಭಾ), ಗಾಂಧಿನಗರ (ಭಾ), ನೆಹರು ನಗರ, ಸುರಭಿ ಲೇಔಟ್, ಬಸವೇಶ್ವರ ನಗರ, ಶಿವನಹಳ್ಳಿ, ಕುಲಪ್ಪ ಲೇಔಟ್, ಶಂಕುಣ್ಣ ಲೇಔಟ್, ಭದ್ರಣ್ಣ ಲೇಔಟ್, ಮಾರುತಿ ನಗರ, ಶ್ರೀನಿವಾಸಪುರ ಕಂದಾಯ ಗ್ರಾಮ(ದ್ವೀಪ).</p> <p>ಸೂಚನೆ: ಈ ನಮೂನೆಯಲ್ಲಿ ಕೆಲವು ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>ಬಿಬಿಎಂಪಿ ಗಡಿಯ ಪರಿಮಿತಿ.</p>	<p>ಪೂರ್ವ</p> <p>ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಯಲಹಂಕ-ಕಣ್ಣೂರು ಮುಖ್ಯರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಜಕ್ಕೂರು ಕೆರೆಯ ಉತ್ತರ ಮತ್ತು ಪಶ್ಚಿಮ ಭಾಗ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಸಂಪೂರ್ಣ ಶ್ರೀನಿವಾಸಪುರ ಕಂದಾಯ ಗ್ರಾಮದ ಗಡಿ.</p>
			<p>ದಕ್ಷಿಣ</p> <p>ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ</p>	<p>ಪಶ್ಚಿಮ</p> <p>ರೈಲ್ವೆ ಮಾರ್ಗ, ಹಾಲಿ ಇರುವ ವಾರ್ಡಿನ ಗಡಿ, ಬಜಾರ್ ರಸ್ತೆ, ಮಸೀದಿ ರಸ್ತೆ, ಮುಖ್ಯ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಯಲಹಂಕ ಕೆರೆಯ ದಕ್ಷಿಣ ಮತ್ತು ಪಶ್ಚಿಮ ಮಿತಿ (ಹಾಲಿ ಇರುವ ವಾರ್ಡಿನ ಗಡಿ), ರೈಲ್ವೆ ಮಾರ್ಗ, ಹಾಲಿ ಇರುವ ವಾರ್ಡಿನ ಗಡಿ.</p>
2	2-ಚೌಡೇಶ್ವರಿ ವಾರ್ಡ್	<p>ನಾಗನಹಳ್ಳಿ, ಇಸ್ರೋ ಲೇಔಟ್ (ಯಲಹಂಕ), ಹಾರೋಹಳ್ಳಿ, ಶ್ರೀ ನಿಧಿ ಲೇಔಟ್, ಕೆಇಬಿ ಲೇಔಟ್ ಹಂತ-I, ಕೆಂಚನಹಳ್ಳಿ, ಬಾಲಾಜಿ ಲೇಔಟ್, ಹರಿಟೇಜ್ ಎಸ್ಟೇಟ್, ಪುಟ್ಟೇನಹಳ್ಳಿ (ಭಾ), ವೀಲ್ ಮತ್ತು ಆಕ್ಸೆಲ್ ಪ್ಲಾಂಟ್ ಏರಿಯಾ (ಭಾ), ಯಲಹಂಕ (ಭಾ),</p>	<p>ಉತ್ತರ</p> <p>ಬಿಬಿಎಂಪಿ ಗಡಿಯ ಪರಿಮಿತಿ.</p>	<p>ಪೂರ್ವ</p> <p>ಹಾಲಿ ಇರುವ ವಾರ್ಡಿನ ಗಡಿ, ರೈಲ್ವೆ ಮಾರ್ಗ, ಯಲಹಂಕ ಕೆರೆಯ ಪೂರ್ವ ಮತ್ತು ದಕ್ಷಿಣ ಮಿತಿ, ಹಾಲಿ ಇರುವ ವಾರ್ಡಿನ ಗಡಿ, ಟ್ಯಾಂಕ್ ಬಂಡ್ ರಸ್ತೆ</p>

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಕಾಮಾಕ್ಷಿಯಮ್ಮ ಲೇಔಟ್, ಚೌಡೇಶ್ವರಿ ಲೇಔಟ್, ಡಿಯುಬಿ ಮಾರ್ವೆಲ್ ಲೇಔಟ್, ಅನಂತಪುರ</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ದಕ್ಷಿಣ</p> <p>ಮುಖ್ಯ ರಸ್ತೆ, ಮಸೀದಿ ರಸ್ತೆ, ಬಜಾರ್ ರಸ್ತೆ, ಹಾಲಿ ಇರುವ ವಾರ್ಡಿನ ಗಡಿ, ರೈಲ್ವೆ ಮಾರ್ಗ, ಜಯಪುಕಾಶ್ ನಾರಾಯಣ ನಗರ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಅನಂತಪುರ ರಸ್ತೆ.</p>	<p>ಪಶ್ಚಿಮ</p> <p>ಬಿಬಿಎಂಪಿ ಗಡಿಯ ಪರಿಮಿತಿ.</p>
3	3-ಸೋಮೇಶ್ವರ ವಾರ್ಡ್	<p>ನಿಸರ್ಗ ಲೇಔಟ್, ಮಹಾಲಕ್ಷ್ಮಿ ಲೇಔಟ್, ರಮಣಶ್ರೀ ಕ್ಯಾಲಿಫೋರ್ನಿಯಾ ಗಾರ್ಡನ್ ಲೇಔಟ್, ವಿನಾಯಕ ಲೇಔಟ್, ಪುಟ್ಟಿನಹಳ್ಳಿ (ಭಾ), KHB ಕಾಲೋನಿ, ಯಲಹಂಕ 4 ನೇ ಮತ್ತು 5 ನೇ ಹಂತ, 208 SFS ಕಾಲೋನಿ, ಏರ್ ಪೋರ್ಟ್ Qtrs., KSSIDC ಇಂಡಸ್ಟ್ರಿಯಲ್ ಎಸ್ಟೇಟ್, ಯಲಹಂಕ ಸ್ಯಾಟೆಲೈಟ್ ಟೌನ್ (ಭಾ), ಉದಯ ಲೇಔಟ್, ಮದರ್ ಡೈರಿ, ಸೋಮನಗರ, ಜನತಾ ಕಾಲೋನಿ, ಚಿಕ್ಕ ಬೊಮ್ಮಸಂದ್ರ (ಭಾ), ಯಲಹಂಕ ನ್ಯೂ ಟೌನ್.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>ರಾಮಗೊಂಡನಹಳ್ಳಿ ರಸ್ತೆ, ಅನಂತಪುರ ರಸ್ತೆ</p>	<p>ಪೂರ್ವ</p> <p>ದೊಡ್ಡಬಳ್ಳಾಪುರ ರಸ್ತೆ, ಯಶವಂತಪುರ ರಸ್ತೆ, 16ನೇ ಬಿ ಅಡ್ಡ ರಸ್ತೆ, ಮುಖ್ಯರಸ್ತೆ, 26ನೇ ಮುಖ್ಯರಸ್ತೆ.</p>
			<p>ದಕ್ಷಿಣ</p> <p>ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ.</p>	<p>ಪಶ್ಚಿಮ</p> <p>ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಯಶವಂತಪುರ ರಸ್ತೆ, 11ನೇ ಮುಖ್ಯ, ಕಾಂಪೌಂಡ್ ವಾಲ್, ಮುಖ್ಯ ರಸ್ತೆ, ಅಡ್ಡ ರಸ್ತೆ, 5ನೇ ಅಡ್ಡರಸ್ತೆ, ಅಟ್ಟೂರು ರಸ್ತೆ, ಅಟ್ಟೂರು ಕರೆಯ ಉತ್ತರ ಪರಿಧಿ, ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಮಿತಿ.</p>
4	4-ಅಟ್ಟೂರು ಲೇಔಟ್	<p>ಅಟ್ಟೂರು, ಆನಂದ ನಗರ, ಮುನೇಶ್ವರ ಲೇಔಟ್, ಎಲ್ & ಟಿ ನಗರ, ಅಟ್ಟೂರು ಲೇಔಟ್, ತಿರುಮಲ ನಗರ, ಬೆಟ್ಟಹಳ್ಳಿ ವಿಸ್ತರಣೆ,</p>	<p>ಉತ್ತರ</p> <p>ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಮಿತಿ, ಅಟ್ಟೂರು ಕರೆಯ ಉತ್ತರ ಪರಿಧಿ.</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಬೆಟ್ಟಹಳ್ಳಿ, ಶ್ರೀ ಮುನೇಶ್ವರ ಲೇಔಟ್, ಹರಿದಾಜು ಲೇಔಟ್, ಚಿಕ್ಕ ಬೆಟ್ಟಹಳ್ಳಿ ಗ್ರಾಮ, ಎಎಎಸ್ ಲೇಔಟ್, ಆದಿತ್ಯ ನಗರ, ಎಎಎಸ್ ಪಾಳ್ಯ (ಭಾ) , ಚಂದ್ರಪ್ಪ ಲೇಔಟ್ (ಭಾ), ಭಾರತ್ ನಗರ, ಹಿಲ್ಸ್‌ಸೈಡ್ ಮೆಡೋಸ್ ಲೇಔಟ್, ಜ್ಯೋತಿ ನಗರ, ಬೆಸ್ತ್ ಕೌಂಟಿ ಲೇಔಟ್, ಸಾಯಿ ಆರ್ಚ್‌ಡ್ಸ್ ಲೇಔಟ್, ಜಿ ರಾಮಯ್ಯ ಲೇಔಟ್, ಸಾಯಿ ನಗರ, ಜಿಪಿಎಫ್ ಲೇಔಟ್</p> <p><i>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</i></p>	<p>ಪೂರ್ವ ಅಟ್ಟೂರು ರಸ್ತೆ , 5ನೇ ಅಡ್ಡರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಕಾಂಪೌಂಡ್ ವಾಲ್, 11ನೇ ಮುಖ್ಯರಸ್ತೆ, ಯಶವಂತಪುರ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ತಿಂಡ್ಲು ಮುಖ್ಯರಸ್ತೆ, ವಿದ್ಯಾರಣ್ಯಪುರ ಮುಖ್ಯರಸ್ತೆ.</p>	
			<p>ದಕ್ಷಿಣ ಮುಖ್ಯ ರಸ್ತೆ, ಲ್ಯಾಟಿಸ್ ನೆಟ್‌ವರ್ಕ್ ರಸ್ತೆ 1 ನೇ ಡಿಫೆನ್ಸ್ ರಸ್ತೆ, ಯಲಹಂಕ ಮುಖ್ಯ ರಸ್ತೆ, ಸಿಂಗಾಪುರ ಮುಖ್ಯ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, 6 ನೇ ಅಡ್ಡರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ</p>	
			<p>ಪಶ್ಚಿಮ ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಮಿತಿ</p>	
5	5-ಯಲಹಂಕ ಸ್ಯಾಟೆಲೈಟ್ ಟೌನ್	<p>ವೀಲ್ ಮತ್ತು ಆಕ್ಸೆಲ್ ಪ್ಲಾಂಟ್ ಏರಿಯಾ (ಭಾ), ಯಲಹಂಕ ಸ್ಯಾಟೆಲೈಟ್ ಟೌನ್ (ಭಾ), ಎಬಿಸಿ Qtrs , ಗಾಂಧಿ ನಗರ (ಭಾ), ಅಲ್ಲಾಳಸಂದ್ರ, ಅಂಬೇಡ್ಕರ್ ಕಾಲೋನಿ, ಚಿಕ್ಕ ಬೊಮ್ಮಸಂದ್ರ (ಭಾ) , ಜುಡಿಷಿಯಲ್ ಕಾಲೋನಿ.</p> <p><i>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</i></p>	<p>ಉತ್ತರ ಯಶವಂತಪುರ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಜಯಪ್ರಕಾಶ್ ನಾರಾಯಣನಗರ ರಸ್ತೆ</p>	
			<p>ಪೂರ್ವ ರೈಲ್ವೆ ಮಾರ್ಗ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಬಳ್ಳಾರಿ ರಸ್ತೆ, ರೈಲ್ವೆ ಮಾರ್ಗ.</p>	
			<p>ದಕ್ಷಿಣ ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ</p>	
			<p>ಪಶ್ಚಿಮ ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 26ನೇ ಮುಖ್ಯರಸ್ತೆ, 16ನೇ ಬಿ ಅಡ್ಡರಸ್ತೆ</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
6	6-ಕೋಗಿಲು	<p>ಏರ್ ಪೋರ್ಟ್ ಏರಿಯಾ ಯಲಹಂಕ, ತಾಯಮ್ಮ ಲೇಔಟ್ (ಯಲಹಂಕ), ರಾಮಣ್ಣ ಗಾರ್ಡನ್ ಲೇಔಟ್ (ಕಟ್ಟಿಗೇನಹಳ್ಳಿ), ಶ್ರೀ ಕೃಷ್ಣ ಗಾರ್ಡನ್ ಲೇಔಟ್ (ಕಟ್ಟಿಗೇನಹಳ್ಳಿ), ಶ್ರೀ ಬಾಲಾಜಿ ವಸತಿ ಪ್ರದೇಶ (ಕಟ್ಟಿಗೇನಹಳ್ಳಿ), ಕಟ್ಟಿಗೇನಹಳ್ಳಿ, ಜಿಎಲ್ ರಾಜು ಕಾಲೋನಿ, ವಿನಾಯಕ ನಗರ, ಮಾರುತಿ ನಗರ (ಕೋಗಿಲು), ಗೌಡ ರಾಮಯ್ಯ ಲೇಔಟ್ (ಕೋಗಿಲು), ಟಿಪ್ಪು ನಗರ (ಕೋಗಿಲು), ಕೋಗಿಲು ಲೇಔಟ್, ಸಾದಹಳ್ಳಿ ಗೇಟ್, ಬಾಳಿಹಳ್ಳಿ, ತಿರುಮೇನಹಳ್ಳಿ, ಎಂಎಸ್ ನಗರ, ಅಗ್ರಹಾರ ಲೇಔಟ್, ಸೋಮಪ್ಪ ಲೇಔಟ್, ಬಾಲಾಜಿ ಲೇಔಟ್ (ಜಕ್ಕೂರು), ಪ್ರಕೃತಿ ಲೇಔಟ್ (ಜಕ್ಕೂರು), ಚಾಮುಂಡಿ ಲೇಔಟ್, ಸೋಮಪ್ಪ ಲೇಔಟ್, ಕೆ.ಪಿ.ಎಸ್.ಸಿ ಲೇಔಟ್, ಅಗ್ರಹಾರ ತಿರುಮೇನಹಳ್ಳಿ ಲೇಔಟ್, ಚೊಕ್ಕನಹಳ್ಳಿ, ಡಿವೈನ್ ಪ್ಯಾರಡೈಸ್ ಕಾಲೋನಿ (ಭಾ)</p> <p><i>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</i></p>	<p>ಉತ್ತರ ಹಾಲಿ ಇರುವ ಬಿ ಬಿ ಎಂ ಪಿ ಗಡಿ</p> <p>ಪೂರ್ವ ಹಾಲಿ ಇರುವ ಬಿ ಬಿ ಎಂ ಪಿ ಗಡಿ, ಹೆಗ್ಗಡೆ ನಗರ ಮುಖ್ಯ ರಸ್ತೆ, ಹಾಲಿ ಇರುವ ಬಿ ಬಿ ಎಂ ಪಿ ಗಡಿ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ</p> <p>ದಕ್ಷಿಣ ಮಳೆ ನೀರಿನ ಚರಂಡಿ, 5ನೇ ಅಡ್ಡರಸ್ತೆ, ಮುಖ್ಯರಸ್ತೆ, ಧಣಿಸಂದ್ರ ಮುಖ್ಯರಸ್ತೆ, ಚೊಕ್ಕನಹಳ್ಳಿ ರಸ್ತೆ, ಗ್ರೀನ್ ರಸ್ತೆ, ಮಳೆ ನೀರಿನ ಚರಂಡಿ</p> <p>ಪಶ್ಚಿಮ ಲಕ್ಕೂರು ಕೆರೆ ಪೂರ್ವದ ಗಡಿ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ</p>	
7	7-ಧಣಿಸಂದ್ರ	<p>ನೂರ್ ನಗರ, ಸಿಎಆರ್ ಕ್ವಾರ್ಟರ್ಸ್ (ಧಣಿಸಂದ್ರ), ಆರ್ಕೆ ಹೆಗ್ಗಡೆ ನಗರ, ಪ್ರಶಾಂತ್ ನಗರ (ಧಣಿಸಂದ್ರ), ನಂದನವನ ಲೇಔಟ್ (ಹೆಗ್ಗಡೆ ನಗರ), ರೈಲ್ವೆ ಮೆನ್ಸ್ ಲೇಔಟ್ (ಹೆಗ್ಗಡೆ ನಗರ), ವಿದ್ಯಾ ಲೇಔಟ್, ಪಿ & ಟಿ ಲೇಔಟ್ (ಧಣಿಸಂದ್ರ), ಧಣಿಸಂದ್ರ, ಕೃಷ್ಣಪ್ಪ ಲೇಔಟ್, ಎಂ ಸಿ ಇ ಸಿ ಎಚ್ ಎಸ್ ಸಂಚಾರ ನಗರ (ಧಣಿಸಂದ್ರ), ಸಾಜಿದ್ ಲೇಔಟ್, ಅಲಂಕಾರ ನಗರ, ಅಶ್ವತ್ ನಗರ, ಭಾರತ್ ನಗರ, ಟಿಲಿಕಾಂ</p>	<p>ಉತ್ತರ ಮುಖ್ಯ ರಸ್ತೆ, 5 ನೇ ಅಡ್ಡ ರಸ್ತೆ, ಮಳೆ ನೀರಿನ ಚರಂಡಿ</p> <p>ಪೂರ್ವ ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ</p> <p>ದಕ್ಷಿಣ ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಲೇಔಟ್, ಮುನಿನಾಗಪ್ಪ ಲೇಔಟ್, ವಿದ್ಯಾಸಾಗರ್ ಲೇಔಟ್, ರಸೂಲ್ ಸಾಬ್ ಲೇಔಟ್, ಟ್ಯೂಬ ಲೇಔಟ್ ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	ಧಣಿಸಂದ್ರ ಮುಖ್ಯರಸ್ತೆ, 2ನೇ ಮುಖ್ಯರಸ್ತೆ, ಮಳೆ ನೀರು ಚರಂಡಿ, ಅಡ್ಡರಸ್ತೆ, 1ನೇ ಮುಖ್ಯರಸ್ತೆ, ರೈಲ್ವೆ ಮಾರ್ಗ, ಅಡ್ಡರಸ್ತೆ, 4ನೇ ಅಡ್ಡರಸ್ತೆ, 1ನೇ ಮುಖ್ಯ ರಸ್ತೆ, 3ನೇ ಮುಖ್ಯ ರಸ್ತೆ, 80 ಅಡಿ ಜೋಡಿ ರಸ್ತೆ (ಟೆಲಿಕಾಂ ಲೇಔಟ್ ರಸ್ತೆ), 8ನೇ ಅಡ್ಡರಸ್ತೆ, 6ನೇ ಬಿ ಮುಖ್ಯರಸ್ತೆ, ಆರ್.ಕೆ. ಹೆಗ್ಡೆ ನಗರ 2ನೇ ಮುಖ್ಯರಸ್ತೆ, 15ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಧಣಿಸಂದ್ರ ಮುಖ್ಯರಸ್ತೆ
8	8-ಜಕ್ಕೂರು	ಯುಎಎಸ್ ಟೀಚರ್ ಲೇಔಟ್, ಜಕ್ಕೂರು, ಅರ್ಕಾವತಿ ಲೇಔಟ್ 1ನೇ ಬ್ಲಾಕ್, ಎಂಸಿಇಸಿಎಚ್‌ಎಸ್ ಲೇಔಟ್ (ಜಕ್ಕೂರು), ಅರ್ಕಾವತಿ ಲೇಔಟ್ 7ನೇ ಬ್ಲಾಕ್, ಎಂಸಿಇಸಿಎಚ್‌ಎಸ್ ಲೇಔಟ್ ಹಂತ-2 (ಶಿವರಾಮ ಕಾರಂತ ನಗರ), ಟೆಲಿಕಾಂ ಲೇಔಟ್ (ಜಕ್ಕೂರು), ಗುಂಡಪ್ಪ ರೆಡ್ಡಿ ಲೇಔಟ್, ಅರ್ಕಾವತಿ ಲೇಔಟ್ 2ನೇ ಮತ್ತು 3ನೇ ಬ್ಲಾಕ್, ಸಂಪಿಗೆಹಳ್ಳಿ, ಶ್ರೀರಾಂಪುರ (ಸಂಪಿಗೆಹಳ್ಳಿ), ವೆಂಕಟೇಶಪುರ ಲೇಔಟ್ (ಶ್ರೀರಾಂಪುರ), ಬಾಲಾಜಿ ಕೃಪಾ ಲೇಔಟ್ (ಭಾ), ಹೊಯ್ಸಳ ಲೇಔಟ್ (ಅಮೃತಹಳ್ಳಿ), ಜಿಂಗಾರಪ್ಪ ಲೇಔಟ್, ಆರೋಗ್ಯಪ್ಪ ಲೇಔಟ್, ಮೇಸ್ತಿ ಪಾಳ್ಯ, ಅರ್ಕಾವತಿ ಲೇಔಟ್ (ಧಣಿಸಂದ್ರ, ಕಸ್ತೂರಿ ಮತ್ತು ಸೆಂಟ್ರಲ್ ಎಕ್ಸ್‌ಪ್ರೆಸ್ ಲೇಔಟ್, ಶ್ರೀ ಶಿರಡಿ ಸಾಯಿ ಲೇಔಟ್, ಚಾಮುಂಡೇಶ್ವರಿ ಲೇಔಟ್, ಮಾನ್ಯತಾ ವಸತಿ ಬಡಾವಣೆ, ಭಾಗ್ಯಶ್ರೀ ರಾಯಲ್ ಲೇಔಟ್ (ಧಣಿಸಂದ್ರ), ಅಮರಜ್ಯೋತಿ ಲೇಔಟ್ (ಭಾ), ಸಾರಾಯಿಪಾಳ್ಯ, ಎಂಎಸ್ ರಾಮಯ್ಯ ನಾರ್ಥ್ ಸಿಟಿ(ನಾಗವಾರ), ಮಾನ್ಯತಾ ಟೆಕ್ ಪಾರ್ಕ್. ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ	ಉತ್ತರ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಜಕ್ಕೂರು ಕೆರೆಯ ಪಶ್ಚಿಮ, ಉತ್ತರ ಮತ್ತು ಪೂರ್ವದ ಗಡಿ, ಮಳೆ ನೀರಿನ ಚರಂಡಿ
			ಪೂರ್ವ	ಗ್ರೀನ್ ಗಾರ್ಡನ್ ರಸ್ತೆ, ಚೊಕ್ಕನಹಳ್ಳಿ ರಸ್ತೆ, ಧಣಿಸಂದ್ರ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಆರ್.ಕೆ. ಹೆಗ್ಡೆ ನಗರ 1ನೇ ಮುಖ್ಯರಸ್ತೆ, 15ನೇ ಅಡ್ಡರಸ್ತೆ, ಆರ್.ಕೆ. ಹೆಗ್ಡೆ ನಗರ 2ನೇ ಮುಖ್ಯರಸ್ತೆ, 6ನೇ ಬಿ ಮುಖ್ಯರಸ್ತೆ, 8ನೇ ಅಡ್ಡರಸ್ತೆ, 80 ಅಡಿ ಜೋಡಿ ರಸ್ತೆ (ಟೆಲಿಕಾಂ ಲೇಔಟ್ ರಸ್ತೆ), 3 ನೇ ಮುಖ್ಯ ರಸ್ತೆ, 1 ನೇ ಮುಖ್ಯ ರಸ್ತೆ, 4 ನೇ ಅಡ್ಡ ರಸ್ತೆ, ಅಡ್ಡ ರಸ್ತೆ, ರೈಲು ಮಾರ್ಗ, 1 ನೇ ಮುಖ್ಯ ರಸ್ತೆ, ಮುಖ್ಯ ರಸ್ತೆ, ಮುಖ್ಯ ರಸ್ತೆ, ಮಳೆ ನೀರು ಚರಂಡಿ, ಭಾರತಿ ಮಾರ್ಗ 2 ನೇ ಅಡ್ಡ ರಸ್ತೆ, ಧಣಿಸಂದ್ರ ಮುಖ್ಯ ರಸ್ತೆ, ನಾಗವಾರ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ),
			ದಕ್ಷಿಣ	ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಬೀದಿ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಸೇಂಟ್ ಫಿಲೋಮಿನಾ ಆಸ್ಪತ್ರೆ ರಸ್ತೆ, ಟಿ ಸಿ ಎಚ್ ಕಾಲೇಜ್ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ರಾಜೇಂದ್ರ ಇನ್ಫೋಟೆಕ್ ರಸ್ತೆ, ಸೇಂಟ್ ಫಿಲೋಮಿನಾ ಆಸ್ಪತ್ರೆ ರಸ್ತೆ, ಹೊರ ವರ್ತುಲ ರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	ಕೆ.ಜಿ.ಮುಖ್ಯರಸ್ತೆ, ಮಳೆನೀರು ಚರಂಡಿ, ರಾಚೇನಹಳ್ಳಿ ಕೆರೆಯ ಪಶ್ಚಿಮದ ಗಡಿ, ಅಮೃತಹಳ್ಳಿ ಮುಖ್ಯರಸ್ತೆ, ಅಡ್ಡರಸ್ತೆ, 18ನೇ ಅಡ್ಡರಸ್ತೆ, ದಾಸರಹಳ್ಳಿ ಮುಖ್ಯರಸ್ತೆ, ಕಾಂಪೌಂಡ್ ಗೋಡೆ, 7ನೇ ಅಡ್ಡರಸ್ತೆ, 80 ಅಡಿ ಜೋಡಿ ರಸ್ತೆ, ನವ್ಯನಗರ ರಸ್ತೆ, ಜಕ್ಕೂರು ಏರೋ ಡ್ರೋಮ್ ಕಾಂಪೌಂಡ್, 5ನೇ ಮುಖ್ಯ ರಸ್ತೆ, ರೈಲ್ವೆ ಮಾರ್ಗ
9	9-ಅಮೃತಹಳ್ಳಿ	ಜಕ್ಕೂರು ಲೇಔಟ್ (ಭಾ), ತಲಕಾವೇರಿ ಲೇಔಟ್, ಎಲ್ & ಟಿ ಲೇಔಟ್ (ಅಮೃತಹಳ್ಳಿ), ಸ್ನೇಹ ನಗರ, ಹೊಟ್ಟಿಪ್ಪ ಲೇಔಟ್, ಕಾಳಪ್ಪ ಲೇಔಟ್ (ಬ್ಯಾಟರಾಯನಪುರ), ಎಂ ನಾರಾಯಣ ಸ್ವಾಮಿ ಲೇಔಟ್, ಭುವನೇಶ್ವರಿ ನಗರ (ಧಣಿಸಂದ್ರ), ಮಾರುತಿ ಲೇಔಟ್ (ಧಣಿಸಂದ್ರ), ಪ್ರಕೃತಿ ಕಾಲೋನಿ, ದಾಸರಹಳ್ಳಿ, ಚೌಡೇಶ್ವರಿ ಲೇಔಟ್ (ಭಾ), ಡಿಫೆನ್ಸ್ ಲೇಔಟ್ (ಧಣಿಸಂದ್ರ) ಮರಿಯಣ್ಣ ಪಾಳ್ಯ (ಭಾ), ನಂದನ ರೆಸಿಡೆನ್ಸಿ ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಜಕ್ಕೂರು ಮುಖ್ಯ ರಸ್ತೆ
			ಪೂರ್ವ	7ನೇ ಅಡ್ಡರಸ್ತೆ, ಕಾಂಪೌಂಡ್ ಗೋಡೆ, 19ನೇ ಅಡ್ಡರಸ್ತೆ, ದಾಸರಹಳ್ಳಿ ಮುಖ್ಯರಸ್ತೆ, 18ನೇ ಅಡ್ಡರಸ್ತೆ, ಅಡ್ಡರಸ್ತೆ, ಅಮೃತಹಳ್ಳಿ ಮುಖ್ಯರಸ್ತೆ, ರಾಚೇನಹಳ್ಳಿ ಕೆರೆಯ ಪಶ್ಚಿಮದ ಗಡಿ, ಮಳೆನೀರು ಚರಂಡಿ
			ದಕ್ಷಿಣ	ಮಳೆ ನೀರಿನ ಚರಂಡಿ, ಕೆಂಪಾಪುರ ಮುಖ್ಯ ರಸ್ತೆ, ಸೇಂಟ್ ಅಂತೋನಿ ಚರ್ಚ್ ರಸ್ತೆ, ಬಿಬಿಎಂಪಿ ಪಾರ್ಕ್ ರಸ್ತೆ, ಪಂಪಾ ಎಕ್ಸ್ ಟೆನ್ಯನ್ ರಸ್ತೆ, ದಾಸರಹಳ್ಳಿ ಮುಖ್ಯ ರಸ್ತೆ
			ಪಶ್ಚಿಮ	ಬಳ್ಳಾರಿ ರಸ್ತೆ, ಜಕ್ಕೂರು ಮುಖ್ಯರಸ್ತೆ
10	10-ಕೆಂಪಾಪುರ	ಸಹಕಾರ ನಗರ (ಭಾ), ಮಾರುತಿ ನಗರ (ಭಾ), ಬಿಬಿ ನಗರ, ಶಾಂತಿವನ ಲೇಔಟ್, ಸಂಜೀವಿನಿ ನಗರ, ಆವ್ಲೋ ಲೇಔಟ್, ಕೋತಿ ಹೊಸಹಳ್ಳಿ, ಮಿಲಿಟರಿ ಫಾರ್ಮ್ (ಹೆಬ್ಬಾಳ), ಬೈರಪ್ಪ ಲೇಔಟ್ (ಕೊಡಿಗೇಹಳ್ಳಿ) (ಭಾ), ಸುಬ್ರಮಣಿ ಕಾಲೋನಿ (ಭಾ), ಚಿರಂಜೀವಿ ಲೇಔಟ್ (ಎಚ್ ಕೆಂಪಾಪುರ), ಕರಿಯಣ್ಣ ಲೇಔಟ್, ವಿಶ್ವನಾಥ	ಉತ್ತರ	14 ನೇ ಮುಖ್ಯ ರಸ್ತೆ, ಬಳ್ಳಾರಿ ರಸ್ತೆ, ದಾಸರಹಳ್ಳಿ ಮುಖ್ಯ ರಸ್ತೆ, ಪಂಪಾ ಎಕ್ಸ್ ಟೆನ್ಯನ್ ರಸ್ತೆ, 3 ನೇ ಮುಖ್ಯ ರಸ್ತೆ, ಬಿಬಿಎಂಪಿ ಪಾರ್ಕ್ ರಸ್ತೆ, ಸೇಂಟ್ ಅಂತೋನಿ ಚರ್ಚ್ ರಸ್ತೆ
			ಪೂರ್ವ	ಕೆಂಪೇಗೌಡ ಮುಖ್ಯರಸ್ತೆ, ಹೊರವರ್ತುಲ ರಸ್ತೆ, 3ನೇ ಮುಖ್ಯರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ನಾಗೇನಹಳ್ಳಿ (ಭಾ), ಕನಕನಗರ (ಭಾ), ಯೋಗೇಶ್ ಲೇಔಟ್, ಅರ್ಕಾವತಿ ಬಡಾವಣೆ 22ನೇ ಬ್ಲಾಕ್, ಕಾಫಿ ಬೋರ್ಡ್ ಲೇಔಟ್ (ಎಚ್ ಕೆಂಪಾಪುರ), ವಿನಾಯಕ ಲೇಔಟ್ (ಎಚ್ ಕೆಂಪಾಪುರ), ಪಂಪಾ ಎಕ್ಸ್ ಟೆನ್ಷನ್, ಹೆಬ್ಬಾಳ ಕೆಂಪಾಪುರ, ವೆಂಕಟೇಗೌಡ ಲೇಔಟ್</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ದಕ್ಷಿಣ</p> <p>ರೈಲ್ವೆ ಮಾರ್ಗ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಬಳ್ಳಾರಿ ರಸ್ತೆ, ಹೊರ ವರ್ತುಲ ರಸ್ತೆ,</p>	<p>ಪಶ್ಚಿಮ</p> <p>9ನೇ ಅಡ್ಡರಸ್ತೆ, ಕಾಂಪೌಂಡ್ ಗೋಡೆ, ಮಳೆನೀರು ಚರಂಡಿ, 6ನೇ ಅಡ್ಡರಸ್ತೆ, ನಾರಾಯಣ ಸ್ಕೂಲ್ ಲೇನ್, ರಾಜೀವ್ ಗಾಂಧಿ ನಗರ ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಅಡ್ಡರಸ್ತೆ, 60 ಅಡಿ ರಸ್ತೆ.</p>
11	11- ಬ್ಯಾಟರಾಯನಪುರ	<p>ಜಿಕೆವಿಕೆ, ಆಂಜನೇಯ ಲೇಔಟ್, ತಿಂಡ್ಲು, ತಿಂಡ್ಲು ಎಕ್ಸ್‌ಟೆನ್ಷನ್, ಎಂ.ವಿ ಲೇಔಟ್ (ತಿಂಡ್ಲು), ಕೆನರಾ ಬ್ಯಾಂಕ್ ಲೇಔಟ್ (ವಿರೂಪಾಕ್ಷಪುರ), ಬುದ್ಧ ಜ್ಯೋತಿ ಲೇಔಟ್, ರಾಜೀವ್ ಗಾಂಧಿ ನಗರ (ಜಿಕೆವಿಕೆ), ಸಹಕಾರ ನಗರ (ಭಾ), ವಿಶ್ವೇಶ್ವರಯ್ಯ ಲೇಔಟ್ (ಬ್ಯಾಟರಾಯನಪುರ), ಶಬರಿ ನಗರ, ಬ್ಯಾಟರಾಯನಪುರ, ಯಶೋದಾ ನಗರ, ಜಕ್ಕೂರು ಏರೋಡ್ರಮ್, ಇಂಡಿಯನ್ ಎಕ್ಸ್ ಪ್ರೆಸ್ ಲೇಔಟ್ (ಬ್ಯಾಟರಾಯನಪುರ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>ಯಶವಂತಪುರ ರಸ್ತೆ, ಜಿಕೆವಿಕೆ ಕಾಂಪೌಂಡ್, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ರೈಲ್ವೆ ಮಾರ್ಗ, ಬಳ್ಳಾರಿ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ರೈಲ್ವೆ ಮಾರ್ಗ</p>	<p>ಪೂರ್ವ</p> <p>5ನೇ ಮುಖ್ಯ ರಸ್ತೆ, ಜಕ್ಕೂರು ಏರೋ ಡ್ರೋಮ್ ಕಾಂಪೌಂಡ್ ಗೋಡೆ, ನವ್ಯ ನಗರ ರಸ್ತೆ, ಜಕ್ಕೂರು ಮುಖ್ಯ ರಸ್ತೆ, ಬಳ್ಳಾರಿ ರಸ್ತೆ</p>
			<p>ದಕ್ಷಿಣ</p> <p>14ನೇ ಮುಖ್ಯರಸ್ತೆ, ರೈಲ್ವೆ ಮಾರ್ಗ, ಕೊಡಿಗೇಹಳ್ಳಿ ರಸ್ತೆ, ಕಾಂಪೌಂಡ್ ಗೋಡೆ, 3ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ತಿಂಡ್ಲು ಮುಖ್ಯರಸ್ತೆ</p>	<p>ಪಶ್ಚಿಮ</p> <p>ಮಳೆ ನೀರು ಚರಂಡಿ, 1ನೇ ಮುಖ್ಯರಸ್ತೆ, ಕೃಷ್ಣಾ ಬೀದಿ, ಯಮುನಾ ಬೀದಿ, ಮಳೆ ನೀರು ಚರಂಡಿ, ತಿಂಡ್ಲು ಮುಖ್ಯರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ</p>

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
12	12-ಕೊಡಿಗೇಹಳ್ಳಿ	<p>ಮಾರುತಿ ಲೇಔಟ್ (ಕೊಡಿಗೇಹಳ್ಳಿ), ಸಹಕಾರ ನಗರ (ಭಾ), ಸಿಕ್ಯೂಎವಲ್ ಲೇಔಟ್, ಕೊಡಿಗೇಹಳ್ಳಿ ಗ್ರಾಮ, ಸೋನೆಗೌಡ ಲೇಔಟ್, ಮಾರುತಿ ನಗರ (ಭಾ), ಟಾಟಾನಗರ (ಕೊಡಿಗೇಹಳ್ಳಿ), ಶಾನಭೋಗ ನಾರಾಯಣಪ್ಪ ಲೇಔಟ್, ಬೈರಪ್ಪ ಲೇಔಟ್ (ಭಾ), ಲೊಟ್ಟಿ ಗೊಲ್ಲಹಳ್ಳಿ (ಭಾ), ದೇವಿ ನಗರ (ಕೊಡಿಗೇಹಳ್ಳಿ), ಕಣ್ಣೂರಮ್ಮ ಲೇಔಟ್ (ದೇವಿನಗರ)</p> <p>ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ಕೊಡಿಗೇಹಳ್ಳಿ ರಸ್ತೆ, ರೈಲು ಮಾರ್ಗ, 14ನೇ ಮುಖ್ಯರಸ್ತೆ</p> <p>ಪೂರ್ವ 60 ಅಡಿ ರಸ್ತೆ, 1 ನೇ ಮುಖ್ಯ, ಅಡ್ಡ ರಸ್ತೆ, ಮುಖ್ಯ ರಸ್ತೆ, ರಾಜೀವ್ ಗಾಂಧಿ ನಗರ ಮುಖ್ಯ ರಸ್ತೆ, ನಾರಾಯಣ ಸ್ಕೂಲ್ ಲೇನ್, 6 ನೇ ಅಡ್ಡ ರಸ್ತೆ, ಮಳೆ ನೀರು ಚರಂಡಿ</p> <p>ದಕ್ಷಿಣ ಹೊರ ವರ್ತುಲ ರಸ್ತೆ</p> <p>ಪಶ್ಚಿಮ ರೈಲ್ವೆ ಮಾರ್ಗ, ಮಳೆ ನೀರು ಚರಂಡಿ, 1 ನೇ ಮುಖ್ಯ ರಸ್ತೆ</p>	
13	13-ದೊಡ್ಡ ಬೊಮ್ಮಸಂದ್ರ	<p>ಕೆಂಪೇಗೌಡ ನಗರ (ವಿದ್ಯಾರಣ್ಯಪುರ), ಟೆಲಿಕಾಂ ಲೇಔಟ್ (ವಿದ್ಯಾರಣ್ಯಪುರ), ವಿರುಪಾಕ್ಷಪುರ (ಕೊಡಿಗೇಹಳ್ಳಿ), ದೊಡ್ಡ ಬೊಮ್ಮಸಂದ್ರ (ಎಕ್ಸ್‌ಪೆನ್ಸನ್), ಚಿಕ್ಕ ವೆಂಕಟಪ್ಪ ಲೇಔಟ್, ವಿನಾಯಕ ಲೇಔಟ್, ಮುನೇಶ್ವರ ಲೇಔಟ್ (ದೊಡ್ಡ ಬೊಮ್ಮಸಂದ್ರ), ದೊಡ್ಡ ಬೊಮ್ಮಸಂದ್ರ, ನಾಗಾಲಾಂಡ್ ಕಾಲೋನಿ, ಬಿಇಎಲ್ ಇಂಡಸ್ಟ್ರಿಯಲ್ ಎಸ್ಟೇಟ್, ಬಿಇಎಲ್ ಕಾಲೋನಿ, ಕುವೆಂಪು ನಗರ (ರಾಮಚಂದ್ರಾಪುರ), ರಘುರಾಮ್ ಲೇಔಟ್ (ಭಾ), ಹನುಮಾನ್ ಲೇಔಟ್, ಜಯಲಕ್ಷ್ಮಮ್ಮ ಲೇಔಟ್,</p>	<p>ಉತ್ತರ ತಿಂಡ್ಲು ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ಕಾಂಪೌಂಡ್ ಗೋಡೆ, 3ನೇ ಮುಖ್ಯರಸ್ತೆ, ಕಾಂಪೌಂಡ್ ಗೋಡೆ</p> <p>ಪೂರ್ವ ಕೊಡಿಗೇಹಳ್ಳಿ ರಸ್ತೆ, 1ನೇ ಮುಖ್ಯರಸ್ತೆ, ಮಳೆ ನೀರು ಚರಂಡಿ, ರೈಲು ಮಾರ್ಗ</p> <p>ದಕ್ಷಿಣ ಕಾಂಪೌಂಡ್ ಗೋಡೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಎಂ ಎಸ್ ರಾಮಯ್ಯ ರಸ್ತೆ, ಎಚ್ ಎಂ ಟಿ ರಸ್ತೆ</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಕೆಂಪಮ್ಮ ಲೇಔಟ್, ಸುಬ್ಬಕ್ಕ ಲೇಔಟ್, ರಾಣಪ್ಪ ದಾಸಪ್ಪ ಲೇಔಟ್ ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	8ನೇ ಮುಖ್ಯರಸ್ತೆ, ದೊಡ್ಡ ಬೊಮ್ಮಸಂದ್ರ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ಮಳೆ ನೀರು ಚರಂಡಿ, ಮಂಜುನಾಥ ಚಿತ್ರಮಂದಿರ ರಸ್ತೆ, ಜಿ.ಬಿ.ಕೃಷ್ಣಪ್ಪ ರಸ್ತೆ (ರಾಮಚಂದ್ರಾಪುರ ರಸ್ತೆ), ಮಳೆ ನೀರು ಚರಂಡಿ, ವಿದ್ಯಾರಣ್ಯಪುರ ಮುಖ್ಯರಸ್ತೆ
14	14-ವಿದ್ಯಾರಣ್ಯಪುರ	ಡಿಫೆನ್ಸ್ ಲೇಔಟ್(ಭಾ), ಎಚ್‌ಎಂಟಿ ಲೇಔಟ್ (ವಿದ್ಯಾರಣ್ಯಪುರ 5ನೇ ಬ್ಲಾಕ್), ವಿದ್ಯಾರಣ್ಯಪುರ 7ನೇ ಬ್ಲಾಕ್, ವಿದ್ಯಾರಣ್ಯಪುರ 6ನೇ ಬ್ಲಾಕ್, ಎನ್‌ಟಿಐ ಲೇಔಟ್ (ವಿದ್ಯಾರಣ್ಯಪುರ 5ನೇ ಬ್ಲಾಕ್), ಶ್ರೀ ನಂದಿ ಲೇಔಟ್ (ಭಾ), ವೈಷ್ಣವಿ ಲೇಔಟ್, ವಿದ್ಯಾರಣ್ಯಪುರ 1, 3, 4ನೇ ಬ್ಲಾಕ್, ಸಿದ್ದಲಿಂಗೇಶ್ವರ ಬಡಾವಣೆ, ಗುರುದರ್ಶನ ಲೇಔಟ್ (ವಿದ್ಯಾರಣ್ಯಪುರ 5ನೇ ಬ್ಲಾಕ್), ನಂಜಪ್ಪ ಲೇಔಟ್ (ದೊಡ್ಡ ಬೊಮ್ಮಸಂದ್ರ), ಚಾಮುಂಡೇಶ್ವರಿ ಲೇಔಟ್ (ದೊಡ್ಡ ಬೊಮ್ಮಸಂದ್ರ), ಹೌತಿ ನಾರಾಯಣಪ್ಪ ಗಾರ್ಡನ್, ರಾಮಣ್ಣ ಲೇಔಟ್ (ಭಾ), ಏಳು ಮಂದಮ್ಮ ಲೇಔಟ್, ಶ್ರೀನಿಧಿ ಲೇಔಟ್ (ಭಾ) ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಲ್ಯಾಟಿಸ್ ನೆಟ್‌ವರ್ಕ್ ರಸ್ತೆ, ವಿದ್ಯಾರಣ್ಯಪುರ ಮುಖ್ಯ ರಸ್ತೆ, (4ನೇ ಅಡ್ಡ ರಸ್ತೆ) ಜಿಕೆವಿಕೆ ರಸ್ತೆ
			ಪೂರ್ವ	ಜಿಕೆವಿಕೆ ರಸ್ತೆ, ಮಳೆ ನೀರು ಚರಂಡಿ, ಕಾಂಪೌಂಡ್ ವಾಲ್, ಕೃಷ್ಣ ಸ್ಪ್ರಿಂಟರ್, 1 ನೇ ಮುಖ್ಯ ರಸ್ತೆ, ಮಳೆ ನೀರು ಚರಂಡಿ, ತಿಂಡ್ಲು ಮುಖ್ಯ ರಸ್ತೆ, ವಿದ್ಯಾರಣ್ಯಪುರ ಮುಖ್ಯ ರಸ್ತೆ
			ದಕ್ಷಿಣ	ಮಳೆ ನೀರಿನ ಚರಂಡಿ
			ಪಶ್ಚಿಮ	ಜಿ.ಬಿ.ಮುನಿಕೃಷ್ಣಪ್ಪ ರಸ್ತೆ, ಕಾಂಪೌಂಡ್ ವಾಲ್, 13ನೇ ಕ್ರಾಸ್, ಮುಖ್ಯರಸ್ತೆ, ಕಾಂಪೌಂಡ್ ವಾಲ್, 8ನೇ ಎ ಮುಖ್ಯರಸ್ತೆ, ಕಾಂಪೌಂಡ್ ವಾಲ್, 3ನೇ ಅಡ್ಡರಸ್ತೆ, 9ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 2ನೇ ಮುಖ್ಯರಸ್ತೆ, 5ನೇ ಡಿಫೆನ್ಸ್ ರಸ್ತೆ,

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
15	15-ಕುವೆಂಪುನಗರ	<p>ಸಿಂಹಾದ್ರಿ ಲೇಔಟ್, ಸಿಂಗಾಪುರ (ಕುವೆಂಪು ನಗರ), ಚಂದ್ರಪ್ಪ ಲೇಔಟ್, ಗಣೇಶ ಲೇಔಟ್, ಏರ್ ಫೋರ್ಸ್ ಏರಿಯಾ ಜಾಲಹಳ್ಳಿ, ಮುನಿಸ್ವಾಮಪ್ಪ ಲೇಔಟ್, ಶ್ರೀನಿಕೇತ್ ಲೇಔಟ್, ಕುವೆಂಪು ನಗರ, ನಾಯ್ಡು ಲೇಔಟ್, ಎಚ್ ವಿ ವಿ ವ್ಯಾಲಿ ಲೇಔಟ್, ಕೊಡಿಗೇಹಳ್ಳಿ ಗ್ರಾಮ, ಕಳತ್ತೂರು ಲೇಔಟ್, ರಾಮಚಂದ್ರಪುರ, ರಘುರಾಮ ಲೇಔಟ್(ಭಾ) ಶ್ರೀನಿಧಿ ಲೇಔಟ್(ಭಾ) ಎಂ. ಎಸ್. ಪಾಳ್ಯ (ಭಾ), ರಾಘವೇಂದ್ರ ಕಾಲೋನಿ (ಕುವೆಂಪುನಗರ), ಡಿಫೆನ್ಸ್ ಲೇಔಟ್ (ಕುವೆಂಪು ನಗರ), ಬಾಲಾಜಿ ಲೇಔಟ್</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 8ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 5ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 6ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಮುಖ್ಯ ರಸ್ತೆ, ಅಡ್ಡ ರಸ್ತೆ, ಸಿಂಗಾಪುರ ಮುಖ್ಯ ರಸ್ತೆ, ಯಲಹಂಕ ಮುಖ್ಯ ರಸ್ತೆ, ವಿದ್ಯಾರಣ್ಯಪುರ ಮುಖ್ಯರಸ್ತೆ, ಅಡ್ಡರಸ್ತೆ, ಲ್ಯಾಟಿಸ್ ನೆಟ್‌ವರ್ಕ್ ರಸ್ತೆ,</p>	
			<p>ಪೂರ್ವ 5ನೇ ಡಿಫೆನ್ಸ್ ರಸ್ತೆ, 2 ನೇ ಮುಖ್ಯ ರಸ್ತೆ, 1 ನೇ ಮುಖ್ಯ ರಸ್ತೆ, 9 ನೇ ಮುಖ್ಯ ರಸ್ತೆ, 3ನೇ ಅಡ್ಡರಸ್ತೆ, ಕಾಂಪೌಂಡ್ ಗೋಡೆ, 8ನೇ A ಮುಖ್ಯರಸ್ತೆ, ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಕಾಂಪೌಂಡ್ ಗೋಡೆ, ರಾಮಚಂದ್ರಪುರಂ ಮುಖ್ಯರಸ್ತೆ, ಕಾಂಪೌಂಡ್ ಗೋಡೆ, ರಾಮಚಂದ್ರಪುರಂ ಮುಖ್ಯರಸ್ತೆ, ಮಳೆನೀರು ಚರಂಡಿ, 4ನೇ ಅಡ್ಡರಸ್ತೆ, ದೊಡ್ಡ ಬೊಮ್ಮಸಂದ್ರ ಮುಖ್ಯರಸ್ತೆ, 8ನೇ ಮುಖ್ಯರಸ್ತೆ,</p>	
			<p>ದಕ್ಷಿಣ ಬಿಇಎಲ್ ರಸ್ತೆ, ಜಾಲಹಳ್ಳಿ ರಸ್ತೆ</p>	
			<p>ಪಶ್ಚಿಮ ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ (ಕಾಂಪೌಂಡ್ ಗೋಡೆ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮಳೆನೀರು ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ</p>	
16	16- ಕಮ್ಮಗೊಂಡನಹಳ್ಳಿ	<p>ನಿಸರ್ಗ ಲೇಔಟ್, ಸೋಮೇಶ್ವರ ಲೇಔಟ್, ಅಬ್ಬಿಗರೆ, ಎಸ್‌ಎಂಆರ್ ಲೇಔಟ್, ಶ್ರೀ ಕೃಪಾ ಲೇಔಟ್, ಅಬ್ಬಿಗರೆ ದಿನ್ನೆ, ವಿಜಯಲಕ್ಷ್ಮಿ ಲೇಔಟ್, ಅಚ್ಚಪ್ಪ ಲೇಔಟ್, ಅಬ್ಬಿಗರೆ ಲೇಔಟ್, ಮುನಿಸ್ವಾಮಪ್ಪ ಲೇಔಟ್, ವಿಶ್ವೇಶ್ವರಯ್ಯ ಎನ್‌ಕೇವ್, ಕಲ್ಯಾಣ ನಗರ, ವಿ.ಆರ್ ಲೇಔಟ್, ರಾಘವೇಂದ್ರ ಲೇಔಟ್(ಭಾ), ಕಮ್ಮಗೊಂಡನ ಹಳ್ಳಿ, ಮತ್ತು ಅಧಿಸೂಚನೆಯಂತೆ ಲಕ್ಷ್ಮೀಪುರ ಕಂದಾಯ ಗ್ರಾಮವನ್ನು ಸೇರಿಸಲಾಗಿದೆ</p>	<p>ಉತ್ತರ ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಪರಿಮಿತಿ, ಲಕ್ಷ್ಮೀಪುರ ಕಂದಾಯ ಗ್ರಾಮದ ಪಶ್ಚಿಮ ಮತ್ತು ಉತ್ತರ ಗಡಿ</p>	
			<p>ಪೂರ್ವ ಲಕ್ಷ್ಮೀಪುರ ಕಂದಾಯ ಗ್ರಾಮದ ಪೂರ್ವ ಗಡಿ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ</p>	
			<p>ದಕ್ಷಿಣ ಜಾಲಹಳ್ಳಿ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಪಶ್ಚಿಮ</p>	<p>ರೈಲ್ವೆ ಮಾರ್ಗ, 14 ಅಡ್ಡ ರಸ್ತೆ, 11 ನೇ ಮುಖ್ಯ ರಸ್ತೆ, 6 ನೇ ಅಡ್ಡ ರಸ್ತೆ, ಕಮ್ಮಗೊಂಡನಹಳ್ಳಿ ಕೆರೆಯ ದಕ್ಷಿಣ ಮತ್ತು ಪಶ್ಚಿಮ ಗಡಿ ಭಾಗ, ಅಡ್ಡ ರಸ್ತೆ, ಬಿಟಿಆರ್ ರಸ್ತೆ, ಸೂರ್ಯ ಎನ್ ಕ್ಲೇವ್ ರಸ್ತೆ, ಚಿಕ್ಕ ಬಾಣಾವರ ಮುಖ್ಯರಸ್ತೆ.</p>
17	17-ಶೆಟ್ಟಿಹಳ್ಳಿ	<p>ಆರ್ ಆರ್ ಲೇಔಟ್, ಮ್ಯಾದರಹಳ್ಳಿ, ವಿನಾಯಕ ಲೇಔಟ್, ವಿನಾಯಕ ನಗರ, ರಾಘವೇಂದ್ರ ಲೇಔಟ್ (ಭಾ), ಏರ್ ಪೋರ್ಟ್ ಏರಿಯಾ, ಕಾವೇರಿ ಲೇಔಟ್, ಬೃದಾವನ್ ಲೇಔಟ್, ನಂದನ ನಗರ, ಶೆಟ್ಟಿಹಳ್ಳಿ, ಮಾರುತಿ ನಗರ ಲೇಔಟ್, ಚಿಕ್ಕಣ್ಣ ಲೇಔಟ್, ಅಂಜನಾದ್ರಿ ಲೇಔಟ್, ಎಂ ಬಾಬಣ್ಣ ಲೇಔಟ್, ಎಂ ಬಾಬಣ್ಣ ಲೇಔಟ್, ಮಲ್ಲಸಂದ್ರ (ಭಾ), ಚಿಕ್ಕಸಂದ್ರ, ಆತ್ಮಿಯ ಗೆಳೆಯರ ಬಳಗ ಲೇಔಟ್, ಎನ್‌ಎಂ‌ಎಚ್ ಲೇಔಟ್, ಸೌಂದರ್ಯ ಲೇಔಟ್, ಸಿದ್ದೇಶ್ವರ ಲೇಔಟ್, ಸಿಡೇದಹಳ್ಳಿ, ಕಿಲೋಮೀಟರ್ ಲೇಔಟ್, ಸಂಪಂಗಿ ರಾಮಯ್ಯ ಲೇಔಟ್.</p> <p>ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p>	<p>ಹಾಲಿ ಇರುವ ವಾರ್ಡ್ ಹಾಗೂ ಬಿ ಬಿ ಎಂ ಪಿ ಗಡಿ</p>
			<p>ಪೂರ್ವ</p>	<p>ಚಿಕ್ಕ ಬಾಣಾವರ ಲೇಔಟ್, ಸೂರ್ಯ ಎನ್‌ಕ್ಲೇವ್ ರಸ್ತೆ, ಬಿಟಿಆರ್ ರಸ್ತೆ, ಅಡ್ಡರಸ್ತೆ, ಕಮ್ಮಗೊಂಡನಹಳ್ಳಿ ಕೆರೆಯ ಪಶ್ಚಿಮ ಹಾಗೂ ಭಾಗಶಃ ದಕ್ಷಿಣ ಗಡಿಯ ಭಾಗ, 6 ನೇ ಅಡ್ಡರಸ್ತೆ, 11 ನೇ ಮುಖ್ಯ ರಸ್ತೆ, 14 ನೇ ಅಡ್ಡರಸ್ತೆ, ರೈಲ್ವೆ ಮಾರ್ಗ.</p>
			<p>ದಕ್ಷಿಣ</p>	<p>ಜಾಲಹಳ್ಳಿ ರಸ್ತೆ, ಪೈಪ್‌ಲೈನ್ ರಸ್ತೆ, 1ನೇ ಅಡ್ಡರಸ್ತೆ, 9ನೇ ಅಡ್ಡರಸ್ತೆ, 3ನೇ ಮುಖ್ಯ ರಸ್ತೆ, ಹಾಲಿ ವಾರ್ಡ್ ಗಡಿ, ಕೆರೆ ರಸ್ತೆ, ಶ್ರೀ ಎಸ್ ಮುನಿರಾಜು ರಸ್ತೆ, ಚಿಕ್ಕ ಬಾಣಾವರ ಆರ್ ಎಸ್ ರಸ್ತೆ, 1ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಪೈಪ್ ಲೈನ್ ರಸ್ತೆ, ಸಿಡೇದಹಳ್ಳಿ ಮುಖ್ಯರಸ್ತೆ.</p>
			<p>ಪಶ್ಚಿಮ</p>	<p>ಹಾಲಿ ಇರುವ ವಾರ್ಡ್ ಮತ್ತು ಬಿ ಬಿ ಎಂ ಪಿ ಗಡಿ</p>

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
18	18-ಬಾಗಲಕುಂಟೆ	<p>ಸಿಡೇದಹಳ್ಳಿ, ಎಕ್ಸ್ ಟೆನ್ನನ್, ವಿಶ್ವೇಶ್ವರಯ್ಯ ಲೇಔಟ್, ಬಿಟಿಎಸ್ ಲೇಔಟ್, ಎಂಇಬ ಎಂಪ್ಲಾಯಿ ಹೌಸಿಂಗ್ ಕಾಲೋನಿ, ಬಾಗಲಕುಂಟೆ (ಭಾ), ಡಿಫೆನ್ಸ್ ಕಾಲೋನಿ (ಪು), ಮಂಜುನಾಥ ನಗರ, ಕಾಟರಾಯನಗರ.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ಸಿಡೇದಹಳ್ಳಿ ಮುಖ್ಯರಸ್ತೆ</p> <p>ಪೂರ್ವ ಹೆಸರುಘಟ್ಟ ರಸ್ತೆ, ಬಾಗಲಕುಂಟೆ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಮಳೆ ನೀರು ಚರಂಡಿ, 1ನೇ ಅಡ್ಡರಸ್ತೆ, ಮಾರಮ್ಮ ದೇವಸ್ಥಾನ ರಸ್ತೆ, 7ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಅಡ್ಡರಸ್ತೆ, 14ನೇ ಮುಖ್ಯರಸ್ತೆ.</p> <p>ದಕ್ಷಿಣ ತುಮಕೂರು ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ</p> <p>ಪಶ್ಚಿಮ ಹಾಲಿ ಇರುವ ವಾರ್ಡ್ ಮತ್ತು ಬಿ ಬಿ ಎಂ ಪಿ ಗಡಿ</p>	
19	19-ಡಿಫೆನ್ಸ್ ಕಾಲೋನಿ	<p>ಮಲ್ಲಸಂದ್ರ (ಭಾ), ಭುವನೇಶ್ವರಿ ನಗರ (ಭಾ), ಕಲ್ಯಾಣನಗರ (ಭಾ), ಬಾಗಲಕುಂಟೆ (ಭಾ), ಡಿಫೆನ್ಸ್ ಕಾಲೋನಿ (ಭಾ), ಹಾವನೂರು ಎಕ್ಸ್ ಟೆನ್ನನ್, ಎಂ.ಎಸ್.ರಾಮಯ್ಯ ಲೇಔಟ್, ನಾಗಸಂದ್ರ ಕಾಲೋನಿ, ವಿಕಾಸ ನಗರ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ಪೈಪ್ ಲೈನ್ ರಸ್ತೆ</p> <p>ಪೂರ್ವ 8ನೇ ಅಡ್ಡರಸ್ತೆ, ಅಡ್ಡರಸ್ತೆ, 4ನೇ ಅಡ್ಡರಸ್ತೆ, ನೆಲ ಮಹೇಶ್ವರಮ್ಮ ದೇವಸ್ಥಾನ ರಸ್ತೆ, 5ನೇ ಅಡ್ಡರಸ್ತೆ, 9ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಶಾಲಾ ರಸ್ತೆ, 3ನೇ ಅಡ್ಡರಸ್ತೆ, 7ನೇ ಅಡ್ಡರಸ್ತೆ, ಹೆಸರುಘಟ್ಟ ರಸ್ತೆ, ತುಮಕೂರು ರಸ್ತೆ, ಹಂದ್ರಹಳ್ಳಿ ಮುಖ್ಯರಸ್ತೆ.</p> <p>ದಕ್ಷಿಣ ಮಳೆ ನೀರಿನ ಚರಂಡಿ, ನಾಗಸಂದ್ರ ಕೆರೆ ಯ ಉತ್ತರ ಗಡಿಯ ಭಾಗ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).</p> <p>ಪಶ್ಚಿಮ ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ, ತುಮಕೂರು ರಸ್ತೆ, 14ನೇ ಮುಖ್ಯರಸ್ತೆ, ಅಡ್ಡರಸ್ತೆ, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಮಾರಮ್ಮ ದೇವಸ್ಥಾನ ರಸ್ತೆ, 1ನೇ ಅಡ್ಡರಸ್ತೆ, ಮಳೆ ನೀರು ಚರಂಡಿ, 2ನೇ ಅಡ್ಡರಸ್ತೆ, ಬಾಗಲಕುಂಟೆ ಮುಖ್ಯರಸ್ತೆ, ಹೆಸರುಘಟ್ಟ ರಸ್ತೆ.</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
20	20-ಮಲ್ಲಸಂದ್ರ	<p>ಮಲ್ಲಸಂದ್ರ (ಭಾ), ರಾಜಣ್ಣ ಲೇಔಟ್, ಡಿಫೆನ್ಸ್ ಕಾಲೋನಿ, ರವೀಂದ್ರ ನಗರ, ಬಿಎಚ್‌ಇಎಲ್ ಮಿನಿ ಕಾಲೋನಿ, ಅಯ್ಯಪ್ಪ ಲೇಔಟ್, ಮುನೇಶ್ವರ ಬ್ಲಾಕ್, ಮಾತೃ ಲೇಔಟ್, ಸಂತೋಷ ನಗರ, ಕಲ್ಯಾಣನಗರ (ಭಾ), ಪ್ರಶಾಂತ್ ನಗರ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ 8 ನೇ ಅಡ್ಡರಸ್ತೆ, 5 ನೇ ಅಡ್ಡರಸ್ತೆ, ಚಿಕ್ಕ ಬಾಣಾವರ ಆರ್ ಎಸ್ ರಸ್ತೆ, ಶ್ರೀ ಎಸ್ ಮುನಿರಾಜು ರಸ್ತೆ</p> <p>ಪೂರ್ವ ಲೇಕ್ ರಸ್ತೆ, ಹಾಲಿ ಇರುವ ವಾರ್ಡ್ ಗಡಿ, 3 ನೇ ಮುಖ್ಯ ರಸ್ತೆ, 9 ನೇ ಅಡ್ಡರಸ್ತೆ, 1 ನೇ ಮುಖ್ಯರಸ್ತೆ, 1 ನೇ ಅಡ್ಡರಸ್ತೆ.</p> <p>ದಕ್ಷಿಣ ಪೈಪ್‌ಲೈನ್ ರಸ್ತೆ, ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಮುತ್ತುರಾಯಸ್ವಾಮಿ ದೇವಸ್ಥಾನ ರಸ್ತೆ, 7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ.</p> <p>ಪಶ್ಚಿಮ 5 ನೇ ಅಡ್ಡರಸ್ತೆ, ನೆಲ ಮಹೇಶ್ವರಮ್ಮ ದೇವಸ್ಥಾನ ರಸ್ತೆ, 4 ನೇ ಅಡ್ಡರಸ್ತೆ, ಅಡ್ಡ ರಸ್ತೆ, 8 ಅಡ್ಡರಸ್ತೆ, ಪೈಪ್‌ಲೈನ್ ರಸ್ತೆ</p>	
21	21-ಟಿ ದಾಸರಹಳ್ಳಿ	<p>ಭುವನೇಶ್ವರಿ ನಗರ (ಭಾ), ಮಹೇಶ್ವರಿ ನಗರ (ಭಾ), ಪ್ರಶಾಂತ್ ನಗರ (ಭಾ), ಒಎಮ್ ಕಾಲೋನಿ, ಕೋಕೋ ನಟ್ ಗಾರ್ಡನ್, ಟಿ ದಾಸರಹಳ್ಳಿ (ಭಾ), ವಿದ್ಯಾನಗರ, ಕಂಪೇಗೌಡ ಲೇಔಟ್.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ 7ನೇ ಅಡ್ಡರಸ್ತೆ, 3ನೇ ಅಡ್ಡರಸ್ತೆ, ಶಾಲಾ ರಸ್ತೆ, ಅಡ್ಡರಸ್ತೆ, 9ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಮುತ್ತುರಾಯಸ್ವಾಮಿ ದೇವಸ್ಥಾನ ರಸ್ತೆ, 6ನೇ ಅಡ್ಡರಸ್ತೆ, ರಮೇಶ್ ರಸ್ತೆ, ಪೈಪ್ ಲೈನ್ ರಸ್ತೆ.</p> <p>ಪೂರ್ವ ಸುಬ್ರತೋ ಮುಖರ್ಜಿ ರಸ್ತೆ</p> <p>ದಕ್ಷಿಣ ತುಮಕೂರು ರಸ್ತೆ, 1ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಳೆ ನೀರು ಚರಂಡಿಗೆ ಸಂಪರ್ಕ ಕಲ್ಪಿಸುವ 1ನೇ ಮುಖ್ಯರಸ್ತೆ, ಮಳೆ ನೀರು ಚರಂಡಿ.</p> <p>ಪಶ್ಚಿಮ ನೆಲಗದರನಹಳ್ಳಿ ರಸ್ತೆ, ತುಮಕೂರು ರಸ್ತೆ, ಹೆಸರುಘಟ್ಟ ಮುಖ್ಯರಸ್ತೆ.</p>	
22	22-ಚೊಕ್ಕಸಂದ್ರ	<p>ನಾಗಸಂದ್ರ, ರುಕ್ಮಿಣಿ ನಗರ, ಟಿ ದಾಸರಹಳ್ಳಿ (ಭಾ), ಚೊಕ್ಕಸಂದ್ರ (ಭಾ), ಸ್ವಾಮಿ ವಿವೇಕಾನಂದ ನಗರ, ನೇತಾಜಿ ನಗರ, ಟಿ ದಾಸರಹಳ್ಳಿ ಸ್ಲಂ, ನೆಲಗದರನಹಳ್ಳಿ (ಭಾ), ಎಚ್‌ಎಂಟಿ ಹೌಸಿಂಗ್ ಕಾಲೋನಿ.</p>	<p>ಉತ್ತರ ಮಳೆ ನೀರಿನ ಚರಂಡಿ, ಮಳೆ ನೀರಿನ ಚರಂಡಿಗೆ ಸಂಪರ್ಕ ಕಲ್ಪಿಸುವ 1ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ತುಮಕೂರು ರಸ್ತೆ.</p> <p>ಪೂರ್ವ 100 ಅಡಿ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ದಕ್ಷಿಣ</p> <p>14ನೇ ಅಡ್ಡರಸ್ತೆ, ಚೊಕ್ಕಸಂದ್ರ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 80 ಅಡಿ ರಸ್ತೆ, 1ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 1ನೇ ಎ ಅಡ್ಡರಸ್ತೆ, ಅಡ್ಡರಸ್ತೆ, ಮಳೆ ನೀರು ಚರಂಡಿ, ಅಡ್ಡರಸ್ತೆ, ಅಡ್ಡರಸ್ತೆ, ಕಾಂಪೌಂಡ್ ವಾಲ್, 3ನೇ ಅಡ್ಡರಸ್ತೆ, ಕ್ರಾಸ್. ರಸ್ತೆ, ಕಾಂಪೌಂಡ್ ಗೋಡೆ, ಹಂದ್ರಹಳ್ಳಿ ಮುಖ್ಯರಸ್ತೆ.</p>	
23	23-ನೆಲಗದರೇನಹಳ್ಳಿ	<p>ನೆಲಗದರನಹಳ್ಳಿ (ಭಾ), ಅಮರಾವತಿ ಲೇಔಟ್ (ಭಾ), ನಾರಾಯಣಪುರ (ಭಾ), ಶಿವಪುರ, ಗೃಹಲಕ್ಷ್ಮಿ ಹೌಸಿಂಗ್ ಕಾಲೋನಿ (ಭಾ), ಪೀಣ್ಯ ಕೈಗಾರಿಕಾ ಪ್ರದೇಶ (ಭಾ), ಕಸ್ತೂರಿ ನಗರ (ಭಾ), ಕೆಂಪೇಗೌಡ ಹೌಸಿಂಗ್ ಸೊಸೈಟಿ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಪಶ್ಚಿಮ</p> <p>ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ</p>	<p>ಉತ್ತರ</p> <p>ಹಂದ್ರಹಳ್ಳಿ ಮುಖ್ಯರಸ್ತೆ, ಕಾಂಪೌಂಡ್ ವಾಲ್, ಅಡ್ಡರಸ್ತೆ, 3ನೇ ಅಡ್ಡರಸ್ತೆ, ಕಾಂಪೌಂಡ್ ವಾಲ್, ಅಡ್ಡರಸ್ತೆ, ಅಡ್ಡರಸ್ತೆ, ಮಳೆ ನೀರು ಚರಂಡಿ, ಅಡ್ಡರಸ್ತೆ, 1ನೇ ಎ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ.</p>
		<p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಪೂರ್ವ</p> <p>80 ಅಡಿ ರಸ್ತೆ, 2ನೇ ಮುಖ್ಯರಸ್ತೆ, ನಾರಾಯಣಪುರ 1ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಕಾಂಪೌಂಡ್ ಗೋಡೆ, 12ನೇ ಅಡ್ಡರಸ್ತೆ, 2ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಹೆಗ್ಗನಹಳ್ಳಿ ಮುಖ್ಯರಸ್ತೆ.</p>	
		<p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ.</p>	<p>ದಕ್ಷಿಣ</p> <p>7ನೇ ಅಡ್ಡರಸ್ತೆ, 2ನೇ ಅಡ್ಡರಸ್ತೆ, ಹಂದ್ರಹಳ್ಳಿ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಹಂದ್ರಹಳ್ಳಿ ಮುಖ್ಯರಸ್ತೆ.</p>	
		<p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ.</p>	<p>ಪಶ್ಚಿಮ</p> <p>ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ</p>	
24	24-ರಾಜಗೋಪಾಲ್ ನಗರ	<p>ನಾರಾಯಣಪುರ (ಭಾ), ಪೀಣ್ಯ ಕೈಗಾರಿಕಾ ಪ್ರದೇಶ (ಭಾ), ಸಂಜಯ್ ಗಾಂದಿ ನಗರ, ದುಗ್ಗಲಮ್ಮ ಕಾಲೋನಿ, ಗಣಪತಿ ನಗರ, ಬಿಎಫ್‌ಡಬ್ಲ್ಯು ಲೇಔಟ್, ಎಂಇಬಿ ಕಾಲೋನಿ, ಪಾರ್ವತಿ ನಗರ, ಚಾಮುಂಡೇಶ್ವರಿ ನಗರ (ಭಾ), ರಾಜಗೋಪಾಲ್ ನಗರ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ.</p>	<p>ಉತ್ತರ</p> <p>1ನೇ ಮುಖ್ಯರಸ್ತೆ, ಚೊಕ್ಕಸಂದ್ರ ಮುಖ್ಯರಸ್ತೆ, 14ನೇ ಅಡ್ಡರಸ್ತೆ.</p>	
		<p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ.</p>	<p>ಪೂರ್ವ</p> <p>100 ಅಡಿ ರಿಂಗ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 12 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 7 ನೇ ಮುಖ್ಯ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ದಕ್ಷಿಣ	7ನೇ ಮುಖ್ಯರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಲಗ್ಗೆರೆ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಹೈ ಟೆನ್ಯನ್ ರಸ್ತೆ, 1ನೇ ಮುಖ್ಯರಸ್ತೆ, ಮಳೆ ನೀರು ಚರಂಡಿ, 8ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಮುಖ್ಯರಸ್ತೆ, 3ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ರಾಜಗೋಪಾಲ್ ನಗರ ಮುಖ್ಯರಸ್ತೆ, 2ನೇ ಕ್ರಾಸ್, ಹಾಲಿ ಇರುವ ವಾರ್ಡ್ ಗಡಿ, ಮಳೆ ನೀರು ಚರಂಡಿ, 3ನೇ ಮುಖ್ಯರಸ್ತೆ, ಮಳೆನೀರು ಚರಂಡಿ, 10ನೇ ಎ ಕ್ರಾಸ್, 6ನೇ ಮುಖ್ಯರಸ್ತೆ, 7ನೇ ಡಿ ಅಡ್ಡರಸ್ತೆ, 7ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 9ನೇ ಅಡ್ಡರಸ್ತೆ.
			ಪಶ್ಚಿಮ	2ನೇ ಅಡ್ಡರಸ್ತೆ, 12ನೇ ಅಡ್ಡರಸ್ತೆ, ಕಾಂಪೌಂಡ್ ವಾಲ್, 2ನೇ ಅಡ್ಡರಸ್ತೆ, ನಾರಾಯಣಪುರ 1ನೇ ಮುಖ್ಯರಸ್ತೆ, 2ನೇ ಮುಖ್ಯರಸ್ತೆ, 80 ಅಡಿ ರಸ್ತೆ.
25	25-ರಾಜೇಶ್ವರಿ ನಗರ	ಚಾಮುಂಡೇಶ್ವರಿ ನಗರ (ಭಾ), ರಾಜರಾಜೇಶ್ವರಿ ನಗರ, ಭೈರವೇಶ್ವರ ನಗರ, ಕಸ್ತೂರಿ ನಗರ (ಭಾ), ಕೆಂಪೇಗೌಡ ಹೌಸಿಂಗ್ ಸೊಸೈಟಿ (ಭಾ), ಶಾಂಭವಿ ನಗರ, ಇಂದಿರಾ ಪ್ರಿಯದರ್ಶಿನಿ ನಗರ (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	9 ನೇ ಅಡ್ಡರಸ್ತೆ, 3 ನೇ ಎ ಅಡ್ಡರಸ್ತೆ, 7 ನೇ ಮುಖ್ಯರಸ್ತೆ, 7 ನೇ ಡಿ ಅಡ್ಡರಸ್ತೆ, 6 ನೇ ಮುಖ್ಯರಸ್ತೆ, 10 ನೇ ಎ ಅಡ್ಡರಸ್ತೆ, ಮಳೆ ನೀರು ಚರಂಡಿ, 3 ನೇ ಮುಖ್ಯ, ಮಳೆ ನೀರಿನ ಚರಂಡಿ, ಹಾಲಿ ಇರುವ ವಾರ್ಡ್ ಗಡಿ, 2 ನೇ ಅಡ್ಡರಸ್ತೆ, ರಾಜಗೋಪಾಲ್ ನಗರ ಮುಖ್ಯ ರಸ್ತೆ, 1 ನೇ ಮುಖ್ಯರಸ್ತೆ, 3ನೇ ಮುಖ್ಯರಸ್ತೆ, ಅಡ್ಡರಸ್ತೆ, 8ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಮಳೆನೀರು ಚರಂಡಿ, 1ನೇ ಮುಖ್ಯರಸ್ತೆ.
			ಪೂರ್ವ	ಹೈಟೆನ್ ಪನ್ ರಸ್ತೆ, 1ನೇ ಮುಖ್ಯರಸ್ತೆ, ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).
			ದಕ್ಷಿಣ	ಕಾಂಪೌಂಡ್ ವಾಲ್, ಪ್ರಿಯದರ್ಶಿನಿ ನಗರ ಮುಖ್ಯ ರಸ್ತೆ, 1 ನೇ ಅಡ್ಡ ರಸ್ತೆ, ಮುಖ್ಯ ರಸ್ತೆ.
			ಪಶ್ಚಿಮ	ಹೆಗ್ಗನಹಳ್ಳಿ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಆರ್.ಜಿ.ನಗರ ಮುಖ್ಯರಸ್ತೆ, 2ನೇ ಅಡ್ಡರಸ್ತೆ.

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
26	26-ಹೆಗ್ಗನಹಳ್ಳಿ	<p>ಕೆಂಪೇಗೌಡ ಹೌಸಿಂಗ್ ಸೊಸೈಟಿ (ಭಾ), ಮಾರುತಿ ನಗರ (ಭಾ), ಹೆಗ್ಗನಹಳ್ಳಿ (ಭಾ), ದೊಡ್ಡಣ್ಣ ಇಂಡಸ್ಟ್ರಿಯಲ್ ಎಸ್ಟೇಟ್, ಶ್ರೀಗಂಧನಗರ, ಕರೀಂ ಸಾಬ್ ನಗರ (ಭಾ), ಅನ್ನಪೂರ್ಣ ನಗರ, ಕಪಿಲ ನಗರ, ಇಂದಿರಾ ಪ್ರಿಯದರ್ಶಿನಿ ನಗರ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ಹೆಗ್ಗನಹಳ್ಳಿ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಹಂದ್ರಹಳ್ಳಿ ಮುಖ್ಯರಸ್ತೆ, 2ನೇ ಅಡ್ಡರಸ್ತೆ, 7ನೇ ಅಡ್ಡರಸ್ತೆ, ಹೆಗ್ಗನಹಳ್ಳಿ ಮುಖ್ಯರಸ್ತೆ, ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಪ್ರಿಯದರ್ಶಿನಿನಗರ ಮುಖ್ಯರಸ್ತೆ, ಕಾಂಪೌಂಡ್ ವಾಲ್.</p> <p>ಪೂರ್ವ ಮಳೆನೀರು ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).</p> <p>ದಕ್ಷಿಣ ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 9 ನೇ ಸಿ ಅಡ್ಡರಸ್ತೆ, 2 ನೇ ಮುಖ್ಯ ರಸ್ತೆ, ಕೆಟಿಜಿ ಕಾಲೇಜ್ ಮುಖ್ಯ ರಸ್ತೆ, 2 ನೇ ಮುಖ್ಯ ರಸ್ತೆ, ಹೆಗ್ಗನಹಳ್ಳಿ ಮುಖ್ಯ ರಸ್ತೆ, ಮುಖ್ಯ ರಸ್ತೆ, 6 ನೇ ಅಡ್ಡರಸ್ತೆ, 1 ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, 14 ನೇ ಎಚ್ ಅಡ್ಡರಸ್ತೆ, 14 ನೇ ಅಡ್ಡರಸ್ತೆ, 14 ನೇ ಕೆ ಕ್ರಾಸ್, 1ನೇ ಮುಖ್ಯ ರಸ್ತೆ, 14ನೇ ಜಿ ಅಡ್ಡರಸ್ತೆ.</p> <p>ಪಶ್ಚಿಮ 15ನೇ ಅಡ್ಡರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ), ಹಂದ್ರಹಳ್ಳಿ ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ.</p>	
27	27-ಸುಂಕದಕಟ್ಟೆ	<p>ಮಾರುತಿ ನಗರ (ಭಾ), ಸಂಜೀವಿನಿ ನಗರ, ಹೆಗ್ಗನಹಳ್ಳಿ (ಭಾ), ಮರಿಯಪ್ಪ ಎಕ್ಸ್ ಟೆನ್ಷನ್(ಭಾ), ವಿಘ್ನೇಶ್ವರ ನಗರ, ಸುಂಕದಕಟ್ಟೆ.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ 14ನೇ ಜಿ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 14ನೇ ಕೆ ಅಡ್ಡರಸ್ತೆ, 14ನೇ ಅಡ್ಡರಸ್ತೆ, 14ನೇ ಎಚ್ ಅಡ್ಡರಸ್ತೆ, 4ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಮುಖ್ಯರಸ್ತೆ, ಹೆಗ್ಗನಹಳ್ಳಿ ಮುಖ್ಯರಸ್ತೆ, 2ನೇ ಮುಖ್ಯರಸ್ತೆ.</p> <p>ಪೂರ್ವ ಕೆಟಿಜಿ ಕಾಲೇಜು ರಸ್ತೆ, 11ನೇ ಅಡ್ಡರಸ್ತೆ, ಹೆಗ್ಗನಹಳ್ಳಿ ಮುಖ್ಯರಸ್ತೆ.</p> <p>ದಕ್ಷಿಣ ಮಾಗಡಿ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)</p> <p>ಪಶ್ಚಿಮ ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 8ನೇ ಮುಖ್ಯರಸ್ತೆ, 9ನೇ ಎಫ್ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ, 2ನೇ ಮುಖ್ಯರಸ್ತೆ, 15ನೇ ಅಡ್ಡರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ).</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
28	28-ದೊಡ್ಡ ಬಿದರಕಲ್ಲು	<p>ವಿಕಾಸ್ ನಗರ (ಭಾ), ಪಾರ್ಲೆ ಫ್ಯಾಕ್ಟರಿ, ಮುನಿಶಾಮಪ್ಪ ಲೇಔಟ್, ಕಾಮತ್ ಲೇಔಟ್, ಜಗನ್ನಾಥ ರಾವ್ ಲೇಔಟ್, ಚನ್ನನಾಯಕನಪಾಳ್ಯ, ತಿಪ್ಪೇನಹಳ್ಳಿ, ಸಿದ್ಧಾರ್ಥ ಲೇಔಟ್, ರಾಜೀವ್ ನಗರ, ಬೈರೇಶ್ವರ ಲೇಔಟ್, ವೇಣುಗೋಪಾಲ ನಗರ, ಎಚ್‌ಎಂಟಿ ಹೌಸಿಂಗ್ ಕಾಲೋನಿ (ಭಾ), ಸುವರ್ಣ ನಗರ, ದೊಡ್ಡಬಿದರಕಲ್ಲು, RNS ಪೇಂಟ್ಸ್ ಟೌನ್‌ಶಿಪ್, ಸಿದ್ಧಾರ್ಥ ನಗರ, ವಿಪ್ರೋ ಲೇಔಟ್, ಗೃಹಲಕ್ಷ್ಮಿ ಹೌಸಿಂಗ್ ಕಾಲೋನಿ (ಭಾ), ಕರಿಬನಹಳ್ಳಿ, ಸುಪ್ರಭಾತ ನಗರ, ತಿಗಳರಪಾಳ್ಯ, ವಡ್ಡರಪಾಳ್ಯ, ರಾಘವೇಂದ್ರ ಲೇಔಟ್, ಮಾರುತಿ ನಗರ, ನವಲಗುಟ್ಟಿ ಲೇಔಟ್, ನಾರಾಯಣಪ್ಪ ಲೇಔಟ್, ಹಂದ್ರಹಳ್ಳಿ (ಭಾ), ಬಸವೇಶ್ವರ ಲೇಔಟ್</p> <p><i>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</i></p>	<p>ಉತ್ತರ ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಗಡಿ, ಚಿಕ್ಕ ಬಿದರಕಲ್ಲು ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಗಡಿ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ.</p>	
			<p>ಪೂರ್ವ ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ನಾಗಸಂದ್ರ ಕರೆಯ ಉತ್ತರದ ಭಾಗ, ಪೂರ್ವದ ಭಾಗ ಮತ್ತು ದಕ್ಷಿಣ ಗಡಿಯ ಭಾಗ, ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಗೃಹಲಕ್ಷ್ಮಿ ಲೇಔಟ್ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ನರಸಪ್ಪನ ಹಳ್ಳಿ ಕರೆಯ ಪಶ್ಚಿಮ ಹಾಗೂ ದಕ್ಷಿಣ ಗಡಿಯ ಭಾಗ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ</p>	
			<p>ದಕ್ಷಿಣ ತಿಗಳರಪಾಳ್ಯ ಮುಖ್ಯ ರಸ್ತೆ, ಹಂದ್ರಹಳ್ಳಿ ಮುಖ್ಯ ರಸ್ತೆ, 6ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, ಕಾಂಪೌಂಡ್ ವಾಲ್, ಅಡ್ಡರಸ್ತೆ, ಅಡ್ಡರಸ್ತೆ, ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಪರಿಮಿತಿ.</p>	
			<p>ಪಶ್ಚಿಮ ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಗಡಿ</p>	
29	29-ವಿದ್ಯಾಮಾನ್ಯನಗರ	<p>ರಾಘವೇಂದ್ರ ಇಂಡಸ್ಟ್ರಿಯಲ್ ಎಸ್ಟೇಟ್, ಕರಿಬನಹಳ್ಳಿ, ಕಾಳಿಕಾ ನಗರ, ಅಭಯರಾಮ್ ಲೇಔಟ್, ರಾಮೇಶ್ವರ ನಗರ, ಬೈರವೇಶ್ವರ ಇಂಡಸ್ಟ್ರಿಯಲ್ ಎಸ್ಟೇಟ್, ಮಹಾಂತೇಶ್ ಲೇಔಟ್, ವಿದ್ಯಾಮಾನ್ಯ ನಗರ, ವಿಘ್ನೇಶ್ವರ ನಗರ, ಹಂದ್ರಹಳ್ಳಿ (ಭಾ), ದೊಡ್ಡಣ್ಣ ಲೇಔಟ್, ಅನ್ನಪೂರ್ಣೇಶ್ವರಿ ಲೇಔಟ್ (ಭಾ), ಡಿ ವರ್ಗದ ನೌಕರರ ವಸತಿ ಸಂಘ, ಮಹದೇಶ್ವರ ನಗರ(ಭಾ), ವಿನಾಯಕ ನಗರ, ಹೇರೋಹಳ್ಳಿ (ಭಾ), ಗೋಲ್ಡರಪಾಳ್ಯ ಹೊಸಹಳ್ಳಿ, ಕಾಂಗ್ರೆಸ್ ಚಿಕ್ಕಣ್ಣ ಲೇಔಟ್ (ಭಾ), ಹೇರೋಹಳ್ಳಿ (ಭಾ), ಎಲ್ & ಟಿ ಲೇಔಟ್, ಬ್ಯಾಡರಹಳ್ಳಿ (ಭಾ), ಎಲ್ & ಟಿ ಲೇಔಟ್,</p>	<p>ಉತ್ತರ ಅಡ್ಡ ರಸ್ತೆ, ಅಡ್ಡ ರಸ್ತೆ, ಕಾಂಪೌಂಡ್ ವಾಲ್, 2ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, ಹಂದ್ರಹಳ್ಳಿ ಮುಖ್ಯರಸ್ತೆ, ತಿಗಳರಪಾಳ್ಯ ಮುಖ್ಯರಸ್ತೆ.</p>	
			<p>ಪೂರ್ವ ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಅಂದ್ರಹಳ್ಳಿ ಮುಖ್ಯ ರಸ್ತೆ, 15 ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 2 ನೇ ಮುಖ್ಯ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಹಾಲಿ ಇರುವ ವಾರ್ಡ್ ಗಡಿ, ಅಂದ್ರಹಳ್ಳಿ ಮುಖ್ಯ ರಸ್ತೆ, ಹೇರೋಹಳ್ಳಿ ಮುಖ್ಯ ರಸ್ತೆ, ಮುಖ್ಯ ರಸ್ತೆ, ತುಂಗಾನಗರ ಮುಖ್ಯ ರಸ್ತೆ</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ದಕ್ಷಿಣ</p> <p>ಮಾಗಡಿ ರಸ್ತೆ, ಹಾಲಿ ಇರುವ ವಾರ್ಡ್ ಗಡಿ, 3ನೇ ಅಡ್ಡರಸ್ತೆ, ಅಡ್ಡರಸ್ತೆ, ಕಾಂಪೌಂಡ್ ವಾಲ್, ಮಳೆನೀರು ಚರಂಡಿ, 5ನೇ ಅಡ್ಡರಸ್ತೆ, ತುಂಗಾನಗರ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ಕಾಂಪೌಂಡ್ ವಾಲ್, ಮುಖ್ಯರಸ್ತೆ, ಅಡ್ಡರಸ್ತೆ, ಅಡ್ಡರಸ್ತೆ, ಅಡ್ಡರಸ್ತೆ ಯಿಂದ ಮಳೆ ನೀರು ಚರಂಡಿವರೆಗೆ ಹಾಗೂ ಮಳೆ ನೀರು ಚರಂಡಿಯೊಂದ ಬಿಬಿಎಂಪಿ ಮಿತಿಯ ವರೆಗೆ</p>	<p>ಪಶ್ಚಿಮ</p> <p>ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಗಡಿ</p>
30	30-ಹೇರೋಹಳ್ಳಿ	<p>ಮುನೇಶ್ವರ ನಗರ, ಮಾದೇಶ್ವರ ನಗರ (ಭಾ), ಕೆಎಸ್ಆರ್‌ಟಿಸಿ ಲೇಔಟ್, ವೆಂಕಟೇಶ್ವರ ಲೇಔಟ್, ಅಂಜನಾ ನಗರ, ಕುವೆಂಪು ಲೇಔಟ್, ಭಾರತ್ ನಗರ ಹಂತ-1, ಬ್ಯಾಡರಹಳ್ಳಿ (ಭಾ), ಜನಪ್ರಿಯ ನಗರ, ಎಸ್‌ಬಿಐ ಕಾಲೋನಿ, ಮರಿಯಪ್ಪ ಎಕ್ಸ್ ಟೆನ್ಷನ್ (ಭಾ), ಅನ್ನಪೂರ್ಣೇಶ್ವರಿ ಲೇಔಟ್ (ಭಾ), ಮಹದೇಶ್ವರ ನಗರ(ಭಾ)</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>ಹಾಲಿ ಇರುವ ವಾರ್ಡ್ ಗಡಿ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 9 ನೇ ಇ ಕ್ರಾಸ್ ರಸ್ತೆ, 8 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)</p>	<p>ಪೂರ್ವ</p> <p>ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮಾಗಡಿ ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ,</p>
			<p>ದಕ್ಷಿಣ</p> <p>ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಶ್ರೀ ದ್ವಾರಕಾವಾಸ ರಸ್ತೆ (11 ನೇ ಅಡ್ಡ ರಸ್ತೆ)</p>	<p>ಪಶ್ಚಿಮ</p> <p>ಸರಕಾರಿ ಶಾಲಾ ರಸ್ತೆ, ಪೈಪ್‌ಲೈನ್ ರಸ್ತೆ, ಮಾಗಡಿ ರಸ್ತೆ, ತುಂಗಾನಗರ ಮುಖ್ಯರಸ್ತೆ, ಮುಖ್ಯರಸ್ತೆ, ಅಂದ್ರಹಳ್ಳಿ ಮುಖ್ಯರಸ್ತೆ, ಹಾಲಿ ಇರುವ ವಾರ್ಡ್ ಗಡಿ</p>

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು
1	2	3	4
31	31- ದೊಡ್ಡಗೊಲ್ಲರಹಟ್ಟಿ	<p>ಕಾಂಗ್ರೆಸ್ ಚಿಕ್ಕಣ್ಣ ಲೇಔಟ್ (ಭಾ), ದೊಡ್ಡ ಗೊಲ್ಲರಹಳ್ಳಿ, ರತ್ನ ನಗರ, ಬಾಲಾಜಿ ನಗರ, ಬ್ಯಾಡರಹಳ್ಳಿ (ಭಾ), ಭಾರತ್ ನಗರ 2ನೇ ಹಂತ, ಬಿಟಿಎಸ್ ಲೇಔಟ್, ಎಸ್ ಎಂವಿ ಲೇಔಟ್ 7ನೇ ಬ್ಲಾಕ್, ಬಿಳೇಕಲ್ಲು, ಮುನೇಶ್ವರ ಬಡಾವಣೆ, ಜನತಾ ಕಾಲೋನಿ, ಎಸ್ ಎಂವಿ ಲೇಔಟ್ 8ನೇ ಹಂತ, ಚಂದ್ರಶೇಖರ ಲೇಔಟ್ ಅನ್ನಪೂರ್ಣೇಶ್ವರಿ ನಗರ, ಗಿಡದ ಕೊನೇನಹಳ್ಳಿ, ಮುದ್ದನಪಾಳ್ಯ, ಭೈರವೇಶ್ವರ ಲೇಔಟ್, ಎಚ್‌ಎಂಟಿ ಲೇಔಟ್, ಉಪಕಾರ್ ಲೇಔಟ್ (ಭಾ), ಅಂಬೇಡ್ಕರ್ ನಗರ, , ಉಳ್ಳಾಲ ಉಪನಗರ, ಕಾರ್ಯಪ್ಪ ಲೇಔಟ್ (ಭಾ), ಎಸ್‌ಎಂವಿ 5 ಮತ್ತು 6ನೇ ಬ್ಲಾಕ್, ವಜ್ರಹಳ್ಳಿ (ಭಾ), ಭೈರವೇಶ್ವರ ನಗರ(ಭಾ), ಗಜಾನನ ಲೇಔಟ್, ಸೊನ್ನೇನಹಳ್ಳಿ (ಭಾ), ಚಿಕ್ಕಬಸ್ತಿ (ಭಾ), ದೊಡ್ಡಬಸ್ತಿ (ಭಾ), ಮಾರುತಿ ನಗರ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ಮಳೆ ನೀರಿನ ಚರಂಡಿ, ಮಳೆ ನೀರು ಚರಂಡಿ ಸಂದಿಸುವ ಅಡ್ಡರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಕಾಂಪೌಂಡ್ ಗೋಡೆ, 4ನೇ ಅಡ್ಡ ರಸ್ತೆ, 5ನೇ ಅಡ್ಡ ರಸ್ತೆ, ಮಳೆ ನೀರು ಚರಂಡಿ, ಕಾಂಪೌಂಡ್ ವಾಲ್, ಅಡ್ಡ ರಸ್ತೆ, 3ನೇ ಅಡ್ಡ ರಸ್ತೆ, ಹಾಲಿ ಇರುವ ವಾರ್ಡ್ ಗಡಿ, ಮಾಗಡಿ ರಸ್ತೆ , ಪೈಪ್‌ಲೈನ್ ರಸ್ತೆ, ಸರ್ಕಾರಿ. ಶಾಲಾ ರಸ್ತೆ, 11 ನೇ ಅಡ್ಡ ರಸ್ತೆ, ಶ್ರೀ ದ್ವಾರಕಾವಾಸ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ.</p> <p>ಪೂರ್ವ ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮಲ್ತತ್ತಹಳ್ಳಿ ಕೆರೆಯ ಪೂರ್ವ ಮತ್ತು ದಕ್ಷಿಣ ಗಡಿ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ರಾಷ್ಟ್ರಕವಿ ಕುವೆಂಪು ರಸ್ತೆ, ಕಾಂಪೌಂಡ್ ವಾಲ್, ಉಳ್ಳಾಲ ಕೆರೆಯ ಪೂರ್ವ ಗಡಿ, ಸರ್ ಎಂವಿ ವಿಶ್ವೇಶ್ವರಯ್ಯ ಮುಖ್ಯರಸ್ತೆ, ನುಗ್ಗಿ ಪಾಳ್ಯ ಮುಖ್ಯರಸ್ತೆ, 100 ಅಡಿ ರಸ್ತೆ ಉಳ್ಳಾಲ ಮುಖ್ಯರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಮಂಗಮ್ಮನ ಪಾಳ್ಯ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಸೊನ್ನೇನಹಳ್ಳಿ ಮುಖ್ಯರಸ್ತೆ.</p> <p>ದಕ್ಷಿಣ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ಬಿ ಬಿ ಎಂ ಪಿ ಗಡಿ), ಮಾರುತಿ ನಗರ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ಬಿ ಬಿ ಎಂ ಪಿ ಗಡಿ).</p> <p>ಪಶ್ಚಿಮ ದೊಡ್ಡಬಸ್ತಿ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ಬಿ ಬಿ ಎಂ ಪಿ ಗಡಿ), ಹಾಲಿ ಇರುವ ವಾರ್ಡ್ ಮತ್ತು ಬಿ ಬಿ ಎಂ ಪಿ ಗಡಿ</p>

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
32	32-ಉಳ್ಳಾಲ	<p>ಉಪಕಾರ್ ಲೇಔಟ್ (ಭಾ), ಉಲ್ಲಾಳು, ಎಸ್‌ಎಂವಿ 5ನೇ ಬ್ಲಾಕ್ (ಭಾ), ಭೈರವೇಶ್ವರ ನಗರ (ಭಾ), ವಿನಾಯಕ ಲೇಔಟ್, ಎಜಿಎಸ್ ಲೇಔಟ್, ಎಸ್‌ಎಂವಿ 3ನೇ ಬ್ಲಾಕ್, ಸೊನ್ನೇನಹಳ್ಳಿ (ಭಾ), ಜ್ಞಾನಭಾರತಿ ಲೇಔಟ್ 2ನೇ ಹಂತ, ಲೋಕಸೇವಾ ಲೇಔಟ್ (ಕೆಪಿಎಸ್‌ಸಿ), ಭುವನೇಶ್ವರಿ ನಗರ 1 ಹಂತ, ಮಾರುತಿ ನಗರ (ಭಾ), ಎಸ್‌ಎಂವಿ 6 ನೇ ಬ್ಲಾಕ್ (ಭಾ), ದೊಡ್ಡ ಗೊಲ್ಲರಹಟ್ಟಿ, ಭುವನೇಶ್ವರಿ ನಗರ, ಜ್ಞಾನಭಾರತಿ ಲೇಔಟ್ (ಭಾ), ಕಲ್ಯಾಣ ಹೌಸಿಂಗ್ ಸೊಸೈಟಿ ಲೇಔಟ್, ಸುಭಾಷ್ ನಗರ, ಜಗಜ್ಯೋತಿ ನಗರ, ಮೈಯಪ್ಪನ ಪಾಳ್ಯ, ಜನತಾ ಕಾಲೋನಿ, ಆರ್‌ಆರ್ ಲೇಔಟ್, ಉಪಾದ್ಯಾಯ ಲೇಔಟ್, ಜ್ಞಾನಜ್ಯೋತಿ ಲೇಔಟ್, ಒಡ್ಡರಪಾಳ್ಯ, ಫಾರೆಸ್ಟ್ ಲೇಔಟ್ (ಭಾ), ದುಬಾಸಿ ಪಾಳ್ಯ (ಭಾ), ರಾಮಜ್ಯೋತಿ ನಗರ, ಬಿಡಿಎ ಲೇಔಟ್.</p> <p><i>ಸೂಚನೆ: ಈ ನಮೂನೆಯಲ್ಲಿ ಕೆಲವು ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</i></p>	<p>ಉತ್ತರ ವಿಶ್ವೇಶ್ವರಯ್ಯ ಮುಖ್ಯರಸ್ತೆ, ಉಳ್ಳಾಲ ಕೆರೆಯ ಪೂರ್ವ ಗಡಿ, ಕಾಂಪೌಂಡ್ ಗೋಡೆ, ರಾಷ್ಟ್ರಕವಿ ಕುವೆಂಪು ಮುಖ್ಯರಸ್ತೆ</p>	<p>ಪೂರ್ವ ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಉಳ್ಳಾಲ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಅಮೃತಾನಂದಮಯಿ ರಸ್ತೆ (1 ನೇ ಮುಖ್ಯ ರಸ್ತೆ), 1 ನೇ ಎ ಮುಖ್ಯ ರಸ್ತೆ, 3 ನೇ ಮುಖ್ಯ ರಸ್ತೆ, ಹೊರ ವರ್ತುಲ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಸೇಂಟ್ ಅಂತೋನಿ ಶಾಲೆ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).</p>
			<p>ದಕ್ಷಿಣ ರೈಲ್ವೆ ಮಾರ್ಗ</p>	
			<p>ಪಶ್ಚಿಮ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), 11 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), ಹೊರ ವರ್ತುಲ ರಸ್ತೆ, 1 ನೇ ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ, ಮುಖ್ಯ ರಸ್ತೆ ರಸ್ತೆ, ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ಬಿ ಬಿ ಎಂ ಪಿ ಗಡಿ), ಕಾಂಪೌಂಡ್ ವಾಲ್ (ಹಾಲಿ ಇರುವ ವಾರ್ಡ್ ಮತ್ತು ಬಿ ಬಿ ಎಂ ಪಿ ಗಡಿ), ಹಾಲಿ ಇರುವ ವಾರ್ಡ್ ಮತ್ತು ಬಿ ಬಿ ಎಂ ಪಿ ಗಡಿ, ಸೊಣ್ಣೇನಹಳ್ಳಿ ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಮಂಗಮನಪಾಳ್ಯ ರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಉಳ್ಳಾಲ ಮುಖ್ಯರಸ್ತೆ, 100 ಅಡಿ ರಸ್ತೆ, ನುಗ್ಗಿ ಪಾಳ್ಯ ರಸ್ತೆ.</p>	
33	33-ಕೆಂಗೇರಿ	<p>ಜ್ಞಾನಭಾರತಿ ಲೇಔಟ್ (ಭಾ), ನಾಗದೇವನಹಳ್ಳಿ, ಶಿರ್ಕೆ ಲೇಔಟ್, ಕೆಂಗೇರಿ ಸ್ಯಾಟೆಲೈಟ್ ಟೌನ್ 3ನೇ ಹಂತ, ಕೃಷ್ಣಪ್ಪ ಗಾರ್ಡನ್, ಓಲೆಗರಗರಹಳ್ಳಿ, ಸುಭಾಷ್ ನಗರ, ಕೆಂಗೇರಿ ಉಪನಗರ (ಭಾ), ಕೆಂಗೇರಿ ರೈಲು ನಿಲ್ದಾಣ ಪ್ರದೇಶ (ಭಾ), ಕೆಂಗೇರಿ (ಭಾ), ಮುದ್ದಣ್ಣ ಗಾರ್ಡನ್, ಹರ್ಷಾ ಲೇಔಟ್ ದುಬಾಸಿ ಪಾಳ್ಯ C.</p>	<p>ಉತ್ತರ ಮುಖ್ಯ ರಸ್ತೆ, 2ನೇ ಮುಖ್ಯ ರಸ್ತೆ, 1ನೇ ಅಡ್ಡರಸ್ತೆ.</p>	<p>ಪೂರ್ವ ಹೊರ ವರ್ತುಲ ರಸ್ತೆ, 11ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), ರೈಲ್ವೆ ಮಾರ್ಗ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ.</p>
			<p>ದಕ್ಷಿಣ ಮೈಸೂರು ರಸ್ತೆ.</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	ಹೊರ ವರ್ತುಲ ರಸ್ತೆ (ಫ್ಲೈ ಓವರ್ ಬ್ರಿಡ್ಜ್), ರೈಲ್ವೆ ಮಾರ್ಗ, ಕೊಮ್ಮಘಟ್ಟ ರಸ್ತೆ, 6ನೇ ಮುಖ್ಯ ರಸ್ತೆ, 7ನೇ ಅಡ್ಡರಸ್ತೆ, ಹೊಸಕೆರೆ ಕೆರೆಯ ಪೂರ್ವ, ದಕ್ಷಿಣ ಮತ್ತು ಪಶ್ಚಿಮ ಗಡಿ ಭಾಗ, ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಗಡಿ
34	34-ಬಂಡೆ ಮಠ	ಕ್ಲಾಸಿಕ್ ಕೌಂಟಿ ಲೇಔಟ್, ಗಾಂಧಿನಗರ, ಶ್ರೀ ಕಂಠೇಶ್ವರ ಲೇಔಟ್, ಒಡ್ಡರಹಳ್ಳಿ, ಬಿ ಎಸ್ ಎಂ ಎಕ್ಸ್ ಟೆನ್ನ್, ಬೀಡಿ ಕಾರ್ಮಿಕರ ಕಾಲೋನಿ, ಶಿವನಗರ, ಮಾನಪ್ಪ ಲೇಔಟ್, ಕೆಂಗೇರಿ ಉಪನಗರ (ಭಾ), ಕೆಂಗೇರಿ ರೈಲು ನಿಲ್ದಾಣ ಪ್ರದೇಶ (ಭಾ), ಅರುಂದತಿ ನಗರ, ಬಾಬಾ ಸಾಹೇಬ್ ಲೇಔಟ್, ಕೆಂಗೇರಿ ಎಕ್ಸ್ ಟೆನ್ನ್, ಕೆಂಗೇರಿ (ಭಾ), ಸುಂಕಲಪಾಳ್ಯ (ಭಾ), ಬಿಇಎಂಎಲ್ ಲೇಔಟ್, ಬಾಲಾಜಿ ಲೇಔಟ್, ಮೈಲಸಂದ್ರ, ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ (ಭಾ), ಆರ್ ವಿ ಕಾಲೇಜ್ ಕ್ಯಾಂಪಸ್, ಭೂಮಿಕಾ ಮೇಧಾಸ್ ಲೇಔಟ್, ಪಟ್ಟಣಗೆರೆ. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಗಡಿ, ಹೊಸಕೆರೆಯ ಪಶ್ಚಿಮ, ದಕ್ಷಿಣ ಮತ್ತು ಭಾಗಶಃ ಪೂರ್ವ ಗಡಿಯ ಭಾಗ (ಹಾಲಿ ಇರುವ ವಾರ್ಡ್ ಗಡಿ), 7 ನೇ ಅಡ್ಡರಸ್ತೆ, 6 ನೇ ಮುಖ್ಯ ರಸ್ತೆ, ಕೊಮ್ಮಘಟ್ಟ ರಸ್ತೆ, ರೈಲ್ವೆ ಮಾರ್ಗ, ಹೊರ ವರ್ತುಲ ರಸ್ತೆ (ಫ್ಲೈ ಓವರ್), ಮೈಸೂರು ರಸ್ತೆ
			ಪೂರ್ವ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಕೆಂಚನಹಳ್ಳಿ ಪಟ್ಟಣಗೆರೆ ರಸ್ತೆ, 1 ನೇ ಮುಖ್ಯ ರಸ್ತೆ, ಹಾಲಿ ವಿಧಾನಸಭಾ ಕ್ಷೇತ್ರದ ದ್ವಿಪ್ರದೇಶವನ್ನೊಳಗೊಂಡಂತೆ ಇರುವ ವಿಧಾನಸಭಾ ಗಡಿ ಮತ್ತು ವಾರ್ಡ್ ಗಡಿ
			ದಕ್ಷಿಣ	ಪಟ್ಟಣಗೆರೆ ಮುಖ್ಯರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಅಡ್ಡರಸ್ತೆ, ಬಿಎಂಶ್ರೀ ರಸ್ತೆ, 3ನೇ ಅಡ್ಡರಸ್ತೆ, ಬಿಎಂಶ್ರೀ ರಸ್ತೆ, ಅಡ್ಡರಸ್ತೆ, ಪಟ್ಟಣಗೆರೆ ಮುಖ್ಯರಸ್ತೆ, ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಉತ್ತರಹಳ್ಳಿ ಮುಖ್ಯರಸ್ತೆ, ಮಳೆನೀರು ಚರಂಡಿ, ಮೈಸೂರು ರಸ್ತೆ.
			ಪಶ್ಚಿಮ	ಹಾಲಿ ಇರುವ ವಾರ್ಡ್ ಮತ್ತು ಬಿ ಬಿ ಎಂ ಪಿ ಗಡಿ
35	35-ಹೆಮ್ಮಿಗಪುರ	ಬಸಪ್ಪ ಲೇಔಟ್, ಬಿಎಚ್‌ಇಎಲ್ ಎಕ್ಸ್ ಟೆನ್ನ್ 2ನೇ ಹಂತ, ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ (ಭಾ), ಕೃಷ್ಣ ಗಾರ್ಡನ್ ಲೇಔಟ್, ನಂದಾದೀಪ ಲೇಔಟ್, ಬಿಜಿಎಸ್ ಕ್ಯಾಂಪಸ್, ಸುಂಕಲಪಾಳ್ಯ (ಭಾ), ಕೋಡಿ ಪಾಳ್ಯ, ಮೀನಾಕ್ಷಿ ವಸತಿ ಬಡಾವಣೆ,	ಉತ್ತರ	ಕೆ.ಜಿ.ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು		
1	2	3	4		
		<p>ವಿನಾಯಕ ನಗರ, ಕೃಷ್ಣಗಿರಿ ಪೊಲೀಸ್ ಲೇಔಟ್, ಅನ್ನಪೂರ್ಣೇಶ್ವರಿ ಲೇಔಟ್, ಸ್ವಾತಿ ನಗರ, ಬಸವೇಶ್ವರ ನಗರ, ಕೋನಸಂದ್ರ ಓಂಕಾರ ಲೇಔಟ್, ಹೆಮ್ಮಿಗಪುರ, ಸೋಂಪುರ, ಶ್ರೀನಿವಾಸಪುರ, ಗಾಣಕಲ್, ಚಿಕ್ಕೇಗೌಡನ ಪಾಳ್ಯ, ಮಾರುತಿ ಲೇಔಟ್, ಬೆಟ್ಟಲ್ ಪಾಳ್ಯ, ಲಿಂಗಧೀರನಹಳ್ಳಿ, ಬಿಎಸ್‌ಕೆ 6ನೇ ಹಂತ (ಭಾ), ಸುಧಾಮ ನಗರ, ತುರಹಳ್ಳಿ ಅರಣ್ಯ ಪ್ರದೇಶ (ಭಾ), ಹೊಸಹಳ್ಳಿ, ಹೊಸಹಳ್ಳಿ ಎಕ್ಸ್ ಟೆನ್ಷನ್, ಭೋವಿ ಪಾಳ್ಯ, ಕೇಂದ್ರೀಯ ನಗರ, ಗಾಣಿಗರ ಪಾಳ್ಯ, ಮಂತ್ರಿ ಲೇಕ್ ವ್ಯೂ ಲೇಔಟ್ (ಭಾ), ನ್ಯಾಯಾಂಗ ಬಡಾವಣೆ ಹಂತ-2 (ಭಾ), ತಲಘಟ್ಟಪುರ, ಪ್ಯಾರಾಮೌಂಟ್ ಗಾರ್ಡನ್ ಲೇಔಟ್, ಶ್ರೀ ಬಾಲಾಜಿ ಲೇಔಟ್, ವಾಜರಹಳ್ಳಿ, ಮಂಜುನಾಥ್ ನಗರ (ಭಾ), ಬೆಂಗಳೂರು ಸಿಟಿ ಕಾರ್ಪೊರೇಷನ್ ಲೇಔಟ್ (ಭಾ) ಮತ್ತು ಅಧಿಸೂಚನೆಯ ಪ್ರಕಾರ ಮಲ್ಲಸಂದ್ರ ಮತ್ತು ಯುಎಂ ಕಾವಲ್ ಪ್ರದೇಶದ ಭಾಗವನ್ನು ಸೇರಿಸಲಾಗಿದೆ</p> <p>ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಪೂರ್ವ ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).</p>	<p>ದಕ್ಷಿಣ ಹಾಲಿ ಇರುವ ವಾರ್ಡ್ ಮತ್ತು ಬಿ ಬಿ ಎಂ ಪಿ ಗಡಿ, ಮಳೆ ನೀರಿನ ಒಳಚರಂಡಿ (ಹಾಲಿ ಇರುವ ವಾರ್ಡ್ ಮತ್ತು ಬಿ ಬಿ ಎಂ ಪಿ ಗಡಿ), ಹಾಲಿ ಇರುವ ವಾರ್ಡ್ ಮತ್ತು ಬಿ ಬಿ ಎಂ ಪಿ ಗಡಿ ಮತ್ತು ಅಧಿಸೂಚನೆಯ ಪ್ರಕಾರ ಮಲ್ಲಸಂದ್ರ ಮತ್ತು ಯುಎಂ ಕಾವಲ್ ಪ್ರದೇಶದ ಭಾಗವನ್ನು ಸೇರಿಸಲಾಗಿದೆ</p>	<p>ಪಶ್ಚಿಮ ಮೈಸೂರು ರಸ್ತೆ, ಮಳೆ ನೀರು ಚರಂಡಿ, ಉತ್ತರಹಳ್ಳಿ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಮುಖ್ಯರಸ್ತೆ, ಪಟ್ಟಣಗೆರೆ ಮುಖ್ಯರಸ್ತೆ, ಅಡ್ಡರಸ್ತೆ, ಬಿಎಂಶ್ರೀ ರಸ್ತೆ, 3ನೇ ಅಡ್ಡರಸ್ತೆ, ಬಿಎಂಶ್ರೀ ರಸ್ತೆ, ಅಡ್ಡರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಪಟ್ಟಣಗೆರೆ ಮುಖ್ಯರಸ್ತೆ.</p>

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
36	36-ಛತ್ರಪತಿ ಶಿವಾಜಿ	<p>ಯಶವಂತಪುರ (ಭಾ), ಮೋಹನ್ ಕುಮಾರ್ ನಗರ (ಭಾ), ರಾಘವೇಂದ್ರ ಲೇಔಟ್, ಮುನೇಶ್ವರ ನಗರ (ಭಾ), ಆರ್‌ಎನ್‌ಎಸ್ ಶಾಂತಿ ನಿವಾಸ ಅಪಾರ್ಟ್‌ಮೆಂಟ್, ಗೊರಗುಂಟೆ ಪಾಳ್ಯ, ಯಶವಂತಪುರ ಇಂಡಸ್ಟ್ರಿಯಲ್ ಉಪನಗರ, ನರಸಿಂಹ ಲೇಔಟ್.</p> <p>ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ತುಮಕೂರು ರಸ್ತೆ, ಹೊರ ವರ್ತುಲ ರಸ್ತೆ, ಪೈಪ್ ಲೈನ್ ರಸ್ತೆ, ಅಡ್ಡ ರಸ್ತೆ, ಕಾಂಪೌಂಡ್ ವಾಲ್, 1ನೇ ಮುಖ್ಯ ರಸ್ತೆ, ಪೈಪ್ ಲೈನ್ ರಾಘವೇಂದ್ರ ರಾವ್ ರಸ್ತೆ, ರೈಲ್ವೆ ಮಾರ್ಗ, ಕಾಂಪೌಂಡ್ ವಾಲ್, 8ನೇ ಮುಖ್ಯ ರಸ್ತೆ, ಕಾಂಪೌಂಡ್ ವಾಲ್, 8ನೇ ಮುಖ್ಯ ರಸ್ತೆ, 5ನೇ ಅಡ್ಡರಸ್ತೆ, ಅಡ್ಡರಸ್ತೆ, 2ನೇ ಮುಖ್ಯರಸ್ತೆ, 8ನೇ ಮುಖ್ಯರಸ್ತೆ, ಮೋಹನ್ ಕುಮಾರ್ ರಸ್ತೆ, ರೈಲ್ವೆ ಸಮಾನಾಂತರ ರಸ್ತೆ, ಅಡ್ಡ ರಸ್ತೆ.</p> <p>ಪೂರ್ವ ಬಿ.ಕೆ.ನಗರ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ಅಡ್ಡರಸ್ತೆ, ಪೈಪ್ ಲೈನ್ ರಸ್ತೆ, ರೈಲ್ವೆ ಸಮಾನಾಂತರ ರಸ್ತೆ, ಕಾಂಪೌಂಡ್ ವಾಲ್, ರೈಲ್ವೆ ಮಾರ್ಗ.</p> <p>ದಕ್ಷಿಣ ತುಮಕೂರು ರಸ್ತೆ, ಎಂಇಬಿ ರಸ್ತೆ, ಕಂಠೀರವ ಸ್ಕೂಡಿಯೋ ಮುಖ್ಯರಸ್ತೆ.</p> <p>ಪಶ್ಚಿಮ ಹೊರ ವರ್ತುಲ ರಸ್ತೆ</p>	
37	37-ಚಾಣಕ್ಯ	<p>ಮೈಕೆಲ್ ಮುನಿಸ್ವಾಮಪ್ಪ ಲೇಔಟ್, ಬಿಕೆ ನಗರ, ಎಚ್‌ಎಂಟಿ ಲೇಔಟ್ (ಭಾ), ಗುರುಮೂರ್ತಿ ಲೇಔಟ್, ಕಮಲಾ ನೆಹರು ಎಕ್ಸ್‌ಟೆನ್ಷನ್, ಜಿಕೆ ಕಾಲೋನಿ, ಎಲ್‌ಎನ್ ಕಾಲೋನಿ, ಯಶವಂತಪುರ (ಭಾ), ಡಾ ಅಂಬೇಡ್ಕರ್ ನಗರ.</p> <p>ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ಗೋವಿಂದಪ್ಪ ರಸ್ತೆ, 6ನೇ ಅಡ್ಡರಸ್ತೆ.</p> <p>ಪೂರ್ವ ಬಿ ನಾರಾಯಣಸ್ವಾಮಪ್ಪ ರಸ್ತೆ</p> <p>ದಕ್ಷಿಣ ರೆಹಮಾನ್ ಖಾನ್ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ</p> <p>ಪಶ್ಚಿಮ ರೈಲ್ವೆ ಮಾರ್ಗ, ಕಾಂಪೌಂಡ್ ವಾಲ್, ರೈಲ್ವೆ ಸಮಾನಾಂತರ ರಸ್ತೆ, ಅಡ್ಡ ರಸ್ತೆ, 4ನೇ ಅಡ್ಡ ರಸ್ತೆ, ಬಿ.ಕೆ.ನಗರ ಮುಖ್ಯರಸ್ತೆ.</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
38	38-ಜಿ ಪಿ ಪಾರ್ಕ್	<p>ಮುತ್ಯಾಲಯ, ನಗರ, ಮುನಿಸ್ವಾಮಿ ರೆಡ್ಡಿ ಲೇಔಟ್, ಬಡಪ್ಪ ಗಾರ್ಡನ್, ತಣ್ಣೀರಹಳ್ಳಿ, ಮೋಹನ್ ಕುಮಾರ್ ನಗರ (ಭಾ), ಎಲ್‌ಬಿಸಿ ಕಾಲೋನಿ, ಬೃಂದಾವನ ನಗರ (ಭಾ), ಹೆಚ್‌ಎಂಟಿ ಲೇಔಟ್ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ಹೊರ ವರ್ತುಲ ರಸ್ತೆ</p> <p>ಪೂರ್ವ 1ನೇ ಮುಖ್ಯ ರೈಲ್ವೆ ಮಾರ್ಗ, 1ನೇ ಎ ಅಡ್ಡ ರಸ್ತೆ, ಮುಖ್ಯರಸ್ತೆ, 8ನೇ ಮುಖ್ಯ ರಸ್ತೆ, 16ನೇ ಮುಖ್ಯ ರಸ್ತೆ, 7ನೇ ಸಿ ಮುಖ್ಯ ರಸ್ತೆ, ಜಿಪಿ ಪಾರ್ಕ್ ಕಾಂಪೌಂಡ್ ವಾಲ್, ಟ್ಯಾಂಕ್ ಬಂಡ್ ರಸ್ತೆ, 3ನೇ ಮುಖ್ಯ, ಮೋಹನ್ ಕುಮಾರ್ ರಸ್ತೆ, ಎಂಎಸ್ ರಾಮಯ್ಯ ರಸ್ತೆ, ಬಿ ನಾರಾಯಣಸ್ವಾಮಿಪ್ಪ ರಸ್ತೆ.</p> <p>ದಕ್ಷಿಣ 6ನೇ ಅಡ್ಡ ರಸ್ತೆ, ಗೋವಿಂದಪ್ಪ ರಸ್ತೆ, ಬಿ.ಕೆ.ನಗರ ಮುಖ್ಯರಸ್ತೆ, ಅಡ್ಡ ರಸ್ತೆ, ರೈಲ್ವೆ ಸಮಾನಾಂತರ ರಸ್ತೆ, ಮೋಹನ್ ಕುಮಾರ್ ರಸ್ತೆ, 8ನೇ ಮುಖ್ಯ ರಸ್ತೆ, 2ನೇ ಮುಖ್ಯ ರಸ್ತೆ, ಅಡ್ಡ ರಸ್ತೆ, 5ನೇ ಅಡ್ಡ ರಸ್ತೆ, 8ನೇ ಮುಖ್ಯ ರಸ್ತೆ, ಕಾಂಪೌಂಡ್ ವಾಲ್, 8ನೇ ಮುಖ್ಯ ರಸ್ತೆ, ಕಾಂಪೌಂಡ್ ವಾಲ್</p> <p>ಪಶ್ಚಿಮ ರೈಲ್ವೆ ಮಾರ್ಗ</p>	
39	39-ಕನ್ನೇಶ್ವರ ರಾಮ	<p>ಎಚ್‌ಎಂಟಿ (ಭಾ), ಬಾಹುಬಲಿ ನಗರ, ಜಾಲಹಳ್ಳಿ (ಭಾ), ಗೋಕುಲ್ ಎಕ್ಸ್‌ಟೆನ್ಷನ್, ಸುಂದರ್ ನಗರ, ಪೂರ್ಣಪ್ಪ ಗಾರ್ಡನ್, ಮುತ್ಯಾಲಯ ನಗರ, ವೆಂಕಟಮ್ಮ ಎಂಎಸ್ ರಾಮಯ್ಯ ಕಾಲೋನಿ, ಎಸ್‌ಬಿಎಂ ಕಾಲೋನಿ, ಬೃಂದಾವನ ನಗರ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ಜಾಲಹಳ್ಳಿ ರಸ್ತೆ,</p> <p>ಪೂರ್ವ ಬಿ ಇ ಎಲ್ ರಸ್ತೆ, ಎಂ ಎಸ್ ರಾಮಯ್ಯ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ರೈಲ್ವೆ ಮಾರ್ಗ, ಎಂ ಎಸ್ ರಾಮಯ್ಯ ರಸ್ತೆ</p> <p>ದಕ್ಷಿಣ ಮೋಹನ್ ಕುಮಾರ್ ರಸ್ತೆ, 3ನೇ ಮುಖ್ಯರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಜಿಪಿ ಪಾರ್ಕ್ ಕಾಂಪೌಂಡ್ ವಾಲ್, 7ನೇ ಸಿ ಮೇನ್, 16ನೇ ಮುಖ್ಯರಸ್ತೆ.</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
			ಪಶ್ಚಿಮ	8 ನೇ ಮುಖ್ಯ, ಮುಖ್ಯ ರಸ್ತೆ, 1 ನೇ ಎ ಅಡ್ಡ ರಸ್ತೆ, ರೈಲು ಮಾರ್ಗ, 1 ನೇ ಮುಖ್ಯ ರಸ್ತೆ, ಹೊರ ವರ್ತುಲ ರಸ್ತೆ, 5 ನೇ ಅಡ್ಡ, ಅಡ್ಡ ರಸ್ತೆ, ಇ ಅಡ್ಡ ರಸ್ತೆ, 5 ನೇ ಅಡ್ಡ ರಸ್ತೆ, 2 ನೇ ಎ ಮುಖ್ಯ ರಸ್ತೆ, 1 ನೇ ಸಿ ಮುಖ್ಯ ರಸ್ತೆ, ಕೆ ಅಂಜನಪ್ಪ ರಸ್ತೆ, ಎಚ್‌ಎಂಟಿ ಮುಖ್ಯ ರಸ್ತೆ, ಮುಖ್ಯ ರಸ್ತೆ , ಕಾಳಿಂಗರಾವ್ ರಸ್ತೆ, ರೈಲ್ವೆ ಮಾರ್ಗ.
40	40-ವೀರಮದಕರಿ	ಖಾತಾ ನಗರ, ಸಿದ್ಧಾರ್ಥ ನಗರ, ಅಯ್ಯಪ್ಪ ನಗರ, ಪೀಣ್ಯ ಕೈಗಾರಿಕಾ ಪ್ರದೇಶ 1ನೇ ಹಂತ, ಪಾಟಿನಂ ಸಿಟಿ, ಮುನೇಶ್ವರ ನಗರ (ಭಾ), ಜಾಲಹಳ್ಳಿ (ಭಾ), ಎಚ್‌ಎಂಟಿ (ಭಾ). <i>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</i>	ಉತ್ತರ	ರೈಲ್ವೆ ಮಾರ್ಗ, ಕಾಳಿಂಗರಾವ್ ರಸ್ತೆ, ಮುಖ್ಯ ರಸ್ತೆ, ಎಚ್‌ಎಂ ಟಿ ಮುಖ್ಯ ರಸ್ತೆ.
			ಪೂರ್ವ	ಅಂಜನಪ್ಪ ರಸ್ತೆ, 2ನೇ ಎ ಮುಖ್ಯ ರಸ್ತೆ, 5ನೇ ಅಡ್ಡ ರಸ್ತೆ, ಇ ಅಡ್ಡ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, 5ನೇ ಅಡ್ಡರಸ್ತೆ, ಹೊರ ವರ್ತುಲ ರಸ್ತೆ, ರೈಲ್ವೆ ಮಾರ್ಗ
			ದಕ್ಷಿಣ	ಪೈಪ್‌ಲೈನ್ ರಾಫ್‌ವೇಂದ್ರ ರಾವ್ ರಸ್ತೆ, 1 ನೇ ಮುಖ್ಯ ರಸ್ತೆ, ಕಾಂಪೌಂಡ್ ವಾಲ್, ಅಡ್ಡ ರಸ್ತೆ, ಪೈಪ್‌ಲೈನ್ ರಾಫ್‌ವೇಂದ್ರ ರಾವ್ ರಸ್ತೆ, ಹೊರ ವರ್ತುಲ ರಸ್ತೆ, ತುಮಕೂರು ರಸ್ತೆ.
			ಪಶ್ಚಿಮ	ಸುಬ್ರತೋ ಮುಖರ್ಜಿ ರಸ್ತೆ, ಜಾಲಹಳ್ಳಿ ರಸ್ತೆ,
41	41-ಪೀಣ್ಯ	ವಿವೇಕಾನಂದ ನಗರ, ಪೀಣ್ಯ ಕೈಗಾರಿಕಾ ಪ್ರದೇಶ, ಕೆಎಸ್‌ಐಡಿ 3ನೇ ಹಂತ, ಜಾನಕಲ್ ಸಿದ್ಧೇಶ್ವರ ಬಡಾವಣೆ, ಮುದ್ದಣ್ಣ ಗಾರ್ಡನ್, ಯಶವಂತಪುರ ಇಂಡಸ್ಟ್ರಿಯಲ್ ಉಪನಗರ-2,	ಉತ್ತರ	ತುಮಕೂರು ರಸ್ತೆ
			ಪೂರ್ವ	ಹೊರ ವರ್ತುಲ ರಸ್ತೆ
			ದಕ್ಷಿಣ	8 ನೇ ಮುಖ್ಯ ರಸ್ತೆ, 5 ನೇ ಅಡ್ಡರಸ್ತೆ, 8 ನೇ ಮುಖ್ಯ ರಸ್ತೆ, ಮಳೆ ನೀರು ಚರಂಡಿ, ಲಕ್ಷ್ಮಿ ದೇವಿ ನಗರ ಮುಖ್ಯ ರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ನಂದಿನಿ ಲೇಔಟ್ 1ನೇ ಹಂತ (ಭಾ), ಲಕ್ಷ್ಮಿದೇವಿ ನಗರ, ಕೆಂಪಮ್ಮ ಲೇಔಟ್ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಪಶ್ಚಿಮ	2ನೇ ಮುಖ್ಯ ರಸ್ತೆ, 2ನೇ ಎ ಅಡ್ಡ ರಸ್ತೆ, ಅಡ್ಡ ರಸ್ತೆ, ಕಾಂಪೌಂಡ್ ವಾಲ್, 3ನೇ ಮುಖ್ಯ ರಸ್ತೆ, 5ನೇ ಮುಖ್ಯ ರಸ್ತೆ, 5ನೇ ಮುಖ್ಯ ರಸ್ತೆ, ಮಳೆ ನೀರು ಚರಂಡಿ, ಹೊರ ವರ್ತುಲ ರಸ್ತೆ.
42	42-ಲಕ್ಷ್ಮಿದೇವಿ ನಗರ	<p>ಕೆಂಪಮ್ಮ ಲೇಔಟ್ (ಭಾ), ಕಾವೇರಿ ನಗರ, ವಿಧಾನ ಸೌಧ ಲೇಔಟ್, ನಂದಿನಿ ಲೇಔಟ್ 1 ನೇ ಹಂತ (ಭಾ), ಸ್ವತಂತ್ರ ಯೋಧರ ನಗರ, ಸುಭಾಷ್ ಚಂದ್ರ ಬೋಸ್ ನಗರ, ಪ್ರೀತಿ ನಗರ, ನಾಗಪ್ಪ ಲೇಔಟ್, ಲಗ್ನೇರೆ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಉತ್ತರ	ಹೊರ ವರ್ತುಲ ರಸ್ತೆ, ಮಳೆ ನೀರು ಚರಂಡಿ, 5 ನೇ ಮುಖ್ಯ ರಸ್ತೆ, 5 ನೇ ಮುಖ್ಯ ರಸ್ತೆ, 3 ನೇ ಮುಖ್ಯ ರಸ್ತೆ, ಕಾಂಪೌಂಡ್ ವಾಲ್, ಅಡ್ಡ ರಸ್ತೆ, 2 ನೇ ಎ ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ, ಲಕ್ಷ್ಮಿದೇವಿ ನಗರ ರಸ್ತೆ, ಮಳೆ ನೀರು ಚರಂಡಿ, 8 ನೇ ಮುಖ್ಯ ರಸ್ತೆ, 5 ನೇ ಅಡ್ಡ ರಸ್ತೆ, 8 ನೇ ಮುಖ್ಯ ರಸ್ತೆ.
			ಪೂರ್ವ	ಹೊರ ವರ್ತುಲ ರಸ್ತೆ
			ದಕ್ಷಿಣ	ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಲಗ್ನೇರೆ ಮುಖ್ಯರಸ್ತೆ, 4ನೇ ಅಡ್ಡರಸ್ತೆ
			ಪಶ್ಚಿಮ	1ನೇ ಮುಖ್ಯ ರಸ್ತೆ, 1ನೇ ಮುಖ್ಯ ಲಗ್ನೇರೆ ಮುಖ್ಯರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 7ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ), 12ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).
43	43-ರಣಧೀರ ಕಂಠೀರವ	<p>ಲಗ್ನೇರೆ (ಭಾ), ಎಲ್.ಜಿ.ರಾಮಣ್ಣ ಕಾಲೋನಿ, ಮುನೇಶ್ವರ ನಗರ, ನರಸಿಂಹಸ್ವಾಮಿ ನಗರ, ಸ್ವಾತಂತ್ರ್ಯ ಹೋರಾಟಗಾರರ ಕಾಲೋನಿ, ಕೆಂಪೇಗೌಡ ನಗರ.</p>	ಉತ್ತರ	1ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ಲಗ್ನೇರೆ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಅಡ್ಡರಸ್ತೆ, ಹೊರವರ್ತುಲ ರಸ್ತೆ.
			ಪೂರ್ವ	(ಮಳೆ ನೀರು ಚರಂಡಿ, ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ)

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ದಕ್ಷಿಣ	3ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 50 ಅಡಿ ರಸ್ತೆ (ಲಗ್ಗೆರೆ ಮುಖ್ಯರಸ್ತೆ), 14ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, 2ನೇ ಮುಖ್ಯರಸ್ತೆ, 1ನೇ ಎ ಅಡ್ಡರಸ್ತೆ, 6ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ.
			ಪಶ್ಚಿಮ	ಮಳೆ ನೀರು ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
44	44-ವೀರ ಸಿಂಧೂರ ಲಕ್ಷ್ಮಣ	ರಾಜೀವ್ ಗಾಂಧಿ ನಗರ, ಚೌಡೇಶ್ವರಿ ನಗರ, ಶ್ರೀಗಂಧದ ಕಾವಲ್, ಕರೀಂ ಸಾಬ್ ಬಗರ್ (ಭಾ), ಶ್ರೀನಿವಾಸ್ ನಗರ, ಸೊಲ್ಲಾಪುರದಮ್ಮ ಲೇಔಟ್, ಶ್ರೀಗಂಧ ನಗರ (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	1ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, 1ನೇ ಎ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 8ನೇ ಮುಖ್ಯರಸ್ತೆ, 14ನೇ ಅಡ್ಡರಸ್ತೆ.
			ಪೂರ್ವ	ಲಗ್ಗೆರೆ ಮುಖ್ಯ ರಸ್ತೆ, 1 ನೇ ಮುಖ್ಯ ರಸ್ತೆ, 7 ನೇ ಅಡ್ಡರಸ್ತೆ, 1 ನೇ ಮುಖ್ಯ ರಸ್ತೆ, 3 ನೇ ಅಡ್ಡರಸ್ತೆ, 3 ನೇ ಮುಖ್ಯ ರಸ್ತೆ, ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).
			ದಕ್ಷಿಣ	ಪೈಪ್ ಲೈನ್ ರಸ್ತೆ.
			ಪಶ್ಚಿಮ	ಹೆಗ್ಗನಹಳ್ಳಿ ಮುಖ್ಯರಸ್ತೆ, ಕೆಟಿಜಿ ಕಾಲೇಜ್ ರಸ್ತೆ, 2ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಮುಖ್ಯರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಪಿಳ್ಳಪ್ಪನಕೆರೆಯ ಉತ್ತರ ಮತ್ತು ಪೂರ್ವ ಗಡಿ, ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ, ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).
45	45-ವಿಜಯನಗರ ಕೃಷ್ಣದೇವರಾಯ	ಮುಕ್ಕರಾಯ ಸ್ವಾಮಿ ಲೇಔಟ್, ಶಂಕರಪಾಳ್ಯೆ ಇಂಡಸ್ಟ್ರಿಯಲ್ ಎಸ್ಟೇಟ್, ರುದ್ರೇಶ್ವರ ನಗರ, ಟೆಲಿಫೋನ್ ಎಂಪ್ಲಾಯೀಸ್ ಲೇಔಟ್, ಭಿಕ್ಕುಕರ ಕಾಲೋನಿ, ಪ್ರೇಮ್ ನಗರ, ನರಸಿಂಹರಾಜ	ಉತ್ತರ	ಪೈಪ್ ಲೈನ್ ರಸ್ತೆ.
			ಪೂರ್ವ	ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
			ದಕ್ಷಿಣ	6ನೇ ಮುಖ್ಯರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಪಾಳ್ಯ, ಸಜ್ಜೆ ಪಾಳ್ಯ, ಕೊಟ್ಟಿಗೆಪಾಳ್ಯ, ನಾಗರಭಾವಿ (ಭಾ), ಕೃಷ್ಣಾಣ್ಣ ನಗರ, ಆದಾಯ ತೆರಿಗೆ ಲೇಔಟ್, ಮಾಳಗಲ್.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಪಶ್ಚಿಮ	ಹೊರ ವರ್ತುಲ ರಸ್ತೆ, ಮಾಗಡಿ ರಸ್ತೆ, ಹೆಗ್ಗನಹಳ್ಳಿ ಮುಖ್ಯರಸ್ತೆ.
46	46-ಸರ್ ಎಂ.ವಿಶ್ವೇಶ್ವರಯ್ಯ	<p>ಬೈರವೇಶ್ವರ ಲೇಔಟ್, ಚಂದನ ನಗರ, ರಾಜೀವ್ ಗಾಂಧಿ ನಗರ, ನಾಗರಭಾವಿ (ಭಾ), ಅನ್ನಪೂರ್ಣೇಶ್ವರಿ ನಗರ, ವಿಶ್ವೇಶ್ವರಯ್ಯ ಲೇಔಟ್, ನರಸಾಪುರ, ಆರೋಗ್ಯ ಲೇಔಟ್, ಬೆಣಚಿನಕಲ್ ಪಾಳ್ಯ, ಕೆಎಚ್‌ಡಿಎಸ್ ಲೇಔಟ್ (ಭಾ), ಕಾಡುಕುದುರೆ (ಭಾ), ವಿಧಾನ ಸಭಾ ಬಡಾವಣೆ, ಓಬರಪ್ಪ ಲೇಔಟ್, ಪಾಪರೆಡ್ಡಿ ಪಾಳ್ಯ.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಉತ್ತರ	ಮಾಗಡಿ ರಸ್ತೆ.
			ಪೂರ್ವ	ಹೊರ ವರ್ತುಲ ರಸ್ತೆ
			ದಕ್ಷಿಣ	1ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, 1ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಅಡ್ಡರಸ್ತೆ, 27ನೇ ಮುಖ್ಯರಸ್ತೆ, 22ನೇ ಅಡ್ಡರಸ್ತೆ, ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ.
			ಪಶ್ಚಿಮ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ
47	47-ನಾಲ್ವಡಿ ಕೃಷ್ಣರಾಜ ಒಡೇಯರ್ ಪಾರ್ಕ್	<p>ಕೆ ಎಚ್ ಡಿ ಸಿ ಲೇಔಟ್ (ಭಾ), ಐ ಟಿ ಐ ನೌಕರರ ಲೇಔಟ್, ಕೆಂಗುಂತಾ, ಸರ್ ಎಮ್ ವಿ ಲೇಔಟ್ 9 ನೇ ಬ್ಲಾಕ್, ಎನ್ ಜಿ ಇ ಎಫ್ ಎಚ್ ಬಿ ಸಿ ಎಸ್ ಲೇಔಟ್, ಮಲ್ಲತ್ತಹಳ್ಳಿ, ಜ್ಞಾನ ಜ್ಯೋತಿ ನಗರ, ರೈಲ್ವೆ ಲೇಔಟ್, ಉಪಕಾರ ಲೇಔಟ್ (ಭಾ), ಭವಾನಿ ನಗರ</p>	ಉತ್ತರ	ಮಳೆನೀರು ಚರಂಡಿ, 2ನೇ ಅಡ್ಡರಸ್ತೆ, 27ನೇ ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, 5ನೇ ಮುಖ್ಯ ರಸ್ತೆ, 2ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ, 1ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ, 60ನೇ ಅಡ್ಡರಸ್ತೆ.

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಲೇಔಟ್, ಅನ್ನಪೂರ್ಣೇಶ್ವರಿ ಲೇಔಟ್, ಬಾಲಾಜಿ ಲೇಔಟ್, ಮುನೇಶ್ವರ ನಗರ, ಶ್ರೀ ಹರಿ ಲೇಔಟ್, ಜ್ಞಾನ ಗಂಗಾ ನಗರ, ಸರ್ಕಾರಿ ಪ್ರೆಸ್ ಲೇಔಟ್</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಪೂರ್ವ ಹೊರ ವರ್ತುಲ ರಸ್ತೆ, ಕಾಂಪೌಂಡ್ ವಾಲ್, ಯೂನಿವರ್ಸಿಟಿ ಕಾನೂನು ಕಾಲೇಜ್ ರಸ್ತೆ, ಕಾಂಪೌಂಡ್ ವಾಲ್.</p>	
			<p>ದಕ್ಷಿಣ ಮರೆಯಪ್ಪನ ಪಾಳ್ಯ ಮುಖ್ಯರಸ್ತೆ, 1ನೇ ಅಡ್ಡರಸ್ತೆ, 4ನೇ ಅಡ್ಡರಸ್ತೆ, ಮುಖ್ಯರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 3ನೇ ಮುಖ್ಯರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಅಮೃತಾನಂದಮಯಿ ರಸ್ತೆ -1ನೇ ಮುಖ್ಯರಸ್ತೆ, ಉಳ್ಳಾಲ ಮುಖ್ಯರಸ್ತೆ.</p>	
			<p>ಪಶ್ಚಿಮ ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮಲ್ಲತ್ತಳ್ಳಿ ಕರೆಯ ದಕ್ಷಿಣ ಮತ್ತು ಪೂರ್ವ ಗಡಿ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 1 ನೇ ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ</p>	
48	48-ಜ್ಞಾನ ಭಾರತಿ	<p>ಮರಿಲಿಂಗಪ್ಪ ಎಕ್ಸ್‌ಟೆನ್ಷನ್, ನಂಜಪ್ಪ ಗಾರ್ಡನ್, ನಾಗರಭಾವಿ (ಭಾ), ವಿನಾಯಕ ಲೇಔಟ್, ಎನ್‌ಜಿಇಎಫ್ ಲೇಔಟ್, ಜ್ಞಾನ ಭಾರತಿ, ಫಾರೆಸ್ಟ್ ಬಡಾವಣೆ (ಭಾ), ಸೂರ್ಯವಂಶಿ ಲೇಔಟ್, ಪಂತರಪಾಳ್ಯ (ಭಾ), ಪ್ರಮೋದ ಲೇಔಟ್, ಬಾಗೇಗೌಡ ಲೇಔಟ್, ಪಿಜಿ ಡಿಸೋಜಾ ಲೇಔಟ್, ಪುಷ್ಪಗಿರಿ ನಗರ, ಶಾರದ ಡಿಸೋಜಾ ಲೇಔಟ್, ಮುನೇಶ್ವರ ನಗರ, ಜವರನದೊಡ್ಡಿ ಮಾರಪ್ಪ ಲೇಔಟ್, ಆರ್.ಆರ್.ನಗರ 2ನೇ ಹಂತ 3 ಬ್ಲಾಕ್, ಐಡಿಯಲ್ ಹೋಮ್ಸ್ ಲೇಔಟ್, ಕೆಂಚನಹಳ್ಳಿ (ಭಾ).</p>	<p>ಉತ್ತರ 6ನೇ ಮುಖ್ಯರಸ್ತೆ, ಹೊರವರ್ತುಲ ರಸ್ತೆ, 6ನೇ ಮುಖ್ಯರಸ್ತೆ, 6ನೇ ಮುಖ್ಯರಸ್ತೆಯಿಂದ ಮಳೆ ನೀರು ಚರಂಡಿಗೆ ಸಂಪರ್ಕ.</p>	
			<p>ಪೂರ್ವ ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಮೈಸೂರು ರಸ್ತೆ, ಹೊರ ವರ್ತುಲ ರಸ್ತೆ, ಕಾಂಪೌಂಡ್ ವಾಲ್ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು
1	2	3	4
		<p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ದಕ್ಷಿಣ ಕೆರೆಕೋಡಿ ಮುಖ್ಯರಸ್ತೆ (1ನೇ ಮುಖ್ಯರಸ್ತೆ), ಅಡ್ಡರಸ್ತೆ, ಕಾಂಪೌಂಡ್ ಗೋಡೆ, ಮುಖ್ಯರಸ್ತೆ, ಐಡಿಯಲ್ ಹೋಮ್ಸ್ ಟೌನ್‌ಶಿಪ್ ಬಿ ಹಂತದ ರಸ್ತೆ, ಕಾಂಪೌಂಡ್ ವಾಲ್, ಚಂದ್ರಶೇಖರ್ ರಸ್ತೆ, 8ನೇ ಮುಖ್ಯರಸ್ತೆ, 12ನೇ ಅಡ್ಡರಸ್ತೆ, ಕೆಂಚನಹಳ್ಳಿ ಮುಖ್ಯರಸ್ತೆ, ಕಾಂಪೌಂಡ್ ವಾಲ್, ಕೆಂಚನಹಳ್ಳಿ ಮುಖ್ಯರಸ್ತೆ, ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ, ಮೈಸೂರು ರಸ್ತೆ.</p> <p>ಪಶ್ಚಿಮ ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಸೇಂಟ್ ಅಂತೋನಿ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ), ಜ್ಞಾನ ಭಾರತಿ ಲೇಔಟ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ, ಜ್ಞಾನ ಭಾರತಿ ವಿಶ್ವವಿದ್ಯಾಲಯ ಮುಖ್ಯ ರಸ್ತೆ, ಕಾಂಪೌಂಡ್ ವಾಲ್, ಯೂನಿವರ್ಸಿಟಿ ರಸ್ತೆ, ಯೂನಿವರ್ಸಿಟಿ ಕಾನೂನು ಕಾಲೇಜ್ ರಸ್ತೆ, ಕಾಂಪೌಂಡ್ ವಾಲ್, ಹೊರ ವರ್ತುಲ ರಸ್ತೆ.</p>
49	49-ರಾಜರಾಜೇಶ್ವರಿ ನಗರ	<p>ಬಿಎಚ್‌ಇಎಲ್ ಲೇಔಟ್, ಕೆಂಚನಹಳ್ಳಿ (ಭಾ), ಶಿವಣ್ಣ ಲೇಔಟ್, ಪಾಪಯ್ಯ ಲೇಔಟ್, ದುರ್ಗಾಪರಮೇಶ್ವರಿ ಲೇಔಟ್, ಹಳೇ ವಡೇರಹಳ್ಳಿ, ರಾಜರಾಜೇಶ್ವರಿ ನಗರ 3ನೇ ಹಾಗೂ 5ನೇ ಹಂತ, ಸಚ್ಚಿದಾನಂದ ನಗರ, ಕಾಳೇಗೌಡ ಲೇಔಟ್, ಯೂನಿವರ್ಸಿಟಿ ಲೇಔಟ್, ಬಿಇಎಂಎಲ್ ಲೇಔಟ್ 10ನೇ ಹಂತ, ಚನ್ನಸಂದ್ರ ಲೇಔಟ್, ಚನ್ನಸಂದ್ರ, ಭಾರತ್ ಹೌಸಿಂಗ್ ಸೊಸೈಟಿ, ಗಟ್ಟಿಗರೆ ಲೇಔಟ್, ಪಂಚಶೀರ್ (ಬಿಇಎಂಎಲ್ ಬ್ಲಾಕ್ 3ನೇ ಹಂತ),</p>	<p>ಉತ್ತರ ಮೈಸೂರು ರಸ್ತೆ, 2ನೇ ಮುಖ್ಯರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಕೆಂಚನಹಳ್ಳಿ ಮುಖ್ಯರಸ್ತೆ, ಕಾಂಪೌಂಡ್ ವಾಲ್, ಕೆಂಚನಹಳ್ಳಿ ಮುಖ್ಯರಸ್ತೆ, 12ನೇ ಅಡ್ಡ ರಸ್ತೆ, 8ನೇ ಮುಖ್ಯರಸ್ತೆ, ಚಂದ್ರಶೇಖರ್ ರಸ್ತೆ, ಕಾಂಪೌಂಡ್ ವಾಲ್, ಐಡಿಯಲ್ ಹೋಮ್ಸ್ ಟೌನ್‌ಶಿಪ್ 2ನೇ ಹಂತದ ಬಿ ರಸ್ತೆ, ಮುಖ್ಯರಸ್ತೆ, ಕಾಂಪೌಂಡ್ ವಾಲ್, ಮುಖ್ಯ ರಸ್ತೆ, ಕೆರೆಕೋಡಿ ರಸ್ತೆ (1ನೇ ಮುಖ್ಯ ರಸ್ತೆ).</p>

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಸುದರ್ಶನ ಲೇಔಟ್, ಹರಿದಾಸ್ ನಗರ, ಬಂಗಾರಪ್ಪ ನಗರ. ಸಪ್ತಗಿರಿ ಲೇಔಟ್, ಗುರುದತ್ತ ಲೇಔಟ್, ದುರ್ಗಾ ನಗರ.</p> <p>ಸೂಚನೆ: ಈ ನಮೂನೆಯಲ್ಲಿ ಕೆಲವು ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಪೂರ್ವ ಹೊಸಕೆರೆಹಳ್ಳಿ ಕೆರೆಯ ಪೂರ್ವ ಗಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಲಿಂಕ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಉತ್ತರಹಳ್ಳಿ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 1 ನೇ ಮುಖ್ಯ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ), 1 ನೇ ಕ್ರಾಸ್ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 7 ನೇ ಮುಖ್ಯ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ.</p>	
			<p>ದಕ್ಷಿಣ ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)</p>	
			<p>ಪಶ್ಚಿಮ ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ.</p>	
50	50-ಮಾರಪ್ಪನ ಪಾಳ್ಯ	ಗೌತಮ್ ನಗರ, ಎಪಿಎಂಸಿ ಯಾರ್ಡ್ ಯಶವಂತಪುರ, ಮಾರಪ್ಪನ ಪಾಳ್ಯ, ಕೃಷ್ಣನಾದ ನಗರ (ಭಾ), ನಂದಿನಿ ಲೇಔಟ್ (ಭಾ), ಶ್ರೀಕಂಠೇಶ್ವರ ನಗರ, ಶಂಕರ್ ನಗರ, ಅಶೋಕಪುರಂ, ಕೆಎಸ್ ಡಿಎಲ್ ಕಾರ್ಖಾನೆ ಪ್ರದೇಶ.	<p>ಉತ್ತರ ತುಮಕೂರು ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ)</p>	
			<p>ಪೂರ್ವ ತುಮಕೂರು ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ), ಡಾ ರಾಜ್‌ಕುಮಾರ್ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ).</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ದಕ್ಷಿಣ	ವೆಸ್ಟ್ ಆಫ್ ಕಾರ್ಡ್ ರಸ್ತೆ, ಮಳೆ ನೀರು ಚರಂಡಿ, 4 ನೇ ಎ ಮುಖ್ಯ ರಸ್ತೆ, 2 ನೇ ಅಡ್ಡ ರಸ್ತೆ, 3 ನೇ ಮುಖ್ಯ ರಸ್ತೆ, 4 ನೇ ಮುಖ್ಯ ರಸ್ತೆ, 4 ನೇ ಬಿ ಮುಖ್ಯ ರಸ್ತೆ, 30 ಅಡಿ ರಸ್ತೆ, 4 ನೇ ಸಿ ಮುಖ್ಯ ರಸ್ತೆ, 9ನೇ ಅಡ್ಡ ರಸ್ತೆ, ಮಳೆ ನೀರು ಚರಂಡಿ, ಪೊಲೀಸ್ ಸ್ಟೇಷನ್ ರಸ್ತೆ.
			ಪಶ್ಚಿಮ	1ನೇ ಮುಖ್ಯ ರಸ್ತೆ, ಎಂ ಇ ಐ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).
51	51-ನಾಗಪುರ	ರಾಜಾಜಿನಗರ 1ನೇ ಬ್ಲಾಕ್, ಮಹಾಲಕ್ಷ್ಮೀಪುರಂ (ಭಾ), ಗಾಣಿಗರ ಪಾಳ್ಯ, ಬೋವಿ ಪಾಳ್ಯ, ಶಂಕರಮಠ, ನಾಗಾಪುರ, ಕೇತಮಾರನಹಳ್ಳಿ. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	12 ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), 4 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), 1 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), ವೆಸ್ಟ್ ಆಫ್ ಕಾರ್ಡ್ ರಸ್ತೆ (ಹಾಲಿ ಇರುವ ವಾರ್ಡ್ ಗಡಿ).
			ಪೂರ್ವ	ಡಾ.ರಾಜಕುಮಾರ್ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ)
			ದಕ್ಷಿಣ	ಡಾ ಎಂಸಿ ಮೋದಿ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ).
			ಪಶ್ಚಿಮ	14 ನೇ ಮುಖ್ಯ ರಸ್ತೆ, ಪೈಪ್‌ಲೈನ್ ರಸ್ತೆ, 6 ನೇ ಮುಖ್ಯ ರಸ್ತೆ, 15 ನೇ ಎ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), 15 ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), 2 ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಗಡಿ).
52	52-ಮಹಾಲಕ್ಷ್ಮೀಪುರಂ	ಮಹಾಲಕ್ಷ್ಮೀಪುರ (ಭಾ), ಸರಸ್ವತಿಪುರಂ, ನಂದಿನಿ ಲೇಔಟ್ (ಭಾ), ಜಾವಗಲ್ ಸಿದ್ವೇಶ್ವರ ನಗರ, ಮಾರುತಿ ನಗರ (ಭಾ), ಗೆಳೆಯರ ಬಳಗ ಲೇಔಟ್, ಶ್ರೀರಾಮನಗರ (ಭಾ), ಎಸ್ ಎನ್ ಲೇಔಟ್ (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ	ಉತ್ತರ	8 ನೇ ಅಡ್ಡ ರಸ್ತೆ, 1 ನೇ ಅಡ್ಡ ರಸ್ತೆ, ಮಳೆ ನೀರು ಚರಂಡಿ, 9 ನೇ ಅಡ್ಡ ರಸ್ತೆ, 4 ನೇ ಸಿ ಮುಖ್ಯ ರಸ್ತೆ, 30 ಅಡಿ ರಸ್ತೆ, 4 ನೇ ಬಿ ಮುಖ್ಯ ರಸ್ತೆ, 4 ನೇ ಮುಖ್ಯ ರಸ್ತೆ, 3 ನೇ ಮುಖ್ಯ ರಸ್ತೆ, 4 ನೇ ಎ ಮುಖ್ಯ ರಸ್ತೆ, ಮಳೆ ನೀರು ಚರಂಡಿ
			ಪೂರ್ವ	ವೆಸ್ಟ್ ಆಫ್ ಕಾರ್ಡ್ ರಸ್ತೆ, 1 ನೇ ಮುಖ್ಯ ರಸ್ತೆ, 4 ನೇ ಮುಖ್ಯ ರಸ್ತೆ, 12 ನೇ ಅಡ್ಡ ರಸ್ತೆ, 2 ನೇ ಅಡ್ಡ ರಸ್ತೆ, 15 ನೇ ಅಡ್ಡ ರಸ್ತೆ, 15 ನೇ ಎ ಅಡ್ಡ ರಸ್ತೆ, 6 ನೇ ಮುಖ್ಯ ರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ದಕ್ಷಿಣ	ಪೈಪ್‌ಲೈನ್ ರಸ್ತೆ, 14 ನೇ ಮುಖ್ಯ ರಸ್ತೆ, 2 ನೇ ಮುಖ್ಯ ರಸ್ತೆ, 1 ನೇ ಅಡ್ಡ ರಸ್ತೆ, 2 ನೇ ಎ ಮುಖ್ಯ ರಸ್ತೆ, 3 ನೇ ಅಡ್ಡ ರಸ್ತೆ, 4 ನೇ ಮುಖ್ಯ ರಸ್ತೆ, 1 ನೇ ಮುಖ್ಯ ರಸ್ತೆ, 8 ನೇ ಮುಖ್ಯ ರಸ್ತೆ.
			ಪಶ್ಚಿಮ	4ನೇ ಅಡ್ಡ ರಸ್ತೆ, 6ನೇ ಅಡ್ಡ ರಸ್ತೆ, 5ನೇ ಮುಖ್ಯ ರಸ್ತೆ, 5ನೇ ಅಡ್ಡ ರಸ್ತೆ, ಮಳೆ ನೀರು ಚರಂಡಿ, ನಂದಿನಿ ಲೇಔಟ್ ರಸ್ತೆ.
53	53-ನಂದಿನಿ ಲೇಔಟ್	ಕಂಠೀರವ ಸ್ವಡಿಯೋ, ಪರಿಮಳ ನಗರ, ಕಂಠೀರವ ನಗರ, ಶ್ರೀನಿವಾಸ್ ನಗರ, ಕೃಷ್ಣಾನಂದ ನಗರ (ಭಾ), ನಂದಿನಿ ಲೇಔಟ್ (ಭಾ), ಜಯ ಭುವನೇಶ್ವರಿ ನಗರ, ಪಂಚದೀಪ ಕಾಲೋನಿ (ಭಾ). ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಕಂಠೀರವ ಸ್ವಡಿಯೋ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
			ಪೂರ್ವ	1ನೇ ಮುಖ್ಯರಸ್ತೆ, ಪೊಲೀಸ್ ಠಾಣೆ ರಸ್ತೆ, ನಂದಿನಿ ಲೇಔಟ್ ರಸ್ತೆ, ಮಳೆ ನೀರು ಚರಂಡಿ
			ದಕ್ಷಿಣ	1ನೇ ಮುಖ್ಯರಸ್ತೆ, ಹೊರ ವರ್ತುಲ ರಸ್ತೆ, 20ನೇ ಮುಖ್ಯರಸ್ತೆ, 22ನೇ ಮುಖ್ಯರಸ್ತೆ, 1ನೇ ಅಡ್ಡ ರಸ್ತೆ.
			ಪಶ್ಚಿಮ	ಹೊರ ವರ್ತುಲ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
54	54-ಜೈ ಮಾರುತಿನಗರ	ಪಂಚದೀಪ ಕಾಲೋನಿ (ಭಾ), ಜೈ ಮಾರುತಿ ನಗರ, ಜೆಸಿ ನಗರ (ಭಾ), ಎಸ್‌ಎನ್ ಲೇಔಟ್ (ಭಾ), ಮಾರುತಿ ನಗರ (ಭಾ). ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	1ನೇ ಅಡ್ಡ ರಸ್ತೆ, 22 ನೇ ಮುಖ್ಯ ರಸ್ತೆ, ಹೊರ ವರ್ತುಲ ರಸ್ತೆ, 1 ನೇ ಮುಖ್ಯ ರಸ್ತೆ, ಮಳೆ ನೀರಿನ ಚರಂಡಿ
			ಪೂರ್ವ	5ನೇ ಅಡ್ಡ ರಸ್ತೆ, 5ನೇ ಮುಖ್ಯ ರಸ್ತೆ, 6ನೇ ಅಡ್ಡ ರಸ್ತೆ, 4ನೇ ಅಡ್ಡ ರಸ್ತೆ, 8ನೇ ಮುಖ್ಯ ರಸ್ತೆ, 1ನೇ ಮುಖ್ಯ ರಸ್ತೆ, 12ನೇ ಮುಖ್ಯ ರಸ್ತೆ
			ದಕ್ಷಿಣ	11ನೇ ಮುಖ್ಯ ರಸ್ತೆ, 14ನೇ ಅಡ್ಡ ರಸ್ತೆ, 8ನೇ ಮುಖ್ಯ ರಸ್ತೆ, ಮಳೆ ನೀರಿನ ಚರಂಡಿ
			ಪಶ್ಚಿಮ	ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹೊರ ವರ್ತುಲ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
55	55-ಪುನೀತ್ ರಾಜ್ ಕುಮಾರ್ ವಾರ್ಡ್	<p>ಕುರುಬರಹಳ್ಳಿ, ಎಸ್‌ವಿಕೆ ನಗರ (ಭಾ), ಜಿಸಿ ನಗರ (ಭಾ), ಎಸ್‌ಎನ್ ಲೇಔಟ್ (ಭಾ), ಶ್ರೀರಾಮ ನಗರ (ಭಾ), ಎಂ.ಜಿ ನಗರ.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ಮಳೆನೀರು ಚರಂಡಿ, 3ನೇ ಮುಖ್ಯ ರಸ್ತೆ, 14ನೇ ಅಡ್ಡ ರಸ್ತೆ, 11ನೇ ಮುಖ್ಯ ರಸ್ತೆ, 12ನೇ ಮುಖ್ಯ ರಸ್ತೆ 1ನೇ ಮುಖ್ಯ ರಸ್ತೆ, 8ನೇ ಮುಖ್ಯ ರಸ್ತೆ, 1ನೇ ಮುಖ್ಯ ರಸ್ತೆ, 4ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, 2ನೇ ಎ ಮುಖ್ಯ ರಸ್ತೆ, 1ನೇ ಅಡ್ಡ ರಸ್ತೆ, 2ನೇ ಮುಖ್ಯ ರಸ್ತೆ.</p> <p>ಪೂರ್ವ 14ನೇ ಮುಖ್ಯ ರಸ್ತೆ, (ಹಾಲಿ ಇರುವ ವಾರ್ಡ್ ಗಡಿ).</p> <p>ದಕ್ಷಿಣ 4ನೇ ಮುಖ್ಯ ರಸ್ತೆ (ಕುರುಬರಹಳ್ಳಿ ರಸ್ತೆ), ಪೈಪ್‌ಲೈನ್ ರಸ್ತೆ, 2ನೇ ಅಡ್ಡರಸ್ತೆ, 25ನೇ ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಮಳೆನೀರು ಚರಂಡಿ</p> <p>ಪಶ್ಚಿಮ ಮಳೆನೀರು ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)</p>	
56	56-ಶಂಕರ ಮಠ	<p>ಕಿರ್ಲೋಸ್ಕರ್ ಕಾಲೋನಿ, ಟೀಚರ್ಸ್ ಕಾಲೋನಿ, ಸಂಜಯ್ ಗಾಂಧಿ ನಗರ, ಕೆ ಎಚ್ ಬಿ ಎಸ್ ಲೇಔಟ್, ಶ್ರೀ ವೆಂಕಟೇಶ್ವರ ಕೃಪಾ ಲೇಔಟ್, ಎಸ್ ವಿ ಕೆ ನಗರ (ಭಾ), ಎನ್ ಜಿ ಓ ಕಾಲೋನಿ.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ಮಳೆ ನೀರು ಚರಂಡಿ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, 25 ನೇ ಅಡ್ಡ ರಸ್ತೆ, 2 ನೇ ಅಡ್ಡ ರಸ್ತೆ, ಪೈಪ್ ಲೈನ್ ರಸ್ತೆ, 4 ನೇ ಮುಖ್ಯ ರಸ್ತೆ (ಕುರುಬರಹಳ್ಳಿ ರಸ್ತೆ)</p> <p>ಪೂರ್ವ ಸಿದ್ದಯ್ಯಪುರಾಣಿಕ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).</p> <p>ದಕ್ಷಿಣ 15ನೇ ಮುಖ್ಯ ರಸ್ತೆ-ವಾಟರ್ ಟ್ಯಾಂಕ್ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), 1 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), 1 ನೇ ಮುಖ್ಯ ರಸ್ತೆ, 5 ನೇ ಅಡ್ಡ ರಸ್ತೆ, 7 ನೇ ಅಡ್ಡ ರಸ್ತೆ, 9 ನೇ ಅಡ್ಡ ರಸ್ತೆ, ಮಳೆ ನೀರಿನ ಚರಂಡಿಗೆ ಸಂಪರ್ಕ ಕಲ್ಪಿಸುವ ಅಡ್ಡ ರಸ್ತೆ.</p> <p>ಪಶ್ಚಿಮ ಮಳೆ ನೀರಿನ ಚರಂಡಿ, ಪೈಪ್‌ಲೈನ್ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ).</p>	
57	57-ಶಕ್ತಿ ಗಣಪತಿ ನಗರ	<p>ಶಕ್ತಿ ಗಣಪತಿ ನಗರ, ಬಿಇಎಂಎಲ್ ಲೇಔಟ್, ಗೃಹಲಕ್ಷ್ಮಿ ಲೇಔಟ್, ಸಾಣಕಿ ಬಯಲು, ಕಮಲಾನಗರ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ.</p>	<p>ಉತ್ತರ ಮಳೆ ನೀರಿನ ಚರಂಡಿಗೆ ಸಂಪರ್ಕ ಕಲ್ಪಿಸುವ ಅಡ್ಡ ರಸ್ತೆ, 9 ನೇ ಅಡ್ಡ ರಸ್ತೆ, 7 ನೇ ಅಡ್ಡ ರಸ್ತೆ, 5 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, 1 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), 15 ನೇ ಮುಖ್ಯ ರಸ್ತೆ - ನೀರಿನ ಟ್ಯಾಂಕ್ ರಸ್ತೆ (ಹಾಲಿ ಇರುವ ವಾರ್ಡ್ ಗಡಿ)</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪೂರ್ವ	ಸಿದ್ದಯ್ಯಪುರಾಣಿಕ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).
			ದಕ್ಷಿಣ	8ನೇ ಮುಖ್ಯರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ), 2ನೇ ಮುಖ್ಯ ರಸ್ತೆ, 4ನೇ ಮುಖ್ಯ ರಸ್ತೆ, 3ನೇ ಮುಖ್ಯ ರಸ್ತೆ, 1ನೇ ಬಿ ಮುಖ್ಯರಸ್ತೆ, 3ನೇ ಮುಖ್ಯ ರಸ್ತೆ, 1ನೇ ಬಿ ಮುಖ್ಯರಸ್ತೆ, 4ನೇ ಮುಖ್ಯರಸ್ತೆ, 8ನೇ ಅಡ್ಡ ರಸ್ತೆ, 1ನೇ ಮುಖ್ಯರಸ್ತೆ.
			ಪಶ್ಚಿಮ	ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
58	58-ವೃಷಭಾವತಿ ನಗರ	ಕಮಲಾನಗರ (ಭಾ), ಚನ್ನಿಗಪ್ಪ ಲೇಔಟ್, ಮಾರುತಿ ನಗರ, ವೃಷಭ ನಗರ, ವಿನಾಯಕ ನಗರ. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	1ನೇ ಮುಖ್ಯ ರಸ್ತೆ, 8ನೇ ಅಡ್ಡ ರಸ್ತೆ, 4ನೇ ಮುಖ್ಯ ರಸ್ತೆ, 1ನೇ ಬಿ ಮುಖ್ಯ ರಸ್ತೆ, 3ನೇ ಮುಖ್ಯ ರಸ್ತೆ, 1ನೇ ಬಿ ಮುಖ್ಯ ರಸ್ತೆ, 3ನೇ ಮುಖ್ಯ ರಸ್ತೆ, 4ನೇ ಮುಖ್ಯ ರಸ್ತೆ.
			ಪೂರ್ವ	2ನೇ ಮುಖ್ಯ ರಸ್ತೆ - ಪಟಾಲಮ್ಮ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).
			ದಕ್ಷಿಣ	ಮಾಗಡಿ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).
			ಪಶ್ಚಿಮ	ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
59	59-ಮತ್ತಿಕೆರೆ	ಮತ್ತಿಕೆರೆ, ನೇತಾಜಿ ನಗರ, ಸಂಜೀವಪ್ಪ ಕಾಲೋನಿ, ಆರ್.ಎಂ.ವಿ 2ನೇ ಹಂತ (ಭಾ), ಗೋಕುಲ ಎಕ್ಸ್‌ಟೆನ್ಷನ್ (ಭಾ), ಮತ್ತಿಕೆರೆ ಎಕ್ಸ್‌ಟೆನ್ಷನ್ (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ.	ಉತ್ತರ	ರೈಲ್ವೆ ಮಾರ್ಗ, ಬಿಇಎಲ್ ರಸ್ತೆ..
			ಪೂರ್ವ	3ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಮತ್ತಿಕೆರೆ ಮುಖ್ಯರಸ್ತೆ, 6ನೇ ಮುಖ್ಯರಸ್ತೆ, 9ನೇ ಮುಖ್ಯರಸ್ತೆ, 4ನೇ ಎ ಅಡ್ಡರಸ್ತೆ, ಮುಖ್ಯರಸ್ತೆ, 4ನೇ ಅಡ್ಡರಸ್ತೆ, ಎಂ.ಎಸ್.ರಾಮಯ್ಯ ರಸ್ತೆ.

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ದಕ್ಷಿಣ	6ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ಹಾಲಿ ಇರುವ ವಾರ್ಡಿನ ಗಡಿ, 4ನೇ ಪಶ್ಚಿಮ ಕ್ರಾಸ್.
			ಪಶ್ಚಿಮ	ತ್ರಿವೇಣಿ ರಸ್ತೆ, 14ನೇ ಅಡ್ಡರಸ್ತೆ, 7ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಬಿ ನಾರಾಯಣಸ್ವಾಮಿಪುರ ರಸ್ತೆ, ಎಂಎಸ್ ರಾಮಯ್ಯ ರಸ್ತೆ.
60	60-ಅರಮನೆ ನಗರ	ಆರ್‌ಎಂ‌ವಿ 2ನೇ ಹಂತ (ಭಾ), ಗೋಕುಲ್ ಎಕ್ಸ್‌ಟೆನ್ಷನ್ (ಭಾ), ಎಂಎಸ್ ರಾಮಯ್ಯ ನಗರ, ಮತ್ತಿಕೆರೆ ಎಕ್ಸ್‌ಟೆನ್ಷನ್ (ಭಾ), ಐಐಎಸ್‌ಸಿ ಏರಿಯಾ, ಅಶ್ವಥ್ ನಗರ, ಸದಾಶಿವ ನಗರ, ಮಲ್ಲೇಶ್ವರಂ ಉತ್ತರ (ಭಾ), ವೈಯಾಲಿ ಕಾವಲ್ (ಭಾ), ಸ್ಯಾಂಕಿ ಟ್ಯಾಂಕ್, ಆರ್‌ಎಂ‌ವಿ ವಿಸ್ತರಣೆ, ಅರಮನೆ ಮೈದಾನ. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಬಿಇಎಲ್ ರಸ್ತೆ, 80 ಅಡಿ ರಸ್ತೆ, 7ನೇ ಅಡ್ಡರಸ್ತೆ, ಎಂಎಸ್‌ಆರ್ ಆಸ್ಪತ್ರೆ ರಸ್ತೆ, ಬಿ ರಾಜಗೋಪಾಲ ರಸ್ತೆ.
			ಪೂರ್ವ	ಬಳ್ಳಾರಿ ರಸ್ತೆ, ಜಯಮಹಲ್ ರಸ್ತೆ.
			ದಕ್ಷಿಣ	ರೈಲ್ವೆ ಮಾರ್ಗ, ಅರಮನೆ ಅಡ್ಡ ರಸ್ತೆ, ಚೌಡಯ್ಯ ರಸ್ತೆ, 18ನೇ ಅಡ್ಡರಸ್ತೆ, ರಂಗನಾಥಪುರ ರಸ್ತೆ, 4ನೇ ದೇವಸ್ಥಾನ ರಸ್ತೆ, 16ನೇ ಅಡ್ಡರಸ್ತೆ, 5ನೇ ದೇವಸ್ಥಾನ ರಸ್ತೆ, 15ನೇ ಅಡ್ಡರಸ್ತೆ.
			ಪಶ್ಚಿಮ	ಮಾರ್ಗೋಪಾ ರಸ್ತೆ, ಸಿವಿ ರಾಮನ್ ರಸ್ತೆ, ಎಂಎಸ್ ರಾಮಯ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ, 4ನೇ ಎ ಕ್ರಾಸ್, 9ನೇ ಮುಖ್ಯರಸ್ತೆ, 6ನೇ ಮುಖ್ಯರಸ್ತೆ, ಮಟ್ಟಿಕೆರೆ ಮುಖ್ಯರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, 5ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ.
61	61-ಮಲ್ಲೇಶ್ವರಂ	ಕೆಎನ್ ಎಕ್ಸ್‌ಟೆನ್ಷನ್ ಮತ್ತಿಕೆರೆ ಪಶ್ಚಿಮ ಮತ್ತು ಪೂರ್ವ, ಸುಬೇದಾರ್ ಪಾಳ್ಯ, ಯಶವಂತಪುರ (ಭಾ), ಬೈರಹನುಮ ಕಾಲೋನಿ, ಷರೀಫ್ ಕಾಲೋನಿ. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ.	ಉತ್ತರ	3 ನೇ ಅಡ್ಡರಸ್ತೆ, 7 ನೇ ಮುಖ್ಯರಸ್ತೆ, 14 ನೇ ಅಡ್ಡರಸ್ತೆ, ತ್ರಿವೇಣಿ ರಸ್ತೆ, 4 ನೇ ವೆಸ್ಟ್ ಅಡ್ಡರಸ್ತೆ, ಹಾಲಿ ಇರುವ ವಾರ್ಡಿನ ಗಡಿ, 3 ನೇ ಮುಖ್ಯರಸ್ತೆ, 6 ನೇ ಅಡ್ಡರಸ್ತೆ.
			ಪೂರ್ವ	ಎಂಎಸ್ ರಾಮಯ್ಯ ರಸ್ತೆ, ಸಿವಿ ರಾಮನ್ ರಸ್ತೆ, ಮಾರ್ಗೋಪಾ ರಸ್ತೆ.
			ದಕ್ಷಿಣ	15 ನೇ ಅಡ್ಡರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	1 ನೇ ಮುಖ್ಯ ರಸ್ತೆ (ರೈಲ್ವೆ ಸಮಾನಾಂತರ ರಸ್ತೆ), ತುಮಕೂರು ರಸ್ತೆ, ರೈಲ್ವೆ ಮಾರ್ಗ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ರೆಹಮಾನ್ ಖಾನ್ ರಸ್ತೆ, ಬಿ ನಾರಾಯಣಸ್ವಾಮಿಪ್ಪ ರಸ್ತೆ
62	62-ಸುಬ್ರಹ್ಮಣ್ಯ ನಗರ	ಮಿಲ್ಕೆ ಕಾಲೋನಿ, ಸುಬ್ರಹ್ಮಣ್ಯ ನಗರ, ಗಾಯತ್ರಿ ನಗರ (ಭಾ). ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ತುಮಕೂರು ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
			ಪೂರ್ವ	1ನೇ ಮುಖ್ಯ ರಸ್ತೆ (ರೈಲ್ವೆ ಸಮಾನಾಂತರ ರಸ್ತೆ), 9ನೇ ಅಡ್ಡರಸ್ತೆ, ತರಾಸು ರಸ್ತೆ.
			ದಕ್ಷಿಣ	12ನೇ ಅಡ್ಡ ರಸ್ತೆ.
			ಪಶ್ಚಿಮ	ಡಾ. ರಾಜಕುಮಾರ್ ರಸ್ತೆ
63	63-ಗಾಯತ್ರಿ ನಗರ	ರಾಜಾಜಿ ನಗರ 2ನೇ ಹಂತ ಡಿ ಬ್ಲಾಕ್, ಗಾಯತ್ರಿ ನಗರ ಸಿ ಬ್ಲಾಕ್, ಮಾರುತಿ ಎಕ್ಸ್‌ಟೆನ್ಷನ್ (ಭಾ), ರಾಮ್ ಮೋಹನಪುರ (ಭಾ), ಶ್ರೀರಾಂಪುರ (ಭಾ), ನಾಗಪ್ಪ ಬ್ಲಾಕ್, ಲಕ್ಷ್ಮೀನಾರಾಯಣಪುರ. ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	12ನೇ ಅಡ್ಡರಸ್ತೆ, ತರಾಸು ರಸ್ತೆ, 5ನೇ ಅಡ್ಡರಸ್ತೆ, 7ನೇ ಅಡ್ಡರಸ್ತೆ, 2ನೇ ಅಡ್ಡರಸ್ತೆ, 3ನೇ ಮುಖ್ಯ ರಸ್ತೆ, 3ನೇ ಅಡ್ಡರಸ್ತೆ.
			ಪೂರ್ವ	1 ನೇ ಮುಖ್ಯ ರಸ್ತೆ (ರೈಲ್ವೆ ಸಮಾನಾಂತರ ರಸ್ತೆ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ರೈಲ್ವೆ ಸಮಾನಾಂತರ ರಸ್ತೆ.
			ದಕ್ಷಿಣ	3ನೇ ಅಡ್ಡರಸ್ತೆ, 8ನೇ ಅಡ್ಡರಸ್ತೆ, 6ನೇ ಅಡ್ಡರಸ್ತೆ, ಮಳನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಮಹಾಕವಿ ಕುವೆಂಪು ರಸ್ತೆ.
			ಪಶ್ಚಿಮ	ಡಾ. ರಾಜಕುಮಾರ್ ರಸ್ತೆ
4	64-ಕಾಡು ಮಲ್ಲೇಶ್ವರ	ಕಾಡು ಮಲ್ಲೇಶ್ವರ, ಸುಬ್ರಹ್ಮಣ್ಯ ನಗರ ಬಿ ಬ್ಲಾಕ್, ಗಾಯತ್ರಿ ನಗರ (ಭಾ), ಗಾಂಧಿ ಗ್ರಾಮ, ಮಾರುತಿ ನಗರ (ಭಾ), ರಾಮ್ ಮೋಹನಪುರ, ಜಿಡಿಕೆ ಪಾರ್ಕ್ ಎಕ್ಸ್‌ಟೆನ್ಷನ್, ವೈಯಾಲಿ ಕಾವಲ್ (ಭಾ), ದೋಭಿ ಘಾಟ್, ಕೋದಂಡ ರಾಮಪುರ (ಭಾ).	ಉತ್ತರ	ಹಾಲಿ ಇರುವ ವಾರ್ಡಿನ ಗಡಿ, 13 ನೇ ಮುಖ್ಯ ರಸ್ತೆ, 15 ನೇ ಅಡ್ಡ ರಸ್ತೆ, 5 ನೇ ದೇವಸ್ಥಾನದ ಬೀದಿ, 16 ನೇ ಅಡ್ಡ ರಸ್ತೆ, 4 ನೇ ದೇವಸ್ಥಾನದ ಬೀದಿ, ರಂಗನಾಥಪುರ ರಸ್ತೆ, 18 ನೇ ಅಡ್ಡ ರಸ್ತೆ, ಚೌಡಯ್ಯ ರಸ್ತೆ.

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಸೂಚನೆ: ಈ ನಮೂನೆಯಲ್ಲಿ ಕೆಲವು ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಪೂರ್ವ	2ನೇ ಮುಖ್ಯರಸ್ತೆ, 13ನೇ ಅಡ್ಡ ರಸ್ತೆ, 6ನೇ ಮುಖ್ಯರಸ್ತೆ, ಸುಬ್ಬಯ್ಯ ರಸ್ತೆ, 2ನೇ ದೇವಸ್ಥಾನ ರಸ್ತೆ, 13ನೇ ಅಡ್ಡ ರಸ್ತೆ, ಸಂಪಿಗೆ ರಸ್ತೆ.
			ದಕ್ಷಿಣ	5 ನೇ ಅಡ್ಡ ರಸ್ತೆ, ಮಹಾಕವಿ ಕುವೆಂಪು ರಸ್ತೆ, 1 ನೇ ಮುಖ್ಯರಸ್ತೆ (ರೈಲ್ವೆ ಸಮಾನಾಂತರ ರಸ್ತೆ), 3 ನೇ ಅಡ್ಡ ರಸ್ತೆ, 3 ನೇ ಮುಖ್ಯರಸ್ತೆ, 2 ನೇ ಅಡ್ಡ ರಸ್ತೆ, 7 ನೇ ಅಡ್ಡ ರಸ್ತೆ, 5 ನೇ ಅಡ್ಡ ರಸ್ತೆ.
			ಪಶ್ಚಿಮ	ತರಾಸು ರಸ್ತೆ, 9ನೇ ರಸ್ತೆ, 1ನೇ ಮುಖ್ಯ ರಸ್ತೆ (ರೈಲ್ವೆ ಸಮಾನಾಂತರ ರಸ್ತೆ).
65	65-ರಾಜಮಹಲ್ ಗುಟ್ಟಹಳ್ಳಿ	<p>ಈಜುಕೊಳ ಎಕ್ಸ್ಟೆನ್ಷನ್, ಕೋದಂಡರಾಂಪುರ (ಭಾ), ಎಚ್‌ಎನ್ ಲೇಔಟ್, ಮಾರುತಿ ಲೇಔಟ್, ವೈಯಾಲಿ ಕಾವಲ್ (ಭಾ), ಕೆಳ ಅರಮನೆ ಆರ್ಚರ್ಸ್, ಮುನಿ ವೆಂಕಟಪ್ಪ ಬ್ಲಾಕ್, ಕೆಂಪಯ್ಯ ಬ್ಲಾಕ್, ವಿಆರ್ ಪುರಂ ಎನ್‌ಐಟಿ ಸಿಬ್ಬಂದಿ ವಸತಿಗೃಹ, ಪ್ಯಾಲೇಸ್ ಗುಟ್ಟಹಳ್ಳಿ, ಜಬ್ಬಾರ್ ಬ್ಲಾಕ್, ವಸಂತಪ್ಪ ಬ್ಲಾಕ್, ಕೆಂಪಣ್ಣ ಲೇಔಟ್, ಮುನೇಶ್ವರ ಬ್ಲಾಕ್, ಡಿಎನ್ ರಾಮಯ್ಯ ಲೇಔಟ್.</p> <p>ಸೂಚನೆ: ಈ ನಮೂನೆಯಲ್ಲಿ ಕೆಲವು ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಉತ್ತರ	ಸುಬ್ಬಯ್ಯ ರಸ್ತೆ, 6 ನೇ ಮುಖ್ಯ ರಸ್ತೆ, 13 ನೇ ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ, ಚೌಡಯ್ಯ ರಸ್ತೆ.
			ಪೂರ್ವ	ಚೌಡಯ್ಯ ರಸ್ತೆ.
			ದಕ್ಷಿಣ	ಶೇಷಾದ್ರಿಪುರಂ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ನಾಗಪ್ಪ ಬೀದಿ, ಗುಟ್ಟಹಳ್ಳಿ ಮುಖ್ಯರಸ್ತೆ.
			ಪಶ್ಚಿಮ	ಮಳನೀರಿನ ಚರಂಡಿ, 11ನೇ ಅಡ್ಡರಸ್ತೆ, ಕನ್ನವೆನ್ನಿ ರಸ್ತೆ, 11ನೇ ಅಡ್ಡ ರಸ್ತೆ, 8ನೇ ಅಡ್ಡ ರಸ್ತೆ, ದೇವಸ್ಥಾನ ರಸ್ತೆ.
66	66-ರಾಧಾಕೃಷ್ಣ ದೇವಸ್ಥಾನ ವಾರ್ಡ್	<p>ಪಟೇಲಪ್ಪ ಲೇಔಟ್, ರಾಮಕೃಷ್ಣಪ್ಪ ಲೇಔಟ್, ಲೋಟೈಗೊಲ್ಲನಹಳ್ಳಿ (ಭಾ), ವೆಂಕಟಾಚಾರಿ ನಗರ, ಆರ್‌ಎಂ‌ವಿ 2ನೇ ಹಂತ (ಭಾ), ಬೈರಪ್ಪ ಲೇಔಟ್ (ಭಾ), ನಾಗಶೆಟ್ಟಿಹಳ್ಳಿ (ಭಾ),</p>	ಉತ್ತರ	ರೈಲ್ವೆ ಮಾರ್ಗ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ), ಹೊರ ವರ್ತುಲ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ).

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಕೃಷ್ಣಾ ಲೇಔಟ್ (ಭಾ), ಅಮರಜ್ಯೋತಿ ಲೇಔಟ್ (ಭಾ), ಆರ್‌ಎಂ‌ವಿ ಎಕ್ಸ್ ಟೆನ್ಷನ್, ನಾಯ್ಡು ಲೇಔಟ್ (ಭಾ), ಜುಡಿಷಿಯಲ್ ಕಾಲೋನಿ, ಎಜಿಎಸ್ ಆಫೀಸರ್ಸ್ ಲೇಔಟ್, ಜಲದರ್ಶಿನಿ ಲೇಔಟ್, ಸೀನಪ್ಪ ಲೇಔಟ್, ಎಇಸಿಎಸ್ ಲೇಔಟ್ (ಭಾ), ಗೆದ್ದಲಹಳ್ಳಿ,</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಪೂರ್ವ ಗುಂಡಪ್ಪ ರಸ್ತೆ, 2ನೇ ಕ್ರಾಸ್, 2ನೇ ಮುಖ್ಯ ರಸ್ತೆ, 1ನೇ ಬಿ ಅಡ್ಡರಸ್ತೆ, ಮುಖ್ಯರಸ್ತೆ, ಭೂಪಸಂದ್ರ ರಸ್ತೆ, ಡಿ ರಾಜಗೋಪಾಲ ರಸ್ತೆ, ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), 4 ನೇ ಮುಖ್ಯ ರಸ್ತೆ -10 ನೇ ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ, 1 ನೇ ಎ ಮುಖ್ಯ ರಸ್ತೆ, 4 ನೇ ಮುಖ್ಯ ರಸ್ತೆ, 1 ನೇ ಮುಖ್ಯ ರಸ್ತೆ, 5 ನೇ ಅಡ್ಡ ರಸ್ತೆ, 1 ನೇ ಅಡ್ಡ ರಸ್ತೆ (ISRO ರಸ್ತೆ), 5 ನೇ ಮುಖ್ಯ ರಸ್ತೆ -1 ನೇ ಅಡ್ಡ ರಸ್ತೆ, 3 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, ಡಿ ರಾಜಗೋಪಾಲ ರಸ್ತೆ</p>	
			<p>ದಕ್ಷಿಣ ಎಂ ಎಸ್ ಆರ್ ಆಸ್ಪತ್ರೆ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ), 7 ನೇ ಅಡ್ಡರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ), 80 ಅಡಿ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ).</p>	
			<p>ಪಶ್ಚಿಮ ಬಿ ಇ ಎಲ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).</p>	
67	67-ಸಂಜಯ ನಗರ	<p>ಬಸವೇಶ್ವರ ಲೇಔಟ್, ಭೂಪಸಂದ್ರ ಲೇಔಟ್, ಬೈರಪ್ಪ ಲೇಔಟ್ (ಭಾ), ನಾಗಶೆಟ್ಟಿಹಳ್ಳಿ (ಭಾ), ಆರ್‌ಎಂ‌ಎಸ್ ಕಾಲೋನಿ, ಸೆಂಟ್ರಲ್ ಎಕ್ಸ್ ಸೈಜ್ ಕಾಲೋನಿ, ಸಂಜಯ ನಗರ, ಬಿಪಿಇಹೆಚ್‌ಸಿಎಸ್ ಲೇಔಟ್, ಎಇಸಿಎಸ್ ಲೇಔಟ್ (ಭಾ), ಸಿದ್ದಿವಿನಾಯಕ ಲೇಔಟ್, ರಾಮಕೃಷ್ಣಪ್ಪ ಲೇಔಟ್ (ಗೆದ್ದಲಹಳ್ಳಿ), ಕೆಇಬಿ ಲೇಔಟ್, ಕೃಷಿ ವಿಶ್ವವಿದ್ಯಾಲಯ, ಕೃಷ್ಣಾ ಲೇಔಟ್ (ಭಾ), ಅಮರಜ್ಯೋತಿ ಲೇಔಟ್ (ಭಾ), , ನಾಯ್ಡು ಲೇಔಟ್ (ಭಾ)</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ</p>	<p>ಉತ್ತರ ಹೊರ ವರ್ತುಲ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).</p>	
			<p>ಪೂರ್ವ ಬಳ್ಳಾರಿ ರಸ್ತೆ</p>	
			<p>ದಕ್ಷಿಣ ಡಿ ರಾಜಗೋಪಾಲ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	ಡಿ ರಾಜಗೋಪಾಲ ರಸ್ತೆ, 1 ನೇ ಮುಖ್ಯ ರಸ್ತೆ, 3 ನೇ ಅಡ್ಡ ರಸ್ತೆ, 5 ನೇ ಮುಖ್ಯ ರಸ್ತೆ - 1 ನೇ ಅಡ್ಡ ರಸ್ತೆ, 1 ನೇ ಅಡ್ಡ ರಸ್ತೆ (ISRO ರಸ್ತೆ), 5 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, 4 ನೇ ಮುಖ್ಯ ರಸ್ತೆ, 1 ನೇ ಎ ಮುಖ್ಯ ರಸ್ತೆ, 2 ನೇ ಮುಖ್ಯ ರಸ್ತೆ, 4 ನೇ ಮುಖ್ಯ ರಸ್ತೆ - 10 ನೇ ಅಡ್ಡ ರಸ್ತೆ, ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), ಡಿ ರಾಜಗೋಪಾಲ್ ರಸ್ತೆ, ಬೂಪಸಂದ್ರ ರಸ್ತೆ, ಮುಖ್ಯ ರಸ್ತೆ, 1 ನೇ ಬಿ ಅಡ್ಡ ರಸ್ತೆ, 2 ನೇ ಎ ಮುಖ್ಯ ರಸ್ತೆ, 2 ನೇ ಅಡ್ಡ ರಸ್ತೆ, ಗುಂಡಪ್ಪ ರಸ್ತೆ.
68	68-ವಿಶ್ವನಾಥ ನಾಗೇನಹಳ್ಳಿ	ಸುಬ್ರಮಣಿ ಕಾಲೋನಿ, ಗುಡ್ಡದಹಳ್ಳಿ, ವಿಶ್ವನಾಥ ನಾಗೇನಹಳ್ಳಿ, ಯಾಗಪ್ಪ ಲೇಔಟ್, ಕನಕ ನಗರ, ಪಟೇಲ್ ಮುನಿಯಪ್ಪ ಲೇಔಟ್, ಭುವನೇಶ್ವರಿ ನಗರ (ಭಾ). ಹೆಬ್ಬಾಳ (ಭಾ), ಮನೋರಾಯನ ಪಾಳ್ಯ (ಭಾ) ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ರೈಲ್ವೆ ಮಾರ್ಗ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
			ಪೂರ್ವ	ಕೆ ಎಚ್ ಬಿ ಕಾಲೋನಿ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
			ದಕ್ಷಿಣ	5 ನೇ ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ, ಅಡ್ಡ ರಸ್ತೆ, 6 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ (ವಿಜಯ ಭಾರತಿ ಶಾಲಾ ರಸ್ತೆ), 6 ನೇ ಮುಖ್ಯ ರಸ್ತೆ, 6 ನೇ ಮುಖ್ಯ ರಸ್ತೆ, ಮಳೆ ನೀರು ಚರಂಡಿ, ಹೆಬ್ಬಾಳ ಮುಖ್ಯ ರಸ್ತೆ (ವಿ ನಾಗೇನಹಳ್ಳಿ ಮುಖ್ಯ ರಸ್ತೆ), 9 ನೇ ಅಡ್ಡ ರಸ್ತೆ 3 ನೇ ಮುಖ್ಯ ರಸ್ತೆ, 1 ನೇ ಮುಖ್ಯ ರಸ್ತೆ, ಹೆಬ್ಬಾಳ ಮುಖ್ಯ ರಸ್ತೆ (ವಿ ನಾಗೇನಹಳ್ಳಿ ಮುಖ್ಯ ರಸ್ತೆ), 1 ನೇ ಮುಖ್ಯ ರಸ್ತೆ.
			ಪಶ್ಚಿಮ	ಬಳ್ಳಾರಿ ರಸ್ತೆ
69	69- ಮನೋರಾಯನಪಾಳ್ಯ	ಚೋಳನಗರ (ಭಾ), ಭುವನೇಶ್ವರಿ ನಗರ (ಭಾ), ಮನೋರಾಯನ ಪಾಳ್ಯ (ಭಾ), ಸುಲ್ತಾನ್ ಪಾಳ್ಯ. ಚೋಳನಾಯಕನಹಳ್ಳಿ. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ.	ಉತ್ತರ	ಹೆಬ್ಬಾಳ ಮುಖ್ಯ ರಸ್ತೆ (ವಿ.ನಾಗೇನಹಳ್ಳಿ ಮುಖ್ಯ ರಸ್ತೆ)
			ಪೂರ್ವ	ಮಳೆ ನೀರು ಚರಂಡಿ, 6 ನೇ ಮುಖ್ಯ ರಸ್ತೆ, 6 ನೇ ಮುಖ್ಯ ರಸ್ತೆ, 1 ನೇ ಮುಖ್ಯ ರಸ್ತೆ (ವಿಜಯ ಭಾರತಿ ಶಾಲೆ ರಸ್ತೆ), 6 ನೇ ಅಡ್ಡ ರಸ್ತೆ, ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ, 5 ನೇ ಅಡ್ಡ ರಸ್ತೆ, ಕೆ ಎಚ್ ಬಿ ಕಾಲೋನಿ ಮುಖ್ಯ ರಸ್ತೆ.

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ದಕ್ಷಿಣ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 9 ನೇ ಬಿ ಅಡ್ಡ ರಸ್ತೆ, ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ, ಅಡ್ಡ ರಸ್ತೆ, ಸುಲ್ತಾನ್ ಪಾಳ್ಯ ಮುಖ್ಯ ರಸ್ತೆ, 1 ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ),
			ಪಶ್ಚಿಮ	ಮಳೆ ನೀರು ಚರಂಡಿ, 4ನೇ ಮುಖ್ಯ ರಸ್ತೆ, 5ನೇ ಅಡ್ಡರಸ್ತೆ, 1ನೇ ಸಿ ಮುಖ್ಯರಸ್ತೆ, ಸುಮಂಗಲಿ ಸೇವಾಶ್ರಮ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಮುಖ್ಯರಸ್ತೆ.
70	70-ಹೆಬ್ಬಾಳ	ಹೆಬ್ಬಾಳ (ಭಾ), ಕುಂತಿ ಬೆಟ್ಟ, ಅಮರಜ್ಯೋತಿ ಲೇಔಟ್ (ಹೆಬ್ಬಾಳ), ಆನಂದನಗರ, ಎಂಎಸ್‌ಎಚ್ ಲೇಔಟ್, ಚೌಡಯ್ಯ ಬ್ಲಾಕ್, ಎಚ್ ಎಂಟಿ ಲೇಔಟ್ (ಭಾ), ರಿಸರ್ವ್ ಬ್ಯಾಂಕ್ ಕಾಲೋನಿ (ಭಾ), ಚೋಳನಗರ (ಭಾ), ಚಾಮುಂಡಿ ನಗರ (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	1 ನೇ ಮುಖ್ಯ ರಸ್ತೆ, ಹೆಬ್ಬಾಳ ಮುಖ್ಯ ರಸ್ತೆ (ವಿ ನಾಗೇನಹಳ್ಳಿ ಮುಖ್ಯ ರಸ್ತೆ), 1 ನೇ ಮುಖ್ಯ ರಸ್ತೆ, 3 ನೇ ಮುಖ್ಯರಸ್ತೆ, 9 ನೇ ಅಡ್ಡರಸ್ತೆ, ಹೆಬ್ಬಾಳ ಮುಖ್ಯ ರಸ್ತೆ (ವಿ ನಾಗೇನಹಳ್ಳಿ ಮುಖ್ಯ ರಸ್ತೆ).
			ಪೂರ್ವ	ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಸುಮಂಗಲಿ ಸೇವಾಶ್ರಮ ಮುಖ್ಯರಸ್ತೆ, 1ನೇ ಸಿ ಮುಖ್ಯರಸ್ತೆ, 5ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, ಮಳೆ ನೀರು ಚರಂಡಿ, 5ನೇ ಅಡ್ಡರಸ್ತೆ, 2ನೇ ಅಡ್ಡರಸ್ತೆ, ಮುಖ್ಯರಸ್ತೆ, 4ನೇ ಅಡ್ಡರಸ್ತೆ, 3ನೇ ಅಡ್ಡರಸ್ತೆ, 10ನೇ ಅಡ್ಡರಸ್ತೆ.
			ದಕ್ಷಿಣ	6ನೇ ಎ ಮುಖ್ಯರಸ್ತೆ, 6ನೇ ಅಡ್ಡ ರಸ್ತೆಯನ್ನು ಸಂಪರ್ಕಿಸುವ ಅಪಾರ್ಟ್ ಮೆಂಟ್ ಕಾಂಪೌಂಡ್ ಗೋಡೆ, 6ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, 4ನೇ ಅಡ್ಡ ರಸ್ತೆ, ಸಿಬಿಐ ರಸ್ತೆ, 1ನೇ ಅಡ್ಡ ರಸ್ತೆ, 12 ಅಡ್ಡ ರಸ್ತೆ
			ಪಶ್ಚಿಮ	ಬಳ್ಳಾರಿ ರಸ್ತೆ
71	71-ಚಾಮುಂಡಿ ನಗರ	ಚಾಮುಂಡಿ ನಗರ (ಭಾ), ದಾಸಪ್ಪ ಗಾರ್ಡನ್, ಕೌಸರ್ ನಗರ (ಭಾ), ಆರ್ ಟಿ ನಗರ (ಭಾ), ಪಿ & ಟಿ ಕಾಲೋನಿ (ಭಾ), ಹನುಮಂತಪ್ಪ ಲೇಔಟ್, ರೆಹಮತ್ ನಗರ, ಅಂದಾನಪ್ಪ ಬ್ಲಾಕ್ (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ	ಉತ್ತರ	ಮಳೆ ನೀರು ಚರಂಡಿ, (ಹಾಲಿ ಇರುವ ವಾರ್ಡ್ ಗಡಿ)
			ಪೂರ್ವ	ಮಳೆ ನೀರು ಚರಂಡಿ, 5ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 3ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, 7ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, 1ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 5ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, 4ನೇ ಅಡ್ಡರಸ್ತೆ
			ದಕ್ಷಿಣ	ಮಳೆ ನೀರು ಚರಂಡಿ, 5ನೇ ಮುಖ್ಯರಸ್ತೆ, ತರಳಬಾಳು ರಸ್ತೆ.

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	ಆರ್ಟಿ ನಗರ ಮುಖ್ಯರಸ್ತೆ, ದಿಣ್ಣೂರು ಮುಖ್ಯರಸ್ತೆ, 9ನೇ ಅಡ್ಡರಸ್ತೆ, 6ನೇ ಎ ಮುಖ್ಯ ರಸ್ತೆ, 10ನೇ ಅಡ್ಡರಸ್ತೆ, 4ನೇ ಅಡ್ಡರಸ್ತೆ, ಮುಖ್ಯರಸ್ತೆ, 2ನೇ ಅಡ್ಡರಸ್ತೆ, 5ನೇ ಅಡ್ಡರಸ್ತೆ
72	72-ಗಂಗಾ ನಗರ	ರಿಸರ್ವ್ ಬ್ಯಾಂಕ್ ಕಾಲೋನಿ (ಭಾ), ಗಂಗಾನಗರ, ಎಚ್‌ಎಂಟಿ ಲೇಔಟ್ (ಭಾ), ಎಕೆ ಕಾಲೋನಿ, ಯೆಲ್ಲಮ್ಮ ಲೇಔಟ್, ವೆಂಕಟಪ್ಪ ಬ್ಲಾಕ್, ಗುಂಡಪ್ಪ ಬ್ಲಾಕ್, ಪಾಪಣ್ಣ ಬ್ಲಾಕ್, ದೇನಾ ಬ್ಯಾಂಕ್ ಕಾಲೋನಿ, ಗಂಗಾನಗರ ಎಕ್ಸ್‌ಟೆನ್ಷನ್, ಮಾಟದಹಳ್ಳಿ ಲೇಔಟ್. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	12ನೇ ಅಡ್ಡರಸ್ತೆ, 1ನೇ ಅಡ್ಡರಸ್ತೆ, ಸಿಬಿಐ ರಸ್ತೆ, 4ನೇ ಅಡ್ಡರಸ್ತೆ, 6ನೇ ಮುಖ್ಯ ರಸ್ತೆ, 6ನೇ ಅಡ್ಡರಸ್ತೆ, ಅಪಾರ್ಟ್ ಮೆಂಟ್ ಕಾಂಪೌಂಡ್ ಗೋಡೆ, 6ನೇ ಎ ಮುಖ್ಯ ರಸ್ತೆ.
			ಪೂರ್ವ	9ನೇ ಅಡ್ಡರಸ್ತೆ, ದಿಣ್ಣೂರು ಮುಖ್ಯರಸ್ತೆ, ಆರ್.ಟಿ.ನಗರ ಮುಖ್ಯರಸ್ತೆ.
			ದಕ್ಷಿಣ	ಶ್ರೀ ಎಂವಿಸಿ ಹನುಮಂತಯ್ಯ ಮುಖ್ಯ ರಸ್ತೆ, ಮಳೆ ನೀರು ಚರಂಡಿ, 5ನೇ ಮುಖ್ಯ, 1ನೇ ಎ ಅಡ್ಡ ರಸ್ತೆ, ಬಿನ್ನಿ ಮಿಲ್ ರಸ್ತೆ.
			ಪಶ್ಚಿಮ	ಬಳ್ಳಾರಿ ರಸ್ತೆ
73	73- ಜಯಚಾಮರಾಜೇಂದ್ರ ನಗರ	ಕೌಸರ್ ನಗರ (ಭಾ), ಆರ್ ಟಿ ನಗರ (ಭಾ), ಪಿ & ಟಿ ಕಾಲೋನಿ (ಭಾ), ಹನುಮಂತಪ್ಪ ಲೇಔಟ್ (ಭಾ), ಚುಂಚಪ್ಪ ಬ್ಲಾಕ್, ಅಂದಾನಪ್ಪ ಬ್ಲಾಕ್ (ಭಾ), ಜೆಸಿ ನಗರ, ಅಂಚಪ್ಪ ಗಾರ್ಡನ್ (ಭಾ), ರಾಜಪ್ಪ ಬ್ಲಾಕ್ (ಭಾ), ಏರ್ ವೈರ್ಸ್ ಏರಿಯಾ, ಮಠದಹಳ್ಳಿ ಲೇಔಟ್ ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ	ಉತ್ತರ	ಬಿನ್ನಿ ಮಿಲ್ ರಸ್ತೆ, 1ನೇ ಎ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ನೀರು ಚರಂಡಿ, ಶ್ರೀ ಎಂವಿಸಿ ಹನುಮಂತಯ್ಯ ರಸ್ತೆ, ಆರ್ಟಿ ನಗರ ಮುಖ್ಯರಸ್ತೆ, ತರಳಬಾಳು ಮುಖ್ಯರಸ್ತೆ, 5ನೇ ಮುಖ್ಯರಸ್ತೆ. ಮಳೆನೀರು ಚರಂಡಿ, 4ನೇ ಅಡ್ಡರಸ್ತೆ, 5ನೇ ಅಡ್ಡರಸ್ತೆ, 5ನೇ ಡಿ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, 5ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 7ನೇ ಮುಖ್ಯರಸ್ತೆ, 1ನೇ ಅಡ್ಡ ರಸ್ತೆ, 8ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 3ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ , 5ನೇ ಅಡ್ಡರಸ್ತೆ, .

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪೂರ್ವ	ಮಳೆ ನೀರು ಚರಂಡಿ, ದಿಣ್ಣೂರು ಮುಖ್ಯರಸ್ತೆ, ಜಿ.ಸಿ.ನಗರ ಮುಖ್ಯರಸ್ತೆ (ಅಸ್ತಿತ್ವದಲ್ಲಿರುವ ವಾರ್ಡ್ ಮತ್ತು ಎಸಿ ಗಡಿ), ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ, ಮುನಿರಡ್ಡಿ ಪಾಳ್ಯ ಮುಖ್ಯರಸ್ತೆ, ಪೆಮ್ಮೆಗೌಡ ರಸ್ತೆ, ಮುಖ್ಯರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ).
			ದಕ್ಷಿಣ	ಜಯ ಮಹಲ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).
			ಪಶ್ಚಿಮ	ಬಳ್ಳಾರಿ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
74	74-ಕಾವಲ್ ಬೈರಸಂದ್ರ	ಕಾವೇರಿ ನಗರ (ಕಾವಲ್ ಬೈರಸಂದ್ರ), ಆದರ್ಶ ನಗರ (ಕಾವಲ್ ಬೈರಸಂದ್ರ), ಪಯೋನೀರ್ ಡಿಫೆನ್ಸ್ ಹೌಸಿಂಗ್ ಕಾಲೋನಿ, ಆನಂದ ಗೋಕುಲ ಲೇಔಟ್, ಶಾಂಪುರ ಹೊಸ ಎಕ್ಸ್ ಟೆನ್ಷನ್ (ಭಾ), ಭೀಮಣ್ಣ ಲೇಔಟ್ (ಕಾವಲ್ ಬೈರಸಂದ್ರ), ಕೆಎಚ್‌ಬಿ ಕಾಲೋನಿ ಎಕ್ಸ್ ಟೆನ್ಷನ್, ರಂಕಾ ನಗರ, ಹನುಮಂತಪ್ಪ ಲೇಔಟ್, ದಿಣ್ಣೂರು (ಕಾವಲ್ ಬೈರಸಂದ್ರ), ಪಿ & ಟಿ ಕಾಲೋನಿ, ಗಣೇಶ್ ಬ್ಲಾಕ್ (ಕಾವಲ್ ಬೈರಸಂದ್ರ), ಕಾವಲ್ ಬೈರಸಂದ್ರ (ಭಾ), ಚೌಡಪ್ಪ ಗಾರ್ಡನ್ (ಕಾವಲ್ ಬೈರಸಂದ್ರ), ದೊಡ್ಡಣ್ಣ ನಗರ (ದೇವರ ಜೀವನಹಳ್ಳಿ), ಮೋದಿ ಗಾರ್ಡನ್ (ದೇವರ ಜೀವನಹಳ್ಳಿ) ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ	ಉತ್ತರ	1ನೇ ಅಡ್ಡರಸ್ತೆ, 9ನೇ ಬಿ ಅಡ್ಡರಸ್ತೆ, ಕೆಎಚ್‌ಬಿ ಕಾಲೋನಿ ಮುಖ್ಯರಸ್ತೆ
			ಪೂರ್ವ	ರೈಲ್ವೆ ಮಾರ್ಗ, ರೈಲ್ವೆ ಅಂಡರ್ ಪಾಸ್ ರಸ್ತೆ, 2ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಶಾಂಪುರ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, 1ನೇ ಎ ಮುಖ್ಯರಸ್ತೆ, 3ನೇ ಮುಖ್ಯರಸ್ತೆ, 3ನೇ ಅಡ್ಡ ರಸ್ತೆ, ಎಲ್ ಆರ್ ಬಂಡೆ ರಸ್ತೆ, 6ನೇ ಅಡ್ಡರಸ್ತೆ, ಕೆ ಬಿ ಮುಖ್ಯರಸ್ತೆ, ಎನ್ ಪಿ ಮುಖ್ಯರಸ್ತೆ ಮಳೆ ನೀರಿನ ಚರಂಡಿ, ದೇವಸ್ವಾನದ ರಸ್ತೆ, ಅಡ್ಡ ರಸ್ತೆ, 1 ನೇ ಮುಖ್ಯರಸ್ತೆ (ಸುಬ್ರಹ್ಮಣ್ಯ ಸ್ವಾಮಿ ದೇವಸ್ವಾನ ರಸ್ತೆ), ಕಾಂಪೌಂಡ್ ಗೋಡೆ, ಮುಖ್ಯ ರಸ್ತೆ, 6 ನೇ ಅಡ್ಡ ರಸ್ತೆ, ಮುಖ್ಯ ರಸ್ತೆ, 7 ನೇ ಅಡ್ಡ ರಸ್ತೆ, ಮುಖ್ಯ ರಸ್ತೆ, 6 ನೇ ಅಡ್ಡ ರಸ್ತೆ, ಕಾಂಪೌಂಡ್ ಗೋಡೆ, ಮಿಲಿಟರಿ ಏರಿಯಾ ಕ್ರಾಸ್ ರೋಡ್, ಕಾಂಪೌಂಡ್ ಗೋಡೆಯಿಂದ ಮಿಲಿಟರಿ ಏರಿಯಾ ಕ್ರಾಸ್ ರೋಡ್ ಗೆ ಸಂಪರ್ಕಿಸುತ್ತದೆ.
			ದಕ್ಷಿಣ	ಮಿಲಿಟರಿ ಮೈದಾನ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರ ಗಡಿ)

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	ಜಿ.ಸಿ.ನಗರ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರ ಗಡಿ), ದಿಣ್ಣೂರು ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರ ಗಡಿ), ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರ ಗಡಿ)
75	75-ಕುಶಾಲ್ ನಗರ	ಶಾಂಪುರ ಹೊಸ ಎಕ್ಸ್ ಟೆನ್ಷನ್, ಮುನಿವೀರಪ್ಪ ಲೇಔಟ್ (ಶಾಂಪುರ), ಡಾ ಅಂಬೇಡ್ಕರ್ ಲೇಔಟ್ (ಕಾವಲ್ ಬೈರಸಂದ್ರ) (ಭಾ), ಎಂಎಂ ಲೇಔಟ್ (ಕಾವಲ್ ಬೈರಸಂದ್ರ), ಕಾವಲ್ ಬೈರಸಂದ್ರ (ಭಾ), ನಾಗಪ್ಪ ಲೇಔಟ್ (ಕಾವಲ್ ಬೈರಸಂದ್ರ), ಮುನೇಶ್ವರ ನಗರ, ಅಶೋಕ್ ನಗರ (ಕಾವಲ್ ಬೈರಸಂದ್ರ) , ಕುಶಾಲ್ ನಗರ (ಕಾಡುಗೊಂಡನಹಳ್ಳಿ), ದೊಡ್ಡಣ್ಣ ಲೇಔಟ್ (ಕಾವಲ್ ಬೈರಸಂದ್ರ). ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ರೈಲು ಮಾರ್ಗ
			ಪೂರ್ವ	ಶಾಂಪುರ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರ ಗಡಿ), ಡಾ ಅಂಬೇಡ್ಕರ್ ಕಾಲೇಜು ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರ ಗಡಿ), ಅರೇಬಿಕ್ ಕಾಲೇಜು ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರ ಗಡಿ)
			ದಕ್ಷಿಣ	1 ನೇ ಮುಖ್ಯ ರಸ್ತೆ, 10 ನೇ ಅಡ್ಡ ರಸ್ತೆ, ಕಾಂಪೌಂಡ್ ಗೋಡೆ, 2 ನೇ ಮುಖ್ಯ ರಸ್ತೆ, 2 ನೇ ಅಡ್ಡ ರಸ್ತೆ, 17 ನೇ ಅಡ್ಡ ರಸ್ತೆ, ಶಾಂಪುರ ಮುಖ್ಯ ರಸ್ತೆ, 3 ನೇ ಅಡ್ಡ ರಸ್ತೆ, 2 ನೇ ಅಡ್ಡ ರಸ್ತೆ, ದೇವಸ್ಥಾನ ರಸ್ತೆ, 7 ನೇ ಮುಖ್ಯ ರಸ್ತೆ
			ಪಶ್ಚಿಮ	6ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, 3ನೇ ಅಡ್ಡ ರಸ್ತೆ, ಎಲ್ ಆರ್ ಬಂಡೆ ರಸ್ತೆ, 3ನೇ ಮುಖ್ಯರಸ್ತೆ, 1ನೇ A ಮುಖ್ಯರಸ್ತೆ, 3ನೇ ಮುಖ್ಯರಸ್ತೆ, 3ನೇ ಅಡ್ಡ ರಸ್ತೆ, ಶಾಂಪುರ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 4ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ.
76	76-ಮುನೇಶ್ವರ ನಗರ	ಚೌಡಪ್ಪ ಗಾರ್ಡನ್ (ಕಾವಲ್ ಬೈರಸಂದ್ರ) (ಭಾ), ಮುನೇಶ್ವರ ನಗರ, ಶಾದಾಬ್ ನಗರ (ಭಾ), ದೇವರ ಜೀವನಹಳ್ಳಿ (ಭಾ), ಡಾ ಅಂಬೇಡ್ಕರ್ ನಗರ (ಭಾ), ಅನ್ವರ್ ಲೇಔಟ್, ಪಿ & ಟಿ ಕಾಲೋನಿ, ಕಾಫಿ ಬೋರ್ಡ್ ಕಾಲೋನಿ. ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ	ಉತ್ತರ	ಕೆ.ಬಿ.ಮುಖ್ಯ ರಸ್ತೆ, ದೇವಸ್ಥಾನ ರಸ್ತೆ, 2ನೇ ಅಡ್ಡ ರಸ್ತೆ, ಅಡ್ಡ ರಸ್ತೆ, 3ನೇ ಅಡ್ಡ ರಸ್ತೆ, ಶಾಂಪುರ ಮುಖ್ಯರಸ್ತೆ, 17ನೇ ಅಡ್ಡ ರಸ್ತೆ, 2ನೇ ಅಡ್ಡ ರಸ್ತೆ, 2ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, 3ನೇ ಮುಖ್ಯರಸ್ತೆ.
			ಪೂರ್ವ	ಅರೇಬಿಕ್ ಕಾಲೇಜ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರ ಗಡಿ), ಅರೇಬಿಕ್ ಕಾಲೇಜ್ ರಸ್ತೆ
			ದಕ್ಷಿಣ	ದೊಡ್ಡ ಜೀವನಹಳ್ಳಿ ಅಡ್ಡ ರಸ್ತೆ (ನೀರಿನ ಟ್ಯಾಂಕ್ ರಸ್ತೆ), ಮಳೆ ನೀರು ಚರಂಡಿ, ದೇವಸ್ಥಾನ ರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	ಮಳೆನೀರು ಚರಂಡಿ, ದೇವರ ಜೀವನಹಳ್ಳಿ, ಮುಖ್ಯರಸ್ತೆ
77	77-ದೇವರ ಜೀವನಹಳ್ಳಿ	ಮೋದಿ ಗಾರ್ಡನ್ ಸ್ಲಂ (ದೇವರ ಜೀವನಹಳ್ಳಿ), ಮೋದಿ ನಗರ ಈದ್ಲಾ, ಮೊಹಲ್ಲಾ, ಬಂಗಾರಗಿರಿ (ದೇವರ ಜೀವನಹಳ್ಳಿ), ತಂಗಮಲೈ ನಗರ (ದೇವರ ಜೀವನಹಳ್ಳಿ), ಇಂದಿರಾಪುರಂ (ದೇವರ ಜೀವನಹಳ್ಳಿ), ದೇವರ ಜೀವನಹಳ್ಳಿ (ಭಾ). ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಮುಖ್ಯ ರಸ್ತೆ, ಕಾಂಪೌಂಡ್ ಗೋಡೆ, 1 ನೇ ಮುಖ್ಯ ರಸ್ತೆ (ಸುಬ್ರಹ್ಮಣ್ಯ ದೇವಸ್ಥಾನ ರಸ್ತೆ), ಅಡ್ಡ ರಸ್ತೆ, ದೇವಸ್ಥಾನ ರಸ್ತೆ, ಮಳೆ ನೀರು ಚರಂಡಿ
			ಪೂರ್ವ	ಮಳೆ ನೀರು ಚರಂಡಿ, ದೊಡ್ಡ ಜೀವನಹಳ್ಳಿ ಅಡ್ಡ ರಸ್ತೆ, ಡಿಜಿ ಹಳ್ಳಿ ಮುಖ್ಯ ರಸ್ತೆ
			ದಕ್ಷಿಣ	ಮೋದಿ ರಸ್ತೆ, ಬಂಗಾರಗಿರಿ ಮುಖ್ಯರಸ್ತೆ, 4ನೇ ಅಡ್ಡ ರಸ್ತೆ, ಕಾಂಪೌಂಡ್ ಗೋಡೆ
			ಪಶ್ಚಿಮ	ಕಾಂಪೌಂಡ್ ಗೋಡೆ, 6 ನೇ ಅಡ್ಡ ರಸ್ತೆ, ಮುಖ್ಯ ರಸ್ತೆ, 6 ನೇ ಅಡ್ಡ ರಸ್ತೆ, 7 ನೇ ಅಡ್ಡ ರಸ್ತೆ, ಮುಖ್ಯ ರಸ್ತೆ, 6 ನೇ ಅಡ್ಡ ರಸ್ತೆ
78	78-ಎಸ್ ಕೆ ಗಾರ್ಡನ್	ರೋಷನ್ ನಗರ, ಪೆರಿಯಾರ್ ನಗರ, ಮಾಡರ್ನ್ ಲೇಔಟ್ (ದೇವರ ಜೀವನಹಳ್ಳಿ), ಸಗಾಯಪುರ (ಭಾ), ರಿಚರ್ಡ್ಸ್ ಟೌನ್ (ಭಾ), ಪೊಟರಿಟೌನ್ (ಚಿನ್ನಪ್ಪ ಉದ್ಯಾನ) (ಭಾ), ಎಸ್‌ಕೆ ಗಾರ್ಡನ್ (ಚಿನ್ನಪ್ಪ ಗಾರ್ಡನ್) (ಭಾ), ದೇವರ ಜೀವನಹಳ್ಳಿ, ಟ್ಯಾಂಕ್ ಮೊಹಲ್ಲಾ. ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಬಂಗಾರಗಿರಿ ಮುಖ್ಯರಸ್ತೆ, ಮೋದಿ ರಸ್ತೆ, ಡಿಜಿ ಹಳ್ಳಿ ಮುಖ್ಯರಸ್ತೆ, ದೇವರ ಜೀವನಹಳ್ಳಿ ಅಡ್ಡ ರಸ್ತೆ
			ಪೂರ್ವ	ಟ್ಯಾಂನರಿ ರಸ್ತೆ
			ದಕ್ಷಿಣ	ಮುಖ್ಯ ರಸ್ತೆ, 1ನೇ ಅಡ್ಡ ರಸ್ತೆ, ಎನ್ ಸಿ ಕಾಲೋನಿ ಬೋರ್ ಬ್ಯಾಂಕ್ ರಸ್ತೆ, ಪಾಟರಿ ಲೇನ್, ಐ ಟಿ ಐ ಲೇಔಟ್ ರಸ್ತೆ, 6ನೇ ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರ ಗಡಿ, ಕಾಂಪೌಂಡ್ ಗೋಡೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರ ಗಡಿ)
			ಪಶ್ಚಿಮ	ಮಿಲಿಟರಿ ಪ್ರದೇಶದ ಅಡ್ಡ ರಸ್ತೆ, ಕಾಂಪೌಂಡ್ ಗೋಡೆ ಸಂಪರ್ಕಿಸುವ ಅಡ್ಡ ರಸ್ತೆ, 4 ನೇ ಅಡ್ಡ ರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
79	79-ಸಗಾಯರಪುರಂ	<p>ಬಿಲಾಲ್ ನಗರ (ಪಿಳ್ಳಣ್ಣ ಗಾರ್ಡನ್), ಪಿಳ್ಳಣ್ಣ ಗಾರ್ಡನ್ (ಕಾಡುಗೊಂಡನಹಳ್ಳಿ) (ಭಾ), ಬಾಗಲೂರು ಲೇಔಟ್ (ಕಾಡುಗೊಂಡನಹಳ್ಳಿ) (ಭಾ), ರಿಚರ್ಡ್ ಟೌನ್ (ಭಾ), ಲೇಜರ್ ಲೇಔಟ್ (ಫ್ರೇಜರ್ ಟೌನ್).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>1 ನೇ ಮುಖ್ಯ ರಸ್ತೆ, ಬಿಲಾಲ್ ನಗರ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರ ಗಡಿ), ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರ ಗಡಿ), ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರ ಗಡಿ), ರೈಲ್ವೆ ಮಾರ್ಗ</p> <p>ಪೂರ್ವ</p> <p>ಹಣ್ಣೂರು ಮುಖ್ಯರಸ್ತೆ, ಲೇಜರ್ ರಸ್ತೆ</p> <p>ದಕ್ಷಿಣ</p> <p>ರೈಲ್ವೆ ಮಾರ್ಗ</p> <p>ಪಶ್ಚಿಮ</p> <p>ಟ್ಯಾನರಿ ರಸ್ತೆ, ಅರಬಿಕ್ ಕಾಲೇಜು ರಸ್ತೆ</p>	
80	80-ಪುಲಿಕೇಶಿನಗರ	<p>ಐಟಿಐ ಕಾಲೋನಿ, ಎಸ್ಕೆ ಗಾರ್ಡನ್ (ಚಿನ್ನಪ್ಪ ಗಾರ್ಡನ್), ಬೆನ್ಸನ್ ಟೌನ್, ವಿಲಿಯಮ್ಸ್ ಟೌನ್, ಪಾಟರಿ ಟೌನ್ (ಭಾ), ಫ್ರೇಜರ್ ಟೌನ್ (ಪುಲಕೇಶಿ ನಗರ), ಪುಲಕೇಶಿ ನಗರ, ಕ್ಲಿವ್ ಲ್ಯಾಂಡ್ ಟೌನ್ (ಫ್ರೇಜರ್ ಟೌನ್), ಸಿಂಧಿ ಕಾಲೋನಿ (ಫ್ರೇಜರ್ ಟೌನ್), ಸುಲ್ತಾನ್ ನಗರ (ಶಿವಾಜಿ ನಗರ) (ಭಾ), ಕಂಟೋನ್ಮೆಂಟ್ ರೈಲ್ವೆ ಕ್ವಾರ್ಟರ್ಸ್ .</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ</p>	<p>ಉತ್ತರ</p> <p>6 ನೇ ಮುಖ್ಯ ರಸ್ತೆ, 2 ನೇ ಮುಖ್ಯ ರಸ್ತೆ, ಪಾಟರಿ ರಸ್ತೆ, 1 ನೇ ಅಡ್ಡ ರಸ್ತೆ, ಎನ್ ವಿ ಕಾಲೋನಿ ಬೋರ್ ಬ್ಯಾಂಕ್ ರಸ್ತೆ, ಮುಖ್ಯ ರಸ್ತೆ, ರೈಲು ಮಾರ್ಗ,</p> <p>ಪೂರ್ವ</p> <p>ಲೇಜರ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರ ಗಡಿ), ಅಸ್ಸಾಯಿ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರ ಗಡಿ)</p> <p>ದಕ್ಷಿಣ</p> <p>ಕೆನ್ನಿಂಗ್ಟನ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರ ಗಡಿ), ಸೇಂಟ್ ಜಾನ್ಸ್ ಚರ್ಚ್ ರಸ್ತೆ, ಹೇನ್ಸ್ ರಸ್ತೆ, ತಿಮ್ಮಯ್ಯ ರಸ್ತೆ, ಸುಲ್ತಾನ್ ಜಿ ಗುಟ್ಟಾ ರಸ್ತೆ, ರೈಲ್ವೆ ಮಾರ್ಗ</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	ಬಸವೇಶ್ವರ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರ ಗಡಿ), ಬೋರ್ ಬ್ಯಾಂಕ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರ ಗಡಿ), ಹ್ಯಾರಿಸ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರ ಗಡಿ), ಕಾಂಪೌಂಡ್ ಗೋಡೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರ ಗಡಿ), ಬಿನ್ನಿ ಲಿಂಕ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರ ಗಡಿ), ಚಿನ್ನಪ್ಪ ಗಾರ್ಡನ್ ಲಿಂಕ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರ ಗಡಿ)
81	81-ಹೊರಮಾವು	ಬಾಲಾಜಿ ಬಡಾವಣೆ, ಬರಾಳ್ ಬಡಾವಣೆ, ನಾಗೇನಹಳ್ಳಿ, ಸಂಗಮ್ ಎನ್ ಕ್ಲೇವ್ ಬಡಾವಣೆ, ಆಂಜನಪ್ಪ ಬಡಾವಣೆ ೨ನೇ ಹಂತ, ಬಿ ಡಿ ಎಸ್ ನಗರ, ಕೆ ನಾರಾಯಣಪುರ, ಎಲ್ ಬಿ ನಗರ, ಮಂಜಪ್ಪ ಬಡಾವಣೆ, ಮುನಿ ನಂಜಪ್ಪ ಬಡಾವಣೆ, ಕೊತ್ತನೂರು (ಭಾ) ಅರ್ಕಾವತಿ ಬಡಾವಣೆ (ಭಾ) ಮುನಿ ಸ್ವಾಮಪ್ಪ ಬಡಾವಣೆ, ಡಿಫೆನ್ಸ್ ಎನ್ ಕ್ಲೇವ್ ಬಡಾವಣೆ, ಸಿದ್ಧಾರ್ಥ ಬಡಾವಣೆ ಬಿ ಡಿ ಎಸ್ ಗಾರ್ಡನ್, ಹಿರೇಮಲ್ ಬಡಾವಣೆ, ಗೆದ್ದಲಹಳ್ಳಿ, ಗೆದ್ದಲಹಳ್ಳಿ, ಬಡಾವಣೆ, ಕ್ಯಾಲಸನಹಳ್ಳಿ, ಎಕ್ಸ್ ಟೆನ್ನನ್, ಪ್ರೀಮಿಯರ್ ಗಾರ್ಡನ್ ಬಡಾವಣೆ ಕ್ಯಾಲಸನಹಳ್ಳಿ, ಲೇಕ್ ವ್ಯೂ ರೆಸಿಡೆನ್ಸಿ ಬಡಾವಣೆ (ಭಾ), ಆಗರ ಎಕ್ಸ್ ಟೆನ್ನನ್, ಓಂ ಶಾಂತಿ ಬಡಾವಣೆ (ಭಾ) ಬಂಜಾರ ಬಡಾವಣೆ, ಹೊರಮಾವು ಎಸ್ಪೀಟ್, ವಡ್ಡೆರಪಾಳ್ಯ, ಹೆಣ್ಣೂರು ಬಂಡೆ (ಭಾ), ಪ್ರಕೃತಿ ಟೌನ್‌ಶಿಪ್ (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ	ಉತ್ತರ ಪೂರ್ವ ದಕ್ಷಿಣ	ಹಾಲಿ ಇರುವ ವಾರ್ಡ್ ಮತ್ತು ಬಿ ಬಿ ಎಂ ಪಿ ಗಡಿ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಹಾಲಿ ಇರುವ ವಾರ್ಡ್ ಮತ್ತು ಬಿ ಬಿ ಎಂ ಪಿ ಗಡಿ ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಕಲ್ಲೆರೆ ಅಗರ ಕೆರೆಯ ಉತ್ತರ ಪೂರ್ವ ಮತ್ತು ದಕ್ಷಿಣ ಪರಿಧಿಯ ಭಾಗ, ಅಡ್ಡ ರಸ್ತೆ ಮುಖ್ಯ ರಸ್ತೆ, ಮುಖ್ಯ ರಸ್ತೆ, ಕೆ ಮುನಿಸ್ವಾಮಪ್ಪ ರಸ್ತೆ, ಎಸ್‌ಎಸ್ ಫಾರಂ ರಸ್ತೆ, ಮುಖ್ಯ ರಸ್ತೆ, ಹೆಣ್ಣೂರು ರಸ್ತೆ, ಹೊರಮಾವು ಅಗರ ಕೆರೆಯ ಪೂರ್ವ ಪರಿಧಿ, ರಾಮಮೂರ್ತಿ ನಗರ ಮುಖ್ಯ ರಸ್ತೆ, ಹೊರಮಾವು ಮುಖ್ಯ ರಸ್ತೆ ರೈಲ್ವೆ ಮಾರ್ಗ, ಹೊರಮಾವು ಅಗರ ಮುಖ್ಯ ರಸ್ತೆ, 13 ನೇ ಬೀದಿ, 2 ನೇ ಬೀದಿ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುನಿಸ್ವಾಮಿ ರಸ್ತೆ, 1ನೇ ಅಡ್ಡರಸ್ತೆ, ಸೇಂಟ್ ಮೇರಿಸ್ ಮುಖ್ಯರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 3 ನೇ ಅಡ್ಡರಸ್ತೆ, ಮಳೆ ನೀರು ಚರಂಡಿ, ಹೊರಮಾವು ಮುಖ್ಯ ರಸ್ತೆ, ಹೆಣ್ಣೂರು-ಬಾಗಲೂರು ರಸ್ತೆ, ಮಳೆ ನೀರು ಚರಂಡಿ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ
82	82-ಬಾಬುಸಾಬ್ ಪಾಳ್ಯ	ಲೇಕ್ ವ್ಯೂ ರೆಸಿಡೆನ್ಸಿ, ಲೇಔಟ್ (ಭಾ), ವಿಜಯಲಕ್ಷ್ಮಿ ಕಾಲೋನಿ (ಭಾ), ಮೇಘನಹಳ್ಳಿ (ಭಾ), ಚಳ್ಳಕೆರೆ, ಬಾಬುಸಾಹೇಬ್ ಪಾಳ್ಯ, ಚಳ್ಳಕೆರೆ ಎಕ್ಸಟೆನ್ಷನ್, ಪ್ರಕೃತಿ ಟೌನ್‌ಶಿಪ್ (ಭಾ), ಮಲ್ಲಪ್ಪ ಲೇಔಟ್, ಕೊಕೊನಟ್ ಗ್ರೇವ್ ಬಡಾವಣೆ, ನಂಜಪ್ಪ ಗಾರ್ಡನ್, ಬ್ಯಾಂಕ್ ಅವೆನೂ, ಅಂಜನಪ್ಪ ಲೇಔಟ್, ಪಿ & ಟಿ ಲೇಔಟ್, ಮುನಿರೆಡ್ಡಿ ಲೇಔಟ್, ನಂದನಂ ಲೇಔಟ್, ಕಲ್ಲುಮಂಟಪ. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಸೇಂಟ್, ಮ್ಯಾರಿಸ್ ಮುಖ್ಯ ರಸ್ತೆ, 1 ನೇ ಅಡ್ಡ ರಸ್ತೆ, ಮುನಿಸ್ವಾಮಿ ರಸ್ತೆ, ಅಡ್ಡ ರಸ್ತೆ, ಮಳೆ ನೀರು ಚರಂಡಿ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, 2 ನೇ ಬೀದಿ, 13 ನೇ ಬೀದಿ, ಹೊರಮಾವು ಮುಖ್ಯ ರಸ್ತೆ
			ಪೂರ್ವ	ರೈಲು ಮಾರ್ಗ
			ದಕ್ಷಿಣ	ರಾಮಮೂರ್ತಿ ನಗರ ಮುಖ್ಯ ರಸ್ತೆ, ಹೊರ ವರ್ತುಲ ರಸ್ತೆ
			ಪಶ್ಚಿಮ	ಹೆಣ್ಣೂರು ಮುಖ್ಯರಸ್ತೆ, ಚಳ್ಳಕೆರೆ ಮುಖ್ಯರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ
83	83-ಕಲ್ಲೆರೆ	ಸಂಜೀವಪ್ಪ ಗಾರ್ಡನ್, ಪೇಟೆ ಕೃಷ್ಣಪ್ಪ ಲೇಔಟ್, ಕೆ ಚನ್ನಸಂದ್ರ, ವೈಷ್ಣವಿ ಲೇಔಟ್, ಕಲ್ಲೆರೆ, ಕನಕನಗರ, ಆನೆಪ್ಪ ಲೇಔಟ್, ಎನ್ ಆರ್ ಐ ಲೇಔಟ್, ಕಲ್ಲೆರೆ ಎಕ್ಸ ಟೆನ್ಷನ್, ಅಕ್ಷಯ ನಗರ (ಭಾ), ರಾಘವೇಂದ್ರ ನಗರ, ಎಂ ವಿಶ್ವೇಶ್ವರಯ್ಯ (ಭಾ), ಚಿಕ್ಕ ನಾರಾಯಣಪ್ಪ ಲೇಔಟ್, ಬಾಲಾಜಿ ಲೇಔಟ್, ಬೃಂದಾವನ ಲೇಔಟ್, ವಿಘ್ನೇಶ್ವರ ಲೇಔಟ್(ಭಾ), ಮುಕ್ತುಂ ಬಡಾವಣೆ, ಬಂಜಾರಾ ಲೇಔಟ್, ಈಸ್ಟರ್ ಎನ್ವೈವ್ ಲೇಔಟ್, ಜಯಂತಿ ನಗರ, ಆಶೀರ್ವಾದ್ ಕಾಲೋನಿ, ಓಂಶಾಂತಿ ಲೇಔಟ್.	ಉತ್ತರ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಗಡಿ
			ಪೂರ್ವ	ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಗಡಿ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ
			ದಕ್ಷಿಣ	ಆನಂದಪುರಂ ಮುಖ್ಯ ರಸ್ತೆ, ಮುಖ್ಯ ರಸ್ತೆ, ಮುಖ್ಯ ರಸ್ತೆ, TC ಪಾಳ್ಯ ಮುಖ್ಯ ರಸ್ತೆ, 8 ನೇ ಮುಖ್ಯ - 4 ನೇ ಅಡ್ಡರಸ್ತೆ, 3 ನೇ ಮುಖ್ಯ- 18 ನೇ ಅಡ್ಡರಸ್ತೆ, 3 ನೇ ಮುಖ್ಯ, -12 ನೇ ಅಡ್ಡರಸ್ತೆ ರೈಲ್ವೆ ಮಾರ್ಗ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಪಶ್ಚಿಮ	ಹೊರಮಾವು ಮುಖ್ಯರಸ್ತೆ, ರಾಮಮೂರ್ತಿನಗರ ಮುಖ್ಯರಸ್ತೆ, ಹೊರಮಾವು ಅಗರ ಕೆರೆಯ ಪೂರ್ವ ಪರಿಧಿ, ಹೆಣ್ಣೂರು ರಸ್ತೆ, ಮುಖ್ಯರಸ್ತೆ, ಎಸ್‌ಎಸ್ ಫಾರಂ ರಸ್ತೆ, ಕೆ ಮುನಿಸ್ವಾಮಪ್ಪ ರಸ್ತೆ, ಮುಖ್ಯರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಕಲ್ಕೆರೆ ಅಗರ ಕೆರೆಯ ದಕ್ಷಿಣ ಮತ್ತು ಪೂರ್ವ ಪರಿಧಿಯ ಭಾಗ
84	84-ರಾಮಮೂರ್ತಿ ನಗರ	<p>ಕೃಷ್ಣ ರೆಡ್ಡಿ ಲೇಔಟ್, ದಾಸಪ್ಪ ಲೇಔಟ್, ಅಪ್ಪಾರಾವ್ ಲೇಔಟ್, ಗುರುಮೂರ್ತಿ ಲೇಔಟ್, ಬಿ ಎಸ್ ವಿ ರೆಡ್ಡಿ ಲೇಔಟ್, ಯರೆಯನಪಾಳ್ಯ, ಭೋವಿ ಕಾಲೋನಿ, ರಾಮಮೂರ್ತಿ ನಗರ, ನಾಗಪ್ಪ ರೆಡ್ಡಿ ಲೇಔಟ್, ಮಂಜುನಾಥ ಲೇಔಟ್, ಚಂದ್ರವದನ ಲೇಔಟ್ (ಭಾ), ಮುನೇಶ್ವರ ನಗರ (ಭಾ), ಎಂ ವಿಶ್ವೇಶ್ವರಯ್ಯ ಲೇಔಟ್ (ಭಾ), ರಾಮಯ್ಯ ಲೇಔಟ್, ಪಾಪಮ್ಮ ಲೇಔಟ್, ವಿಘ್ನೇಶ್ವರ ಲೇಔಟ್ (ಭಾ), ಕಮಲಮ್ಮ ಲೇಔಟ್, ಬಾಣಸವಾಡಿ ಬಿಡಿಎ ಲೇಔಟ್, ಎಸ್‌ಎಐ (ಸ್ವೀಲ್ ಅಧಾರಿಟಿ ಆಫ್ ಇಂಡಿಯಾ) ಪ್ರದೇಶ</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಉತ್ತರ	12 ನೇ ಅಡ್ಡ ರಸ್ತೆ, 3 ನೇ ಮುಖ್ಯ ರಸ್ತೆ, 3 ನೇ ಮುಖ್ಯ - 18 ನೇ ಅಡ್ಡ ರಸ್ತೆ,, 3 ನೇ ಮುಖ್ಯ - 4 ನೇ ಅಡ್ಡ ರಸ್ತೆ,, TC ಪಾಳ್ಯ ಮುಖ್ಯ ರಸ್ತೆ, ಮಾರುಕಟ್ಟೆ ರಸ್ತೆ
			ಪೂರ್ವ	ಕಲ್ಕೆರೆ ಮುಖ್ಯರಸ್ತೆಯಿಂದ, 11ನೇ ಮುಖ್ಯರಸ್ತೆ, ಮಳೆನೀರು ಚರಂಡಿ, ಕೌದೇನಹಳ್ಳಿ ಕೆರೆಯ ಪಶ್ಚಿಮ ಪರಿಧಿ
			ದಕ್ಷಿಣ	ಮಳೆನೀರು ಚರಂಡಿ (ಹಾಲಿ ಇರುವ ವಾರ್ಡ್ ಗಡಿ), ಕಾಂಪೌಂಡ್ ವಾಲ್ (ಹಾಲಿ ಇರುವ ವಾರ್ಡ್) ವಿಜಾನಪುರ ಕೆರೆ, ಅಡ್ಡ ರಸ್ತೆ, ರಾಮಮೂರ್ತಿ ನಗರ ಮುಖ್ಯ ರಸ್ತೆ, 5 ನೇ ಮುಖ್ಯ 3 ನೇ ಎ ಮುಖ್ಯ ರಸ್ತೆ, ರೈಲ್ವೆ ಅಂಡರ್‌ಪಾಸ್ ರಸ್ತೆ
			ಪಶ್ಚಿಮ	ಹೊರ ವರ್ತುಲ ರಸ್ತೆ, ರಾಮಮೂರ್ತಿ ನಗರ ಮುಖ್ಯ ರಸ್ತೆ, ರೈಲು ಮಾರ್ಗ
85	85- ವಿಜಿನಾಪುರ	<p>ಕೋದಂಡ ರೆಡ್ಡಿ ಲೇಔಟ್, ಗುರುಮೂರ್ತಿ ರೆಡ್ಡಿ ಲೇಔಟ್, ಕುವೆಂಪು ನಗರ, ಸುಬ್ರಹ್ಮಣ್ಯ ಲೇಔಟ್, ಮಂಜುನಾಥ ಲೇಔಟ್,</p>	ಉತ್ತರ	ರಾಮಮೂರ್ತಿ ನಗರ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ)

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು		
1	2	3	4		
		<p>ಐಟಿಐ ನೌಕರರ ವಸತಿ ಕಾಲೋನಿ, ವಿಜಿನಾಪುರ, ಚಂದ್ರಶೇಖರ್ ಲೇಔಟ್, ಕೊಟ್ಟೂರು (ಭಾ), ಎನ್‌ಆರ್ ಲೇಔಟ್, ಜ್ಯೋತಿ ನಗರ, ಮಂಜುನಾಥ ಲೇಔಟ್, ರಾಜರಾಜೇಶ್ವರಿ ಲೇಔಟ್.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಪೂರ್ವ</p> <p>ಅಡ್ಡ ರಸ್ತೆ, ವಿಜಾನಪುರ ಕೆರೆಯ ಪಶ್ಚಿಮ ಪರಿಧಿ, ಕಾಂಪೌಂಡ್ ವಾಲ್ (ಹಾಲಿ ಇರುವ ವಾರ್ಡ್ ಗಡಿ), ಮಳೆ ನೀರು ಚರಂಡಿ (ಹಾಲಿ ಇರುವ ವಾರ್ಡ್ ಗಡಿ), ಅಡ್ಡ ರಸ್ತೆ, 1 ನೇ ಅಡ್ಡ ರಸ್ತೆ, ಕೋತ್ತೂರು ರಸ್ತೆ, ಹಳೆಯ ಕೊಂಕಣಿ ಬ್ಯಾಂಕ್ ರಸ್ತೆ ರೈಲ್ವೆ ಮಾರ್ಗಕ್ಕೆ ಸಂಪರ್ಕ</p>		
			<p>ದಕ್ಷಿಣ</p> <p>ರೈಲು ಮಾರ್ಗ</p>		
			<p>ಪಶ್ಚಿಮ</p> <p>ಹೊರ ವರ್ತುಲ ರಸ್ತೆ, ರೈಲ್ವೆ ಕೆಳಸೇತುವೆ ರಸ್ತೆ, 3ನೇ ಎ ಮುಖ್ಯರಸ್ತೆ, 4ನೇ ಮುಖ್ಯರಸ್ತೆ, 5ನೇ ಮುಖ್ಯರಸ್ತೆ</p>		
86	86-ಕೆ ಆರ್ ಪುರಂ	<p>ಐಟಿಐ ಕಾಲೋನಿ, ಕೆಆರ್ ಪುರಂ (ಭಾ), ಕೊಟ್ಟೂರು (ಭಾ), ದೇವಸಂದ್ರ ಎಕ್ಸಟೆನ್ಷನ್, ಹೊಸ ಬಸವನಪುರ, ವಿನಾಯಕ ಲೇಔಟ್, ವಿದ್ಯಾನಗರ, ರವೀಂದ್ರ ಲೇಔಟ್, ತಂಬುಚೆಟ್ಟಿ ಪಾಳ್ಯ, ಭಟ್ಟಹಳ್ಳಿ (ಭಾ), ಎಸ್‌ಬಿಐ ಕಾಲೋನಿ (ಭಾ), ಡಾ. ಅಂಬೇಡ್ಕರ್ ನಗರ (ಭಾ)</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>ಕಾಂಪೌಂಡ್ ವಾಲ್ (ಹಾಲಿ ಇರುವ ವಾರ್ಡ್ ಗಡಿ), ಉತ್ತರ ಮತ್ತು ವಿಜಿನಾಪುರ ಕೆರೆಯ ಪೂರ್ವ ಪರಿಧಿಯ ಭಾಗ, (ಹಾಲಿ ಇರುವ ವಾರ್ಡ್ ಗಡಿ), ಕಾಂಪೌಂಡ್ ವಾಲ್ (ಹಾಲಿ ಇರುವ ವಾರ್ಡ್ ಗಡಿ), ವಿವೇಕಾನಂದ ಮುಖ್ಯರಸ್ತೆ, ಚಂಡಮಾರುತದ ನೀರು ಚರಂಡಿ, ಕೌದೇನಹಳ್ಳಿ ಕೆರೆಯ ಪಶ್ಚಿಮ ಮತ್ತು ಉತ್ತರ ಪರಿಧಿ, ಹಾಲಿ ಇರುವ ವಾರ್ಡ್ ಗಡಿ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, 3ನೇ ಎ ಅಡ್ಡರಸ್ತೆ, ಕಾಂಪೌಂಡ್ ವಾಲ್ (ಹಾಲಿ ಇರುವ ವಾರ್ಡ್ ಗಡಿ), ಹಾಲಿ ಇರುವ ವಾರ್ಡ್ ಗಡಿ, 2 ನೇ ಅಡ್ಡ ರಸ್ತೆ, ಹಾಲಿ ಇರುವ ವಾರ್ಡ್ ಗಡಿ, ಮಳೆ ನೀರಿನ ಚರಂಡಿ, ಆನಂದಪುರಂ ಮುಖ್ಯರಸ್ತೆ, ಟಿಸಿ ಪಾಳ್ಯ ಮುಖ್ಯರಸ್ತೆ</p>		
			<p>ಪೂರ್ವ</p> <p>ಹಳೆಯ ಮದ್ರಾಸ್ ರಸ್ತೆ, ಹಳೆಯ ಮದ್ರಾಸ್ ರಸ್ತೆ (ಹಾಲಿ ಇರುವ ವಾರ್ಡ್ ಗಡಿ).</p>		
			<p>ದಕ್ಷಿಣ</p> <p>ಟಿಸಿ ಪಾಳ್ಯ ಮುಖ್ಯ ರಸ್ತೆ, ಹಳೆಯ ಮದ್ರಾಸ್ ರಸ್ತೆ, ಹಾಲಿ ಇರುವ ವಾರ್ಡ್ ಗಡಿ</p>		

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
			ಪಶ್ಚಿಮ	ಹಾಲಿ ಇರುವ ವಾರ್ಡ್ ಗಡಿ, ಸೀಗೆಹಳ್ಳಿ, ಕೆರೆಯ ಉತ್ತರ ಮತ್ತು ಪಶ್ಚಿಮ ಪರಿಧಿ (ಹಾಲಿ ಇರುವ ವಾರ್ಡ್ ಗಡಿ), ಮಳೆ ನೀರಿನ ಚರಂಡಿ, ಹಾಲಿ ಇರುವ ವಾರ್ಡ್ ಗಡಿ, ಕಾಂಪೌಂಡ್ ವಾಲ್, ಮುಖ್ಯ ರಸ್ತೆ, 9 ನೇ ಅಡ್ಡ ರಸ್ತೆ, 3 ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), ಹಾಲಿ ಇರುವ ವಾರ್ಡ್ ಗಡಿ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, 2 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, ದೇವಸಂದ್ರ ಮುಖ್ಯ ರಸ್ತೆ, ಹಳೆ ಮದ್ರಾಸ್ ರಸ್ತೆ, ರೈಲ್ವೆ ಮಾರ್ಗ
87	87-ಮೇಡಹಳ್ಳಿ	<p>ಡಾ. ಅಂಬೇಡ್ಕರ್ ನಗರ (ಭಾ), ಅಕ್ಷಯ್ ನಗರ (ಭಾ), ಎಸ್‌ಬಿಐ ಕಾಲೋನಿ (ಭಾ), ಸನ್ ಶೈನ್ ಲೇಔಟ್, ಬೃಂದಾವನ ಲೇಔಟ್, ಭಟ್ಟಹಳ್ಳಿ (ಭಾ), ವಿಗೋನಗರ, ಪಾರ್ವತಿ ನಗರ, ಕೌದೇನಹಳ್ಳಿ, ಎಸಿಎಲ್ ಲೇಔಟ್, ರಾಘವೇಂದ್ರ ಎಕ್ಸ್ ಟೆನ್ಷನ್, ಚಂದ್ರವದನ ಲೇಔಟ್ (ಭಾ)</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಉತ್ತರ	ಆನಂದಪುರಂ ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಹಾಲಿ ಇರುವ ವಾರ್ಡ್ ಮತ್ತು ಬಿ ಬಿ ಎಂ ಪಿ ಗಡಿ
			ಪೂರ್ವ	ಹಾಲಿ ಇರುವ ವಾರ್ಡ್ ಮತ್ತು ಬಿ ಬಿ ಎಂ ಪಿ ಗಡಿ
			ದಕ್ಷಿಣ	ಹಳೆ ಮದ್ರಾಸ್ ರಸ್ತೆ, ಟಿ.ಸಿ.ಪಾಳ್ಯ ಮುಖ್ಯರಸ್ತೆ, ಆನಂದಪುರಂ ಮುಖ್ಯರಸ್ತೆ, ಮಳೆನೀರು ಚರಂಡಿ, ಹಾಲಿ ಇರುವ ವಾರ್ಡ್ ಗಡಿ, 2ನೇ ಅಡ್ಡರಸ್ತೆ, ಹಾಲಿ ಇರುವ ವಾರ್ಡ್ ಗಡಿ, ಕೌದೇನಹಳ್ಳಿ, ಕೆರೆಯ ಉತ್ತರ ಪರಿಧಿ, ಮಳೆನೀರು ಚರಂಡಿ, 11ನೇ ಮುಖ್ಯರಸ್ತೆ.
			ಪಶ್ಚಿಮ	ಕಲ್ಕೆರೆ ಮುಖ್ಯ ರಸ್ತೆ
88	88-ಬಸವನಪುರ	ಭಟ್ಟಹಳ್ಳಿ (ಭಾ), ಡೊಮಿನಿಕ್ ಲೇಔಟ್, ಸೊನ್ನೇನಹಳ್ಳಿ, ಸೀಗೆಹಳ್ಳಿ, ಭಾರತಿ ನಗರ, ಬಸವನಪುರ, ಬೆತಲ್ ನಗರ, ಏಕತಾ ನಗರ, ಸತ್ಯ ಸಾಯಿಬಾಬಾ ಲೇಔಟ್, ಅಯ್ಯಪ್ಪ ನಗರ, ಸ್ವತಂತ್ರ	ಉತ್ತರ	ಹಳೆಯ ಮದ್ರಾಸ್ ರಸ್ತೆ,
			ಪೂರ್ವ	ಹಾಲಿ ಇರುವ ವಾರ್ಡ್ ಮತ್ತು ಬಿ ಬಿ ಎಂ ಪಿ ಗಡಿ
			ದಕ್ಷಿಣ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಕೊಡಗಿಹಳ್ಳಿ ರಸ್ತೆ, 4 ನೇ ಮುಖ್ಯ ರಸ್ತೆ, ರೈಲು ಮಾರ್ಗ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ನಗರ, ಚಿಕ್ಕ ಬಸವನಪುರ, ಗೋಕುಲ ಎಕ್ಸ್ ಟೆನ್ಷನ್, ಪ್ರಿಯದರ್ಶಿನಿ ಲೇಔಟ್, ತಿಪ್ಪಯ್ಯ ಲೇಔಟ್, ಹಳೇ ದೇವಸಂದ್ರ (ಭಾ)</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಪಶ್ಚಿಮ	ಮಸೀದಿ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), ದೇವಸಂದ್ರ ಮುಖ್ಯ ರಸ್ತೆ, 1 ನೇ ಮುಖ್ಯ ರಸ್ತೆ, 2 ನೇ ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಗಡಿ, 3 ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), 9 ನೇ ಅಡ್ಡ ರಸ್ತೆ, ಮುಖ್ಯ ರಸ್ತೆ, ಕಾಂಪೌಂಡ್ ಗೋಡೆ (ಹಾಲಿ ಇರುವ ವಾರ್ಡ್ ಗಡಿ), ಹಾಲಿ ಇರುವ ವಾರ್ಡ್ ಗಡಿ, ಮಳೆ ನೀರು ಚರಂಡಿ (ಹಾಲಿ ಇರುವ ವಾರ್ಡ್ ಗಡಿ), ಸೀಗೆಹಳ್ಳಿ ಕೆರೆಯ ಪಶ್ಚಿಮ ಮತ್ತು ಉತ್ತರ ಪರಿಧಿ (ಹಾಲಿ ಇರುವ ವಾರ್ಡ್ ಗಡಿ), ಹಾಲಿ ಇರುವ ವಾರ್ಡ್ ಗಡಿ
89	89-ದೇವಸಂದ್ರ	<p>ದೂರವಾಣಿ ನಗರ, ಕೆಆರ್ ಪುರಂ (ಭಾ), ದೇವಸಂದ್ರ, ರೋಷನ್ ನಗರ, ಜೆಸಿ ಲೇಔಟ್, ಹಳೇ ದೇವಸಂದ್ರ, ರೈಲ್ವೆ ಕಾಲೋನಿ, ಸಿಂಗಯ್ಯನಪಾಳ್ಯ, ಬಿ ನಾರಾಯಣಪುರ (ಭಾ), ಬಡವಾಳ ಕಾಲೋನಿ</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಉತ್ತರ	ಹಳೆಯ ಮದ್ರಾಸ್ ರಸ್ತೆ, ದೇವಸಂದ್ರ
			ಪೂರ್ವ	ಮಸೀದಿ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), ರೈಲ್ವೆ ಮಾರ್ಗ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ
			ದಕ್ಷಿಣ	ವೈಟ್ ಫೀಲ್ಡ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಮಹದೇವಪುರ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಮಹದೇವಪುರ ರಸ್ತೆ (ಹಾಲಿ ಇರುವ ವಾರ್ಡ್ ಗಡಿ)
			ಪಶ್ಚಿಮ	ಹೊರ ವರ್ತುಲ ರಸ್ತೆ (ಹಾಲಿ ಇರುವ ವಾರ್ಡ್ ಗಡಿ)
90	90-ಮಹದೇವಪುರ	<p>ಸತ್ಯಾ ಲೇಔಟ್, ಡಿಫೆನ್ಸ್ ಎಸಿಸಿಟಿ ಲೇಔಟ್ (ಭಾ), ಎಂಇಜಿ ಲೇಔಟ್ ಆಕಾಶ್ ನಗರ, ಮಹದೇವಪುರ, ಸರಸ್ವತಿ ನಗರ, DRDO 2ನೇ ಹಂತ, ನಾಗಪ್ಪ ರೆಡ್ಡಿ ಲೇಔಟ್, ಉದಯ ನಗರ (ಭಾ),</p>	ಉತ್ತರ	ಹೊರ ವರ್ತುಲ ರಸ್ತೆ, ಮಹದೇವಪುರ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), ಸರಸ್ವತಿ ನಗರ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ವೆಂಕಟಸ್ವಾಮಿ ರೆಡ್ಡಿ ಲೇಔಟ್, ಎ ನಾರಾಯಣಪುರ, ಕಲ್ಕುಂಟೆ, ಎ ನಾರಾಯಣಪುರ ಎಕ್ಸ್ ಟೆನ್ಷನ್, ಚಿನ್ನಪ್ಪ ಕಾಲೋನಿ, ಬಟೆಬ ನೌಕರರ ವಸತಿ ಕಾಲೋನಿ, ಮುನಿಸ್ವಾಮಪ್ಪ ಲೇಔಟ್, ವಿಜ್ಞಾನ ನಗರ (ಭಾ)</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಪೂರ್ವ</p> <p>ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಗೋಶಾಲಾ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಹೊರ ವರ್ತುಲ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ರೈಲ್ವೆ ಮಾರ್ಗ, ದೊಡ್ಡ ನೆಕ್ಕುಂಡಿ ಕೆರೆಯ ಉತ್ತರ ಮತ್ತು ಪಶ್ಚಿಮ ಮಿತಿಯ ಭಾಗ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 2ನೇ ಮುಖ್ಯ ರಸ್ತೆ</p>	
			<p>ದಕ್ಷಿಣ</p> <p>7ನೇ ಮುಖ್ಯರಸ್ತೆ, ಬಸವನಗರ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಕಗ್ಗದಾಸಪುರ ಮುಖ್ಯರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ರೈಲ್ವೆ ಸಮಾನಾಂತರ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)</p>	
			<p>ಪಶ್ಚಿಮ</p> <p>ಕಾಂಪೌಂಡ್ ವಾಲ್ (ಹಾಲಿ ಇರುವ ವಾರ್ಡ್ ಗಡಿ), 5 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), 1 ನೇ ಎ ಮುಖ್ಯ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಂಧರ ಕಾಲೋನಿ ಮುಖ್ಯ ರಸ್ತೆ, ಮುಖ್ಯ ರಸ್ತೆ</p>	
91	91-ಎ ನಾರಾಯಣಪುರ	<p>ಪೈ ಲೇಔಟ್, ಟೆನ್ ಫ್ಯಾಕ್ಟರಿ ಏರಿಯಾ, ಮೋಟಿಪ್ಪ ಕಾಂಪೌಂಡ್, ಡಿಫೆನ್ಸ್ ಎಸಿಸಿಟಿ ಎಂಪ್ಲಾಯೀಸ್ ಲೇಔಟ್ (ಭಾ), ಉದಯ ನಗರ (ಭಾ), ಕೆಆರ್ ಪುರಂ ರೈಲು ನಿಲ್ದಾಣ, ಜ್ಯೋತಿಪುರಂ, ಕೃಷ್ಣಾ ರೆಡ್ಡಿ ಇಂಡಸ್ಟ್ರಿಯಲ್ ಎಸ್ಟೇಟ್</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ</p>	<p>ಉತ್ತರ</p> <p>ರೈಲು ಮಾರ್ಗ</p>	
			<p>ಪೂರ್ವ</p> <p>ಹಳೆಯ ಮದ್ರಾಸ್ ರಸ್ತೆ, ಮುಖ್ಯ ರಸ್ತೆ, ಅಂಧರ ಕಾಲೋನಿ ಮುಖ್ಯ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, 1 ನೇ ಎ ಮುಖ್ಯ, 5 ನೇ ಮುಖ್ಯ (ಹಾಲಿ ಇರುವ ವಾರ್ಡ್ ಗಡಿ), ಹಾಲಿ ಇರುವ ವಾರ್ಡ್ ಗಡಿ,</p>	
			<p>ದಕ್ಷಿಣ</p> <p>ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಕಗ್ಗದಾಸಪುರ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮಳೆನೀರು ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ರೈಲು ಮಾರ್ಗ
92	92-ವಿಜ್ಞಾನ ನಗರ	BEML ಹೊಸ ಲೇಔಟ್, ಬೃಂದಾವನ ಲೇಔಟ್, ಲಾಲ್ ಬಹದ್ದೂರ್ ಶಾಸ್ತ್ರಿ ನಗರ, ಜ್ಯೋತಿ ನಗರ, ಜಗದೀಶ್ ನಗರ (ಭಾ), ನಲ್ಲೂರುಪುರಂ (ಭಾ), ಇಸ್ಲಾಂಪುರ (ಭಾ), ಅನ್ನಸಂದ್ರ ಪಾಳ್ಯ (ಭಾ), ವೀರಭದ್ರ ನಗರ 2ನೇ ಹಂತ, ಬಸವನಗರ, ವಿಭೂತಿಪುರ, ತಲಕಾವೇರಿ ನಗರ, ಚೆಮ್ಮನೂರು, ರಾಮಯ್ಯ ರೆಡ್ಡಿ ಕಾಲೋನಿ, ವಿಜ್ಞಾನ ನಗರ (ಭಾ), ಆದರ್ಶ ವಿಸ್ತಾ (ಭಾ). ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ ಪೂರ್ವ ದಕ್ಷಿಣ ಪಶ್ಚಿಮ	ಕೆಂಗಲ್ ಹನುಮಂತಯ್ಯ ಮುಖ್ಯರಸ್ತೆ, ಕಗ್ಗದಾಸಪುರ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಬಸವನಗರ ಮುಖ್ಯರಸ್ತೆ, 7ನೇ ಮುಖ್ಯರಸ್ತೆ, 2ನೇ ಮುಖ್ಯರಸ್ತೆ. ದೊಡ್ಡ ನೆಕ್ಕುಂಡಿ ಕೆರೆಯ ಪಶ್ಚಿಮ ಪರಿಧಿ (ಹಾಲಿ ಇರುವ ವಾರ್ಡ್ ಗಡಿ) ಎಲ್ ನಾರಾಯಣ ರೆಡ್ಡಿ ಮುಖ್ಯರಸ್ತೆ, ಬಸವನಗರ ಮುಖ್ಯರಸ್ತೆ, ಅನ್ನಸಂದ್ರ ಪಾಳ್ಯ ಮುಖ್ಯರಸ್ತೆ, ಅಡ್ಡರಸ್ತೆ, ಯಲ್ಲಮ್ಮ ದೇವಸ್ಥಾನ ರಸ್ತೆ, ಅಡ್ಡರಸ್ತೆ, 1ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಡಾ.ಅಂಬೇಡ್ಕರ್ ರಸ್ತೆ, ಎಫ್‌ಎ ಕಾಲೋನಿ ರಸ್ತೆ ಅಂಬೇಡ್ಕರ್ ರಸ್ತೆ, 2ನೇ ಮುಖ್ಯರಸ್ತೆ, 7ನೇ ಸಿ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಡಾ ರಾಜಕುಮಾರ್ ರಸ್ತೆ, 6ನೇ ಎ ಮುಖ್ಯರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ
93	93-HAL ವಿಮಾನ ನಿಲ್ದಾಣ	ಜಗದೀಶ್‌ನಗರ (ಭಾ) ನಲ್ಲೂರುಪುರ (ಭಾ), ಬಿಇಎಂಎಲ್, ವಿಮಾನಪುರ, ಎಚ್‌ಎಎಲ್ ಹಳೆ ಬಡಾವಣೆ, ಇಸ್ಲಾಂಪುರ (ಭಾ), ಅನ್ನಸಂದ್ರ ಪಾಳ್ಯ (ಭಾ), ವಿನಾಯಕ ನಗರ, ರಮೇಶ್ ನಗರ, ರಾಜಣ್ಣ ಕಾಲೋನಿ, ವೀರಭದ್ರ ನಗರ, ಆದರ್ಶ ವಿಸ್ತಾ (ಭಾ), ವಿಭೂತಿಪುರ ವಿಸ್ತರಣೆ (ಭಾ).), HAL ವಿಮಾನ ನಿಲ್ದಾಣ ಪ್ರದೇಶ. ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ.	ಉತ್ತರ	ಡಾ ರಾಜಕುಮಾರ್ ರಸ್ತೆ, ಕೆಂಗಲ್ ಹನುಮಂತಯ್ಯ ಮುಖ್ಯ ರಸ್ತೆ, ಡಾ ರಾಜಕುಮಾರ್ ರಸ್ತೆ, 5 ನೇ ಮುಖ್ಯ ರಸ್ತೆ, 7 ನೇ ಸಿ ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ, ಡಾ ಅಂಬೇಡ್ಕರ್ ರಸ್ತೆ, ಎಫ್‌ಎ ಕಾಲೋನಿ ರಸ್ತೆ, ಡಾ ಅಂಬೇಡ್ಕರ್ ರಸ್ತೆ, 6 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, 5 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, ಅಡ್ಡ ರಸ್ತೆ, ಎಲ್ಲಮ್ಮ ದೇವಸ್ಥಾನ ರಸ್ತೆ, ಅಡ್ಡರಸ್ತೆ, ಅನ್ನಸಂದ್ರ ಪಾಳ್ಯ ಮುಖ್ಯರಸ್ತೆ, ಬಸವನಗರ ಮುಖ್ಯರಸ್ತೆ, ಎಲ್ ನಾರಾಯಣ ರೆಡ್ಡಿ ಮುಖ್ಯ ರಸ್ತೆ.

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪೂರ್ವ	ದೊಡ್ಡ ನೆಕ್ಕುಂದಿ ಕೆರೆಯ ಪೂರ್ವ ಗಡಿ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ವರ್ತೂರು ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಯಮಲೂರು ಮುಖ್ಯ ರಸ್ತೆ
			ದಕ್ಷಿಣ	ಯಮಲೂರು ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ವಿಂಡ್ ಟನಲ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).
			ಪಶ್ಚಿಮ	ವಿಂಡ್ ಟನಲ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಡಂಪ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 1 ನೇ ಕ್ರಾಸ್ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಎಚ್‌ಎಎಲ್ ವಿಮಾನ ನಿಲ್ದಾಣ ಅಪ್ರೋಚ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಳೆಯ ಏರ್‌ಪೋರ್ಟ್ ರಸ್ತೆ, 5ನೇ ಮುಖ್ಯರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ.
94	94-ಹೆಣ್ಣೂರು	ಕನಕ ನಗರ (ನಾಗವಾರ), ವೈಯಾಲಿಕಾವಲ್ ಎಚ್‌ಬಿಸಿಎಸ್ ಲೇಔಟ್ (ನಾಗವಾರ), ಬೈರಪ್ಪ ಲೇಔಟ್ (ಗೋವಿಂದಪುರ) (ಭಾ), ನಾಗವಾರ (ಭಾ), ಎಚ್‌ಬಿಆರ್ ಲೇಔಟ್ 3ನೇ ಬ್ಲಾಕ್ (ಭಾ), ಎಚ್‌ಬಿಆರ್ ಲೇಔಟ್ 4ನೇ 5ನೇ ಬ್ಲಾಕ್, ನಂದಗೋಕುಲ ಲೇಔಟ್, ಟಿಲಿಕಾಂ ಲೇಔಟ್, ಬಿಡಿಎ ಅರ್ಕಾಪತಿ ಲೇಔಟ್ , ಬೈರವೇಶ್ವರ ಲೇಔಟ್ (ಹೆಣ್ಣೂರು ಬಂಡೆ), ಪ್ರಕೃತಿ ಲೇಔಟ್ (ಹೆಣ್ಣೂರು ಬಂಡೆ),	ಉತ್ತರ	ಹೊರ ವರ್ತೂಲ ರಸ್ತೆ, ಫಿಲೋಮಿನಾ ಆಸ್ಪತ್ರೆ ರಸ್ತೆ, ರಾಜೇಂದ್ರ ಇನ್ಸ್ಟಿಟ್ಯೂಟ್ ರಸ್ತೆ, ಅಡ್ಡ ರಸ್ತೆ, ಕಾಂಪೌಂಡ್ ಗೋಡೆ, ಟಿಸಿಎಚ್ ಕಾಲೇಜ್ ರಸ್ತೆ, ಫಿಲೋಮಿನಾ ಆಸ್ಪತ್ರೆ ರಸ್ತೆ, ಮುಖ್ಯ ರಸ್ತೆ, ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ಬೀದಿ, ನಾಗವಾರ ಮುಖ್ಯ ರಸ್ತೆ, ಧನಿಸಂದ್ರ ಮುಖ್ಯ ರಸ್ತೆ, ಮಳೆ ನೀರು ಚರಂಡಿ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರ ಗಡಿ)

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಹೆಣ್ಣೂರು ಬಂಡೆ ಗ್ರಾಮ, ಪುನಪ್ಪ ಲೇಔಟ್ (ಎಚ್‌ಬಿಆರ್ ಲೇಔಟ್), ಮೇಗನಹಳ್ಳಿ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಪೂರ್ವ ಹೆಣ್ಣೂರು-ಬಾಗಲೂರು ರಸ್ತೆ, ಹೊರಮಾವು ಅಗರ ರಸ್ತೆ, ಮಳೆ ನೀರು ಚರಂಡಿ, ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರ ಗಡಿ), ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರ ಗಡಿ</p>	
			<p>ದಕ್ಷಿಣ ಚೆಳ್ಳಕೆರೆ ಮುಖ್ಯರಸ್ತೆ, ಹೆಣ್ಣೂರು-ಬಾಗಲೂರು ರಸ್ತೆ, ಹೊರ ವರ್ತುಲ ರಸ್ತೆ, 1ನೇ ಮುಖ್ಯ ರಸ್ತೆ, 2ನೇ ಅಡ್ಡ ರಸ್ತೆ, 9ನೇ ಮುಖ್ಯ ರಸ್ತೆ, ಮಳೆ ನೀರು ಚರಂಡಿ, 1ನೇ ಮುಖ್ಯ ರಸ್ತೆ, 5ನೇ ಅಡ್ಡರಸ್ತೆ, ಪೀರ್ ಖಾನ್ ರಸ್ತೆ, 10ನೇ ಅಡ್ಡ ರಸ್ತೆ, ಕಾಂಪೌಂಡ್ ಗೋಡೆ, 7ನೇ ಅಡ್ಡ ರಸ್ತೆ, ಮುಖ್ಯರಸ್ತೆ, ಕಾಂಪೌಂಡ್ ಗೋಡೆ, 4 ನೇ ಅಡ್ಡ ರಸ್ತೆ, 5 ನೇ ಅಡ್ಡರಸ್ತೆ, ರೈಲು ಮಾರ್ಗ</p>	
			<p>ಪಶ್ಚಿಮ 3ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರ ಗಡಿ)</p>	
95	95-ನಾಗವಾರ	<p>ಗೋವಿಂದಪುರ (ನಾಗವಾರ), ಬೈರಪ್ಪ ಲೇಔಟ್, (ಗೋವಿಂದಪುರ) (ಭಾ), ಇರ್ಷಾದ್ ನಗರ (ಎಚ್‌ಬಿಆರ್ ಲೇಔಟ್), ಶಾಂಪುರ (ಕಾಡುಗೊಂಡನಹಳ್ಳಿ) (ಭಾ), ಉಮರ್ ನಗರ (ಗೋವಿಂದಪುರ), ಎಚ್‌ಬಿಆರ್ ಲೇಔಟ್ 3ನೇ ಬ್ಲಾಕ್ (ಭಾ), ನಾಗವಾರ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ 4ನೇ ಅಡ್ಡರಸ್ತೆ, ಕಾಂಪೌಂಡ್ ಗೋಡೆ, ಮುಖ್ಯರಸ್ತೆ, 17ನೇ ಅಡ್ಡರಸ್ತೆ, ಕಾಂಪೌಂಡ್ ಗೋಡೆ, 10ನೇ ಅಡ್ಡರಸ್ತೆ, ಕುಪ್ಪುಸ್ವಾಮಿ ಲೇಔಟ್ ಮುಖ್ಯರಸ್ತೆ, 12ನೇ ಮುಖ್ಯರಸ್ತೆ</p>	
			<p>ಪೂರ್ವ 5ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ನಾಗವಾರ ಮುಖ್ಯರಸ್ತೆ</p>	
			<p>ದಕ್ಷಿಣ ರೈಲು ಮಾರ್ಗ</p>	
			<p>ಪಶ್ಚಿಮ 5ನೇ ಅಡ್ಡರಸ್ತೆ</p>	
96	96-ಕಾಡುಗೊಂಡನಹಳ್ಳಿ	<p>ಶಾಂಪುರ (ಕಾಡುಗೊಂಡನಹಳ್ಳಿ) (ಭಾ), ಗಾಂಧಿ ನಗರ (ಕಾಡುಗೊಂಡನಹಳ್ಳಿ), ಕಾಡುಗೊಂಡನಹಳ್ಳಿ (ನಾಗವಾರ),</p>	<p>ಉತ್ತರ ಗೋವಿಂದಪುರ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಮಳೆನೀರು ಚರಂಡಿ, 9ನೇ ಮುಖ್ಯರಸ್ತೆ</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಅಶೋಕ ನಗರ (ಕಾವಲ್ ಬೈರಸಂದ್ರ) (ಭಾ), ಮುನಿಸ್ವಾಮಪ್ಪ ಲೇಔಟ್ (ಕಾಡುಗೊಂಡನಹಳ್ಳಿ), ಲಿಡ್ಕರ್ ಕಾಲೋನಿ, ಹಿದಾಯತ್ ನಗರ (ಕಾಡುಗೊಂಡನಹಳ್ಳಿ), ವಿನೋಭನಗರ (ಕಾಡುಗೊಂಡನಹಳ್ಳಿ), ಕಾಡುಗೊಂಡನಹಳ್ಳಿ (ಭಾ), ವೆಂಕಟೇಶಪುರ (ಕಾಡುಗೊಂಡನಹಳ್ಳಿ) (ಭಾ), ಎಚ್‌ಬಿಆರ್ ಲೇಔಟ್ 1ನೇ, 3ನೇ ಬ್ಲಾಕ್ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಪೂರ್ವ 2ನೇ ಅಡ್ಡ ರಸ್ತೆ, 7ನೇ ಮುಖ್ಯರಸ್ತೆ, 10ನೇ ಅಡ್ಡ ರಸ್ತೆ, ಮಳೆ ನೀರು ಚರಂಡಿ, 1ನೇ ಮುಖ್ಯರಸ್ತೆ, ರೈಲ್ವೆ ಮಾರ್ಗ</p>	
			<p>ದಕ್ಷಿಣ ಮುಖ್ಯ ರಸ್ತೆ, 8 ನೇ ಅಡ್ಡರಸ್ತೆ, 2 ನೇ ಮುಖ್ಯರಸ್ತೆ, 3 ನೇ ಅಡ್ಡರಸ್ತೆ, 3 ನೇ ಮುಖ್ಯರಸ್ತೆ, ಅರೇಬಿಕ್ ಕಾಲೇಜ್ ಮುಖ್ಯ ರಸ್ತೆ, ಡಾ ಅಂಬೇಡ್ಕರ್ ಕಾಲೇಜ್ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರ ಗಡಿ)</p>	
			<p>ಪಶ್ಚಿಮ ಶಾಂಪುರ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರ ಗಡಿ), ರೈಲ್ವೆ ಮಾರ್ಗ, ನಾಗವಾರ ಮುಖ್ಯ ರಸ್ತೆ</p>	
97	97-ವೆಂಕಟೇಶಪುರ	<p>ಕಾಡುಗೊಂಡನಹಳ್ಳಿ (ಭಾ), ವೆಂಕಟೇಶಪುರ (ಕಾಡುಗೊಂಡನಹಳ್ಳಿ) (ಭಾ), ಆರೋಗ್ಯಮ್ಮ ಲೇಔಟ್ (ಕಾಡುಗೊಂಡನಹಳ್ಳಿ), ಪಿ&ಟಿ ಕಾಲೋನಿ (ಕಾಡುಗೊಂಡನಹಳ್ಳಿ), ಪಿಳ್ಳಣ್ಣ ಗಾರ್ಡನ್ (ಕಾಡುಗೊಂಡನಹಳ್ಳಿ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ 3 ನೇ ಮುಖ್ಯ ರಸ್ತೆ, 3 ನೇ ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ, 8 ನೇ ಅಡ್ಡ, ಮುಖ್ಯ ರಸ್ತೆ</p>	
			<p>ಪೂರ್ವ ರೈಲ್ವೆ ಮಾರ್ಗ</p>	
			<p>ದಕ್ಷಿಣ ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರ ಗಡಿ, 16 ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರ ಗಡಿ), ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರ ಗಡಿ, 1 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರ ಗಡಿ)</p>	
			<p>ಪಶ್ಚಿಮ ಅರೇಬಿಕ್ ಕಾಲೇಜ್</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
98	98-ಕಾಚರಕನಹಳ್ಳಿ	<p>ಎಚ್‌ಬಿಆರ್ ಲೇಔಟ್ 3ನೇ ಬ್ಲಾಕ್ (ಭಾ), ಎಚ್‌ಬಿಆರ್ ಲೇಔಟ್ 2ನೇ ಬ್ಲಾಕ್, ಕೇಶವ ನಗರ (ಕಾಚರಕನಹಳ್ಳಿ), ಕಾಚರಕನಹಳ್ಳಿ (ಭಾ), ಎಚ್‌ಬಿಆರ್ ಲೇಔಟ್ 1ನೇ ಬ್ಲಾಕ್ (ಭಾ), ಸೇಂಟ್ ಥಾಮಸ್ ಟೌನ್ (ಕಾಡುಗೊಂಡನಹಳ್ಳಿ) (ಭಾ), ಕರಿಯಣ್ಣ ಪಾಳ್ಯ (ಕಾಡುಗೊಂಡನಹಳ್ಳಿ) (ಭಾ), ಚಿಕ್ಕಣ್ಣ ಲೇಔಟ್ (ಕಾಡುಗೊಂಡನಹಳ್ಳಿ), ಲಿಂಗರಾಜಪುರ (ಕಾಡುಗೊಂಡನಹಳ್ಳಿ) (ಭಾ), ರಾಮಸ್ವಾಮಿ ಪಾಳ್ಯ (ಲಿಂಗರಾ ಪುರಂ) (ಭಾ).</p> <p><i>ಸೂಚನೆ: ಈ ನಮೂನೆಯಲ್ಲಿ ಕೆಲವು ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಪಡೆಯಲು ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</i></p>	<p>ಉತ್ತರ 7ನೇ ಮುಖ್ಯ ರಸ್ತೆ, 5ನೇ ಅಡ್ಡ ರಸ್ತೆ, 2ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ, ಹೊರ ವರ್ತುಲ ರಸ್ತೆ</p> <p>ಪೂರ್ವ ಹೆಣ್ಣೂರು ಮುಖ್ಯರಸ್ತೆ, 6ನೇ ಅಡ್ಡರಸ್ತೆ, 9ನೇ ಅಡ್ಡರಸ್ತೆ, 1ನೇ ಅಡ್ಡರಸ್ತೆ, ಹೆಣ್ಣೂರು ಮುಖ್ಯರಸ್ತೆ, ನಂಜುಂಡಪ್ಪ ರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, 10ನೇ ಅಡ್ಡರಸ್ತೆ, ಆಯಿಲ್ ಮಿಲ್ ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ.</p> <p>ದಕ್ಷಿಣ ಸತ್ಯಮೂರ್ತಿ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, 3ನೇ ಅಡ್ಡರಸ್ತೆ, ಮಳೆನೀರು ಚರಂಡಿ, 5ನೇ ಅಡ್ಡರಸ್ತೆ, 4ನೇ ಅಡ್ಡರಸ್ತೆ, ಮುಖ್ಯರಸ್ತೆ, 4ನೇ ಅಡ್ಡರಸ್ತೆ, ಪಟೇಲ್ ರಾಮಯ್ಯ ರಸ್ತೆ, ಕಾಂಪೌಂಡ್ ಗೋಡೆ, 3ನೇ ಅಡ್ಡರಸ್ತೆ, 3ನೇ ಅಡ್ಡರಸ್ತೆ, ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಹೆಣ್ಣೂರು ಮುಖ್ಯರಸ್ತೆ. 11ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮರಿಯಮ್ಮ ದೇವಸ್ಥಾನ ರಸ್ತೆ</p> <p>ಪಶ್ಚಿಮ ರೈಲ್ವೆ ಮಾರ್ಗ, 1 ನೇ ಮುಖ್ಯರಸ್ತೆ, 5 ನೇ ಅಡ್ಡರಸ್ತೆ, ಮಳೆ ನೀರು ಚರಂಡಿ, 10 ನೇ ಅಡ್ಡ ರಸ್ತೆ.</p>	
99	99-HRBR ಲೇಔಟ್	<p>ಎಚ್ ಆರ್ ಬಿ ಆರ್ ಲೇಔಟ್ 3 ನೇ ಬ್ಲಾಕ್, ಜಲವಾಯು ವಿಹಾರ (ಕಲ್ಯಾಣ ನಗರ), ಕಾಚರಕನಹಳ್ಳಿ (ಭಾ), ಎಚ್ ಆರ್ ಬಿ ಆರ್ ಲೇಔಟ್ (ಕಲ್ಯಾಣ ನಗರ 2 ನೇ ಬ್ಲಾಕ್ ಬಾಣಸವಾಡಿ), ಎಚ್ ಆರ್ ಬಿ ಆರ್ ಲೇಔಟ್ (ಕಲ್ಯಾಣ ನಗರ 1 ನೇ ಬ್ಲಾಕ್) (ಭಾ), ಕಮ್ಮನಹಳ್ಳಿ-ಕಲ್ಯಾಣ ನಗರ, ಇಂದಿರಾ ನಗರ (ಕಾಚರಕನಹಳ್ಳಿ),</p>	<p>ಉತ್ತರ ಹೊರ ವರ್ತುಲ ರಸ್ತೆ</p> <p>ಪೂರ್ವ 8ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, 7ನೇ ಮುಖ್ಯರಸ್ತೆ</p> <p>ದಕ್ಷಿಣ 6ನೇ ಅಡ್ಡರಸ್ತೆ, 2ನೇ ಅಡ್ಡರಸ್ತೆ, ಟೆಲಿಗ್ರಾಫ್ ಬೀದಿ, ರಾಯಣ್ಣ ರಸ್ತೆ, 3ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ 80 ಅಡಿ ರಸ್ತೆ, ನಂಜುಂಡಪ್ಪ ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ಆಯಿಲ್ ಮಿಲ್ ರಸ್ತೆ</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಸೇಂಟ್ ಥಾಮಸ್ ಟೌನ್ (ಕಾಚರಕನಹಳ್ಳಿ) (ಭಾ), ಕಮ್ಮನಹಳ್ಳಿ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಪಶ್ಚಿಮ	10ನೇ ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ನಂಜುಂಡಪ್ಪ ರಸ್ತೆ, ಹೆಣ್ಣೂರು ಮುಖ್ಯರಸ್ತೆ, 1ನೇ ಅಡ್ಡರಸ್ತೆ, 9ನೇ ಅಡ್ಡರಸ್ತೆ, 6ನೇ ಅಡ್ಡರಸ್ತೆ, ಹೆಣ್ಣೂರು ಮುಖ್ಯರಸ್ತೆ.
100	100-ಬಾನಸವಾಡಿ	<p>ಎಚ್ ಆರ್ ಬಿ ಆರ್ ಲೇಔಟ್ (ಕಲ್ಯಾಣನಗರ 1 ನೇ ಬ್ಲಾಕ್) (ಭಾ), ಅಣ್ಣಯ್ಯ ರೆಡ್ಡಿ ಲೇಔಟ್ (ದೊಡ್ಡ ಬಾಣಸವಾಡಿ), ವಿಜಯಾ ಬ್ಯಾಂಕ್ ಕಾಲೋನಿ (ದೊಡ್ಡ ಬಾಣಸವಾಡಿ), ದೊಡ್ಡ ಬಾಣಸವಾಡಿ, ಫೇರ್ಮನ್ ಪಾಪಯ್ಯ ಲೇಔಟ್ (ಬಾಣಸವಾಡಿ), ಸುಬ್ಬಯ್ಯ ಪಾಳ್ಯ ಎಕ್ಸ್ ಟೆನ್ಷನ್ (ಬಾಣಸವಾಡಿ), ಸುಬ್ಬಯ್ಯ ಪಾಳ್ಯ (ಭಾ), ಚಿಕ್ಕ ಬಾಣಸವಾಡಿ (ಭಾ), ಓ ಎಂ ಬಿ ಆರ್ ಲೇಔಟ್ (ಬಾಣಸವಾಡಿ), ಗ್ರೀನ್ ಪಾರ್ಕ್ ಲೇಔಟ್ (ಬಾಣಸವಾಡಿ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಉತ್ತರ	ಹೊರ ವರ್ತುಲ ರಸ್ತೆ
			ಪೂರ್ವ	ಹೊರ ವರ್ತುಲ ರಸ್ತೆ, ಚನ್ನಸಂದ್ರ ಮುಖ್ಯರಸ್ತೆ
			ದಕ್ಷಿಣ	2ನೇ ಎ ಅಡ್ಡ ರಸ್ತೆ, 4ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, 2ನೇ ಮುಖ್ಯ ರಸ್ತೆ, 4ನೇ ಇ ಅಡ್ಡ ರಸ್ತೆ, 5ನೇ ಅಡ್ಡ ರಸ್ತೆ, ಚಿಕ್ಕ ಬಾಣಸವಾಡಿ ರಸ್ತೆ
			ಪಶ್ಚಿಮ	5ನೇ ಅಡ್ಡರಸ್ತೆ, ಬಾಣಸವಾಡಿ ಮುಖ್ಯರಸ್ತೆ, 12ನೇ ಅಡ್ಡರಸ್ತೆ, 6ನೇ ಅಡ್ಡರಸ್ತೆ, 7ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ.
101	101-ಕಮ್ಮನಹಳ್ಳಿ	<p>ವೆಂಕಟೇಶಪ್ಪ ಲೇಔಟ್, ಕಮ್ಮನಹಳ್ಳಿ (ಭಾ), ಚಿಕ್ಕಣ್ಣ ಲೇಔಟ್, ಸುಬ್ಬಯ್ಯ ಪಾಳ್ಯ (ಭಾ), ರಾಮಸ್ವಾಮಿ ಪಾಳ್ಯ (ಭಾ), ಮುನಿಕಾಳಪ್ಪ ಲೇಔಟ್, ಸೋಣಂಗಿ ಲೇಔಟ್ (ಆರ್ ಎಸ್ ಪಾಳ್ಯ)</p>	ಉತ್ತರ	ನಂಜುಂಡಪ್ಪ ರಸ್ತೆ
			ಪೂರ್ವ	ಸಂಪಿಗೆ ರಸ್ತೆ, 3ನೇ ಅಡ್ಡರಸ್ತೆ, ರಾಯಣ್ಣ ರಸ್ತೆ, ಟೆಲಿಗ್ರಾಫ್ ಬೀದಿ, 2ನೇ ಅಡ್ಡರಸ್ತೆ, 6ನೇ ಅಡ್ಡರಸ್ತೆ, ಅರಳಿಮರ ಬೀದಿ, ಬಾಣಸವಾಡಿ ಮುಖ್ಯರಸ್ತೆ, 5ನೇ ಅಡ್ಡರಸ್ತೆ.

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		(ಭಾ), ಜೈ ಜವಾನ್ ನಗರ (ಬನಸವಾಡಿ), ಮಾರುತಿ ಸೇವಾ ನಗರ (ಸುಬ್ಬಯ್ಯ ಪಾಳ್ಯ) (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ದಕ್ಷಿಣ	ಚಿಕ್ಕ ಬಾಣಸವಾಡಿ ರಸ್ತೆ, ಬಾಣಸವಾಡಿ ಮುಖ್ಯ ರಸ್ತೆ, ರೈಲು ಮಾರ್ಗ
			ಪಶ್ಚಿಮ	9 ನೇ ಅಡ್ಡರಸ್ತೆ (ಬಾಲಕೃಷ್ಣ ರಸ್ತೆ), 5 ನೇ ಅಡ್ಡರಸ್ತೆ, 6 ನೇ ಅಡ್ಡರಸ್ತೆ, ಪಟೇಲ್ ನಂಜುಂಡಪ್ಪ ರಸ್ತೆ, , ಪಟೇಲ್ ನಂಜುಂಡಪ್ಪ ರಸ್ತೆ, ಸತ್ಯಮೂರ್ತಿ ರಸ್ತೆ, ಕಮ್ಮನಹಳ್ಳಿ ಮುಖ್ಯ ರಸ್ತೆ
102	102-ಲಿಂಗರಾಜಪುರ	ಕರಮಚಂದ್ರ ಲೇಔಟ್ (ಲಿಂಗರಾಜಪುರ), ಲಿಂಗರಾಜಪುರ (ಕಾಡುಗೊಂಡನಹಳ್ಳಿ (ಭಾ), ವಿನಾಯಕ ಲೇಔಟ್ (ಲಿಂಗರಾಜಪುರ), ಸಿಎಂಆರ್ ಲೇಔಟ್ (ಲಿಂಗರಾಜಪುರ), ಜೋಸೆಫ್ ರೆಡ್ಡಿ ಲೇಔಟ್ (ಲಿಂಗರಾಜಪುರ), ನಾರಾಯಣಪ್ಪ ಲೇಔಟ್ (ಭಾ), ಲಿಂಗರಾಜಪುರ (ಭಾ), ಮುನಿವೆಂಕಟಪ್ಪ ಲೇಔಟ್ (ಲಿಂಗರಾಜಪುರ), ಬಿಡಿಎ ಲೇಔಟ್ (ಲಿಂಗರಾಜಪುರಂ), ಕೆಎಚ್‌ಬಿ ಕ್ವಾಟರ್ಸ್ (ಆರ್‌ಎಸ್ ಪಾಳ್ಯ) (ಭಾ), ಸೋಣಂಗಿ ಲೇಔಟ್ (ಆರ್‌ಎಸ್ ಪಾಳ್ಯ) (ಭಾ), ಜಿ ಗಾರ್ಡನ್ (ಸೇಂಟ್ ಥಾಮಸ್ ಟೌನ್), ಸೇಂಟ್ ಥಾಮಸ್ ಟೌನ್, ಡಿ ಕೋಸ್ವಾ ಲೇಔಟ್ (ಕುಕ್ ಟೌನ್), ಬಾಲಾಜಿ ಲೇಔಟ್ (ಕುಕ್ ಟೌನ್), ಕುಕ್ ಟೌನ್. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಮರಿಯಮ್ಮ ದೇವಸ್ಥಾನ ರಸ್ತೆ, 11ನೇ ಅಡ್ಡರಸ್ತೆ, ಹೆಣ್ಣೂರು ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಪಟೇಲ್ ರಾಮಯ್ಯ ರಸ್ತೆ, 4ನೇ ಅಡ್ಡರಸ್ತೆ, ಮುಖ್ಯರಸ್ತೆ, 4ನೇ ಅಡ್ಡರಸ್ತೆ, 6ನೇ ಅಡ್ಡರಸ್ತೆ, ಮಳೆನೀರು ಚರಂಡಿ, 3ನೇ ಅಡ್ಡರಸ್ತೆ.
			ಪೂರ್ವ	ಟ್ಯಾಂಕ್ ಬಂಡ್ ರಸ್ತೆ, ಸತ್ಯಮೂರ್ತಿ ರಸ್ತೆ, ಪಟೇಲ್ ನಂಜುಂಡಪ್ಪ ರಸ್ತೆ, ಪಟೇಲ್ ನಂಜುಂಡಪ್ಪ ರಸ್ತೆ, 6ನೇ ಅಡ್ಡರಸ್ತೆ, ಹನುಮಂತಪ್ಪ ರಸ್ತೆ, ಬಾಲಕೃಷ್ಣ ರಸ್ತೆ, ರೈಲ್ವೆ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ 9ನೇ ಅಡ್ಡರಸ್ತೆ, ರೈಲು ಮಾರ್ಗ, ಹುಚ್ಚಿನ್ಸ್ ರಸ್ತೆ, 2ನೇ ಅಡ್ಡರಸ್ತೆ, ಮುಖ್ಯರಸ್ತೆ, 1ನೇ ಅಡ್ಡರಸ್ತೆ, 1ನೇ ಅಡ್ಡರಸ್ತೆ, ಕಾಂಪೌಂಡ್ ಗೋಡೆ, ಬಾಣಸವಾಡಿ ಮುಖ್ಯರಸ್ತೆ
			ದಕ್ಷಿಣ	ರೈಲ್ವೆ ಮಾರ್ಗ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರ ಗಡಿ)
			ಪಶ್ಚಿಮ	ಲೇಜರ್ ರಸ್ತೆ/ಹೆಣ್ಣೂರು ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರ ಗಡಿ), ರೈಲ್ವೆ ಮಾರ್ಗ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
103	103-ಮಾರುತಿ ಸೇವಾ ನಗರ	<p>ಜಯ ಭಾರತ್ ನಗರ (ಮಾರುತಿ ಸೇವಾನಗರ), ಮಾರುತಿ ಸೇವಾನಗರ, ನಾಗಣ್ಣ ಪಾಳ್ಯ (ಮಾರುತಿ ಸೇವಾನಗರ), ಸಾತಿಯನಗರ, ಸಂಜೀವಪ್ಪ ಲೇಔಟ್, ಐಟಿಸಿ ಕಾಲೋನಿ (ಮಾರುತಿ ಸೇವಾನಗರ), ಐಟಿಸಿ ಕಾರ್ಖಾನೆ (ಕಾಕ್ಸ್ ಟೌನ್), ಜೀವನಹಳ್ಳಿ (ಮಾರುತಿ ಸೇವಾನಗರ), ಕೆಎಚ್‌ಬಿ ಕಾಲೋನಿ (ಮಾರುತಿ ಸೇವಾನಗರ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ರೈಲು ಮಾರ್ಗ</p> <p>ಪೂರ್ವ ಬೈಯಪ್ಪನಹಳ್ಳಿ ಮುಖ್ಯರಸ್ತೆ, ಕಾಂಪೌಂಡ್ ಗೋಡೆ</p> <p>ದಕ್ಷಿಣ ರೈಲು ಮಾರ್ಗ</p> <p>ಪಶ್ಚಿಮ ಬಾಣಸವಾಡಿ ಮುಖ್ಯ ರಸ್ತೆ, ಕಾಂಪೌಂಡ್ ಗೋಡೆ, 1 ನೇ ಅಡ್ಡರಸ್ತೆ, 1 ನೇ ಅಡ್ಡರಸ್ತೆ, 1 ನೇ ಅಡ್ಡರಸ್ತೆ, ಮುಖ್ಯ ರಸ್ತೆ, 2 ನೇ ಅಡ್ಡರಸ್ತೆ, ಹಚಿನ್ಸ್ ರಸ್ತೆ</p>	
104	104-ಕಾಡುಗೋಡಿ	<p>ಮರುತೋಪು, ಕಾಡುಗೋಡಿ (ಭಾ), ಶಂಕರಪುರ, ಸಿದ್ಧಾರ್ಥ ಲೇಔಟ್, ವಿ.ಆರ್.ರೆಡ್ಡಿ ಕಾಲೋನಿ, ಪಟಾಲಮ್ಮ ಲೇಔಟ್, ಮುನಿಸ್ವಾಮಿ ಲೇಔಟ್, ಶ್ರೀ ಸಾಯಿ ಲೇಔಟ್, ರಾಮೇಗೌಡ ನಗರ, ಮಂಜುಶ್ರೀ ಲೇಔಟ್, ಎ.ಕೆ.ಗೋಪಾಲನ್ ಕಾಲೋನಿ, ಚನ್ನಸಂದ್ರ ಎಕ್ಸಟೆನ್ಷನ್, ವಿಜಯನಗರ, ಬೆಳತ್ತೂರು (ಭಾ), ಬೆಳತ್ತೂರು ಕಾಲೋನಿ (ಭಾ), ಬೃಂದಾವನ ಕಾಲೋನಿ, ವಿಜಯ ಲಕ್ಷ್ಮಿ ಕಾಲೋನಿ.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ.</p>	<p>ಉತ್ತರ ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಗಡಿ.</p> <p>ಪೂರ್ವ ಮಳೆನೀರು ಚರಂಡಿ, (ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಗಡಿ), ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಗಡಿ.</p> <p>ದಕ್ಷಿಣ ಚನ್ನಸಂದ್ರ ಮುಖ್ಯರಸ್ತೆ, ಮಳೆನೀರು ಚರಂಡಿ, ಕಾಂಪೌಂಡ್ ಗೋಡೆ, ಅಡ್ಡರಸ್ತೆ, ಹಾಲಿ ಇರುವ ವಾರ್ಡ್ ಗಡಿ, ಹಳೆಯ ಪಂಪ್ ಹೌಸ್ ರಸ್ತೆ, ವಿಜಯನಗರ ಮುಖ್ಯರಸ್ತೆ, ಅಡ್ಡರಸ್ತೆ, ಕಾಂಪೌಂಡ್ ಗೋಡೆ, ಗಾಂಧಿಪುರಂ ಮುಖ್ಯರಸ್ತೆ</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	2ನೇ ಅಡ್ಡ ರಸ್ತೆ ಮೂಲಕ, ಡಾ ಬಾಬಾ ಸಾಹೇಬ್ ಅಂಬೇಡ್ಕರ್ ನಗರ ಮುಖ್ಯ ರಸ್ತೆ, ಮುಖ್ಯರಸ್ತೆ, ಚನ್ನಸಂದ್ರ ಮುಖ್ಯರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ರೈಲ್ವೆ ಮಾರ್ಗ, ಓಲ್ಡ್ ಸಾ ಮಿಲ್ ರಸ್ತೆ, ಜೂನಿಯರ್ ಕಾಲೇಜ್ ರಸ್ತೆ, ಕಾಂಪೌಂಡ್ ವಾಲ್, ಮುಖ್ಯ ರಸ್ತೆ, ಬೆಳತ್ತೂರು ಮುಖ್ಯ ರಸ್ತೆ, ಹೊಸಕೋಟೆ ಮುಖ್ಯ ರಸ್ತೆ, ಮಳೆ ನೀರು ಚರಂಡಿ
105	105-ಬೆಳತ್ತೂರು	ಸಾದರ ಮಂಗಲ (ಭಾ), ಕುಂಬೆನ ಅಗ್ರಹಾರ, ಬೆಳತ್ತೂರು, ಬೆಳತ್ತೂರು ಕಾಲೋನಿ (ಭಾ), ಸತ್ಯ ಸಾಯಿ ನಗರ, ಕಾಡುಗೋಡಿ (ಭಾ), ಕಾಡುಗೋಡಿ ವಿಸ್ತರಣೆ, ಮೈತ್ರಿ ಲೇಔಟ್, ಮೈತ್ರಿ ಎಕ್ಸ್‌ಟೆನ್ಷನ್, ಕಾಡುಗೋಡಿ ಕಾಲೋನಿ, ಕಾಡುಗೋಡಿ ಕೈಗಾರಿಕಾ ಪ್ರದೇಶ (ಭಾ), ಐ.ಟಿ.ಪಿ.ಎಲ್. , ಪಾಣತೂರು ಅಗ್ರಹಾರ (ಭಾ), ಕೆಐಡಿಬಿ ಪ್ರದೇಶ (ಭಾ), ಭೈರತಿ, ಬಿಳಿಶಿವಾಲೆ, ವಾರಣಾಸಿ, ಪ್ರಶಾಂತ್ ಎಕ್ಸ್‌ಟೆನ್ಷನ್ ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಗಡಿ. ಮಳೆನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಗಡಿ.), ಭೈರತಿ, ಬಿಳಿಶಿವಾಲೆ ಮತ್ತು ವಾರಣಾಸಿ ಯ ಕಂದಾಯ ಗ್ರಾಮಗಳ ಗಡಿ.
			ಪೂರ್ವ	ಮಳೆ ನೀರು ಚರಂಡಿ, ಹೊಸಕೋಟೆ ಮುಖ್ಯ ರಸ್ತೆ, ಬೆಳತ್ತೂರು ಮುಖ್ಯ ರಸ್ತೆ, ಮುಖ್ಯ ರಸ್ತೆ, ಕಂಪೌಂಡ್ ವಾಲ್, ಜೂನಿಯರ್ ಕಾಲೇಜ್ ರಸ್ತೆ, ಓಲ್ಡ್ ಸಾ ಮಿಲ್ ರಸ್ತೆ, ರೈಲ್ವೆ ಮಾರ್ಗ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಚನ್ನಸಂದ್ರ ಮುಖ್ಯರಸ್ತೆ, ವೈಟ್ ಫೀಲ್ಡ್ ರಸ್ತೆ, 5ನೇ ಅಡ್ಡರಸ್ತೆ, ಇಸಿಸಿ ರಸ್ತೆ.
			ದಕ್ಷಿಣ	ವೈಟ್ ಫೀಲ್ಡ್ ರಸ್ತೆ, ಮಳೆನೀರು ಚರಂಡಿ, ನಲ್ಲೂರಹಳ್ಳಿ ಟ್ಯಾಂಕ್‌ನ ಉತ್ತರ ಪರಿಧಿ, ರಸ್ತೆ 2B (ಹಾಲಿ ಇರುವ ವಾರ್ಡ್ ಗಡಿ).
			ಪಶ್ಚಿಮ	8ನೇ ರಸ್ತೆ, ಐಟಿಪಿಎಲ್ ಮುಖ್ಯರಸ್ತೆ, ವೈಟ್ ಫೀಲ್ಡ್ ರಸ್ತೆ, 1ನೇ ಮುಖ್ಯರಸ್ತೆ, ರೈಲ್ವೆ ಮಾರ್ಗ, ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಶ್ರೀಕೃಷ್ಣ ಫಾರ್ಮ್ ರಸ್ತೆ, ಕಾಂಪೌಂಡ್ ವಾಲ್, ಮಳೆನೀರು ಚರಂಡಿ, ಅಡ್ಡರಸ್ತೆ.
106	106-ಹೂಡಿ	ಅಯ್ಯಪ್ಪ ನಗರ, ಗಂಗೋತ್ರಿ ಲೇಔಟ್, ಸಾಕೇತ ನಗರ, ಬಸಿ ರೆಡ್ಡಿ ಲೇಔಟ್, ಗಂಗಾನಗರ, ಎಸ್‌ಜೆಆರ್ ಎಟರ್ನಿಟಿ ಲೇಔಟ್, ಅನುರಾಗ ಲೇಔಟ್, ಮುನಿನಂಜಪ್ಪ ಗಾರ್ಡನ್, ಬಸವೇಶ್ವರ	ಉತ್ತರ	ಕೊಡಗಿಹಳ್ಳಿ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಗಡಿ.

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಲೇಔಟ್, ಸಾದರ ಮಂಗಲ (ಭಾ), ಕೊಡಿಗೇಹಳ್ಳಿ, ಎನ್‌ಆರ್‌ಐ ಲೇಔಟ್, ತಿಗಳರ ಪಾಳ್ಯ, ನಗರ, ಹೂಡಿ, ಮಾರುತಿ ನಗರ, ಬಸವಣ್ಣ ನಗರ, ಸೀತಾರಾಮ ಪಾಳ್ಯ, ಕೆಂಪಡಿಬಿ ಪ್ರದೇಶ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಪೂರ್ವ</p> <p>ಅಡ್ಡ ರಸ್ತೆ, ಮಳನೀರಿನ ಚರಂಡಿ, ಕಾಂಪೌಂಡ್ ಗೋಡೆ, ಶ್ರೀ ಕೃಷ್ಣ ಫಾರ್ಮ್ ರಸ್ತೆ, 7 ನೇ ಅಡ್ಡ ರಸ್ತೆ, ಮುಖ್ಯ ರಸ್ತೆ, ರೈಲ್ವೆ ಮಾರ್ಗ, 1 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), ವೈಟ್ ಫೀಲ್ಡ್ ರಸ್ತೆ, ಐಟಿಪಿಎಲ್ ಮುಖ್ಯ ರಸ್ತೆ, 1 ನೇ ಮುಖ್ಯ ರಸ್ತೆ, 8 ನೇ ರಸ್ತೆ.</p>	
			<p>ದಕ್ಷಿಣ</p> <p>2ನೇ ರಸ್ತೆ (ಹಾಲಿ ಇರುವ ವಾರ್ಡ್ ಗಡಿ).</p>	
			<p>ಪಶ್ಚಿಮ</p> <p>ಹಾಲಿ ಇರುವ ವಾರ್ಡ್ ಗಡಿ, ಸೀತಾರಾಮ ಪಾಳ್ಯ ರಸ್ತೆ, ಹಾಲಿ ಇರುವ ವಾರ್ಡ್ ಗಡಿ, ಸೀತಾರಾಮ ಪಾಳ್ಯ ಕೆರೆಯ ಪಶ್ಚಿಮ ಪರಿಧಿ, ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), ಹೂಡಿ ಮುಖ್ಯ ರಸ್ತೆ, ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), ಹಾಲಿ ಇರುವ ವಾರ್ಡ್ ಗಡಿ, ವೈಟ್ ಫೀಲ್ಡ್ ರಸ್ತೆ, ಹಾಲಿ ಇರುವ ವಾರ್ಡ್ ಗಡಿ, ರೈಲ್ವೆ ಲೈನ್, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ.</p>	
107	107-ಗರುಡಾಚಾರ್ ಪಾಳ್ಯ	<p>ಕಾವೇರಿ ನಗರ, ಮಹೇಶ್ವರಿ ನಗರ, ಆರ್‌ಎಸ್‌ವಿ ಕಾಲೋನಿ, ಪುರವಂಕರ ಲೇಔಟ್, ಗರುಡಾಚಾರ್ ಪಾಳ್ಯ, ಮುನಿಸ್ವಾಮಪ್ಪ ಲೇಔಟ್, ಕೆಇಬಿ ಕಾಲೋನಿ.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>ರೈಲು ಮಾರ್ಗ.</p>	
			<p>ಪೂರ್ವ</p> <p>ಹಾಲಿ ಇರುವ ವಾರ್ಡ್ ಗಡಿ, ವೈಟ್ ಫೀಲ್ಡ್ ರಸ್ತೆ, ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಗಡಿ, ಹೂಡಿ ಮುಖ್ಯ ರಸ್ತೆ, ಗ್ರಾಫೈಟ್ ಇಂಡಿಯಾ ರಸ್ತೆ, ಶ್ರೀ ಕೃಷ್ಣ ದೇವಸ್ಥಾನ ರಸ್ತೆ, 1 ನೇ ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಗಡಿ, ಫರ್ನಿಸ್ ಪ್ಯಾರಡೈಸ್ ಸ್ಟ್ರೀಟ್.</p>	
			<p>ದಕ್ಷಿಣ</p> <p>ಹಾಲಿ ಇರುವ ವಾರ್ಡ್ ಗಡಿ.</p>	
			<p>ಪಶ್ಚಿಮ</p> <p>ಗೋಶಾಲಾ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಸರಸ್ವತಿನಗರ ರಸ್ತೆ, ಮಹದೇವಪುರ ಮುಖ್ಯ ರಸ್ತೆ, ವೈಟ್ ಫೀಲ್ಡ್ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ.</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
108	108-ದೊಡ್ಡ ನೆಕ್ಕುಂಡಿ	<p>ದೊಡ್ಡ ನೆಕ್ಕುಂಡಿ, ಗೋವಿಂದಯ್ಯ ಲೇಔಟ್, ಬಾಲಕೃಷ್ಣ ಲೇಔಟ್, ಎನ್‌ಸಿ ಮುನಿರಡ್ಡಿ ಲೇಔಟ್, ಚಿನ್ನಪ್ಪ ರೆಡ್ಡಿ ಲೇಔಟ್, ವಿಭೂತಿಪುರ ಎಕ್ಸ್‌ಟೆನ್ಷನ್, ಇಸ್ರೋ ಲೇಔಟ್ (ದೊಡ್ಡ ನೆಕ್ಕುಂಡಿ), ಕಾರ್ತಿಕ್ ನಗರ, ಜವಾಹರ್ ನಗರ ಸೆಕ್ಟರ್-4, ಸಂಜಯ್ ನಗರ, ಎಚ್‌ಎಎಲ್ ಸಿಬ್ಬಂದಿ ಕ್ವಾರ್ಟರ್ಸ್. ರಾಮಾಂಜನೇಯ ಲೇಔಟ್, ಅಶ್ವಥ್ ನಗರ (ಭಾ), ದೊಡ್ಡ ನೆಕ್ಕುಂಡಿ ಇಂಡಸ್ಟ್ರಿಯಲ್ ಎಸ್ಟೇಟ್, ಆಶ್ರಯ ಲೇಔಟ್, ಶೆಟ್ಟಿ ಲೇಔಟ್, ಫರ್ನಾನ್ ಸಿಟಿ, ದೊಡ್ಡ ನೆಕ್ಕುಂಡಿ ಎಕ್ಸ್‌ಟೆನ್ಷನ್,</p> <p><i>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</i></p>	ಉತ್ತರ	ರೈಲ್ವೆ ಮಾರ್ಗ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಹೊರ ವರ್ತುಲ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ., ಗೋಶಾಲಾ ರಸ್ತೆ, ಹಾಲಿ ಇರುವ ವಾರ್ಡ್ ಗಡಿ, 1 ನೇ ಮುಖ್ಯ ರಸ್ತೆ, ಶ್ರೀ ಕೃಷ್ಣ ದೇವಸ್ಥಾನ ಮುಖ್ಯ ರಸ್ತೆ
			ಪೂರ್ವ	ಗ್ರಾಫೈಟ್ ಇಂಡಿಯಾ ರಸ್ತೆ, ವೈಟ್ ಫೀಲ್ಡ್ ರಸ್ತೆ, 2 ನೇ ಮುಖ್ಯ ರಸ್ತೆ, ಅಡ್ಡ ರಸ್ತೆ, ಚನ್ನಪ್ಪನಹಳ್ಳಿ ಮುಖ್ಯ ರಸ್ತೆ, ರೈಲ್ವೆ ಅಂಡರ್‌ಪಾಸ್ ರಸ್ತೆ, ಅಡ್ಡ ರಸ್ತೆ, ಹೊರ ವರ್ತುಲ ರಸ್ತೆ
			ದಕ್ಷಿಣ	ವರ್ತುಲ ರಸ್ತೆ.
			ಪಶ್ಚಿಮ	ಮಳೆ ನೀರು ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಗಡಿ, ದೊಡ್ಡ ನೆಕ್ಕುಂಡಿ ಕೆರೆಯ ಪಶ್ಚಿಮ ಪರಿಧಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).
109	109-ಎಇಸಿಎಸ್ ಲೇಔಟ್	<p>ಹನುಮ ರೆಡ್ಡಿ ಲೇಔಟ್, ಕುಂದಲಹಳ್ಳಿ, ಕಾಲೋನಿ, ಎಇಸಿಎಸ್ ಲೇಔಟ್, ಚನ್ನಪ್ಪನಹಳ್ಳಿ, ಲಕ್ಷ್ಮೀನಾರಾಯಣಪುರ, ಹೇಮಂತ್ ನಗರ, ಅಶ್ವಥ್ ನಗರ (ಭಾ)</p> <p><i>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</i></p>	ಉತ್ತರ	ಅಡ್ಡ ರಸ್ತೆ ಮೂಲಕ, ರೈಲ್ವೆ ಅಂಡರ್‌ಪಾಸ್ ರಸ್ತೆ, ಚಿನ್ನಪ್ಪನಹಳ್ಳಿ ಮುಖ್ಯ ರಸ್ತೆ, ಅಡ್ಡ ರಸ್ತೆ, 2ನೇ ಮುಖ್ಯ ರಸ್ತೆ
			ಪೂರ್ವ	ವೈಟ್ ಫೀಲ್ಡ್ ರಸ್ತೆ
			ದಕ್ಷಿಣ	ವರ್ತುಲ ರಸ್ತೆ
			ಪಶ್ಚಿಮ	ಹೊರ ವರ್ತುಲ ರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
110	110-ವೈಟ್‌ಫೀಲ್ಡ್	ಹ್ಯಾಪಿ ವ್ಯಾಲಿ ಲೇಔಟ್, ಪೃಥ್ವಿ ಲೇಔಟ್, ವೈಟ್ ಫೀಲ್ಡ್, ಇಸಿಸಿ ಲೇಔಟ್, ಡಾಡ್ಸ್‌ವರ್ತ್ ಲೇಔಟ್, ನಲ್ಲೂರಹಳ್ಳಿ, ಕುಂದಲಹಳ್ಳಿ, ಸೀತಾರಾಮ ಪಾಳ್ಯ (ಭಾ), ಬ್ರೂಕ್ ಫೀಲ್ಡ್, ಬಿಇಎಂಎಲ್ ಲೇಔಟ್, ತಿಗಳರ ಪಾಳ್ಯ, ಸಿದ್ದಾಪುರ, ರಾಮಗೊಂಡನಹಳ್ಳಿ, ಪಾಮ್ ಮೆಡೋಸ್, ನಾರಾಯಣಪುರ. ಸೂಚನೆ: ಈ ನಮೂನೆಯಲ್ಲಿ ಕೆಲವು ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), ಸೀತಾರಾಮಪಾಳ್ಯ ಕೆರೆಯ ಪಶ್ಚಿಮ ಪರಿಧಿ, ಸೀತಾರಾಮ ಪಾಳ್ಯ ರಸ್ತೆ, ಹಾಲಿ ಇರುವ ವಾರ್ಡ್ ಗಡಿ, 2 ನೇ ರಸ್ತೆ, ನಲ್ಲೂರಹಳ್ಳಿ, ಟ್ಯಾಂಕ್‌ನ ಉತ್ತರ ಪರಿಧಿ, ಮಳೆ ನೀರು ಚರಂಡಿ, ವೈಟ್ ಫೀಲ್ಡ್ ರಸ್ತೆ, ಇಸಿಸಿ ರಸ್ತೆ, 5ನೇ ಅಡ್ಡ ರಸ್ತೆ.
			ಪೂರ್ವ	ವೈಟ್ ಫೀಲ್ಡ್ ರಸ್ತೆ.
			ದಕ್ಷಿಣ	ವರ್ತೂರ್ ಕೆರೆಯ ಉತ್ತರ ಪರಿಧಿ (ಹಾಲಿ ಇರುವ ವಾರ್ಡ್ ಗಡಿ), ಹಾಲಿ ಇರುವ ವಾರ್ಡ್ ಗಡಿ, ವರ್ತೂರು ರಸ್ತೆ.
			ಪಶ್ಚಿಮ	ವೈಟ್ ಫೀಲ್ಡ್ ರಸ್ತೆ.
111	111-ಹಗದೂರು	ಚನ್ನಸಂದ್ರ, ನಾಗೊಂಡನಹಳ್ಳಿ, ಇಮ್ಮಡಿಹಳ್ಳಿ, ಹಗದೂರು, ಹಗದೂರು ಕಾಲೋನಿ, ಗಾಂಧಿಪುರಂ, ಸತ್ಯ ಸಾಯಿ ಲೇಔಟ್, ಡಿ'ಸೋಜಾ ಲೇಔಟ್, ವಿನಾಯಕ ಲೇಔಟ್, ಅಣ್ಣಪ್ಪ ಲೇಔಟ್, ವಿನಾಯಕ ನಗರ, ಪ್ರೆಸ್ವೀಜ್ ಓಜೋನ್ ಕ್ಲಬ್, ಅಂಬೇಡ್ಕರ್ ನಗರ ಸೂಚನೆ: ಈ ನಮೂನೆಯಲ್ಲಿ ಕೆಲವು ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಚನ್ನಸಂದ್ರ ಮುಖ್ಯ ರಸ್ತೆ ಮೂಲಕ, ಮುಖ್ಯ ರಸ್ತೆ, ಡಾ ಅಂಬೇಡ್ಕರ್ ನಗರ ಮುಖ್ಯ ರಸ್ತೆ, 2 ನೇ ಅಡ್ಡ ರಸ್ತೆ, ಗಾಂಧಿಪುರಂ ಮುಖ್ಯ ರಸ್ತೆ, ಕಾಂಪೌಂಡ್ ಗೋಡೆ, ಅಡ್ಡ ರಸ್ತೆ, ವಿಜಯನಗರ ಮುಖ್ಯ ರಸ್ತೆ, ಹಳೆಯ ಪಂಪ್ ಹೌಸ್ ರಸ್ತೆ, ಹಾಲಿ ಇರುವ ವಾರ್ಡ್ ಗಡಿ, ಅಡ್ಡ ರಸ್ತೆ, ಕಾಂಪೌಂಡ್ ಗೋಡೆ, ಮಳೆ ನೀರು ಚರಂಡಿ, ಚನ್ನಸಂದ್ರ ಮುಖ್ಯರಸ್ತೆ.
			ಪೂರ್ವ	ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಗಡಿ.
			ದಕ್ಷಿಣ	ಹಾಲಿ ಇರುವ ವಾರ್ಡ್ ಗಡಿ
			ಪಶ್ಚಿಮ	ವೈಟ್ ಫೀಲ್ಡ್ ರಸ್ತೆ.
112	112-ವರ್ತೂರು	ಬಳೆಗೆರೆ ಗ್ರಾಮ, ನಾರಾಯಣಪ್ಪ ಲೇಔಟ್, ತಿಮ್ಮಪ್ಪ ರೆಡ್ಡಿ-ಚಿನ್ನಪ್ಪ ರೆಡ್ಡಿ ಲೇಔಟ್, ವರ್ತೂರು, ಮಧುರಾ ನಗರ, ಅರಸಹಳ್ಳಿ,	ಉತ್ತರ	ಮಳೆ ನೀರಿನ ಚರಂಡಿ, ವರ್ತೂರು ಕೆರೆಯ ಪಶ್ಚಿಮ ಮತ್ತು ಉತ್ತರ ಪರಿಧಿ (ಹಾಲಿ ಇರುವ ವಾರ್ಡ್ ಗಡಿ), ವೈಟ್ ಫೀಲ್ಡ್ ರಸ್ತೆ, ಹಾಲಿ ಇರುವ ವಾರ್ಡ್ ಗಡಿ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ರಾಮಸ್ವಾಮಿ ಲೇಔಟ್, ಪಾಟೀಲ್ ಲೇಔಟ್, ಗುಂಜೂರು, ಗುಂಜೂರು ಪಾಳ್ಯ, ಕಾರ್ಮೆಲ್ ರಾಮ್, ಸುರಹುಣಸೆ ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪೂರ್ವ ದಕ್ಷಿಣ ಪಶ್ಚಿಮ	ಹಾಲಿ ಇರುವ ವಾರ್ಡ್ ಮತ್ತು BBMP ಮಿತಿ ಹಾಲಿ ಇರುವ ವಾರ್ಡ್ ಮತ್ತು BBMP ಮಿತಿ ಹಾಲಿ ಇರುವ ವಾರ್ಡ್ ಗಡಿ, ಕಾಂಪೌಂಡ್ ವಾಲ್, ಮುಖ್ಯರಸ್ತೆ, ಬಳೆಗೆರೆ ರಸ್ತೆ, ಮುಖ್ಯರಸ್ತೆ
113	113-ಮುನ್ನೇಕೊಳಾಳು	ಗಾಂಧಿ ನಗರ, ರಾಘವೇಂದ್ರ ಲೇಔಟ್, ಗ್ರೀನ್ ಗಾರ್ಡನ್ ಲೇಔಟ್, ಸಿಲ್ವರ್ ಸ್ಪ್ರಿಂಗ್ ಲೇಔಟ್, ರಾಜಶ್ರೀ ಲೇಔಟ್, ಲಕ್ಷ್ಮಿ ಲೇಔಟ್, ಮುನೇಶ್ವರ ಲೇಔಟ್, ಶ್ರೀ ವೆಂಕಟೇಶ್ವರ ಲೇಔಟ್, ಮಂಜುನಾಥ ಲೇಔಟ್, ಮುನ್ನೇಕೊಳಾಳು, ಪಾಣತೂರು ಎಕ್ಸಟೆನ್ಷನ್, ಮುನಿರಡ್ಡಿ ಲೇಔಟ್ (ಭಾ), ಕಾವೇರಪ್ಪ ಲೇಔಟ್(ಭಾ), ಪಾಣತೂರು, ಜೆಸಿಆರ್ ಲೇಔಟ್, ಆದರ್ಶ ಪಾಮ್ ರಿಟ್ರೀಟ್ (ಭಾ), ಎಚ್‌ಎಸ್‌ಆರ್ ಲೇಔಟ್-ದೇವರ ಬೀಸನಹಳ್ಳಿ (ಪು), ದೇವರ ಬೀಸನಹಳ್ಳಿ (ಭಾ), ಜನತಾ ಕಾಲೋನಿ (ಭಾ). ತೂಬರಹಳ್ಳಿ. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ ಪೂರ್ವ ದಕ್ಷಿಣ ಪಶ್ಚಿಮ	ವರ್ತೂರು ರಸ್ತೆ ಹಾಲಿ ಇರುವವಾರ್ಡ್ ಗಡಿ, ವರ್ತೂರು ಟ್ರಾಂಕ್‌ನ ಪಶ್ಚಿಮ ಪರಿಧಿ, ಮಳೆ ನೀರು ಚರಂಡಿ, ಮುಖ್ಯರಸ್ತೆ, ಬಳೆಗೆರೆ ರಸ್ತೆ, ಮುಖ್ಯರಸ್ತೆ, ಕಾಂಪೌಂಡ್ ವಾಲ್, ಹಾಲಿ ಇರುವ ವಾರ್ಡ್ ಗಡಿ, ಗುಂಜೂರು ರಸ್ತೆ ಜನತಾ ಕಾಲೋನಿ ರಸ್ತೆ, ಅಡ್ಡ ರಸ್ತೆ, ಜನತಾ ಕಾಲೋನಿ ರಸ್ತೆ, ದೊಡ್ಡ ಕಾನಹಳ್ಳಿ ರಸ್ತೆ, ಬೆಳಂದೂರು ದೊಡ್ಡ ಕಾನಹಳ್ಳಿ ರಸ್ತೆ ಮುಖ್ಯರಸ್ತೆ, ಅಡ್ಡ ರಸ್ತೆ, ದೊಡ್ಡ ಕಾನಹಳ್ಳಿ ರಸ್ತೆ, ದೇವರ ಬೀಸನಹಳ್ಳಿ, ದೊಡ್ಡ ಕಾನಹಳ್ಳಿ ರಸ್ತೆ, ಹಾಲಿ ಇರುವ ವಾರ್ಡ್ ಗಡಿ, ಕಾಂಪೌಂಡ್ ಗೋಡೆ, 2 ನೇ ಮುಖ್ಯ ರಸ್ತೆ, ಅಡ್ಡ ರಸ್ತೆ, ಕಾವೇರಪ್ಪ ಲೇಔಟ್ ರಸ್ತೆ, ಪಾಣತೂರು ಮುಖ್ಯ ರಸ್ತೆ, 1 ನೇ ಮುಖ್ಯ ರಸ್ತೆ, ಕಾಂಪೌಂಡ್ ಗೋಡೆ, ಹಾಲಿ ಇರುವ ವಾರ್ಡ್ ಗಡಿ, ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), ಹಾಲಿ ಇರುವ ವಾರ್ಡ್ ಗಡಿ, ಮುನ್ನೇಕೊಳಾಳು ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ).

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
114	114-ಮಾರತಹಳ್ಳಿ	<p>ಮಾರತಹಳ್ಳಿ, ಅಶ್ವತ್ಥನಗರ (ಭಾ), ಅಯ್ಯಪ್ಪ ನಗರ, ಪಿಬಿ ಲೇಔಟ್, ಎಂಎಸ್‌ಆರ್ ಲೇಔಟ್, ಚೌಡೇಶ್ವರಿ ನಗರ, ಮಂಜುನಾಥ ಲೇಔಟ್, ಶಾಂತಿನಿಕೇತನ ಲೇಔಟ್, ವೀರಪ್ಪ ರೆಡ್ಡಿ ಲೇಔಟ್, ಬೋರಾ ರೆಡ್ಡಿ ಲೇಔಟ್, ಸಿಕಬಿ ಲೇಔಟ್, ವಿನಾಯಕ ಲೇಔಟ್, ಪಟೇಲ್ ಲೇಔಟ್, ಕಾಡು ಬೀಸನಹಳ್ಳಿ (ಭಾ), ಮುನಿರೆಡ್ಡಿ ಲೇಔಟ್ (ಭಾ), ಕಾವೇರಪ್ಪ ಲೇಔಟ್ (ಭಾ), ದೇವರ ಬೀಸನಹಳ್ಳಿ (ಭಾ), ಎಚ್ ಎಸ್ ಆರ್ ಲೇಔಟ್ (ದೇವರ ಬೀಸನಹಳ್ಳಿ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>ಪೂರ್ವ</p> <p>ದಕ್ಷಿಣ</p> <p>ಪಶ್ಚಿಮ</p>	<p>ವರ್ತಮಾನ ರಸ್ತೆ.</p> <p>ಮುನ್ನೇಕೊಳಲು ಮುಖ್ಯರಸ್ತೆ (ಹಾಲಿ ಇರುವ ವಾರ್ಡ್ ಗಡಿ), ಹಾಲಿ ಇರುವ ವಾರ್ಡ್ ಗಡಿ, ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), ಹಾಲಿ ಇರುವ ವಾರ್ಡ್ ಗಡಿ, ಕಾಂಪೌಂಡ್ ಗೋಡೆ, ಮುಖ್ಯ ರಸ್ತೆ, ಪಾಣತೂರು ಮುಖ್ಯ ರಸ್ತೆ, ಕಾವೇರಪ್ಪ ಲೇಔಟ್ ರಸ್ತೆ, ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ, ಕಾಂಪೌಂಡ್ ಗೋಡೆ, ಹಾಲಿ ಇರುವ ವಾರ್ಡ್ ಗಡಿ, ದೊಡ್ಡ ಕಾನಹಳ್ಳಿ ರಸ್ತೆ.</p> <p>ದೇವರ ಬೀಸನಹಳ್ಳಿ ರಸ್ತೆ, ದೊಡ್ಡ ಕಾನಹಳ್ಳಿ ರಸ್ತೆ, ಅಡ್ಡ ರಸ್ತೆ, ಮುಖ್ಯರಸ್ತೆ.</p> <p>ಹೊರ ವರ್ತುಲ ರಸ್ತೆ, ಹಾಲಿ ಇರುವ ವಾರ್ಡ್ ಗಡಿ, ಮಳೆ ನೀರು ಚರಂಡಿ, ಕಾಂಪೌಂಡ್ ಗೋಡೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಯಮಲೂರು ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).</p>
115	115-ಬೆಳ್ಳಂದೂರು	<p>ಅಮರಜ್ಯೋತಿ ಲೇಔಟ್, ಚಲ್ಲಘಟ್ಟ, ಬೇಲೂರು ನಾಗಸಂದ್ರ, ಕೆಂಪಾಪುರ, ಯಮಲೂರು, ಚೌಡೇಶ್ವರಿ ಕಾಲೋನಿ, ಕಾಡು ಬೀಸನಹಳ್ಳಿ (ಭಾ), ಕರಿಯಮ್ಮನ ಅಗ್ರಹಾರ, ದೇವರ ಬೀಸನಹಳ್ಳಿ (ಭಾ), ಬೆಳ್ಳಂದೂರು (ಭಾ), ಗ್ರೀನ್ ಗ್ಲೇನ್ ಲೇಔಟ್.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>ಪೂರ್ವ</p> <p>ದಕ್ಷಿಣ</p> <p>ಪಶ್ಚಿಮ</p>	<p>ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಎಂಬಸಿ ಗಾಲ್ಫ್ ಲಿಂಕ್ ರಸ್ತೆ, ಚಲ್ಲಘಟ್ಟ ಜೆಸಿಟಿ ರಸ್ತೆ, ವಿಂಡ್ ಟನಲ್ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಯಮಲೂರು ರಸ್ತೆ.</p> <p>ಮುಖ್ಯರಸ್ತೆ, ಅಡ್ಡ ರಸ್ತೆ, ಕಾಂಪೌಂಡ್ ಗೋಡೆ, ಮಳೆ ನೀರು ಚರಂಡಿ, ಹಾಲಿ ಇರುವ ವಾರ್ಡ್ ಗಡಿ.</p> <p>ಹೊರ ವರ್ತುಲ ರಸ್ತೆ</p> <p>ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮಧ್ಯಂತರ ವರ್ತುಲ ರಸ್ತೆ.</p>

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
116	116-ದೊಡ್ಡಕನಹಳ್ಳಿ	<p>ದೇವರ ಬೀಸನಹಳ್ಳಿ (ಭಾ), ಬೆಳಂದೂರು (ಭಾ), ಅಂಬಲಿಪುರ, ಸುಭ್ ಎನ್‌ಕ್ಲೇವ್ ಲೇಔಟ್, ಕೈಕೊಂಡಹಳ್ಳಿ, ಆದರ್ಶ ಪಾಮ್ ರಿಟ್ರೀಟ್ (ಭಾ), ದೊಡ್ಡ ಕಾನಹಳ್ಳಿ, ಜನತಾ ಕಾಲೋನಿ (ಭಾ), ರೈನ್‌ಬೋ ಡ್ರೈವ್ ಲೇಔಟ್, ಗಾಯತ್ರಿ ಲೇಔಟ್, ಕಸವನಹಳ್ಳಿ, ಕೆಪಿಟಿಸಿಎಲ್ ಲೇಔಟ್, ಓನರ್ಸ್ ಕೋರ್ಟ್ ಲೇಔಟ್ , ಅಮೃತ ನಗರ, ಲೇಕ್ ಡ್ಯೂ ರೆಸಿಡೆನ್ಸಿಯಲ್ ಲೇಔಟ್ ಹಂತ-2, ರಿಲ್ಯಾಬ್ ಲೇಕ್ ಡ್ಯೂ ರೆಸಿಡೆನ್ಸಿಯಲ್ ಲೇಔಟ್, ಹರಲೂರು ಗ್ರಾಮ, ಈಸ್ಟ್ ವುಡ್ ಲೇಔಟ್.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>ಪೂರ್ವ</p> <p>ದಕ್ಷಿಣ</p> <p>ಪಶ್ಚಿಮ</p>	<p>ಹೊರ ವರ್ತುಲ ರಸ್ತೆ</p> <p>ಮುಖ್ಯ ರಸ್ತೆ, ಬೆಳತ್ತೂರು ದೊಡ್ಡ ಕಾನಹಳ್ಳಿ ರಸ್ತೆ, ದೊಡ್ಡ ಕಾನಹಳ್ಳಿ ರಸ್ತೆ, ಜನತಾ ಕಾಲೋನಿ ರಸ್ತೆ, ಅಡ್ಡ ರಸ್ತೆ, ಜನತಾ ಕಾಲೋನಿ ರಸ್ತೆ, ಗುಂಜೂರು ರಸ್ತೆ, ಹಾಲಿ ಇರುವ ವಾರ್ಡ್ ಗಡಿ.</p> <p>ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಗಡಿ, ಸರ್ಜಾಪುರ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ಬಿಬಿಎಂಪಿ ಗಡಿ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ.</p> <p>ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 4 ನೇ ಅಡ್ಡ ರಸ್ತೆ, ಅಡ್ಡ ರಸ್ತೆ, 5 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ.</p>
117	117-ಸಿ ವಿ ರಾಮನ್ ನಗರ	<p>ಬಿ ಚನ್ನಸಂದ್ರ, ಕಸ್ತೂರಿ ನಗರ (ಭಾ), ಸದಾನಂದ ನಗರ (ಭಾ), ಬೈಯ್ಯಪ್ಪಮಹಳ್ಳಿ, ಎಚ್‌ಎಎಲ್ ಕಾರ್ಖಾನೆ ಪ್ರದೇಶ, ಎಚ್ ಎಎಲ್ ಲೇಔಟ್, ನಾಗವಾರ ಪಾಳ್ಯ, ನಾಗವಾರ, ಎಲ್‌ಆರ್‌ಡಿಇ ಲೇಔಟ್ (ಭಾ), ಶೀನಪ್ಪ ಲೇಔಟ್, ಪೂಜಾರಿ ಮಾರಪ್ಪ ಲೇಔಟ್, ಪಟೇಲ್ ಕುಮಾರಪ್ಪ ಲೇಔಟ್, ಬೈರಪ್ಪ ಲೇಔಟ್, ಸುದ್ದುಗುಂಟೆ ಪಾಳ್ಯ.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ</p>	<p>ಉತ್ತರ</p> <p>ಪೂರ್ವ</p> <p>ದಕ್ಷಿಣ</p>	<p>ರೈಲು ಮಾರ್ಗ, 8ನೇ ಮುಖ್ಯರಸ್ತೆ, 2ನೇ ಬಿ ಅಡ್ಡ ರಸ್ತೆ, 8ನೇ ಮುಖ್ಯರಸ್ತೆ, ರೈಲ್ವೆ ಸಮಾನಾಂತರ ರಸ್ತೆ, 1ನೇ ಮುಖ್ಯ ರಸ್ತೆ ಸಂಪರ್ಕಿಸುವ ರೈಲ್ವೆ ಕಾಸ್ಟ್ ಸೇತುವೆ, 1ನೇ ಡಿ ಅಡ್ಡ ರಸ್ತೆ, 2ನೇ ಮುಖ್ಯರಸ್ತೆ, ಚನ್ನಸಂದ್ರ ಮುಖ್ಯರಸ್ತೆ.</p> <p>ಹೊರ ವರ್ತುಲ ರಸ್ತೆ, ರೈಲು ಮಾರ್ಗ, ಮಳೆ ನೀರು ಚರಂಡಿ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ</p> <p>ಕಗ್ಗದಾಸಪುರ ಮುಖ್ಯರಸ್ತೆ, ಡಾ ಅಬ್ದುಲ್ ಕಲಾಂ ರಸ್ತೆ, ಹಾಲಿ ಇರುವ ವಾರ್ಡ್ ಗಡಿ.</p>

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	ಸುರಂಜನದಾಸ್ ರಸ್ತೆ, ಹಳೆ ಮದ್ರಾಸ್ ರಸ್ತೆ, ರೈಲ್ವೆ ಸಮಾನಾಂತರ ರಸ್ತೆ, ಬೈಯ್ಯಪ್ಪನಹಳ್ಳಿ ರಸ್ತೆ.
118	118-ಲಾಲ್ ಬಹದ್ದೂರ್ ನಗರ	<p>ಗಜೇಂದ್ರ ನಗರ, ಬೈಯ್ಯಪ್ಪನಹಳ್ಳಿ, ಅಂಬೇಡ್ಕರ್ ನಗರ, ವೆಂಕಟಪ್ಪ ಲೇಔಟ್, ಹಳೆ ಬೈಯ್ಯಪ್ಪನಹಳ್ಳಿ ಸ್ಕೂ, ಕೃಷ್ಣಯ್ಯನ ಪಾಳ್ಯ, ಸದಾನಂದ ನಗರ (ಭಾ), ಎರತಿಪ್ಪಯ್ಯ ಲೇಔಟ್, ಆದಾಯ ತೆರಿಗೆ ಲೇಔಟ್, ಕಸ್ತೂರಿ ನಗರ (ಭಾ), ಡಾಕ್ಟರ್ ಲೇಔಟ್, ಲಾಲ್ ಭದ್ದೂರ್ ನಗರ, ರಾಕೇಶ್ ಫ್ಯಾಂಟಸಿ ಗಾರ್ಡನ್, ಪಿಲ್ಲಾ ರೆಡ್ಡಿ ನಗರ, ಒಂಬಿಆರ್ ಲೇಔಟ್ (ಭಾ), ರಾಮಯ್ಯ ಲೇಔಟ್ (ಚಿಕ್ಕ ಬಾಣಸವಾಡಿ), ಚಿಕ್ಕ ಬಾಣಸವಾಡಿ (ಭಾ), ಸುಬ್ಬರಾಯನ ಪಾಳ್ಯ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಉತ್ತರ	ಬಾಣಸವಾಡಿ ಮುಖ್ಯರಸ್ತೆ (ಕಸ್ತೂರಿನಗರ ಮುಖ್ಯರಸ್ತೆ), ಚಿಕ್ಕ ಬಾಣಸವಾಡಿ ರಸ್ತೆ, 5ನೇ ಅಡ್ಡ ರಸ್ತೆ, 4ನೇ ಇ ಅಡ್ಡ ರಸ್ತೆ, 3ನೇ ಅಡ್ಡ ರಸ್ತೆ, 4ನೇ ಮುಖ್ಯರಸ್ತೆ, 2ನೇ ಎ ಅಡ್ಡ ರಸ್ತೆ, ಚನ್ನಸಂದ್ರ ಮುಖ್ಯರಸ್ತೆ.
			ಪೂರ್ವ	2 ನೇ ಮುಖ್ಯ ರಸ್ತೆ, 1 ನೇ ಡಿ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, ರೈಲ್ವೆ ಸಮಾನಾಂತರ ರಸ್ತೆಯನ್ನು ಸಂಪರ್ಕಿಸುವ ರೈಲ್ವೆ ಕಾಸ್ಟ್ ಸೇತುವೆ, ರೈಲ್ವೆ ಸಮಾನಾಂತರ ರಸ್ತೆ, 8 ನೇ ಮುಖ್ಯ ರಸ್ತೆ, 2 ನೇ ಬಿ ಅಡ್ಡ ರಸ್ತೆ, 8 ನೇ ಮುಖ್ಯ ರಸ್ತೆ, ರೈಲ್ವೆ ಮಾರ್ಗ
			ದಕ್ಷಿಣ	ರೈಲ್ವೆ ಮಾರ್ಗ, ಅಡ್ಡ ರಸ್ತೆ, ರೈಲ್ವೆ ಸಮಾನಾಂತರ ರಸ್ತೆ.
			ಪಶ್ಚಿಮ	ಕಾಂಪೌಂಡ್ ಗೋಡೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಬೈಯ್ಯಪ್ಪನಹಳ್ಳಿ ಮುಖ್ಯ ರಸ್ತೆ.
119	119-ಹೊಸ ಬೈಯ್ಯಪ್ಪನಹಳ್ಳಿ	ಕಾಕ್ಸ್ ಟೌನ್, ದೊಡ್ಡಿಗುಂಟಾ, ಎನ್ ಸಿ ಕಾಲೋನಿ, ಮುನಿಯಪ್ಪ ಗಾರ್ಡನ್, ಕೆಂಪಣ್ಣ ಗಾರ್ಡನ್, ಅಪ್ಪಣ್ಣ ಗಾರ್ಡನ್, ರಾಮಚಂದ್ರಪ್ಪ ಗಾರ್ಡನ್, ಕಾಳಪ್ಪ ಗಾರ್ಡನ್, ಕೆ ಎಚ್ ಬಿ	ಉತ್ತರ	ರೈಲ್ವೆ ಮಾರ್ಗ, ಚಾರ್ಲ್ಸ್ ಕ್ಯಾಂಬೆಲ್ ರಸ್ತೆ, ರೈಲ್ವೆ ಸಮಾನಾಂತರ ರಸ್ತೆ
			ಪೂರ್ವ	ರೈಲ್ವೆ ಸಮಾನಾಂತರ ರಸ್ತೆ
			ದಕ್ಷಿಣ	ಹಳೆಯ ಮದ್ರಾಸ್ ರಸ್ತೆ, ಭಾಸ್ಕರನ್ ರಸ್ತೆ.

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಕಾಲೋನಿ, ಎಂಇಜಿ ಪ್ರದೇಶ, ಕಲ್ಲಹಳ್ಳಿ, ಬೈಯ್ಯಪ್ಪನಹಳ್ಳಿ ಹೊಸ ಬಡಾವಣೆ, ಕದಿರನಪಾಳ್ಯ, ಕಾರ್ಪೋರೇಷನ್ ಕಾಲೋನಿ.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಪಶ್ಚಿಮ	ಮೆನೀ ಅವೆನ್ಯೂ ರಸ್ತೆ, ಅಸ್ಸೇ ರಸ್ತೆ, ಬುದ್ದ ವಿಹಾರ್ ರಸ್ತೆ, ಲಾಜರ್ ರಸ್ತೆ.
120	120-ಹೊಯ್ಸಳ ನಗರ	<p>ಜಯರಾಜ್ ನಗರ, ಹೊಯ್ಸಳ ನಗರ (ಭಾ), ಮರ್ಫಿ ಟೌನ್, ಮುನಿಸ್ವಾಮಪ್ಪ ಲೇಔಟ್, ಲಕ್ಷ್ಮೀಪುರ, ಪರಶುರಾಮ್ ಗಾರ್ಡನ್, ಎಲ್‌ಬಿಎನ್ ನಗರ, ಹೊಯ್ಸಳ ನಗರ (ಇಂದಿರಾ ನಗರ 2 ನೇ ಹಂತ), ಇಂದಿರಾ ನಗರ 1 ನೇ ಹಂತ, ಇಂದಿರಾ ನಗರ 3 ನೇ ಹಂತ (ಭಾ), ಹಟ್ಟಿಂಗ್ ಕಾಲೋನಿ.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಉತ್ತರ	ಭಾಸ್ಕರನ್ ರಸ್ತೆ, ಹಳೆ ಮದ್ರಾಸ್ ರಸ್ತೆ
			ಪೂರ್ವ	ಕೋಡಿಹಳ್ಳಿ ಮುಖ್ಯ ರಸ್ತೆ.
			ದಕ್ಷಿಣ	1 ನೇ ಮುಖ್ಯ ರಸ್ತೆ, 100 ಅಡಿ ರಸ್ತೆ, 10 ನೇ ಮುಖ್ಯ ರಸ್ತೆ, 13 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, 7 ನೇ ಅಡ್ಡ ರಸ್ತೆ
			ಪಶ್ಚಿಮ	ಮಳೆ ನೀರು ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 7 ನೇ ಚೌಕ, ಕಾಂಪೌಂಡ್ ಗೋಡೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಅನಂತ ನಾಯರ್ ರಸ್ತೆ, ಸತ್ಯನಾರಾಯಣ ದೇವಸ್ಥಾನ ಬೀದಿ
121	121-ಹಳೆ ತಿಪ್ಪಸಂದ್ರ	<p>ಮೈಕಲ್ ಪಾಳ್ಯ, ಹೊಸ ತಿಪ್ಪಸಂದ್ರ, ಭೂಮಿರೆಡ್ಡಿ ಕಾಲೋನಿ, ಪಟೇಲ್ ಸೀತಪ್ಪ ಕಾಲೋನಿ (ಭಾ), ಪುಟ್ಟಪ್ಪ ಕಾಲೋನಿ, ವೆಂಕಟೇಶ್ವರ ಕಾಲೋನಿ, 515 ಕಾಲೋನಿ, ಡಿಫೆನ್ಸ್ ಕಾಲೋನಿ,</p>	ಉತ್ತರ	ಹಳೆ ಮದ್ರಾಸ್ ರಸ್ತೆ
			ಪೂರ್ವ	ಸುರಂಜನ್ ದಾಸ್ ರಸ್ತೆ, 1ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, 9ನೇ ಮುಖ್ಯರಸ್ತೆ, ತಿಪ್ಪಸಂದ್ರ ಮುಖ್ಯರಸ್ತೆ, ಕೋಡಿಹಳ್ಳಿ ಮುಖ್ಯರಸ್ತೆ, 10ನೇ ಮುಖ್ಯ ರಸ್ತೆ (ಜೀವನ್ ಭೀಮಾ ನಗರ).

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಎಚ್ ಎಎಲ್ 2ನೇ ಹಂತ, ಹಳೆ ತಿಪ್ಪಸಂದ್ರ, ಎಚ್ ಎಎಲ್ 3ನೇ ಹಂತ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ದಕ್ಷಿಣ</p> <p>ಕಾಂಪೌಂಡ್ ಗೋಡೆ, 13ನೇ ಮುಖ್ಯರಸ್ತೆ, 10ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಕೋಡಿಹಳ್ಳಿ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಕೋಡಿಗೇಹಳ್ಳಿ ಮುಖ್ಯರಸ್ತೆ, 8ನೇ ಅಡ್ಡರಸ್ತೆ, 16ನೇ ಡಿ ಮುಖ್ಯರಸ್ತೆ, 2ನೇ ಅಡ್ಡರಸ್ತೆ, 17ನೇ ಮುಖ್ಯರಸ್ತೆ.</p>	
			<p>ಪಶ್ಚಿಮ</p> <p>100 ಅಡಿ ರಸ್ತೆ, 1ನೇ ಮುಖ್ಯರಸ್ತೆ, ಕೋಡಿಗೇಹಳ್ಳಿ ಮುಖ್ಯರಸ್ತೆ.</p>	
122	122-ಹೊಸ ತಿಪ್ಪಸಂದ್ರ	<p>ಎಲ್‌ಆರ್‌ಡಿಇ ಲೇಔಟ್ (ಭಾ), ಭುವನೇಶ್ವರಿ ನಗರ, ವರ್ಸೋವ ಲೇಔಟ್ (ಭಾ), ಬೈರಸಂದ್ರ, ಮಲ್ಲೇಶಪ್ಪನ ಪಾಳ್ಯ (ಭಾ), ಜಿಎಂ ಪಾಳ್ಯ (ಬೈರಪ್ಪ ಲೇಔಟ್, ಗರಕಮಂತನ ಪಾಳ್ಯ, ಕೆಜಿ ಕಾಲೋನಿ, ಭಾಗಮನೆ ಟೆಕ್ ಪಾರ್ಕ್, ನ್ಯೂ ತಿಪ್ಪಸಂದ್ರ (ಭಾ), ಪಟೇಲ್ ಸೀತಪ್ಪ ಕಾಲೋನಿ (ಭಾ), ಎಚ್ ಎ ಎಲ್ 3 ನೇ ಹಂತ (ಭಾ), ಎಲ್ ಐ ಸಿ ಕಾಲೋನಿ, ಅಣ್ಣಯಪ್ಪ ಕಾಲೋನಿ.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>ಹಾಲಿ ಇರುವ ವಾರ್ಡ್ ಗಡಿ, ಡಾ ಎಪಿಜಿ ಅಬ್ದುಲ್ ಕಲಾಂ ರಸ್ತೆ, ಕಗ್ಗದಾಸಪುರ ಮುಖ್ಯ ರಸ್ತೆ.</p>	
			<p>ಪೂರ್ವ</p> <p>1ನೇ ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಗಡಿ, ಕಗ್ಗದಾಪುರ ಕೆರೆಯ ಪಶ್ಚಿಮ ಗಡಿ, ಹಾಲಿ ಇರುವ ವಾರ್ಡ್ ಗಡಿ.</p>	
			<p>ದಕ್ಷಿಣ</p> <p>ಕೆಂಗಲ್ ಹನುಮಂತಯ್ಯ ಮುಖ್ಯರಸ್ತೆ, 6ನೇ ಎ ಮುಖ್ಯರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಡಾ.ರಾಜ್‌ಕುಮಾರ್ ರಸ್ತೆ, ಗರಕಮಂತನಪಾಳ್ಯ ಮುಖ್ಯರಸ್ತೆ, ಡಾ ರಾಜ್‌ಕುಮಾರ್ ರಸ್ತೆ, ಸುರಂಜನ್ ದಾಸ್ ರಸ್ತೆ, ಕಾಂಪೌಂಡ್ ಗೋಡೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 10ನೇ ಮುಖ್ಯರಸ್ತೆ (ಜೀವನ್ ಭೀಮಾ ನಗರ ರಸ್ತೆ)</p>	
			<p>ಪಶ್ಚಿಮ</p> <p>ಕೋಡಿಹಳ್ಳಿ ಮುಖ್ಯರಸ್ತೆ, ತಿಪ್ಪಸಂದ್ರ ಮುಖ್ಯರಸ್ತೆ, 9ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಸುರಂಜನದಾಸ್ ರಸ್ತೆ.</p>	
123	123-ಜಲಕಂಠೇಶ್ವರ ನಗರ	<p>ವರ್ಸೋವ (ಭಾ), ಕಗ್ಗದಾಸನಪುರ, ಮಲ್ಲೇಶಪ್ಪನ ಪಾಳ್ಯ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ</p>	<p>ಉತ್ತರ</p> <p>ಕಗ್ಗದಾಸಪುರ ಮುಖ್ಯರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ.</p>	
			<p>ಪೂರ್ವ</p> <p>ರೈಲ್ವೆ ಸಮಾನಾಂತರ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಗಡಿ), ಕಗ್ಗದಾಸಪುರ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ದಕ್ಷಿಣ	ಕೆಂಗಲ್ ಹನುಮಂತಯ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಗಡಿ).
			ಪಶ್ಚಿಮ	ಕಾಂಪೌಂಡ್ ಗೋಡೆ (ಹಾಲಿ ಇರುವ ವಾರ್ಡ್ ಗಡಿ), ಕಗ್ಗದಾಸಪುರ ಕೆರೆಯ ಪಶ್ಚಿಮ ಗಡಿ, ಹಾಲಿ ಇರುವ ವಾರ್ಡ್ ಗಡಿ, 1 ನೇ ಮುಖ್ಯ ರಸ್ತೆ.
124	124-ಜೀವನಭೀಮ ನಗರ	ತಿಮ್ಮಯ್ಯ ರೆಡ್ಡಿ ಕಾಲೋನಿ, ಜೀವನ್ ಭೀಮಾ ನಗರ, ಸುಧಾಮ ನಗರ (ಭಾ), ಕೃಷ್ಣಪ್ಪ ರೆಡ್ಡಿ ಕಾಲೋನಿ, ಡಿಬಿಎಸ್ ಕಾಲೋನಿ, ಎಚ್‌ಎಎಲ್ 3ನೇ ಹಂತ (ಭಾ), ಶಿವಲಿಂಗಯ್ಯ ಕಾಲೋನಿ, ಕೋಡಿಹಳ್ಳಿ, ರುಸ್ತುಂ ಗಾರ್ಡನ್, ಎನ್‌ಆರ್ ಲೇಔಟ್, ಎಸ್‌ಆರ್ ಲೇಔಟ್, ಅಮ್ಮನಮ್ಮ ಲೇಔಟ್. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	17ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, 16ನೇ ಡಿ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಕೋಡಿಹಳ್ಳಿ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಕೋಡಿಹಳ್ಳಿ ಮುಖ್ಯರಸ್ತೆ, 6ನೇ ಅಡ್ಡರಸ್ತೆ, 13ನೇ ಮುಖ್ಯರಸ್ತೆ, ಕಾಂಪೌಂಡ್ ಗೋಡೆ, 10ನೇ ಮುಖ್ಯರಸ್ತೆ (ಜೀವನ್ ಭೀಮಾ ನಗರ ರಸ್ತೆ).
			ಪೂರ್ವ	ಸುರಂಜನ್ ದಾಸ್ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, 1 ನೇ ಎ ಅಡ್ಡ ರಸ್ತೆ, 4 ನೇ ಮುಖ್ಯ ರಸ್ತೆ, ಬಿಡಿಎ ಮುಖ್ಯ ರಸ್ತೆ, ಎನ್ ಆರ್ ಕಾಲೋನಿ ಮುಖ್ಯ ರಸ್ತೆ, ಏರ್ ಪೋರ್ಟ್ ರಸ್ತೆ, ಎಚ್ ಎಎಲ್ ವಿಂಡ್ ಟನಲ್ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ.
			ದಕ್ಷಿಣ	ಎಂಬಿಸಿ ಗಾಲ್ಫ್ ಲಿಂಕ್ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ
			ಪಶ್ಚಿಮ	ಮಧ್ಯಂತರ (intermediate) ವರ್ತುಲ ರಸ್ತೆ, ಎಂಬಿಸಿ ಗಾಲ್ಫ್ ಲಿಂಕ್ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮಳೆ ನೀರಿನ ಚರಂಡಿ, ಏರ್ ಪೋರ್ಟ್ ರಸ್ತೆ, 100 ಅಡಿ ರಸ್ತೆ.
125	125-ಕೋಣೆನ ಅಗ್ರಹಾರ	ನಂಜಾ ರೆಡ್ಡಿ ಕಾಲೋನಿ, ಬಿಡಿಎ ಕಾಲೋನಿ, ಸುಧಾಮ ನಗರ(ಭಾ), ಬೋರ್ವೆಲ್ ಲೇಔಟ್, ಮುನಿಸ್ವಾಮಪ್ಪ ಲೇಔಟ್, ರಾಮಗಿರಿ, ಕೋಣೆನ ಅಗ್ರಹಾರ, ಎಂಇಎಸ್ ಕಾಲೋನಿ, ರವಿಪ್ರಕಾಶ್ ನಗರ, ಸೌಮಿ ಲೇಔಟ್, ಏರ್ ವ್ಯೂ ಲೇಔಟ್, ವಿನಾಯಕ ನಗರ, ಕೆಆರ್ ಗಾರ್ಡನ್, ಮುರುಗೇಶ್ ಪಾಳ್ಯ, ಮಂಜುನಾಥ ಲೇಔಟ್.	ಉತ್ತರ	ಬಿಡಿಎ ಮುಖ್ಯರಸ್ತೆ, 4ನೇ ಮುಖ್ಯರಸ್ತೆ, 1ನೇ ಎ ಅಡ್ಡರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ.
			ಪೂರ್ವ	ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮುಖ್ಯ ರಸ್ತೆ, ಏರ್ ಪೋರ್ಟ್ ರಸ್ತೆ, ಏರ್‌ಪೋರ್ಟ್ ನಿರ್ಗಮನ ಗೇಟ್, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 1 ನೇ ಅಡ್ಡ ರಸ್ತೆ, ಡಂಪ್ ರಸ್ತೆ.

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ದಕ್ಷಿಣ	ಡಂಪ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
			ಪಶ್ಚಿಮ	ಎಚ್ ಎ ಎಲ್ ವಿಂಡ್ ಟನಲ್ ರಸ್ತೆ, ಏರ್ ಪೋರ್ಟ್ ರಸ್ತೆ, ಎನ್ ಆರ್ ಕಾಲೋನಿ ಮುಖ್ಯರಸ್ತೆ.
126	126-ರಾಮಸ್ವಾಮಿ ಪಾಳ್ಯ	ಗುಂಡಪ್ಪ ಗಾರ್ಡನ್ (ಭಾ), ಮಾರಪ್ಪ ಗಾರ್ಡನ್ (ಭಾ), ಸೋನಪ್ಪ ಗಾರ್ಡನ್, ನಾರಾಯಣಪ್ಪ ಬ್ಲಾಕ್, ಅಣ್ಣಯ್ಯಪ್ಪ ಬ್ಲಾಕ್, ಮುದ್ದಮ್ಮ ಗಾರ್ಡನ್, ರಾಮಕ್ಕ ಬ್ಲಾಕ್, ಐಟಿಐ ಕಾಲೋನಿ (ಭಾ), ಚನ್ನಪ್ಪ ಗಾರ್ಡನ್, ರಾಮಸ್ವಾಮಿ ಪಾಳ್ಯ, ಬೆನ್ಸನ್ ಟೌನ್, ರಾಮಯ್ಯ ರೆಡ್ಡಿ ಲೇಔಟ್, ಜಯಮಹಲ್ ಎಕ್ಸ್ ಟೆನ್ಷನ್ (ಭಾ) ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ
			ಪೂರ್ವ	ಕಾಂಪೌಂಡ್ ವಾಲ್ ಮೂಲಕ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಕ್ಷೇತ್ರದ ಗಡಿ), 5 ನೇ ಮುಖ್ಯ ರಸ್ತೆ, ಚಿನ್ನಪ್ಪ ಗಾರ್ಡನ್ ರಸ್ತೆ, ಬಿನ್ನಿ ಲಿಂಕ್ ರಸ್ತೆ, ಬೆನ್ಸನ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಕ್ಷೇತ್ರದ ಗಡಿ, ಹರಿಶ್ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಕ್ಷೇತ್ರದ ಗಡಿ, ರೈಲ್ವೆ ಮಾರ್ಗ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಕ್ಷೇತ್ರದ ಗಡಿ).
			ದಕ್ಷಿಣ	ಬಸವೇಶ್ವರ ಮುಖ್ಯ ರಸ್ತೆ
			ಪಶ್ಚಿಮ	ಕಾಂಪೌಂಡ್ ವಾಲ್ , 3ನೇ ಅಡ್ಡರಸ್ತೆ ನಂದಿದುರ್ಗ ರಸ್ತೆ, ತಿರುಮಲ ರಾವ್ ಗಾರ್ಡನ್ ರಸ್ತೆ, ಕಾಂಪೌಂಡ್ ವಾಲ್, 5ನೇ ಅಡ್ಡರಸ್ತೆ, 1ನೇ ಅಡ್ಡ ರಸ್ತೆ, ಚರ್ಚ್ ರಸ್ತೆ, 1ನೇ ಅಡ್ಡ ರಸ್ತೆ, ಪಿ.ಜಿ.ರಸ್ತೆ (ಪೆಮ್ಮೆಗೌಡ ರಸ್ತೆ), 1ನೇ ಅಡ್ಡರಸ್ತೆ, ಮಳೆ ನೀರು ಚರಂಡಿ, 2ನೇ ಅಡ್ಡರಸ್ತೆ, 2ನೇ ಅಡ್ಡರಸ್ತೆಯಿಂದ ವಿಧಾನಸಭಾ ಕ್ಷೇತ್ರದ ಕ್ಷೇತ್ರದ ಗಡಿಯ ವರೆಗೆ..
127	127-ಜಯಮಹಲ್	ರಾಜಪ್ಪ ಬ್ಲಾಕ್, ಮಾರಪ್ಪ ಗಾರ್ಡನ್ (ಭಾ), ಜಯಮಹಲ್ ಎಕ್ಸ್ ಟೆನ್ಷನ್ (ಭಾ), ವಸಂತ ನಗರ (ಭಾ), ಸುಲ್ತಾನ್ ಗುಟ್ಟು, ಶಿವಾಜಿನಗರ	ಉತ್ತರ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಕ್ಷೇತ್ರದ ಗಡಿ.

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>(ಭಾ), ಅಂಚಪ್ಪ ಗಾರ್ಡನ್ (ಭಾ), ಕೆಂಪಯ್ಯ ಬ್ಲಾಕ್, ಗುಂಡಪ್ಪ ಗಾರ್ಡನ್ (ಭಾ), ಗೀತಾ ಮಂದಿರ ಬ್ಲಾಕ್,</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಪೂರ್ವ</p> <p>2ನೇ ಅಡ್ಡ ರಸ್ತೆ, ಮಳೆ ನೀರು ಚರಂಡಿ, 1ನೇ ಅಡ್ಡ ರಸ್ತೆ, ಪಿಜಿ ರಸ್ತೆ, 1ನೇ ಅಡ್ಡ ರಸ್ತೆ, ಚರ್ಚ್ ರಸ್ತೆ, 1ನೇ ಅಡ್ಡ ರಸ್ತೆ, 5ನೇ ಅಡ್ಡ ರಸ್ತೆ,</p> <p>ಕಾಂಪೌಂಡ್ ವಾಲ್, ತಿರುಮಲರಾವ್ ಗಾರ್ಡನ್ ರಸ್ತೆ, ನಂದಿದುರ್ಗ ರಸ್ತೆ, 3ನೇ ಅಡ್ಡರಸ್ತೆ, ಕಾಂಪೌಂಡ್ ವಾಲ್, ಬಸವೇಶ್ವರ ಮುಖ್ಯರಸ್ತೆ, ರೈಲ್ವೆ ಮಾರ್ಗ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಕ್ಷೇತ್ರದ ಗಡಿ, ಸುಲ್ತಾನ್ ಗುಟ್ಟು ರಸ್ತೆ, ನ್ಯೂ ಮಾರ್ಕೆಟ್ ರಸ್ತೆ, ಮಳೆ ನೀರು ಚರಂಡಿ, ಓಲ್ಡ್ ಪೂರ್ ಹೌಸ್ ರಸ್ತೆ, ಜುಮ್ಮಾ ಮಸೀದಿ ರಸ್ತೆ</p>	<p>ದಕ್ಷಿಣ</p> <p>ಮೀನಾಕ್ಷಿ ಕೋವಿಲ್ ಸ್ಟ್ರೀಟ್.</p>
			<p>ಪಶ್ಚಿಮ</p> <p>ಶಿವಾಜಿ ರಸ್ತೆ, ಎಚ್‌ಕೆಪಿ ರಸ್ತೆ, ತಿಮ್ಮಯ್ಯ ರಸ್ತೆ, ಎಂವಿ ಜಯರಾಮನ್ ರಸ್ತೆ, ರೈಲ್ವೆ ಮಾರ್ಗ ಜಯಮಹಲ್ ರಸ್ತೆ, ಮೇಸ್ಸಿ, ಮಾರಪ್ಪ ಬೀದಿ, ಪಿಜಿ ರಸ್ತೆ, ಮುನಿರೆಡ್ಡಿ ಪಾಳ್ಯ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಕ್ಷೇತ್ರದ ಗಡಿ)</p>	
128	128-ವಸಂತ ನಗರ	<p>ಆರ್ ವಿ ಲೇಔಟ್, ಶೇಷಾದ್ರಿಪುರಂ (ಭಾ), ಕುಮಾರ ಪಾರ್ಕ್ ಪಶ್ಚಿಮ, ಕುಮಾರ ಪಾರ್ಕ್ ಪೂರ್ವ, ಚಕ್ರವರ್ತಿ ಲೇಔಟ್, ಅಬ್ಬಾಟ್ ಲೇಔಟ್, ವಸಂತ ನಗರ (ಭಾ), ಕಾವೇರಪ್ಪ ಲೇಔಟ್, ಶಿವನಾದಪುರಂ, ರೇಸ್ ಕೋರ್ಸ್ ಏರಿಯಾ, ಹೈ ಗ್ರೌಂಡ್, ಮಾಧವ ನಗರ, ಶ್ರೀಕಂಠನ ಲೇಔಟ್, ಚಬರಿಯಾ ಲೇಔಟ್, ರಾಜೀವ್ ಗಾಂಧಿ ಕಾಲೋನಿ</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>ಚೌಡಯ್ಯ ರಸ್ತೆ, ಅರಮನೆ ಕ್ರಾಸ್ ರಸ್ತೆ, ರೈಲ್ವೆ ಮಾರ್ಗ, ಎಂವಿ ಜಯರಾಮನ್ ರಸ್ತೆ, ತಿಮ್ಮಯ್ಯ ರಸ್ತೆ.</p>	<p>ಪೂರ್ವ</p> <p>ಎಚ್‌ಕೆಪಿ ರಸ್ತೆ, ಶಿವಾಜಿ ರಸ್ತೆ, ವೆಂಕಟಸ್ವಾಮಿ ನಾಯ್ಡು ರಸ್ತೆ, ಡಾ ಅಂಬೇಡ್ಕರ್ ರಸ್ತೆ.</p>
			<p>ದಕ್ಷಿಣ</p> <p>ಶೇಷಾದ್ರಿ ರಸ್ತೆ, ರೇಸ್ ಕೋರ್ಸ್ ರಸ್ತೆ, ಮಾಧವ ನಗರ ರೇಸ್ ಕೋರ್ಸ್ ರಸ್ತೆ</p>	<p>ಪಶ್ಚಿಮ</p> <p>ರೈಲ್ವೆ ಮಾರ್ಗ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಸುಬ್ರಹ್ಮಣ್ಯಂ ದೇವಸ್ಥಾನದ ಬೀದಿ, ಸರ್ಪೆಂಟ್ಸ್ ರಸ್ತೆ, ದತ್ತಾತ್ರೇಯ ದೇವಸ್ಥಾನದ ಬೀದಿ, ಶೇಷಾದ್ರಿಪುರಂ ಮುಖ್ಯ ರಸ್ತೆ.</p>

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
129	129-ಸಂಪಂಗಿರಾಮ ನಗರ	<p>ಸಂಪಂಗಿರಾಮ ನಗರ, ಕಂಠೀರವ ಸ್ಟೇಡಿಯಂ ಏರಿಯಾ, ಶಿವಾಜಿ ನಗರ (ಭಾ), ಟೆಸ್ಟರ್ ಟೌನ್, ಶಿವಾನ್ ಚೆಟ್ಟಿ ಗಾರ್ಡನ್ (ಭಾ), ಭಾರತಿ ನಗರ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ವೆಂಕಟಸ್ವಾಮಿ ನಾಯ್ಡು ರಸ್ತೆ, ಮೀನಾಕ್ಷಿ ಕೋವಿಲ್ ರಸ್ತೆ, ಜುಮ್ಮಾ ಮಸೀದ್ ರಸ್ತೆ, ಧರ್ಮರಾಜ ಕೋವಿಲ್ ರಸ್ತೆ, ನಾರಾಯಣ ಪಿಳ್ಳೆ ರಸ್ತೆ, ಮಳೆ ನೀರು ಚರಂಡಿ, ಹಳೆ ಮಾರುಕಟ್ಟೆ ನಾಲಾ ರಸ್ತೆ, ಆರ್ಮ್‌ಸ್ಟ್ರಾಂಗ್ ಲೇನ್, ಅಡ್ಡ ರಸ್ತೆ, ಹಣ್ಣಿನ ಬೀದಿ, ಅಡ್ಡ ರಸ್ತೆ, ಕಾಮರಾಜ ರಸ್ತೆ, 10ನೇ ಬೀದಿ, ಅಡ್ಡ ರಸ್ತೆ.</p>	
			<p>ಪೂರ್ವ ಸೇಂಟ್ ಜಾನ್ ರಸ್ತೆ, ಸಂಗಮ್ ರಸ್ತೆ, ಕಾಮರಾಜ ರಸ್ತೆ, ಡಿಕನ್ಸನ್ ರಸ್ತೆ.</p>	
			<p>ದಕ್ಷಿಣ ಕಬ್ಬನ್ ರಸ್ತೆ, ಕ್ವೀನ್ಸ್ ರಸ್ತೆ, ಕಸ್ತೂರಬಾ ರಸ್ತೆ, ವಿಠ್ಠಲ್ ಮಲ್ಯ ರಸ್ತೆ, ರಾಜಾರಾಮ್ ಮೋಹನ್ ರಾಯ್ ರಸ್ತೆ, ಲಾಲ್ ಭಾಗ್ ರಸ್ತೆ, ಮಿಷನ್ ರಸ್ತೆ, ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಕಬ್ಬನ್‌ಪೇಟೆ ಮುಖ್ಯ ರಸ್ತೆ, 11 ನೇ ಅಡ್ಡ ರಸ್ತೆ, ಜಿಲ್ಲಾ ಅಧಿಕಾರಿಗಳ ರಸ್ತೆ-ಕೆಂಪೇಗೌಡ ರಸ್ತೆ.</p>	
			<p>ಪಶ್ಚಿಮ ಅರಮನೆ ರಸ್ತೆ, ಶೇಷಾದ್ರಿ ರಸ್ತೆ, ಡಾ ಅಂಬೇಡ್ಕರ್ ರಸ್ತೆ</p>	
130	130-ಭಾರತಿ ನಗರ	<p>ಸುಲ್ತಾನ್ ನಗರ (ಭಾ), ನೆಹರುಪುರಂ, ಶಿವಾಜಿ ನಗರ (ಭಾ), ಭಾರತಿ ನಗರ (ಭಾ), ಶಿವನ್ ಚೆಟ್ಟಿ ಗಾರ್ಡನ್ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ಸೇಂಟ್ ಜಾನ್ ಚರ್ಚ್ ರಸ್ತೆ.</p>	
			<p>ಪೂರ್ವ ಸೇಂಟ್ ಜಾನ್ ರಸ್ತೆ.</p>	
			<p>ದಕ್ಷಿಣ ಅಡ್ಡರಸ್ತೆ, 10ನೇ ಬೀದಿ, ಕಾಮರಾಜ ರಸ್ತೆ, ಅಡ್ಡರಸ್ತೆ, ಹಣ್ಣಿನ ಬೀದಿ ರಸ್ತೆ, ಅಡ್ಡರಸ್ತೆ, ಆರ್ಮ್‌ಸ್ಟ್ರಾಂಗ್ ಲೇನ್, ಹಳೆ ಮಾರುಕಟ್ಟೆ ನಾಲಾ ರಸ್ತೆ, ಮಳೆ ನೀರು ಚರಂಡಿ, ನಾರಾಯಣ ಪಿಳ್ಳೆ ಬೀದಿ, ಧರ್ಮರಾಜ ಕೋವಿಲ್ ಬೀದಿ, ಓಲ್ಡ್ ಪೌರ್ ಹೌಸ್ ರಸ್ತೆ, ಮಳೆ ನೀರು ಚರಂಡಿ.</p>	
			<p>ಪಶ್ಚಿಮ ನ್ಯೂ ಮಾರ್ಕೆಟ್ ರಸ್ತೆ, ಸುಲ್ತಾನ್ ಜಿ ಗುಟ್ಟಾ ರಸ್ತೆ, ತಿಮ್ಮಯ್ಯ ರಸ್ತೆ, ಹೈನ್ಸ್ ರಸ್ತೆ.</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
131	131-ಹಲಸೂರು	<p>ಹರ್ಮಿತ್ ಕಾಲೋನಿ, ಕೋದಂಡರಾಮ ಕಾಲೋನಿ, ರುಕ್ಮಿಣಿ ಕಾಲೋನಿ, ಶಿವನ್ ಚೆಟ್ಟಿ ಗಾರ್ಡನ್ (ಭಾ), ಹಲಸೂರು, ಹಲಸೂರು ಕೆರೆ, ಸೋಮೇಶ್ವರಪುರ, ಎಂವಿ ಗಾರ್ಡನ್, ಗುಪ್ತಾ ಲೇಔಟ್, ಹೊಯ್ಸಳ ನಗರ (ಭಾ), ದೊಡ್ಡ ಕಟ್ಟಪ್ಪ.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ಕೆನ್ನಿಂಗ್ಡನ್ ರಸ್ತೆ, ಮೆನೀ ಅವೆನೂಯ ರಸ್ತೆ</p> <p>ಪೂರ್ವ ಮೆನೀ ಅವೆನೂಯ ರಸ್ತೆ, ಭಾಸ್ಕರನ್ ರಸ್ತೆ, ಸತ್ಯನಾರಾಯಣ ದೇವಸ್ಥಾನದ ಬೀದಿ, ಅನಂತ ನಾಯರ್ ರಸ್ತೆ, ಕಾಂಪೌಂಡ್ ಗೋಡೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 7 ನೇ ಚೌಕ, ಮಳೆ ನೀರು ಚರಂಡಿ.</p> <p>ದಕ್ಷಿಣ ಹಳೆ ಮದ್ರಾಸ್ ರಸ್ತೆ, ಮಹಾತ್ಮಾ ಗಾಂಧಿ ರಸ್ತೆ.</p> <p>ಪಶ್ಚಿಮ ಡಿಕನ್ಸ್ ರಸ್ತೆ, ಕಾಮರಾಜ ರಸ್ತೆ, ಸಂಗಮ್ ರಸ್ತೆ, ಸೇಂಟ್ ಜಾನ್ ರಸ್ತೆ.</p>	
132	132-ದತ್ತಾತ್ರೇಯ ದೇವಸ್ಥಾನ	<p>ಮಲ್ಲೇಶ್ವರಂ (ಭಾ), ಮುನೇಶ್ವರ ಬ್ಲಾಕ್, ನಾಗಪ್ಪ ಬ್ಲಾಕ್, ಶೇಷಾದ್ರಿಪುರಂ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ 5ನೇ ಅಡ್ಡ ರಸ್ತೆ, ಮಹಾಕವಿ ಕುವೆಂಪು ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ), ಸಂಪಿಗೆ ರಸ್ತೆ, 13ನೇ ಅಡ್ಡರಸ್ತೆ, 8ನೇ ಅಡ್ಡ ರಸ್ತೆ (ದೇವಸ್ಥಾನದ ರಸ್ತೆ), 11ನೇ ಅಡ್ಡರಸ್ತೆ, ಕನ್ನವೆನ್ಸಿ ರಸ್ತೆ, 11ನೇ ಕ್ರಾಸ್ ರಸ್ತೆ, ಮಳೆ ನೀರು ಚರಂಡಿ, ಗುಟ್ಟಹಳ್ಳಿ ಮುಖ್ಯರಸ್ತೆ, ನಾಗಪ್ಪ ಬೀದಿ, 3ನೇ ಅಡ್ಡರಸ್ತೆ.</p> <p>ಪೂರ್ವ ಶೇಷಾದ್ರಿಪುರ ರಸ್ತೆ.</p> <p>ದಕ್ಷಿಣ ಲಿಂಕ್ ರಸ್ತೆ, ಮಿಲ್ ಕಾರ್ನರ್ ರಸ್ತೆ.</p> <p>ಪಶ್ಚಿಮ ಎಂಎಸ್ ರಾಮಯ್ಯ ಸ್ಮಾರಕ ರಸ್ತೆ (4ನೇ ಮುಖ್ಯರಸ್ತೆ).</p>	
133	133-ಗಾಂಧಿನಗರ	<p>ರಾಮಕೃಷ್ಣ ಲೇಔಟ್, ಶೇಷಾದ್ರಿಪುರಂ, ನೆಹರು ನಗರ, ಗಾಂಧಿ ನಗರ, ಲಕ್ಷ್ಮಣಪುರ, ಕೆಂಪೇಗೌಡ ಬಸ್ ನಿಲ್ದಾಣ, ಕೆಜಿ ಎಕ್ಸ್ ಟೆನ್ಷನ್ (ಭಾ), ಬಳೇಪೇಟೆ (ಭಾ), ಉಪ್ಪಾರಪೇಟೆ (ಭಾ), ಕಾಟನ್‌ಪೇಟೆ(ಭಾ).</p>	<p>ಉತ್ತರ ಮಿಲ್ ಕಾರ್ನರ್ ರಸ್ತೆ, ಲಿಂಕ್ ರಸ್ತೆ, ಶೇಷಾದ್ರಿಪುರಂ ರಸ್ತೆ, ದತ್ತಾತ್ರೇಯ ದೇವಸ್ಥಾನದ ಬೀದಿ, ಸರ್ಪೆಂಟ್ಸ್ ರಸ್ತೆ, ಸುಬ್ರಹ್ಮಣ್ಯಂ ದೇವಸ್ಥಾನದ ಬೀದಿ, ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ.</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು			
1	2	3	4			
		<p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಪೂರ್ವ</p> <p>ರೈಲುಮಾರ್ಗ, ಸುಭೇಧಾರ್ ಛತ್ರಮ್ ರಸ್ತೆ, ಮಾಧವ ನಗರ ರೇಸ್ ಕೋರ್ಸ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಶೇಷಾದ್ರಿ ರಸ್ತೆ, ಅರಮನೆ ರಸ್ತೆ</p>	<p>ದಕ್ಷಿಣ</p> <p>ಕೆಂಪೇಗೌಡ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ರಂಗಸ್ವಾಮಿ ದೇವಸ್ಥಾನದ ಬೀದಿ, ಬಳೇಪೇಟೆ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಿಎಂ ಲೇನ್, ತುಳಸಿ ತೋಟದ ಲೇನ್, ಅಡ್ಡರಸ್ತೆ, 1ನೇ ಅಡ್ಡರಸ್ತೆ, ಒಟಿಸಿ ರಸ್ತೆ.</p>	<p>ಪಶ್ಚಿಮ</p> <p>ಟಿಸಿಎಂ ರಾಯನ್ ರಸ್ತೆ, ಗುಬ್ಬಿ ತೋಟದಪ್ಪ ರಸ್ತೆ, ಹಳೆ ಮೈಸೂರು ರಸ್ತೆ, ರೈಲ್ವೆ ಮಾರ್ಗ, ಧನ್ವಂತರಿ ರಸ್ತೆ, ಪ್ಲಾಟ್ ಫಾರ್ಮ್ ರಸ್ತೆ, ಸಂಪಿಗೆ ರಸ್ತೆ.</p>	
134	134-ಸುಭಾಷ್ ನಗರ	<p>ಮಲ್ಲೇಶ್ವರಂ (ಭಾ), ಜೈ ಭೀಮಾ ನಗರ, ಸ್ವತಂತ್ರ ಪಾಳ್ಯ, ಶ್ರೀರಾಂಪುರ (ಭಾ), ಪಿಎನ್‌ಆರ್ ನಗರ, ಜಕ್ಕರಾಯನ ಕೆರೆ ಹನುಮಂತಪುರ, ವೇವೆಕಾನಂದ ನಗರ, ಶಾಸ್ತ್ರಿ, ನಗರ, ರೈಲ್ವೆ ಕಾಲೋನಿ, ಓಲಗರಹಳ್ಳಿ, ಸಿಟಿ ರೈಲು ನಿಲ್ದಾಣ.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>5ನೇ ಕ್ರಾಸ್, ಮಹಾಕವಿ ಕುವೆಂಪು ರಸ್ತೆ</p>	<p>ಪೂರ್ವ</p> <p>ಎಂ.ಎಸ್.ರಾಮಯ್ಯ ಸ್ಮಾರಕ ರಸ್ತೆ (4ನೇ ಮುಖ್ಯರಸ್ತೆ), ಮಿಲ್ ಕಾರ್ನರ್ ರಸ್ತೆ, ಸಂಪಿಗೆ ರಸ್ತೆ, ಪ್ಲಾಟ್ ಫಾರಂ ರಸ್ತೆ, ಧನ್ವಂತರಿ ರಸ್ತೆ, ರೈಲ್ವೆ ಮಾರ್ಗ, ಹಳೆ ಮೈಸೂರು ರಸ್ತೆ, ಗುಬ್ಬಿ ತೋಟದಪ್ಪ ರಸ್ತೆ, ಟಿಸಿಎಂ ರಾಯನ್ ರಸ್ತೆ.</p>	<p>ದಕ್ಷಿಣ</p> <p>ಬಿನ್ನಿ ಮಿಲ್ ರಸ್ತೆ, ಟ್ಯಾಂಕ್ ಬಂಡ್ ರಸ್ತೆ</p>	<p>ಪಶ್ಚಿಮ</p> <p>ಹಳೆ ಮೈಸೂರು ರಸ್ತೆ, 5ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ರೈಲ್ವೆ ಸಮಾನಾಂತರ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ.</p>

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
135	135-ಓಕಳಿಪುರಂ	<p>ರಾಮಚಂದ್ರಪುರ, ಶ್ರೀರಾಂಪುರ, ಕಾಳಪ್ಪ ಬ್ಲಾಕ್, 4ನೇ ಎನ್ ಬ್ಲಾಕ್ ಓಕಳಿಪುರಂ, ಓಕಳಿಪುರಂ, ಗೋಪಾಲಪುರ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ 3 ನೇ ಅಡ್ಡರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 1 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 9ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 8 ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).</p> <p>ಪೂರ್ವ 5 ನೇ ಮುಖ್ಯ ರಸ್ತೆ, ಹಳೆ ಮೈಸೂರು ರಸ್ತೆ.</p> <p>ದಕ್ಷಿಣ ಮಾಗಡಿ ರಸ್ತೆ, 2ನೇ ಅಡ್ಡ ರಸ್ತೆ, ಬಿ ಬೀದಿ, 3ನೇ ಅಡ್ಡ ರಸ್ತೆ, 2ನೇ ಅಡ್ಡ ರಸ್ತೆ.</p> <p>ಪಶ್ಚಿಮ ಮಳೆ ನೀರು ಚರಂಡಿ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ)</p>	
136	136-ಬಿನ್ನಿಪೇಟೆ	<p>ಲಕ್ಷ್ಮೀನಾರಾಯಣಪುರ ಗೋಪಾಲಪುರ (ಭಾ), ಮಂಜುನಾಥ ನಗರ, ಅಶ್ವಥ್ ನಗರ (ಭಾ), ಕೇಶವ ನಗರ (ಭಾ), ಬಿನ್ನಿಪೇಟೆ.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ಮಳೆ ನೀರು ಚರಂಡಿ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ)</p> <p>ಪೂರ್ವ 2ನೇ ಅಡ್ಡ ರಸ್ತೆ, 3ನೇ ಅಡ್ಡ ರಸ್ತೆ, ಬಿ ಸ್ಪ್ರೀಟ್, 2ನೇ ಅಡ್ಡ ರಸ್ತೆ, ಮಾಗಡಿ ರಸ್ತೆ, 1ನೇ ಅಡ್ಡ ರಸ್ತೆ, ಎಫ್ ಸ್ಪ್ರೀಟ್, ಅಡ್ಡರಸ್ತೆ, ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ, ಮಳೆ ನೀರು ಚರಂಡಿ. 6ನೇ ಅಡ್ಡ ರಸ್ತೆ, ರೈಲ್ವೆ ಮಾರ್ಗ.</p> <p>ದಕ್ಷಿಣ ಟ್ಯಾಂಕ್ ಬಂಡ್ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ.</p> <p>ಪಶ್ಚಿಮ ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ರೈಲ್ವೆ ಮಾರ್ಗ, 11ನೇ ಅಡ್ಡ ರಸ್ತೆ, 3ನೇ ಮುಖ್ಯ ರಸ್ತೆ, ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ) 9ನೇ ಮುಖ್ಯ ರಸ್ತೆ, 8ನೇ ಅಡ್ಡ ರಸ್ತೆ, ಮಾಗಡಿ ರಸ್ತೆ</p>	
137	137-ಕಾಟನ್ ಪೇಟೆ	<p>ಅಶ್ವಥ್ ನಗರ (ಭಾ), ಕೇಶವ ನಗರ (ಭಾ), ಬಿನ್ನಿ ಸ್ಪೋನ್ ಗಾರ್ಡನ್, ನಾಗಮ್ಮ ನಗರ, ಬಿನ್ನಿ ಮಿಲ್ ಪ್ರದೇಶ, ಕಾಟನ್ ಪೇಟೆ (ಭಾ), ಸುಲ್ತಾನ್ ಪೇಟೆ, ಅಕ್ಕಿಪೇಟೆ (ಭಾ).</p>	<p>ಉತ್ತರ ಮಾಗಡಿ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಬಿನ್ನಿ ಮಿಲ್ ರಸ್ತೆ, ಟಿಸಿಎಂ ರಾಯನ್ ರಸ್ತೆ, ಒಟಿಸಿ ರಸ್ತೆ.</p> <p>ಪೂರ್ವ ಭಾಷ್ಯಂ ರಸ್ತೆ, ಸುಲ್ತಾನಪೇಟೆ ಮುಖ್ಯರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ದಕ್ಷಿಣ</p> <p>ಪೊಲೀಸ್ ರಸ್ತೆ, ಬೇಲಿಮಟ್ ರಸ್ತೆ, ಕಾಂಪೌಂಡ್ ಗೋಡೆ (ಅಸ್ತಿತ್ವದಲ್ಲಿರುವ ವಾರ್ಡ್ ಮತ್ತು ಎಸಿ ಬೌಂಡರಿ), ಅಡ್ಡ ರಸ್ತೆ, ಕಾಂಪೌಂಡ್ ಗೋಡೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಮಳೆ ನೀರು ಚರಂಡಿ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ರೈಲ್ವೆ ಮಾರ್ಗ.</p>	<p>ಪಶ್ಚಿಮ</p> <p>6ನೇ ಅಡ್ಡ ರಸ್ತೆ, ಮಳೆ ನೀರು ಚರಂಡಿ, ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ, ಮುಖ್ಯ ರಸ್ತೆ, ಎಫ್ ಸ್ಪೀಟ್, 1ನೇ ಅಡ್ಡ ರಸ್ತೆ.</p>
138	138-ಚಿಕ್ಕಪೇಟೆ	<p>ಅಕ್ಕಿಪೇಟೆ (ಭಾ), ಕಬ್ಬನಾಪೇಟೆ (ಭಾ), ಚಿಕ್ಕಪೇಟೆ, ಉಪ್ಪಾರಪೇಟೆ (ಭಾ), ಬಳೇಪೇಟೆ (ಭಾ), ಮಾಮೂಲ್‌ಪೇಟೆ, ಹುರಿಯೋಪೇಟೆ, ಅಂಚೆಪೇಟೆ, ಕೆಜಿ ಎಕ್ಸ್ ಟೆನ್ಷನ್ (ಭಾ), ನಗರತ್‌ಪೇಟೆ, ಕಾಟನ್ ಪೇಟೆ (ಭಾ), ರಾಮನಪೇಟೆ, ಆರ್ ಶೆಟ್ಟಿ ಪೇಟೆ</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>ಒಟಿಸಿ ರಸ್ತೆ, 1ನೇ ಅಡ್ಡರಸ್ತೆ, ಅಡ್ಡರಸ್ತೆ, ತುಳಸಿ ತೋಟದ ಲೇನ್, ಜಿಎಂ ಲೇನ್, 3ನೇ ಅಡ್ಡರಸ್ತೆ, ಬಳೇಪೇಟೆ ಮುಖ್ಯರಸ್ತೆ, ರಂಗನಾಥ ಸ್ವಾಮಿ ದೇವಸ್ಥಾನದ ಬೀದಿ, ಬಿವಿಕೆ ಅಯ್ಯಂಗಾರ್ ರಸ್ತೆ, ಕಂಪೇಗೌಡ ರಸ್ತೆ.</p>	<p>ಪೂರ್ವ</p> <p>ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 15 ನೇ ಅಡ್ಡರಸ್ತೆ, ಕಬ್ಬನಾಪೇಟೆ ಮುಖ್ಯ ರಸ್ತೆ, ಸಿದ್ದಣ್ಣ ಲೇನ್.</p>
			<p>ದಕ್ಷಿಣ</p> <p>ಒಟಿಸಿ ರಸ್ತೆ ಅವೆನ್ಯೂ ರಸ್ತೆ, ಹಳೆ ತರಗುಪೇಟೆ ರಸ್ತೆ, ಸುಲ್ತಾನಪೇಟೆ ಮುಖ್ಯರಸ್ತೆ</p>	<p>ಪಶ್ಚಿಮ</p> <p>ಭಾಷ್ಯಂ ರಸ್ತೆ.</p>
139	139-ದಯಾನಂದ ನಗರ	<p>ಎರ್‌ಪ್ಪ ಬ್ಲಾಕ್, ಲಕ್ಷ್ಮೀನಾರಾಯಣ ಪುರಂ, ಶ್ರೀರಾಂಪುರ (ಭಾ), ದಯಾನಂದ ನಗರ, ಲೇಬರ್ ಕಾಲೋನಿ, ಗೌತಮ್ ನಗರ, ರಾಮಕೃಷ್ಣ ಸೇವಾ ನಗರ, ಅಂಬೇಡ್ಕರ್ ನಗರ.</p>	<p>ಉತ್ತರ</p> <p>8ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)</p>	<p>ಪೂರ್ವ</p> <p>5ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)</p>

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ದಕ್ಷಿಣ	8ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 9ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 1 ನೇ ಎ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 3 ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).
			ಪಶ್ಚಿಮ	ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಗಡಿ)
140	140-ಪ್ರಕಾಶ್ ನಗರ	ಮರಿಯಪ್ಪನ ಪಾಳ್ಯ, ಪ್ರಕಾಶನಗರ, ರಾಜಾಜಿನಗರ 4ನೇ ಬ್ಲಾಕ್ (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಮಹಾಕವಿ ಕುವೆಂಪು ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).
			ಪೂರ್ವ	ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಗಡಿ)
			ದಕ್ಷಿಣ	ಲಿಂಕ್ ರಸ್ತೆ (ಸುಜಾತ ಚಿತ್ರಮಂದಿರ ರಸ್ತೆ)
			ಪಶ್ಚಿಮ	ಡಾ ರಾಜ್‌ಕುಮಾರ್ ರಸ್ತೆ (ಹಾಲಿ ಇರುವ ವಾರ್ಡ್ ಗಡಿ),
141	141-ರಾಜಾಜಿ ನಗರ	ಮಾದರಿ ಎಲ್‌ಬಿಸಿ ಕಾಲೋನಿ (ಭಾ), ಇಂದಿರಾ ನಗರ, ಮಂಜುನಾಥ ನಗರ (ಭಾ), ಶಿವನಗರ (ಭಾ), ರಾಜಾಜಿನಗರ 2ನೇ ಬ್ಲಾಕ್. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ.	ಉತ್ತರ	ಡಾ ಎಂಸಿ ಮೋದಿ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
			ಪೂರ್ವ	ಡಾ ರಾಜ್‌ಕುಮಾರ್ ರಸ್ತೆ (ಹಾಲಿ ಇರುವ ವಾರ್ಡ್ ಗಡಿ).
			ದಕ್ಷಿಣ	41ನೇ ಅಡ್ಡ ರಸ್ತೆ (ಇ ಎಸ್ ಐ -ಆಸ್ಪತ್ರೆ ರಸ್ತೆ), ವೆಸ್ಟ್ ಆಪ್ ಕಾರ್ಡ್ ರೋಡ್ (ಹಾಲಿ ಇರುವ ವಾರ್ಡ್ ಗಡಿ), 1ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), 7ನೇ ಅಡ್ಡ ರಸ್ತೆ, 12 ನೇ ಮುಖ್ಯ ರಸ್ತೆ.

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	7ನೇ ಮುಖ್ಯ ರಸ್ತೆ - ತಿಮ್ಮಯ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), 16 ನೇ ಮುಖ್ಯ ರಸ್ತೆ, ಅಡ್ಡ ರಸ್ತೆ, 15ನೇ ಅಡ್ಡ ರಸ್ತೆ, ಅಡ್ಡ ರಸ್ತೆ, 2ನೇ ಅಡ್ಡ ರಸ್ತೆ, 8ನೇ ಅಡ್ಡ ರಸ್ತೆ
142	142-ಶ್ರೀರಾಮಮಂದಿರ	ರಾಜಾಜಿನಗರ 3ನೇ, 4ನೇ ಮತ್ತು 5ನೇ ಬ್ಲಾಕ್ (ಭಾ), ಚಾಮುಂಡಿ ನಗರ, ರಾಜಾಜಿನಗರ 6ನೇ ಬ್ಲಾಕ್. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	41ನೇ ಅಡ್ಡ ರಸ್ತೆ (ಇ ಎಸ ಐ -ಆಸ್ಪತ್ರೆ ರಸ್ತೆ)
			ಪೂರ್ವ	ಡಾ ರಾಜಕುಮಾರ್ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), ಲಿಂಕ್ ರಸ್ತೆ (ಸುಜಾತ ಚಿತ್ರಮಂದಿರ ರಸ್ತೆ), ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).
			ದಕ್ಷಿಣ	ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಡಾ ರಾಜಕುಮಾರ್ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ), 12 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 72 ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ).
			ಪಶ್ಚಿಮ	ವೆಸ್ಟ್ ಆಪ್ ಕಾರ್ಡ್ ರೋಡ್ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ) 60ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), 12 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ)
143	143-ಶಿವನಗರ	ಶಿವನಗರ(ಭಾ), ಭೋವಿ ಕಾಲೋನಿ, ಮಹಾಗಣಪತಿ ನಗರ, ರಾಜಾಜಿನಗರ 3 ಮತ್ತು 5ನೇ ಬ್ಲಾಕ್ (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ.	ಉತ್ತರ	12ನೇ ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), ವೆಸ್ಟ್ ಆಪ್ ಕಾರ್ಡ್ ರೋಡ್ (ಹಾಲಿ ಇರುವ ವಾರ್ಡ್ ಗಡಿ), 41 ನೇ ಅಡ್ಡ ರಸ್ತೆ (ಇ ಎಸ ಐ -ಆಸ್ಪತ್ರೆ ರಸ್ತೆ).
			ಪೂರ್ವ	12ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ)

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ದಕ್ಷಿಣ	60ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), ವೆಸ್ಟ್ ಆಪ್ ಕಾರ್ಡ್ ರೋಡ್ (ಹಾಲಿ ಇರುವ ವಾರ್ಡ್ ಗಡಿ), 1 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).
			ಪಶ್ಚಿಮ	7ನೇ ಮುಖ್ಯ ರಸ್ತೆ (ತಿಮ್ಮಯ್ಯ ರಸ್ತೆ)
144	144-ಬಸವೇಶ್ವರ ನಗರ	ಮಾದರಿ ಎಲ್‌ಐಸಿ ಕಾಲೋನಿ (ಭಾ), ಮಂಜುನಾಥ ನಗರ (ಭಾ), ಬಸವೇಶ್ವರ ನಗರ (ಭಾ), ಸಾಣೆ ಗುರವನಹಳ್ಳಿ, ಅಗ್ರಹಾರ ದಾಸರಹಳ್ಳಿ (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಡಾ. ಎಂಸಿ ಮೋದಿ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).
			ಪೂರ್ವ	8ನೇ ಅಡ್ಡ ರಸ್ತೆ, 13ನೇ ಮುಖ್ಯ ರಸ್ತೆ, 2ನೇ ಅಡ್ಡ ರಸ್ತೆ, ಅಡ್ಡ ರಸ್ತೆ, 15ನೇ ಅಡ್ಡ ರಸ್ತೆ, ಅಡ್ಡ ರಸ್ತೆ, 16ನೇ ಮುಖ್ಯ ರಸ್ತೆ, 7ನೇ ಮುಖ್ಯ ರಸ್ತೆ - ತಿಮ್ಮಯ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ).
			ದಕ್ಷಿಣ	1ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
			ಪಶ್ಚಿಮ	2ನೇ ಎಫ್ ಅಡ್ಡ ರಸ್ತೆ, 3ನೇ ಮುಖ್ಯ ರಸ್ತೆ, 2 ನೇ ಸಿ ಅಡ್ಡ ರಸ್ತೆ, 5 ನೇ ಮುಖ್ಯ ರಸ್ತೆ, 2ನೇ ಬಿ ಅಡ್ಡ ರಸ್ತೆ, 7ನೇ ಮುಖ್ಯ ರಸ್ತೆ, 2ನೇ ಸಿ ಅಡ್ಡ ರಸ್ತೆ, 8ನೇ ಮುಖ್ಯ ರಸ್ತೆ, ಸಿದ್ಧಯ್ಯ ಪುರಾಣಿಕ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).
145	145-ಕಾಮಾಕ್ಷಿಪಾಳ್ಯ	ಎಸ್‌ಬಿಐ ಆಫೀಸರ್ಸ್ ಕಾಲೋನಿ, ಶಾರದ ಕಾಲೋನಿ, ಬಸವೇಶ್ವರ ನಗರ (ಭಾ), ಅಗ್ರಹಾರ ದಾಸರಹಳ್ಳಿ (ಭಾ), ಕೆಎಚ್‌ಬಿ ಕಾಲೋನಿ, ಕಾವೇರಿ ನಗರ, ಎಕೆ ಕಾಲೋನಿ (ಕಾಮಾಕ್ಷಿ ಪಾಳ್ಯ), ಅಷ್ಟ ಗ್ರಾಮ, ಮೀನಾಕ್ಷಿ ನಗರ. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ	ಉತ್ತರ	8ನೇ ಮುಖ್ಯರಸ್ತೆ
			ಪೂರ್ವ	2ನೇ ಸಿ ಅಡ್ಡ ರಸ್ತೆ 7 ನೇ ಮುಖ್ಯ ರಸ್ತೆ 2ನೇ ಬಿ ಅಡ್ಡ ರಸ್ತೆ 5ನೇ ಮುಖ್ಯ ರಸ್ತೆ 2ನೇ ಸಿ ಅಡ್ಡ ರಸ್ತೆ 3ನೇ ಮುಖ್ಯ ರಸ್ತೆ 2ನೇ ಎಫ್ ಅಡ್ಡ ರಸ್ತೆ 1 ನೇ ಮುಖ್ಯ ರಸ್ತೆ ಬಸವೇಶ್ವರ ನಗರ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ).
			ದಕ್ಷಿಣ	ಮಾಗಡಿ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	ಪಟಾಲಮ್ಮ ದೇವಸ್ಥಾನ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 2 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).
146	146-ಡಾ. ರಾಜ್ ಕುಮಾರ್ ವಾರ್ಡ್	ರಾಜಾಜಿನಗರ ಇಂಡಸ್ಟ್ರಿಯಲ್ ಟೌನ್, ವಡ್ಡರಪಾಳ್ಯ, ಅಗ್ರಹಾರ ದಾಸರಹಳ್ಳಿ, (ಭಾ), ಎಂ ಸಿ ಲೇಔಟ್ (ಭಾ), ರಾಜಾಜಿನಗರ 5ನೇ ಬ್ಲಾಕ್ ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	1ನೇ ಮುಖ್ಯರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಕಾರ್ಡ್ ರಸ್ತೆ, 72ನೇ ಅಡ್ಡರಸ್ತೆ, 12ನೇ ಮುಖ್ಯರಸ್ತೆ, ಡಾ.ರಾಜಕುಮಾರ್ ರಸ್ತೆ ಮಳೆ ನೀರು ಚರಂಡಿ
			ಪೂರ್ವ	ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
			ದಕ್ಷಿಣ	ಮಾಗಡಿ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ) ಕಾರ್ಡ್ ರಸ್ತೆ 8ನೇ ಮುಖ್ಯ ರಸ್ತೆ
			ಪಶ್ಚಿಮ	6ನೇ ಮುಖ್ಯರಸ್ತೆ, 12ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, 10ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, ಅಡ್ಡರಸ್ತೆ, 1ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, 9ನೇ ಅಡ್ಡರಸ್ತೆ 1ನೇ ಮುಖ್ಯರಸ್ತೆವರೆಗೆ.
147	147-ಅಗ್ರಹಾರ ದಾಸರಹಳ್ಳಿ	ಅಗ್ರಹಾರ ದಾಸರಹಳ್ಳಿ, ಇಂದಿರಾ ಕಾಲೋನಿ, ಗೋವಿಂದರಾಜನಗರ (ಭಾ), ಎಂಸಿ ಲೇಔಟ್ (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಬಸವೇಶ್ವರ ನಗರ ಮುಖ್ಯ ರಸ್ತೆಯಿಂದ 9ನೇ ಅಡ್ಡರಸ್ತೆಯವರೆಗೆ ರಾಜಾಜಿ ನಗರ ಇಂಡಸ್ಟ್ರಿಯಲ್ ಟೌನ್ ಗೆ ಗಡಿಯಾಗಿ 1ನೇ ಮುಖ್ಯ ರಸ್ತೆಯ ಮೂಲಕ ಹಾದುಹೋಗುವ ಹಾಲಿ ವಿಧಾನಸಭಾ ಕ್ಷೇತ್ರದ ಗಡಿ
			ಪೂರ್ವ	9ನೇ ಅಡ್ಡ ರಸ್ತೆ ಮಾಗಡಿ ರಸ್ತೆವರೆಗೆ, 8ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಅಡ್ಡರಸ್ತೆ, 4ನೇ ಮುಖ್ಯರಸ್ತೆ, 10ನೇ ಅಡ್ಡರಸ್ತೆ.
			ದಕ್ಷಿಣ	5ನೇ ಮುಖ್ಯರಸ್ತೆ
			ಪಶ್ಚಿಮ	1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, 2ನೇ ಎ ಮುಖ್ಯರಸ್ತೆ, 4ನೇ ಮತ್ತು 5ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, ಮಾಗಡಿ ರಸ್ತೆ, ಬಸವೇಶ್ವರ ನಗರ ಮುಖ್ಯರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
148	148-ಗೋವಿಂದರಾಜ ನಗರ	<p>ಪ್ರಶಾಂತ್ ನಗರ (ಭಾ), ಗೋವಿಂದರಾಜ ನಗರ (ಭಾ), ಕಾರ್ಪೊರೇಷನ್ ಕಾಲೋನಿ, ಸಂಪಂಗಿ ಲೇಔಟ್ (ಭಾ), ಗಂಗಾಧರ ಲೇಔಟ್, ಸಿಎಚ್‌ಬಿಎಸ್ ಕಾಲೋನಿ, ಅಮರಜ್ಯೋತಿ ನಗರ (ಭಾ), ಎಂ ಸಿ ಲೇಔಟ್ (ಭಾ), ಸಿಂಡಿಕೇಟ್ ಬ್ಯಾಂಕ್ ಕಾಲೋನಿ (ಭಾ)</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ಮಾಗಡಿ ರಸ್ತೆ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ), ಮಾಗಡಿ ರಸ್ತೆ</p>	
			<p>ಪೂರ್ವ 4 ನೇ ಮುಖ್ಯ ರಸ್ತೆ, 4 ಮತ್ತು 5 ನೇ ಅಡ್ಡ ರಸ್ತೆಗಳು, 2 ನೇ ಎ ಮುಖ್ಯ ರಸ್ತೆ, 4 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, 5 ನೇ ಮುಖ್ಯ ರಸ್ತೆ, 12 ನೇ ಅಡ್ಡ ರಸ್ತೆ, 6 ನೇ ಮುಖ್ಯ ರಸ್ತೆ, 18 ನೇ ಅಡ್ಡ ರಸ್ತೆ</p>	
			<p>ದಕ್ಷಿಣ 9 ನೇ ಮುಖ್ಯ ರಸ್ತೆ, 23 ನೇ ಅಡ್ಡ ರಸ್ತೆ, 8 ನೇ ಮುಖ್ಯ ರಸ್ತೆ, 6 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, 5 ನೇ ಮುಖ್ಯ ರಸ್ತೆ, ಅಮರಜ್ಯೋತಿ ನಗರ ಮುಖ್ಯ ರಸ್ತೆ</p>	
			<p>ಪಶ್ಚಿಮ ಕಾವೇರಿಪುರ ಅಪ್ರೋಚ್ ರಸ್ತೆ ಮೂಲಕ, 1ನೇ ಮುಖ್ಯರಸ್ತೆ, ಅಡ್ಡರಸ್ತೆ, ಮಲಗಲ ಕೆರೆ ಪಾರ್ಕ್‌ನ ದಕ್ಷಿಣ ಗಡಿ, 1ನೇ ಮುಖ್ಯರಸ್ತೆ, 4ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ರಂಗನಾಥಪುರ ಮುಖ್ಯರಸ್ತೆ, 5ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ.</p>	
149	149-ಕಾವೇರಿಪುರ	<p>ಪಟೇಲ್ ಚನ್ನಪ್ಪ ಇಂಡಸ್ಟ್ರಿಯಲ್ ಎಸ್ಟೇಟ್, ಕಾಮಾಕ್ಷಿಪಾಳ್ಯ(ಭಾ), ಕಾವೇರಿಪುರ, ಕಾವೇರಿ ನಗರ, ಪ್ರಿಯದರ್ಶಿನಿ ಲೇಔಟ್, ರಂಗನಾಥಪುರ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಪಟ್ಟಿಗಾರ ಪಾಳ್ಯ, ರಾಮಕೃಷ್ಣ ಲೇಔಟ್, ಪಂಚಶೀಲ (ಭಾ), ಅನ್ನಪೂರ್ಣೇಶ್ವರಿ ನಗರ.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ಮಾಗಡಿ ರಸ್ತೆ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ)</p>	
			<p>ಪೂರ್ವ 6ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ರಂಗನಾಥಪುರ ಮುಖ್ಯರಸ್ತೆ, 6ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಮಲಗಲ ಕೆರೆ ಉದ್ಯಾನವನದ ದಕ್ಷಿಣ ಗಡಿ, ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಕಾವೇರಿಪುರ ಅಪ್ರೋಚ್ ರಸ್ತೆ.</p>	
			<p>ದಕ್ಷಿಣ ಶ್ರೀನಿವಾಸನಗರ ಮುಖ್ಯ ರಸ್ತೆ</p>	
			<p>ಪಶ್ಚಿಮ ವೃಷಭಾವತಿ ನದಿ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ)</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
150	150-ಮಾರೇನಹಳ್ಳಿ	<p>ಶ್ರೀನಿವಾಸ ನಗರ, ಸಂಪಂಗಿ ಲೇಔಟ್ (ಭಾ), ಶಾಂತವೇರಿ ಗೋಪಾಲ ನಗರ, ಅಮರಜ್ಯೋತಿ ನಗರ (ಭಾ), ಸರಸ್ವತಿ ನಗರ, ವಿಜಯನಗರ (ಭಾ), ಮಾರೇನಹಳ್ಳಿ, ಅನ್ನಪೂರ್ಣೇಶ್ವರಿ ನಗರ (ಭಾ)</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ಶ್ರೀನಿವಾಸನಗರ ಮುಖ್ಯರಸ್ತೆ, ಅಮರಜ್ಯೋತಿ ನಗರ ಮುಖ್ಯರಸ್ತೆ (5ನೇ ಮುಖ್ಯರಸ್ತೆ), 1ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, 23ನೇ ಅಡ್ಡರಸ್ತೆ, 9ನೇ ಮುಖ್ಯರಸ್ತೆ, 18ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ</p> <p>ಪೂರ್ವ ಕಾರ್ಡ್ ರಸ್ತೆ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ)</p> <p>ದಕ್ಷಿಣ 21 ನೇ ಮುಖ್ಯ ರಸ್ತೆ, 1 ನೇ ಮುಖ್ಯ ರಸ್ತೆ, 1 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, 9 ನೇ ಅಡ್ಡ ರಸ್ತೆ</p> <p>ಪಶ್ಚಿಮ 1 ನೇ ಮುಖ್ಯ ರಸ್ತೆ, 1 ನೇ ಎ ಮುಖ್ಯ ರಸ್ತೆ, 2 ನೇ ಮುಖ್ಯ ರಸ್ತೆ, 1 ನೇ ಬಿ ಅಡ್ಡ ರಸ್ತೆ, 5 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, 4 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, 3 ನೇ ಅಡ್ಡ ರಸ್ತೆ, 4 ನೇ ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ, 3 ನೇ ಅಡ್ಡ ರಸ್ತೆ</p>	
151	151-ಮಾರುತಿ ಮಂದಿರ ವಾರ್ಡ್	<p>ಮಧುರಾ ನಗರ, ಮೂಡಲಪಾಳ್ಯ (ಭಾ), ವಿನಾಯಕ ನಗರ (ಮಾರೇನಹಳ್ಳಿ), ಕನರಾ ಬ್ಯಾಂಕ್ ಕಾಲೋನಿ (ಮೂಡಲಪಾಳ್ಯ), ಜಿಕೆಡಬ್ಲ್ಯು ಲೇಔಟ್, ಪಿಎಫ್ ಲೇಔಟ್, ವಿಜಯನಗರ (ಭಾ), ಬೈರವೇಶ್ವರ ನಗರ (ಭಾ)</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ಮೂಡಲಪಾಳ್ಯ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 21ನೇ ಮುಖ್ಯರಸ್ತೆ.</p> <p>ಪೂರ್ವ ಕಾರ್ಡ್ ರಸ್ತೆ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ)</p> <p>ದಕ್ಷಿಣ 7ನೇ ಮುಖ್ಯರಸ್ತೆ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ), 3ನೇ ಅಡ್ಡರಸ್ತೆ, ಮಳೆ ನೀರು ಚರಂಡಿ, 3ನೇ ಮುಖ್ಯರಸ್ತೆ, ಡಿ ಅಡ್ಡರಸ್ತೆ, ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ, ಮೂಡಲಪಾಳ್ಯ ಮುಖ್ಯರಸ್ತೆ.</p> <p>ಪಶ್ಚಿಮ 5ನೇ ಅಡ್ಡರಸ್ತೆ, 4ನೇ ಅಡ್ಡರಸ್ತೆ, ಮೂಡಲಪಾಳ್ಯ ಮುಖ್ಯರಸ್ತೆ.</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
152	152-ಮೂಡಲಪಾಳ್ಯ	<p>ಪಂಚಶೀಲ ನಗರ, ಕುರಿಲಿಂಗಪ್ಪ ಗಾರ್ಡನ್, ಮೂಡಲಪಾಳ್ಯ (ಭಾ), ಆದರ್ಶ ನಗರ, ರಾಮಕೃಷ್ಣ ಲೇಔಟ್, ಅನ್ನಪೂರ್ಣೇಶ್ವರಿ ನಗರ (ಭಾ)</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ಶ್ರೀನಿವಾಸನಗರ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, 3ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, 1ನೇ ಬಿ ಅಡ್ಡರಸ್ತೆ</p> <p>ಪೂರ್ವ 2ನೇ ಮುಖ್ಯರಸ್ತೆ, ಮೂಡಲಪಾಳ್ಯ ಮುಖ್ಯರಸ್ತೆ</p> <p>ದಕ್ಷಿಣ 2 ನೇ ಮುಖ್ಯ ರಸ್ತೆ, 11 ನೇ ಅಡ್ಡ ರಸ್ತೆ, ಮುಖ್ಯ ರಸ್ತೆ, 14 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, 11 ನೇ ಅಡ್ಡ ರಸ್ತೆ, ಮುಖ್ಯ ರಸ್ತೆ, 10 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, 11 ನೇ ಅಡ್ಡ ರಸ್ತೆ, 3 ನೇ ಮುಖ್ಯ ರಸ್ತೆ</p> <p>ಪಶ್ಚಿಮ ವ್ಯಷಭಾವತಿ ನದಿ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ)</p>	
153	153-ನಾಗರಭಾವಿ	<p>ಬೈರವೇಶ್ವರ ನಗರ (ಭಾ), ಕಲ್ಯಾಣ ನಗರ, ಚಾಲುಕ್ಯ ನಗರ, ಹೊಯ್ಸಳ ನಗರ (ನಾಗರಭಾವಿ), ಬಿಡಿಎ ಲೇಔಟ್ (ನಾಗರಭಾವಿ), ಜ್ಯೋತಿ ನಗರ, ಟೀಚರ್ಸ್ ಕಾಲೋನಿ (ನಾಗರಭಾವಿ 4ನೇ ಹಂತ), ಐಎಸ್‌ಇಸಿ, ನ್ಯಾಷನಲ್ ಸ್ಕೂಲ್ ಆಫ್ ಲಾ</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ 3 ನೇ ಮುಖ್ಯ ರಸ್ತೆ, 11 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, 10 ನೇ ಅಡ್ಡ ರಸ್ತೆ, ಮುಖ್ಯ ರಸ್ತೆ, 11 ನೇ ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ</p> <p>ಪೂರ್ವ ಮೂಡಲಪಾಳ್ಯ ಮುಖ್ಯರಸ್ತೆ, 4ನೇ ಅಡ್ಡರಸ್ತೆ, 5ನೇ ಅಡ್ಡರಸ್ತೆ ಮೂಲಕ 1ನೇ ಅಡ್ಡರಸ್ತೆಯಲ್ಲಿ (ನಾಗರಭಾವಿ ಮುಖ್ಯರಸ್ತೆವರೆಗೆ), 80 ಅಡಿ ರಸ್ತೆ, 15ನೇ ಅಡ್ಡರಸ್ತೆಯಲ್ಲಿ ವಿಧಾನಸಭಾ ಕ್ಷೇತ್ರದ ಗಡಿಯವರೆಗೆ.</p> <p>ದಕ್ಷಿಣ 3ನೇ ಅಡ್ಡ ರಸ್ತೆಯಿಂದ 100 ಅಡಿವರೆಗೆ ಹೊರವರ್ತುಲ ರಸ್ತೆ, ಹೊರವರ್ತುಲ ರಸ್ತೆ, 11ನೇ ಅಡ್ಡರಸ್ತೆ, ಕಾಂಪೌಂಡ್ ಗೋಡೆ, ಜ್ಞಾನಭಾರತಿ ರಸ್ತೆ ಮೂಲಕ ವ್ಯಷಭಾವತಿ ನದಿಯವರೆಗೆ.</p> <p>ಪಶ್ಚಿಮ ವ್ಯಷಭಾವತಿ ನದಿ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ)</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
154	154-ಚಂದ್ರಾ ಲೇಔಟ್	<p>ಚಂದ್ರಾ ಲೇಔಟ್ ಎಕ್ಸ್ ಟೆನ್ಷನ್, ಗಂಗೊಂಡನಹಳ್ಳಿ, ನಾಯಂಡಹಳ್ಳಿ (ಭಾ), ಅಹ್ಮೀದ್ ನಗರ ಡಾ. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್, ಚಂದ್ರಾ ಲೇಔಟ್</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ 80 ಅಡಿ ರಸ್ತೆ</p> <p>ಪೂರ್ವ ನಾಯಂಡಹಳ್ಳಿ ಮುಖ್ಯರಸ್ತೆ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ), 6ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ಮಳೆ ನೀರು ಚರಂಡಿ, 1ನೇ ಮುಖ್ಯರಸ್ತೆ, ಹೊರವರ್ತುಲ ರಸ್ತೆ, 5ನೇ ಅಡ್ಡರಸ್ತೆ, ಗಾರ್ಡನ್ ರಸ್ತೆ, ಅಡ್ಡರಸ್ತೆ, ಬಿ ರೇವಣ್ಣ ಲೇಔಟ್ ರಸ್ತೆ, ಅಡ್ಡರಸ್ತೆ, ಗಾರ್ಡನ್ ರಸ್ತೆ ಮತ್ತು ಅಡ್ಡ ರಸ್ತೆಯಿಂದ ರೈಲು ಮಾರ್ಗದವರೆಗೆ</p> <p>ದಕ್ಷಿಣ ರೈಲ್ವೆ ಮಾರ್ಗ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಲೂಪ್ ರಸ್ತೆ (ಜ್ಞಾನ ಭಾರತಿ ರಸ್ತೆ)</p> <p>ಪಶ್ಚಿಮ ವ್ಯಷಭಾವತಿ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ) ನದಿ, ಜ್ಞಾನಭಾರತಿ ರಸ್ತೆ, ಕಾಂಪೌಂಡ್ ವಾಲ್, 11 ನೇ ಅಡ್ಡ ರಸ್ತೆ, ಹೊರ ವರ್ತುಲ ರಸ್ತೆ, 3 ನೇ ಅಡ್ಡ ರಸ್ತೆ, 15 ನೇ ಅಡ್ಡ ರಸ್ತೆ</p>	
155	155-ನಾಯಂಡಹಳ್ಳಿ	<p>ನಾಯಂಡಹಳ್ಳಿ (ಭಾ), ಮೆಟ್ರೋ ಲೇಔಟ್, ಪಂತರಪಾಳ್ಯ(ಭಾ), ಐಟಿಐ ಲೇಔಟ್ ನಾಯಂಡಹಳ್ಳಿ, ಅಂಬೇಡ್ಕರ್ ನಗರ (ನಾಯಂಡಹಳ್ಳಿ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ 4ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ನಾಯಂಡಹಳ್ಳಿ ಮುಖ್ಯರಸ್ತೆಯವರೆಗಿನ 6ನೇ ಅಡ್ಡರಸ್ತೆ.</p> <p>ಪೂರ್ವ ಹಾಲಿ ವಿಧಾನಸಭಾ ಕ್ಷೇತ್ರದ ಗಡಿಯು ನಾಯಂಡಹಳ್ಳಿ ಮುಖ್ಯ ರಸ್ತೆ ಮುಖಾಂತರ ಸಾಗಿ ನಂತರ ರೈಲ್ವೆ ಮಾರ್ಗ ಮುಖಾಂತರ ನಂತರ ಹೊರ ವರ್ತುಲ ರಸ್ತೆ ಮೂಲಕ ಮೈಸೂರು ರಸ್ತೆ ಜಂಕ್ಷನ್ ವರೆಗೆ</p> <p>ದಕ್ಷಿಣ ಹಾಲಿ ವಿಧಾನಸಭಾ ಕ್ಷೇತ್ರದ ಗಡಿಯು ಮೈಸೂರು ರಸ್ತೆ ಮುಖಾಂತರ ನಾಯಂಡಹಳ್ಳಿ ಜಂಕ್ಷನ್ ನಿಂದ ವ್ಯಷಭಾವತಿ ಸೇತುವೆಯವರೆಗೆ</p> <p>ಪಶ್ಚಿಮ ವ್ಯಷಭಾವತಿ ನದಿಯಿಂದ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ), ಲೂಪ್ ರಸ್ತೆ (ಜ್ಞಾನ ಭಾರತಿ ರಸ್ತೆ), ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ರೈಲ್ವೆ ಮಾರ್ಗ, ಗಾರ್ಡನ್ ರಸ್ತೆಗೆ ಸೇರುವ ಅಡ್ಡ ರಸ್ತೆ, ಗಾರ್ಡನ್ ರಸ್ತೆ, ಅಡ್ಡರಸ್ತೆ, ಬಿ ರೇವಣ್ಣ ಲೇಔಟ್ ರಸ್ತೆ, ಅಡ್ಡ ರಸ್ತೆ, ಗಾರ್ಡನ್ ರಸ್ತೆ, 5 ನೇ ಅಡ್ಡರಸ್ತೆ, ಹೊರ ವರ್ತುಲ ರಸ್ತೆ, 1 ನೇ ಮುಖ್ಯ ರಸ್ತೆ, ಮಳೆ ನೀರು ಚರಂಡಿ</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
156	156-ಕೆಂಪಾಪುರ ಅಗ್ರಹಾರ	ಕೆಂಪಾಪುರ ಅಗ್ರಹಾರ, ಮರಿಯಪ್ಪನಪಾಳ್ಯ (ಭಾ). <i>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</i>	ಉತ್ತರ	ಮಾಗಡಿ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
			ಪೂರ್ವ	8ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ರೈಲ್ವೆ ಮಾರ್ಗದವರೆವರೆಗಿನ 11ನೇ ಅಡ್ಡರಸ್ತೆ
			ದಕ್ಷಿಣ	ರೈಲು ಮಾರ್ಗ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಗಡಿ, 1 ನೇ ಮುಖ್ಯರಸ್ತೆ, ಮಳೆ ನೀರಿನ ಚರಂಡಿ ಯವರೆಗೆ 1 ನೇ ಬಿ ಮುಖ್ಯರಸ್ತೆ
			ಪಶ್ಚಿಮ	ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
157	157-ವಿಜಯನಗರ	ಹೊಸಹಳ್ಳಿ, ಎಕ್ಸ್ ಟೆನ್ನನ್ (ವಿಜಯನಗರ) (ಭಾ), ಚೋಳೂರುಪಾಳ್ಯ (ಭಾ), ಎನ್ ಆರ್ ಗಾರ್ಡನ್, ಮಂಜುನಾಥ ನಗರ, ವಿದ್ಯಾರಣ್ಯ ನಗರ. <i>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</i>	ಉತ್ತರ	ಮಾಗಡಿ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
			ಪೂರ್ವ	ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
			ದಕ್ಷಿಣ	14ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, 13ನೇ ಅಡ್ಡರಸ್ತೆ, ಮಳೆನೀರು ಚರಂಡಿ, ಪೈಪ್‌ಲೈನ್ ರಸ್ತೆ, 4ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ
			ಪಶ್ಚಿಮ	ವೆಸ್ಟ್ ಆಫ್ ಕಾರ್ಡ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
158	158-ಹೊಸಹಳ್ಳಿ	ಹೊಸಹಳ್ಳಿ, ಎಕ್ಸ್ ಟೆನ್ನನ್ (ಭಾ), ಚೋಳೂರುಪಾಳ್ಯ (ಭಾ), ಮರಿಯಪ್ಪನ ಪಾಳ್ಯ (ಭಾ), ಅಂಬೇಡ್ಕರ್ ಲೇಔಟ್ (ಭಾ), ಟೆಲಿಕಾಂ ಲೇಔಟ್ (ಭಾ), ಚೇವಪ್ಪ ಗಾರ್ಡನ್, ಕೃಷ್ಣಪ್ಪ ಲೇಔಟ್, ಬಿನ್ನಿ ಲೇಔಟ್ (ಭಾ).	ಉತ್ತರ	5 ನೇ ಮುಖ್ಯ ರಸ್ತೆ, 2 ನೇ ಅಡ್ಡರಸ್ತೆ, 4 ನೇ ಮುಖ್ಯ ರಸ್ತೆ, ಪೈಪ್ ಲೈನ್ ರಸ್ತೆ, ಮಳೆ ನೀರು ಚರಂಡಿ, 13 ನೇ ಅಡ್ಡರಸ್ತೆ, 3 ನೇ ಮುಖ್ಯ ರಸ್ತೆ, 14 ನೇ ಅಡ್ಡರಸ್ತೆ, ಮಳೆನೀರಿನ ಚರಂಡಿ, 1 ನೇ ಬಿ ಮುಖ್ಯ ರಸ್ತೆ, ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಗಡಿ
			ಪೂರ್ವ	ರೈಲು ಮಾರ್ಗ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ದಕ್ಷಿಣ	ಹೊಸಹಳ್ಳಿ, ಮುಖ್ಯರಸ್ತೆ, ಮಳೆನೀರು ಚರಂಡಿ, 2ನೇ ಮುಖ್ಯರಸ್ತೆ, ಪೈಪ್‌ಲೈನ್ ರಸ್ತೆ, 1ನೇ ಸಿ ಮುಖ್ಯರಸ್ತೆ, 13ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಅಡ್ಡರಸ್ತೆ, 1ನೇ ಎ ಮುಖ್ಯರಸ್ತೆ, 11ನೇ ಮುಖ್ಯರಸ್ತೆ,
			ಪಶ್ಚಿಮ	ವೆಸ್ಟ್ ಆಫ್ ಕಾರ್ಡ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
159	159-ಹಂಪಿ ನಗರ	ಹೊಸಹಳ್ಳಿ ಎಕ್ಸ್ ಟೆನ್ಷನ್ (ಭಾ), ಡಿಒಎಸ್ ಕಾಲೋನಿ, ಬಿನ್ನಿ ಲೇಔಟ್ (ಭಾ), ಆರ್‌ಪಿಸಿ ಲೇಔಟ್ (ಹಂಪಿನಗರ) (ಭಾ), ಅಂಬೇಡ್ಕರ್ ಲೇಔಟ್ (ಭಾ), ಟೆಲಿಕಾಂ ಲೇಔಟ್ (ಭಾ), ಕವಿಕಾ ಲೇಔಟ್, ಮಾರುತಿ ನಗರ, ಬಾಪೂಜಿನಗರ (ಭಾ), ಅನಂತ ನಗರ (ಭಾ).	ಉತ್ತರ	11 ನೇ ಮುಖ್ಯರಸ್ತೆ, 1 ನೇ ಎ ಮುಖ್ಯರಸ್ತೆ, ಅಡ್ಡ ರಸ್ತೆ, 1 ನೇ ಮುಖ್ಯರಸ್ತೆ, 9 ನೇ ಅಡ್ಡರಸ್ತೆ, 2 ನೇ ಮುಖ್ಯರಸ್ತೆ, 13 ನೇ ಅಡ್ಡರಸ್ತೆ, 1 ನೇ ಸಿ ಮುಖ್ಯರಸ್ತೆ, ಪೈಪ್ ಲೈನ್ ರಸ್ತೆ 2 ನೇ ಮುಖ್ಯರಸ್ತೆ, ಮಳೆ ನೀರು ಚರಂಡಿ, ಹೊಸಹಳ್ಳಿ ಮುಖ್ಯ ರಸ್ತೆ.
		ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪೂರ್ವ	ರೈಲ್ವೆ ಮಾರ್ಗ, 6 ನೇ ಮುಖ್ಯ ರಸ್ತೆ, 8 ನೇ ಅಡ್ಡರಸ್ತೆ (ಬಾಪೂಜಿ ನಗರ), 1 ನೇ ಮುಖ್ಯರಸ್ತೆ, 7 ನೇ ಅಡ್ಡರಸ್ತೆ ಮಳೆ ನೀರು ಚರಂಡಿ, ಕಾಂಪೌಂಡ್ ಗೋಡೆ
			ದಕ್ಷಿಣ	ಮೈಸೂರು ರಸ್ತೆ, ಫ್ಲೈಓವರ್, ವೆಸ್ಟ್ ಆಫ್ ಕಾರ್ಡ್ ರಸ್ತೆ
			ಪಶ್ಚಿಮ	4 ನೇ ಅಡ್ಡ ರಸ್ತೆ, 7 ನೇ ಮುಖ್ಯ ರಸ್ತೆ 3 ನೇ ಅಡ್ಡರಸ್ತೆ, 6 ನೇ ಮುಖ್ಯ ರಸ್ತೆ, 1 ನೇ ಅಡ್ಡರಸ್ತೆ, ಅಡ್ಡ ರಸ್ತೆ, 2 ನೇ ಅಡ್ಡರಸ್ತೆ, 5 ನೇ ಮುಖ್ಯ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ
160	160-ಬಾಪೂಜಿ ನಗರ	ಶಾಮಣ್ಣ ನಗರ, ಅರಾಫತ್ ನಗರ, ಮಂಜುನಾಥ ನಗರ (ಬಾಪೂಜಿ ನಗರ), ಬಾಪೂಜಿ ನಗರ (ಭಾ), ಹೊಸ ಗುಡ್ಡದಹಳ್ಳಿ (ಭಾ), ಅನಂತ ನಗರ (ಭಾ).	ಉತ್ತರ	ರೈಲು ಮಾರ್ಗ
		ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ	ಪೂರ್ವ	ಪೈಪ್‌ಲೈನ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಪೈಪ್ ಲೈನ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ),
			ದಕ್ಷಿಣ	2ನೇ ಅಡ್ಡ ರಸ್ತೆ, ಇ ಬೀದಿ, ಮಳೆ ನೀರಿನ ಚರಂಡಿ, 7ನೇ ಅಡ್ಡರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	1ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ
161	161-ಅತ್ತಿಗುಪ್ಪೆ	ಆರ್ ಪಿ ಸಿ ಲೇಔಟ್ (ಭಾ), ಬಾಪೂಜಿನಗರ (ಅತ್ತಿಗುಪ್ಪೆ), ದ್ವಾರಕಾ ನಗರ, ನಿಸರ್ಗ ಲೇಔಟ್ (ಚಂದ್ರಾ ಲೇಔಟ್, ಮಾರುತಿ ನಗರ, ಬಿ ಎಚ್ ಸಿ ಎಸ್ ಲೇಔಟ್, ಆದಾಯ ತೆರಿಗೆ ಲೇಔಟ್, ವಿಡಿಯ ಲೇಔಟ್ (ಅತ್ತಿಗುಪ್ಪೆ), ಅಗ್ರೋಮರ್ ಲೇಔಟ್, ಬಿ ಸಿ ಸಿ ಲೇಔಟ್ (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	3 ನೇ ಅಡ್ಡರಸ್ತೆ, 6 ನೇ ಮುಖ್ಯ ರಸ್ತೆ, 7 ನೇ ಮುಖ್ಯ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, 5 ನೇ ಮುಖ್ಯ ರಸ್ತೆ
			ಪೂರ್ವ	2ನೇ ಅಡ್ಡರಸ್ತೆ, ಅಡ್ಡರಸ್ತೆ, 1ನೇ ಅಡ್ಡರಸ್ತೆ, 6ನೇ ಮುಖ್ಯ ರಸ್ತೆ, 3ನೇ ಅಡ್ಡರಸ್ತೆ, 7ನೇ ಮುಖ್ಯ ರಸ್ತೆ, 4ನೇ ಅಡ್ಡರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, 14ನೇ ಮುಖ್ಯ ರಸ್ತೆ, 8ನೇ ಎಚ್ ಅಡ್ಡರಸ್ತೆ, 4ನೇ ಇ ಮುಖ್ಯ ರಸ್ತೆ, 8ನೇ ಅಡ್ಡರಸ್ತೆ, 4ನೇ ಮುಖ್ಯ ರಸ್ತೆ, 3ನೇ ಅಡ್ಡರಸ್ತೆ, ರೈಲ್ವೆ ಮಾರ್ಗದವರೆಗಿನ 1ನೇ ಮುಖ್ಯ ರಸ್ತೆ
			ದಕ್ಷಿಣ	ರೈಲ್ವೆ ಮಾರ್ಗ, 9 ನೇ ಅಡ್ಡರಸ್ತೆವರೆಗಿನ ರೈಲು ಮಾರ್ಗ, 9 ನೇ ಅಡ್ಡರಸ್ತೆ
			ಪಶ್ಚಿಮ	ನಾಯಂಡಹಳ್ಳಿ ಮುಖ್ಯರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 80 ಅಡಿ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 1 ನೇ ಅಡ್ಡರಸ್ತೆ (ನಾಗರಭಾವಿ ಮುಖ್ಯ ರಸ್ತೆ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 8 ನೇ ಅಡ್ಡರಸ್ತೆ, 3 ನೇ ಮುಖ್ಯ ರಸ್ತೆ, ಮಳೆ ನೀರಿನ ಚರಂಡಿ
162	162- ಗಾಳಿಆಂಜನೇಯ ದೇವಸ್ಥಾನ ವಾರ್ಡ್	ನೇತಾಜಿ ಲೇಔಟ್, ಬಿಸಿಸಿ ಲೇಔಟ್ (ಭಾ), ಲಾರಿ ಪಾಲಿ (ಭಾ), ರೋಷನ್ ನಗರ, ಎಫ್‌ಸಿಬಿ ಲೇಔಟ್, ದೀಪಾಂಜಲಿ ನಗರ, ಎಸ್ ಎಂ ಕೃಷ್ಣಾ ಲೇಔಟ್, ವೆಂಕಟೇಶ್ವರ ನಗರ, ಬ್ಯಾಟರಾಯನಪುರ (ಭಾ), ವೆಂಕಟೇಶಪುರ, ಗಣಪತಿ ನಗರ (ಭಾ), ರಂಗನಾಥ ನಗರ (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ.	ಉತ್ತರ	14 ನೇ ಮುಖ್ಯರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಮೇಲ್ಮೈತುವೆ, ಮೈಸೂರು ರಸ್ತೆ
			ಪೂರ್ವ	1ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಎಂಎಂ ರಸ್ತೆ
			ದಕ್ಷಿಣ	7ನೇ ಅಡ್ಡರಸ್ತೆ, ಹೊಸಕೆರೆಹಳ್ಳಿ ಮುಖ್ಯರಸ್ತೆ, ಮಳೆ ನೀರು ಚರಂಡಿಗೆ ಸಂಪರ್ಕ ಕಲ್ಪಿಸುವ ಕಾಂಪೌಂಡ್ ಗೋಡೆ 1ನೇ ಅಡ್ಡರಸ್ತೆ, ರಾಘವೇಂದ್ರ ಕಾಲೋನಿ ಮುಖ್ಯರಸ್ತೆ, ಅಡ್ಡರಸ್ತೆ, ಮೈಸೂರು ರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	ಅಡ್ಡರಸ್ತೆ, ಕಾಂಪೌಂಡ್ ಗೋಡೆ, ಮಳೆ ನೀರು ಚರಂಡಿ, ರೈಲ್ವೆ ಮಾರ್ಗದವರೆಗಿನ ಅಡ್ಡ ರಸ್ತೆ, ರೈಲ್ವೆ ಮಾರ್ಗ, 4ನೇ ಅಡ್ಡ ರಸ್ತೆಯವರೆಗಿನ ರೈಲ್ವೆ ಮಾರ್ಗ, ನಾಯಂಡಹಳ್ಳಿ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ರೈಲ್ವೆ ಮಾರ್ಗವನ್ನು ಸಂಪರ್ಕಿಸುವ 9ನೇ ಅಡ್ಡ ರಸ್ತೆ, ರೈಲ್ವೆ ಮಾರ್ಗದಿಂದ 1ನೇ ಮುಖ್ಯ ರಸ್ತೆಯವರೆಗೆ, 1ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, 4ನೇ ಮುಖ್ಯ ರಸ್ತೆ, 14ನೇ ಇ ಮುಖ್ಯ ರಸ್ತೆ 8ನೇ ಎಚ್ ಅಡ್ಡ ರಸ್ತೆ
163	163-ವೀರಭದ್ರನಗರ	ಬ್ಯಾಟರಾಯನಪುರ (ಭಾ), ಆವಲಹಳ್ಳಿ (ಭಾ), ಗಣಪತಿ ನಗರ (ಭಾ), ಹೊಸ ಬಿಡಿಎ ಲೇಔಟ್, ರಂಗನಾಥ ಕಾಲೋನಿ (ಭಾ), ಲಾರಿ ಪಾಲಿ (ಭಾ), ಕಸ್ತೂರಬಾ ಕಾಲೋನಿ, ವೀರಭದ್ರ ನಗರ. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ರೈಲ್ವೆ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ 4ನೇ ಅಡ್ಡರಸ್ತೆ, ರೈಲ್ವೆ ಮಾರ್ಗ, 4ನೇ ಅಡ್ಡ ರಸ್ತೆಯವರೆಗಿನ ರೈಲ್ವೆ ಮಾರ್ಗ, ಮಳೆ ನೀರು ಚರಂಡಿ, ಕಾಂಪೌಂಡ್ ಗೋಡೆ, ಅಡ್ಡ ರಸ್ತೆ, ಮೈಸೂರು ರಸ್ತೆ, ಅಡ್ಡರಸ್ತೆ, ರಾಘವೇಂದ್ರ ಕಾಲೋನಿ ಮುಖ್ಯರಸ್ತೆ, ಕಾಂಪೌಂಡ್ ಗೋಡೆಗೆ ಸಂಪರ್ಕ ಕಲ್ಪಿಸುವ 1ನೇ ಅಡ್ಡ ರಸ್ತೆ, ಕಾಂಪೌಂಡ್ ಗೋಡೆ, ಹೊಸಕರೆಹಳ್ಳಿ ಮುಖ್ಯರಸ್ತೆ, 7 ನೇ ಅಡ್ಡ ರಸ್ತೆ, 10 ಎಂ ರಸ್ತೆ, 5 ನೇ ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ, 5 ನೇ ಅಡ್ಡ ರಸ್ತೆ
			ಪೂರ್ವ	2 ನೇ ಮುಖ್ಯ ರಸ್ತೆ, 1 ನೇ ಮುಖ್ಯ ರಸ್ತೆ, ಇ ಅಡ್ಡ ರಸ್ತೆ, 3 ನೇ ಮುಖ್ಯ ರಸ್ತೆ, 7 ನೇ ಅಡ್ಡ ರಸ್ತೆ, 5 ನೇ ಮುಖ್ಯ ರಸ್ತೆ, 5 ನೇ ಅಡ್ಡ ರಸ್ತೆ
			ದಕ್ಷಿಣ	5 ನೇ ಮುಖ್ಯ ರಸ್ತೆ (50 ಅಡಿ ಮುಖ್ಯ ರಸ್ತೆ), ಹೊಸಕರೆಹಳ್ಳಿ ಮುಖ್ಯ ರಸ್ತೆ, ಮಳೆ ನೀರು ಚರಂಡಿ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ) ಹೊರ ವರ್ತುಲ ರಸ್ತೆ
			ಪಶ್ಚಿಮ	ನಾಯಂಡಹಳ್ಳಿ ಮುಖ್ಯರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
164	164-ಆವಲಹಳ್ಳಿ	<p>ಹೊಸ ಗುಡ್ಡದಹಳ್ಳಿ (ಭಾ), ಕರಿತಿಮ್ಮನಹಳ್ಳಿ, ಕಸ್ತೂರಬಾ ನಗರ (ಭಾ), ರಾಘವ ನಗರ, ಟೆಲಿಕಾಂ ಕಾಲೋನಿ, ಆವಲಹಳ್ಳಿ (ಭಾ), ಮುನೇಶ್ವರ ಬ್ಲಾಕ್.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ E ಸ್ಟ್ರೀಟ್ 2ನೇ ಕ್ರಾಸ್</p> <p>ಪೂರ್ವ ಪೈಪ್‌ಲೈನ್ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರ ಗಡಿ), 1 ನೇ ಮುಖ್ಯ ರಸ್ತೆ, 1 ನೇ ಅಡ್ಡ ರಸ್ತೆ, 8 ನೇ ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರ ಗಡಿ, ಮಳೆ ನೀರು ಚರಂಡಿ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರ ಗಡಿ)</p> <p>ದಕ್ಷಿಣ 5ನೇ ಮುಖ್ಯ ರಸ್ತೆ (ಕುಮಾರಸ್ವಾಮಿ ದೇವಸ್ಥಾನ ರಸ್ತೆ) (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)</p> <p>ಪಶ್ಚಿಮ 5ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ಇ ಕ್ರಾಸ್, ಆವಲಹಳ್ಳಿ 1ನೇ ಮುಖ್ಯರಸ್ತೆ, 2ನೇ ಮುಖ್ಯರಸ್ತೆ, ಮೈಸೂರು ರಸ್ತೆ, ಕಾಂಪೌಂಡ್ ಗೋಡೆ, ಮಳೆ ನೀರು ಚರಂಡಿ</p>	
165	165-ಚಾಮರಾಜಪೇಟೆ	<p>ನಂಜಾಂಬ ಅಗ್ರಹಾರ, ರಾಘವೇಂದ್ರ ಕಾಲೋನಿ, ಆಜಾದ್ ನಗರ (ಭಾ), ಚಾಮರಾಜಪೇಟೆ, ಟಿಪ್ಪು ನಗರ (ಭಾ), ಹೊಸ ತರಗುಪೇಟೆ, ಕೆ ಆರ್ ಮಾರುಕಟ್ಟೆ, ರಣಸಿಂಗ್ ಪೇಟೆ, ಹಳೆ ತರಗುಪೇಟೆ.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ 1ನೇ ಮುಖ್ಯ ರಸ್ತೆ ಜಂಕ್ಷನ್‌ನಿಂದ 7ನೇ ಅಡ್ಡರಸ್ತೆವರೆಗಿನ ಮೈಸೂರು ರಸ್ತೆ, 7ನೇ ಅಡ್ಡರಸ್ತೆ, ಆಲ್ಟರ್ನೇಟ್ ವಿಕ್ಟರ್ ರಸ್ತೆ (1ನೇ ಮುಖ್ಯ ರಸ್ತೆ), ಸುಲ್ತಾನ್ ರಸ್ತೆ, ಭಾಷ್ಯಂ ರಸ್ತೆ, ಪೊಲೀಸ್ ರಸ್ತೆ ಮೂಲಕ ಹಾದು ಹೋಗುವ ಹಾಲಿ ವಿಧಾನಸಭಾ ಕ್ಷೇತ್ರದ ಗಡಿ, ಆರ್ಕಾಟ್ ಶ್ರೀನಿವಾಸಾಚಾರ್ ರಸ್ತೆ ಮೂಲಕ ಹಾದು ಹೋಗುವ ಹಾಲಿ ವಿಧಾನಸಭಾ ಕ್ಷೇತ್ರದ ಗಡಿ ಮತ್ತು ಹಳೆ ತರಗುಪೇಟೆ</p> <p>ಪೂರ್ವ ಅವೆನ್ಯೂ ರಸ್ತೆ ಮೂಲಕ ಹಾದು ಹೋಗುವ ಹಾಲಿ ವಿಧಾನಸಭಾ ಕ್ಷೇತ್ರದ ಗಡಿ, ಕೆ ಆರ್ ರಸ್ತೆ</p> <p>ದಕ್ಷಿಣ ಪುಟ್ಟಣ್ಣಚೆಟ್ಟಿ ರಸ್ತೆ ಮೂಲಕ ಹಾದು ಹೋಗುವ ಹಾಲಿ ವಿಧಾನಸಭಾ ಕ್ಷೇತ್ರದ ಗಡಿ, 6ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆವರೆಗಿನ ಸಮೀರಾಪುರ ರಸ್ತೆ.</p> <p>ಪಶ್ಚಿಮ 8ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 1ನೇ ಎ ಅಡ್ಡರಸ್ತೆ, 1ನೇ ಎ ಅಡ್ಡರಸ್ತೆ, ಮಳೆನೀರು ಚರಂಡಿ, 6ನೇ ಅಡ್ಡರಸ್ತೆ, ಮೈಸೂರು ರಸ್ತೆವರೆಗಿನ 1ನೇ ಮುಖ್ಯರಸ್ತೆ</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
166	166-ಚಲವಾದಿಪಾಳ್ಯ	<p>ದೊರೆಸ್ವಾಮಿ ನಗರ (ಭಾ), ಭಂಗಿ ಕಾಲೋನಿ, ಗಿರಿಪುರಂ, ಸುಲ್ತಾನ್ ನಗರ (ಚೆಲುವಾದಿಪಾಳ್ಯ), ಸಿದ್ಧಾರ್ಥನಗರ, ಬಕ್ಕಿ ಗಾರ್ಡನ್, ಆನಂದಪುರಂ, ಟಿಪ್ಪುನಗರ (ಭಾ)</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಉತ್ತರ	ಮಳೆ ನೀರು ಚರಂಡಿ, ಹಾಲಿ ವಿಧಾನಸಭಾ ಕ್ಷೇತ್ರದ ಗಡಿ, ಬೇಲಿ ಮರ ರಸ್ತೆ
			ಪೂರ್ವ	ಬಾಷ್ಯಂ ರಸ್ತೆ, ಸುಲ್ತಾನ್ ರಸ್ತೆ (ಮೈಸೂರು ರಸ್ತೆಯಲ್ಲಿ ಹಾದುಹೋಗುತ್ತದೆ),
			ದಕ್ಷಿಣ	ಆಲ್ಟರ್ನೇಟಿವ್ ರಸ್ತೆ (1ನೇ ಮುಖ್ಯ ರಸ್ತೆ)
			ಪಶ್ಚಿಮ	7ನೇ ಅಡ್ಡರಸ್ತೆ, ಮೈಸೂರು ರಸ್ತೆ, 4ನೇ ಅಡ್ಡರಸ್ತೆ, ಅಂಜಪ್ಪ ಲೇನ್, ಆಂಜನಪ್ಪ ಗಾರ್ಡನ್ ಮುಖ್ಯರಸ್ತೆ, 2ನೇ ಮುಖ್ಯರಸ್ತೆ
167	167-ಜಗಜೀವನರಾಮ್ ನಗರ	<p>ಜಗಜೀವನರಾಮ್ ನಗರ (ಭಾ), ರಾಯಪುರಂ, ಓಬಳೇಶ್ ಕಾಲೋನಿ, ಸಿಎಆರ್ ಪೊಲೀಸ್ ಕಾಲೋನಿ, ರಂಗನಾಥ ಕಾಲೋನಿ, ಬಾಳೆ ಹಣ್ಣಿನ ಮಾರುಕಟ್ಟೆ, ದೊರೆಸ್ವಾಮಿ ನಗರ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಉತ್ತರ	10ನೇ ಮುಖ್ಯ ರಸ್ತೆಯಿಂದ ರೈಲ್ವೆ ಮಾರ್ಗದ ಮೂಲಕ ಹಾದು ಹೋಗುವ ಹಾಲಿ ವಿಧಾನಸಭಾ ಕ್ಷೇತ್ರದ ಗಡಿಯಿಂದ ಪೂರ್ವದಲ್ಲಿರುವ ಹಾಲಿ ವಿಧಾನಸಭಾ ಕ್ಷೇತ್ರದ ಗಡಿ, ಟ್ಯಾಂಕ್ ಬಂಡ್ ರಸ್ತೆ, ಚೆಲುವಾದಿ ಪಾಳ್ಯ ಮುಖ್ಯ ರಸ್ತೆ ಜುಂಕ್‌ನೈರಿನ ಹಾಲಿ ವಿಧಾನಸಭಾ ಕ್ಷೇತ್ರದ ಗಡಿ
			ಪೂರ್ವ	ಚೆಲುವಾದಿಪಾಳ್ಯ ಮುಖ್ಯರಸ್ತೆ, 2ನೇ ಮುಖ್ಯರಸ್ತೆ, ಆಂಜನಪ್ಪ ಗಾರ್ಡನ್ ಮುಖ್ಯರಸ್ತೆ, ಅಂಜಪ್ಪ ಲೇನ್, 4ನೇ ಅಡ್ಡರಸ್ತೆ
			ದಕ್ಷಿಣ	ಮೈಸೂರು ರಸ್ತೆ
			ಪಶ್ಚಿಮ	ಸ್ವಶಾನ ಕಾಂಪೌಂಡ್ ಗೋಡೆ, 1ನೇ ಮುಖ್ಯರಸ್ತೆ, ಜಗಜೀವನರಾಮ್ ನಗರ ಮುಖ್ಯರಸ್ತೆ, 3ನೇ ಮುಖ್ಯ ಐಜಿಪಿ ಆಸ್ಪತ್ರೆ ರಸ್ತೆ, 9ನೇ ಮುಖ್ಯರಸ್ತೆ, 17ನೇ ಅಡ್ಡರಸ್ತೆ, ರೈಲು ಮಾರ್ಗದವರೆಗಿನ 10ನೇ ಮುಖ್ಯರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
168	168- ಪಾದರಾಯನಪುರ	ಪಾದರಾಯನಪುರದ ಭಾಗ, ಜಗಜೀವನರಾಮ್ ನಗರ, ಹಳೇ ಗುಡ್ಡದಹಳ್ಳಿ ಮತ್ತು ಸ್ಥಾನ. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಹೊಸಹಳ್ಳಿ, ಮುಖ್ಯರಸ್ತೆ ಜಂಕ್ಷನ್‌ನಿಂದ ಹಾಲಿ ವಿಧಾನ ಸಭಾ ಕ್ಷೇತ್ರದ ಗಡಿ ರೈಲು ಮಾರ್ಗದ ಮೂಲಕ ಜಗಜೀವನರಾಮ್ ನಗರದ 10ನೇ ಮುಖ್ಯರಸ್ತೆಯವರೆಗೆ, 10ನೇ ಮುಖ್ಯರಸ್ತೆ
			ಪೂರ್ವ	17ನೇ ಅಡ್ಡರಸ್ತೆ, 9ನೇ ಮುಖ್ಯರಸ್ತೆ, ಐಜಿಪಿ ಆಸ್ಪತ್ರೆ ರಸ್ತೆಯ 3ನೇ ಮುಖ್ಯರಸ್ತೆ, 2ನೇ, 7ನೇ ಮತ್ತು ಹೊಸಹಳ್ಳಿ ಮುಖ್ಯರಸ್ತೆಯ ಜಂಕ್ಷನ್‌ವರೆಗಿನ 8ನೇ ಮುಖ್ಯರಸ್ತೆ, ದಕ್ಷಿಣಕ್ಕೆ ಮುಂದುವರಿದು ಚಿಕ್ಕ ರಸ್ತೆ ಮೂಲಕ 1ನೇ ಮುಖ್ಯರಸ್ತೆವರೆಗೆ, ಮೈಸೂರು ರಸ್ತೆವರೆಗೆ ಗಡಿ/ಕಾಂಪೌಂಡ್ ಗೋಡೆ
			ದಕ್ಷಿಣ	2ನೇ ಅಡ್ಡರಸ್ತೆ ಜಂಕ್ಷನ್ ವರೆಗಿನ ಮೈಸೂರು ರಸ್ತೆ
			ಪಶ್ಚಿಮ	2ನೇ ಅಡ್ಡ ರಸ್ತೆ, ಹಳೆ ಗುಡ್ಡದಹಳ್ಳಿ ರಸ್ತೆ, 17ನೇ ಮುಖ್ಯ ರಸ್ತೆ, 13ನೇ ಅಡ್ಡ ರಸ್ತೆ ಮೂಲಕ ಸ್ವಲ್ಪ ದೂರ 7ನೇ ಅಡ್ಡ ರಸ್ತೆಯವರೆಗೆ, 9ನೇ ಅಡ್ಡ ರಸ್ತೆ, ಚಿಕ್ಕ ರಸ್ತೆಯ ಮೂಲಕ 10ನೇ ಅಡ್ಡ ರಸ್ತೆ, 11ನೇ ಅಡ್ಡ ರಸ್ತೆ, 11ನೇ ಮುಖ್ಯ ರಸ್ತೆ, ರೈಲು ಮಾರ್ಗದವರೆಗೆ ಹೊಸಹಳ್ಳಿ ಮುಖ್ಯ ರಸ್ತೆ
169	169-ದೇವರಾಜ್ ಅರಸ್ ನಗರ	ಅರಾಫತ್ ನಗರ, ವಿನಾಯಕನಗರ (ಪಾದರಾಯನಪುರ), ಹಳೇ ಗುಡ್ಡದಹಳ್ಳಿ ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಪೈಪ್ ಲೈನ್ ರಸ್ತೆ ಜಂಕ್ಷನ್ ಮುಖಾಂತರ ಹೊಸಹಳ್ಳಿ ಮುಖ್ಯ ರಸ್ತೆ ಜಂಕ್ಷನ್ ವರೆಗಿನ ರೈಲ್ವೆ ಮಾರ್ಗ(ಹಾಲಿ ವಿಧಾನ ಸಭಾ ಕ್ಷೇತ್ರದ ಗಡಿ)
			ಪೂರ್ವ	ಹೊಸಹಳ್ಳಿ ಮುಖ್ಯರಸ್ತೆ, 11ನೇ ಮುಖ್ಯರಸ್ತೆ (ವಿನಾಯಕನಗರ), 11ನೇ ಬಿ ಅಡ್ಡರಸ್ತೆ, 10ನೇ ಅಡ್ಡರಸ್ತೆ, ಚಿಕ್ಕ ಅಡ್ಡರಸ್ತೆ, 9ನೇ ಅಡ್ಡರಸ್ತೆ, 7ನೇ ಅಡ್ಡರಸ್ತೆ ಮೂಲಕ 17ನೇ ಮುಖ್ಯರಸ್ತೆ ತಲುಪುವ ಮೂಲಕ ಚಿಕ್ಕ ರಸ್ತೆ, 7ನೇ ಅಡ್ಡ ರಸ್ತೆಯು 17ನೇ ಮುಖ್ಯ ರಸ್ತೆಯನ್ನು ತಲುಪಿ ಚಿಕ್ಕ ರಸ್ತೆ ಮೂಲಕ ಮುಂದುವರಿಯುವುದು, ಹಳೇ ಗುಡ್ಡದಹಳ್ಳಿ ರಸ್ತೆ, ಮೈಸೂರು ರಸ್ತೆವರೆಗಿನ 2ನೇ ಅಡ್ಡರಸ್ತೆ.

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ದಕ್ಷಿಣ	2ನೇ ಅಡ್ಡ ರಸ್ತೆ ಜಂಕ್ಷನ್ ನಿಂದ ಮೈಸೂರು ರಸ್ತೆಯು ಪೈಪ್ ಲೈನ್ ರಸ್ತೆಯವರೆಗಿನ ಹಾಲಿ ವಿಧಾನ ಸಭಾ ಕ್ಷೇತ್ರದ ಗಡಿಯವರೆಗೆ
			ಪಶ್ಚಿಮ	ಪೈಪ್ ಲೈನ್ ರಸ್ತೆ ಮೂಲಕ ಹಾಲಿ ವಿಧಾನಸಭಾ ಕ್ಷೇತ್ರದ ಗಡಿ, ಸ್ವಲ್ಪ ದೂರ ವೃಷಭಾವತಿ ನಾಲ (ಮಳೆ ನೀರು ಚರಂಡಿ) ಮುಖಾಂತರ ನಂತರ ಮತ್ತೆ ಪೈಪ್ ಲೈನ್ ರಸ್ತೆ ಮೂಲಕ ರೈಲ್ವೆ ಮಾರ್ಗದವರೆಗೆ.
170	170-ಆಜಾದ್ ನಗರ	ಕಸ್ತೂರಬಾ ನಗರ, ಆಜಾದ್ ನಗರ (ಭಾ), ವಿಠಲ ನಗರ (ಆಜಾದ್ ನಗರ), ಆದರ್ಶ ನಗರ, ಕೆಂಪೇಗೌಡ ನಗರ ಸೂಚನೆ: ಈ ನಮೂನೆಯಲ್ಲಿ ಕೆಲವು ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಪೆಡ್ರೋಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಪೈಪ್‌ಲೈನ್ ರಸ್ತೆ ಜಂಕ್ಷನ್‌ನಿಂದ ಮೈಸೂರು ರಸ್ತೆ ಮುಖಾಂತರ 1ನೇ ಮುಖ್ಯರಸ್ತೆ ಜಂಕ್ಷನ್‌ವರೆಗೆ, 1ನೇ ಮುಖ್ಯರಸ್ತೆ, 6ನೇ ಅಡ್ಡ ರಸ್ತೆ, ಮಳೆನೀರು ಚರಂಡಿ, 1ನೇ ಎ ಅಡ್ಡ ರಸ್ತೆ, 2ನೇ ಮುಖ್ಯರಸ್ತೆ.
			ಪೂರ್ವ	9ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, 8ನೇ ಮುಖ್ಯರಸ್ತೆ ಮುಖಾಂತರ ಸ್ವಲ್ಪ ದೂರ ಹಾಲಿ ವಿಧಾನ ಸಭಾ ಕ್ಷೇತ್ರದ ಗಡಿ, ಕೆಂಪಾಂಬುದಿ ಕೆರೆ (ಔಟ್ ಲೆಟ್)ಯವರೆಗೆ ಮಳೆ ನೀರು ಚರಂಡಿ ಮುಖಾಂತರ ಹಾಲಿ ವಿಧಾನ ಸಭಾ ಕ್ಷೇತ್ರದ ಗಡಿ
			ದಕ್ಷಿಣ	ಬೃಂದಾವನ ನಗರದ ಗಡಿಯ ಮುಖಾಂತರ ಸಾಗಿ ನಂತರ ಕೆಂಪೇಗೌಡ ನಗರ 3ನೇ ಮುಖ್ಯ ರಸ್ತೆಯವರೆಗಿನ ಹಾಲಿ ವಿಧಾನ ಸಭಾ ಕ್ಷೇತ್ರದ ಗಡಿ. ಬೃಂದಾವನ ನಗರದ 4ನೇ ಅಡ್ಡ ರಸ್ತೆ ಮೂಲಕ ಪಶ್ಚಿಮಕ್ಕೆ ಪೈಪ್ ಲೈನ್ ರಸ್ತೆಯವರೆಗೆ, ಸ್ವಲ್ಪ ದೂರ ಪೈಪ್ ಲೈನ್ ರಸ್ತೆಯಲ್ಲಿ ಮುಂದುವರೆದು ಮಳೆ ನೀರು ಚರಂಡಿ ಹಾಗೂ 8ನೇ ಮುಖ್ಯ ರಸ್ತೆಯಲ್ಲಿ ಮುಂದುವರೆಯುವುದು
			ಪಶ್ಚಿಮ	1ನೇ ಅಡ್ಡ ರಸ್ತೆಯ ಮುಖಾಂತರ ಹಾಲಿ ವಿಧಾನ ಸಭಾ ಕ್ಷೇತ್ರದ ಗಡಿಯು ಪೈಪ್ ಲೈನ್ ರಸ್ತೆಯನ್ನು ಸಂದಿಸಿ 1ನೇ ಮುಖ್ಯ ರಸ್ತೆ ಮತ್ತು ಪೈಪ್ ಲೈನ್ ಮೂಲಕ ಮೈಸೂರು ರಸ್ತೆಯವರೆಗೆ
171	171-ಸುಧಾಮ ನಗರ	ಸಿ ಎಸ್ ಬಿ ಕಾಂಪೌಂಡ್, ಸಿ ಕೆ ಸಿ ಗಾರ್ಡನ್, ಶ್ರೀನಿವಾಸ ಕಾಲೋನಿ, ಆರ್ ಆರ್ ಎಂ ಆರ್ ಲೇಔಟ್, ಖಾದರ್ ಪರಿಫ್ ಗಾರ್ಡನ್, ರಾಜಾ	ಉತ್ತರ	ಮಿಷನ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ರಾಮ್ ಮೋಹನ್ ರಾಯ್ ಎಕ್ಸ್ ಟೆನ್ಷನ್, ವಿನೋಭನಗರ, ಸಿಂಧಿ ಕಾಲೋನಿ, ಸುಧಾಮ ನಗರ (ಭಾ), ಫೈರ್ ವರ್ಕ್ ಕಾಲೋನಿ, ದೊಡ್ಡ ಮಾವಳ್ಳಿ, ಕಲಾಸಿ ಪಾಳ್ಯ (ಭಾ)</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಪೂರ್ವ</p> <p>ಕೆಂಗಲ್ ಹನುಮಂತಯ್ಯ ಮುಖ್ಯ ರಸ್ತೆ, ಅನ್ನಪೂರ್ಣ ಮುಖ್ಯ ರಸ್ತೆ, 5 ನೇ ಅಡ್ಡ ರಸ್ತೆ, ಎಚ್ ಸಿದ್ದಯ್ಯ ರಸ್ತೆ, ಕೆಂಗಲ್ ಹನುಮಂತಯ್ಯ ಮುಖ್ಯ ರಸ್ತೆ</p>	
			<p>ದಕ್ಷಿಣ</p> <p>ಮರಿಗೌಡ ರಸ್ತೆ, ಲಾಲ್‌ಬಾಗ್ ಪೋರ್ಟ್ ರಸ್ತೆ</p>	
			<p>ಪಶ್ಚಿಮ</p> <p>ಕಲಾಸಿ ಪಾಳ್ಯ ಮುಖ್ಯ ರಸ್ತೆ, ದುರ್ಗಾ ಟೆಂಪಲ್ ಸ್ಟ್ರೀಟ್ ಎಂಟಿಬಿ ರಸ್ತೆ, ಆರ್ಮುಗಂ ಮೊದಲಿಯಾರ್ ರಸ್ತೆ, ಜಿಸಿ ರಸ್ತೆ, ರಾಜಾ ರಾಮ್ ಮೋಹನ್ ರಾಯ್ ರಸ್ತೆ</p>	
172	172-ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್	<p>ಕಬ್ಬನ್ ಪೇಟೆ, ಲಿಂಗಶೆಟ್ಟಿ ಪೇಟೆ, ಗಾಣಿಗರ ಪೇಟೆ, ನಗರತ್ ಪೇಟೆ, ಮೇದಾರ ಪೇಟೆ, ದೊಡ್ಡ ಪೇಟೆ, ಹೊಸ ಬಂಬೂ ಬಜಾರ್, ಕಲಾಸಿ ಪಾಳ್ಯಂ ಹೊಸ ಎಕ್ಸ್ ಟೆನ್ಷನ್ (ಭಾ), ಕುಮಾರಗುಂಡಿ, ಕಲಾಸಿ ಪಾಳ್ಯ (ಭಾ)</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>ಕಂಪೇಗೌಡ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 11 ನೇ ಅಡ್ಡ ರಸ್ತೆ, ಕಬ್ಬನ್ ಪೇಟೆ ಮುಖ್ಯ ರಸ್ತೆ</p>	
			<p>ಪೂರ್ವ</p> <p>ರಾಜಾ ರಾಮ್ ಮೋಹನ್ ರಾಯ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಜಿಸಿ ರಸ್ತೆ, ಆರ್ಮುಗಂ ಮೊದಲಿಯಾರ್ ರಸ್ತೆ, ಎಂಟಿಬಿ ರಸ್ತೆ, ದುರ್ಗಾ ಟೆಂಪಲ್ ಸ್ಟ್ರೀಟ್, ಕಲಾಸಿ ಪಾಳ್ಯ ಮುಖ್ಯ ರಸ್ತೆ</p>	
			<p>ದಕ್ಷಿಣ</p> <p>ಲಾಲ್ ಭಾಗ್ ಪೋರ್ಟ್ ರಸ್ತೆ</p>	
			<p>ಪಶ್ಚಿಮ</p> <p>ಕೃಷ್ಣ ರಾಜೇಂದ್ರ ರಸ್ತೆ, ಅವೆನೂರು ರಸ್ತೆ, ಒಟಿಸಿ ರಸ್ತೆ, ಸಿದ್ದಣ್ಣ ಲೇನ್, ರಾಜಾರಾಮ್ ಮೋಹನ್ ರಾಯ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಕಬ್ಬನ್ ಪೇಟೆ ಮುಖ್ಯ ರಸ್ತೆ, 15 ನೇ ಅಡ್ಡ ರಸ್ತೆ,</p>	
173	173-ಸುಂಕೇನಹಳ್ಳಿ	<p>ಚಾಮರಾಜಪೇಟೆ (ಭಾ), ಶಂಕರಪುರಂ (ಭಾ), ವಿನಾಯಕ ಲೇಔಟ್, ಕಂಪೇಗೌಡ ನಗರ, ಭವಾನಿ ನಗರ, ಸಮೀರಾಪುರ,</p>	<p>ಉತ್ತರ</p> <p>ಪುಟ್ಟಣ್ಣ ಚೆಟ್ಟಿ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಮಹಾಂತರ ಲೇಔಟ್, ರಾಮಕೃಷ್ಣ ಮಠ ಲೇಔಟ್, ಗಾಂಧಿ ಬಜಾರ್, ಗವಿಪುರಂ ಲೇಔಟ್, ಸುಂಕೇನಹಳ್ಳಿ, ಬಸವನಗುಡಿ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಪೂರ್ವ</p> <p>ರಂಗರಾವ್ ರಸ್ತೆ, 5ನೇ ಅಡ್ಡ ರಸ್ತೆ, 1ನೇ ಎ ಅಡ್ಡ ರಸ್ತೆ, ಜ್ಞಾನೋದಯ ಶಾಲೆ ರಸ್ತೆ, ಶಂಕರ್ ಮಠ ರಸ್ತೆ, ಮಹಿಳಾ ಸಮಾಜ ರಸ್ತೆ, ಉತ್ತರಾಧಿ ಮಠ ರಸ್ತೆ, ವಾಣಿ ವಿಲಾಸ ರಸ್ತೆ, ಕೃಷ್ಣ ರಾಜೇಂದ್ರ ರಸ್ತೆ.</p>	
			<p>ದಕ್ಷಿಣ</p> <p>ಬ್ಯುಗಲ್ ರಾಕ್ ರಸ್ತೆ, ಬುಲ್ ಟೆಂಪಲ್ ರಸ್ತೆ, 6ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ</p>	
			<p>ಪಶ್ಚಿಮ</p> <p>ಕತ್ತಿಗುಪ್ಪೆ ಮುಖ್ಯರಸ್ತೆ, ಕುಮಾರ ಸ್ವಾಮಿ ದೇವಸ್ಥಾನ ರಸ್ತೆ (5ನೇ ಮುಖ್ಯರಸ್ತೆ), 3ನೇ ಮುಖ್ಯರಸ್ತೆ, ಲಕ್ಷ್ಮೀಪುರ ಮುಖ್ಯರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಕೆಂಪಾಂಬುದಿ ಕೆರೆ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).</p>	
174	174-ವಿಶ್ವೇಶ್ವರ ಪುರಂ	<p>ಚಿಕ್ಕಣ್ಣ ಗಾರ್ಡನ್, ಪಾರ್ವತಿಪುರಂ, ವಿವಿ ಪುರಂ, ಮಾವಳ್ಳಿ, ಉಪ್ಪಾರಹಳ್ಳಿ, ಶಂಕರಪುರಂ (ಭಾ), ಬಸವನಗುಡಿ (ಭಾ), ಲಾಲ್ ಭಾಗ್.</p> <p>ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>ಪುಟ್ಟಣ್ಣ ಚೆಟ್ಟಿ ರಸ್ತೆ, ಲಾಲ್ ಬಾಗ್ ಕೋಟೆ ರಸ್ತೆ, ಮರಿಗೌಡ ರಸ್ತೆ.</p>	
			<p>ಪೂರ್ವ</p> <p>ಸಿದ್ಧಾಪುರ ರಸ್ತೆ</p>	
			<p>ದಕ್ಷಿಣ</p> <p>ಕನಕನ ಪಾಳ್ಯ ರಸ್ತೆ, ಚರ್ಚ್ ರಸ್ತೆ, ಮಾಧವ ರಾವ್ ಪಾರ್ಕ್ ವೃತ್ತದ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), ಉತ್ತರ ಚೌಕ ರಸ್ತೆ</p>	
			<p>ಪಶ್ಚಿಮ</p> <p>ಕೃಷ್ಣ ರಾಜೇಂದ್ರ ರಸ್ತೆ, ವಾಣಿವಿಲಾಸ ರಸ್ತೆ, ಉತ್ತರಾಧಿ ಮಠ ರಸ್ತೆ, ಮಹಿಳಾಸಮಾಜ ರಸ್ತೆ, ಶಂಕರಮಠ ರಸ್ತೆ, ಜ್ಞಾನೋದಯ ಶಾಲೆ ರಸ್ತೆ, 1ನೇ ಎ ಅಡ್ಡರಸ್ತೆ, 5ನೇ ಅಡ್ಡರಸ್ತೆ, ರಂಗರಾವ್ ರಸ್ತೆ</p>	
175	175-ಅಶೋಕ ಸ್ತಂಭ	<p>ಬಸವನಗುಡಿ (ಭಾ), ಜಯನಗರ 2ನೇ ಬ್ಲಾಕ್ (ಭಾ), ಜಯನಗರ 1ನೇ ಬ್ಲಾಕ್ ಸಿದ್ಧಾಪುರ, ದಯಾನಂದ ಕಾಲೋನಿ, ಕೃಷ್ಣಮೂರ್ತಿ ಕಾಲೋನಿ (ಭಾ), ಸೋಮೇಶ್ವರ ನಗರ (ಭಾ).</p>	<p>ಉತ್ತರ</p> <p>ಉತ್ತರ ಸ್ಟೇಜ್ ರಸ್ತೆ ಮೂಲಕ, ಮಾಧವ ರಾವ್ ಪಾರ್ಕ್ ವೃತ್ತದ ರಸ್ತೆ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ), ಕನಕನ ಪಾಳ್ಯ ರಸ್ತೆ, ಸಿದ್ಧಾಪುರ ರಸ್ತೆ</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಸೂಚನೆ: ಈ ನಮೂನೆಯಲ್ಲಿ ಕೆಲವು ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಪೂರ್ವ</p> <p>ಮರಿಗೌಡ ರಸ್ತೆ ಮೂಲಕ, 9ನೇ ಎ ಅಡ್ಡರಸ್ತೆ, 2ನೇ ಅಡ್ಡರಸ್ತೆ, 4ನೇ ಅಡ್ಡರಸ್ತೆ, ಅಡ್ಡರಸ್ತೆ, ಅಡ್ಡರಸ್ತೆ, 6ನೇ ಅಡ್ಡರಸ್ತೆ, 13ನೇ ಅಡ್ಡರಸ್ತೆ, ಅಡ್ಡರಸ್ತೆ, ಅಡ್ಡ ರಸ್ತೆ, 7ನೇ ಅಡ್ಡ ರಸ್ತೆ, ಅಡ್ಡ ರಸ್ತೆ, 4ನೇ ಅಡ್ಡ ರಸ್ತೆ, ಕುಟ್ಟಿ ಕಾಲೋನಿ ರಸ್ತೆ, 3ನೇ ಅಡ್ಡರಸ್ತೆ, ಸೋಮೇಶ್ವರನಗರ ಮುಖ್ಯರಸ್ತೆ, 8ನೇ ಮುಖ್ಯರಸ್ತೆ</p>	
			<p>ದಕ್ಷಿಣ</p> <p>ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮೌಂಟೇನ್ ರಸ್ತೆ, 15 ನೇ ಅಡ್ಡ ರಸ್ತೆ, ಪಟಾಲಮ್ಮ ದೇವಸ್ಥಾನ ರಸ್ತೆ, ಅರುಮುಗಂ ಸರ್ಕಲ್ ರಸ್ತೆ, ದಿವಾನ್ ಮಾಧವ ರಾವ್ ರಸ್ತೆ</p>	
			<p>ಪಶ್ಚಿಮ</p> <p>ಕೃಷ್ಣ ರಾಜೇಂದ್ರ ರಸ್ತೆ</p>	
176	176-ಸೋಮೇಶ್ವರ ನಗರ	<p>ಕೃಷ್ಣಮೂರ್ತಿ ಕಾಲೋನಿ (ಭಾ), ಅರೆಕಂಪನಹಳ್ಳಿ, ಸೋಮೇಶ್ವರ ನಗರ (ಭಾ), ಸಂಜಯ್ ಗಾಂಧಿ ಆಸ್ಪತ್ರೆ, ನಿಮ್ಮಾನ್ಸ್ ಪ್ರದೇಶ, ನಿಮ್ಮಾನ್ಸ್ ಕ್ವಾರ್ಟರ್ಸ್, ಜಯನಗರ 3ನೇ ಈಸ್ಟ್ ಬ್ಲಾಕ್, ಬಿಎಚ್ ಇಎಲ್ ಆಫೀಸರ್ಸ್ ಲೇಔಟ್, ಆರ್‌ಬಿಐ ಆಫೀಸರ್ಸ್ ಕಾಲೋನಿ, ಎಸ್‌ಆರ್ ಕೃಷ್ಣಪ್ಪ ಗಾರ್ಡನ್, ತಿಲಕ್ ನಗರದ (ಭಾ), ರೋಷನ್ ಕಾಲೋನಿ.</p> <p>ಸೂಚನೆ: ಈ ನಮೂನೆಯಲ್ಲಿ ಕೆಲವು ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>ಸ್ವಲ್ಪ ದೂರ ಕುಟ್ಟಿ ಕಾಲೋನಿ ರಸ್ತೆ (ಜಯನಗರ 1ನೇ ಬ್ಲಾಕ್), 7ನೇ ಅಡ್ಡ ರಸ್ತೆ ತಲುಪುವ 4ನೇ ಅಡ್ಡ ರಸ್ತೆ, 7ನೇ ಅಡ್ಡ ರಸ್ತೆ, ದಯಾನಂದ ಕಾಲೋನಿ ರಸ್ತೆಯವರೆಗಿನ ಉತ್ತರಾಭಿಮುಖವಾಗಿ ರಸ್ತೆ ನಂತರ 6ನೇ ಅಡ್ಡರಸ್ತೆಯವರೆಗಿನ ಉತ್ತರಾಭಿಮುಖವಾಗಿ ಮುಂದುವರಿದ ರಸ್ತೆಯು ಸಿದ್ಧಾಪುರ ರಸ್ತೆಯ 6ನೇ ಅಡ್ಡರಸ್ತೆಗೆ ಸಂಪರ್ಕಿಸುವುದು. ಈ ಸಿದ್ಧಾಪುರ ರಸ್ತೆಯು ಹಾಗೆಯೇ ಅರೆಕಂಪನಹಳ್ಳಿ 4ನೇ ಅಡ್ಡರಸ್ತೆಯವರೆಗೆ ಮುಂದುವರಿಯುವುದು. 4ನೇ ಅಡ್ಡರಸ್ತೆ, 2ನೇ ಅಡ್ಡರಸ್ತೆ, 9ನೇ ಎ ಅಡ್ಡರಸ್ತೆ, ಮರಿಗೌಡ ರಸ್ತೆ (ಹೊಸೂರು ಮುಖ್ಯರಸ್ತೆ)</p>	
			<p>ಪೂರ್ವ</p> <p>ಮರಿಗೌಡ ರಸ್ತೆ (ಹೊಸೂರು ಮುಖ್ಯರಸ್ತೆ) ಅಂದರೆ, 30ನೇ ಅಡ್ಡ ರಸ್ತೆ (ಸ್ವಾಗತ್ ರಸ್ತೆ)ಯವರೆಗಿನ ಬನ್ನೇರುಘಟ್ಟ ರಸ್ತೆ ಮೂಲಕ ಹಾದು ಹೋಗುವ ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ</p>	
			<p>ದಕ್ಷಿಣ</p> <p>30ನೇ ಅಡ್ಡ ರಸ್ತೆ - ಸ್ವಾಗತ್ ರಸ್ತೆ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ)</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
			ಪಶ್ಚಿಮ	ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ 8ನೇ ಮುಖ್ಯರಸ್ತೆಯಲ್ಲಿ 1ನೇ ಅಡ್ಡ ರಸ್ತೆ ವರೆಗೆ ಮತ್ತು ಅದೇ ರಸ್ತೆಯಲ್ಲಿ ಸ್ಯಾನಿಟೋರಿಯಂ ರಸ್ತೆವರೆಗೆ ಮತ್ತು ಮುಂದೆ ಸೋಮೇಶ್ವರನಗರ ಮುಖ್ಯರಸ್ತೆಯಲ್ಲಿ 3ನೇ ಅಡ್ಡ ರಸ್ತೆ ವರೆಗೆ ಮತ್ತು 3ನೇ ಅಡ್ಡ ರಸ್ತೆ ಮೂಲಕ ಕುಟ್ಟಿ ಕಾಲೋನಿ ರಸ್ತೆವರೆಗೆ
177	177-ಹೊಂಬೆಗೌಡ ನಗರ	ಸುಧಾಮ ನಗರ (ಭಾ), ಎನ್‌ಜಿಒಎಸ್ ಕಾಲೋನಿ, ನಾರಾಯಣಪುರ, ಹೊಂಬೆಗೌಡ ನಗರ, ಶಾಮಣ್ಣ ಗಾರ್ಡನ್, ಚಿನ್ನಯ್ಯನ ಪಾಳ್ಯ, ಲಕ್ಕಸಂದ್ರ, ಗುಪ್ತಾ ಲೇಔಟ್, ವಿಲ್ಲನ್ ಗಾರ್ಡನ್ ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಅನ್ನಪೂರ್ಣ ಮುಖ್ಯ ರಸ್ತೆ, ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ ಕೆ ಎಸ್ ಆರ್ ಟಿ ಸಿ ಕ್ವಾರ್ಟರ್ಸ್ ರಸ್ತೆ (ಮಳೆ ನೀರಿನ ಚರಂಡಿ) ಬನ್ನೇರುಘಟ್ಟ ರಸ್ತೆಯವರೆಗೆ
			ಪೂರ್ವ	16ನೇ ಮುಖ್ಯ ರಸ್ತೆಯವರೆಗಿನ ಬನ್ನೇರುಘಟ್ಟ ರಸ್ತೆ ಮೂಲಕ ಹಾದು ಹೋಗುವ ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ
			ದಕ್ಷಿಣ	ಮರಿಗೌಡ ರಸ್ತೆಯವರೆಗಿನ 16ನೇ ಮುಖ್ಯ ರಸ್ತೆ ಮೂಲಕ ಹಾದು ಹೋಗುವ ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ
			ಪಶ್ಚಿಮ	ಮರಿಗೌಡ ರಸ್ತೆ, ಕೆ.ಎಚ್.ರಸ್ತೆ, ಸಿದ್ದಯ್ಯ ರಸ್ತೆ, 5ನೇ ಅಡ್ಡರಸ್ತೆ.
178	178-ದೊಮ್ಮಲೂರು	ಇಂದಿರಾ ನಗರ (ಭಾ), ಧೂಪನಹಳ್ಳಿ, ದೊಮ್ಮಲೂರು 2ನೇ ಹಂತ, ಕೇಂಬ್ರಿಡ್ಜ್ ಲೇಔಟ್ (ಭಾ), ದೊಮ್ಮಲೂರು ಗ್ರಾಮ, ದೊಮ್ಮಲೂರು 1ನೇ ಹಂತ, ಅಮರಜ್ಯೋತಿ ಲೇಔಟ್, ಕೃಷ್ಣಾ ರೆಡ್ಡಿ ಕಾಲೋನಿ. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ	ಉತ್ತರ	ಅಡ್ಡ ರಸ್ತೆ, ಕಾಂಪೌಂಡ್ ಗೋಡೆ, 8ನೇ ಮುಖ್ಯ ರಸ್ತೆ, 8ನೇ ಮುಖ್ಯ ರಸ್ತೆ, 1ನೇ ಎ ಅಡ್ಡ ರಸ್ತೆ, ಶಿರಡಿ ಸಾಯಿಬಾಬಾ ಮಂದಿರ ರಸ್ತೆ, 7ನೇ ಮುಖ್ಯ ರಸ್ತೆ, 5ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ.
			ಪೂರ್ವ	100 ಅಡಿ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ), ಏರ್‌ಪೋರ್ಟ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ
			ದಕ್ಷಿಣ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಎಂಬೆಸಿ ಗಾಲ್ಫ್ ಕೋರ್ಸ್ ರಸ್ತೆ, ಮಧ್ಯಂತರ ರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು	ಪಶ್ಚಿಮ	8ನೇ ಮುಖ್ಯ ರಸ್ತೆ, ಕಾಂಪೌಂಡ್ ಗೋಡೆ, ಮುಖ್ಯ ರಸ್ತೆ, ವಿಮಾನ ನಿಲ್ದಾಣ ರಸ್ತೆ, ಕೇಂಬ್ರಿಡ್ಜ್ ರಸ್ತೆ, ಆರ್ಟಿಲರಿ ರಸ್ತೆ
179	179-ಜೋಗುಪಾಳ್ಯ	ಜೋಗುಪಾಳ್ಯ, ಲಿಂಗಯ್ಯನ ಪಾಳ್ಯ, ಸರಸ್ವತಿಪುರ, ಶಾಮಣ್ಣ ಲೇಔಟ್, ದೊಡ್ಡಯ್ಯ ಲೇಔಟ್, ಕೇಂಬ್ರಿಡ್ಜ್ ಲೇಔಟ್ (ಜೋಗುಪಾಳ್ಯ) (ಭಾ), ಜೀವನ್ ಕೇಂದ್ರ ಲೇಔಟ್ (ಜೋಗುಪಾಳ್ಯ), ಎಎಐ ವಸತಿ ಕಾಲೋನಿ (ಜೋಗುಪಾಳ್ಯ), ಸೋಮೇಶ್ವರ ಲೇಔಟ್ (ಜೋಗುಪಾಳ್ಯ), ಕೇಂಬ್ರಿಡ್ಜ್ ಲೇಔಟ್ (ಭಾ), ಇ ಎಸ್ ಐ ಕ್ವಾರ್ಟರ್ಸ್, ಇಂದಿರಾ ನಗರ 3ನೇ ಹಂತ (ಭಾ), ಇಂದಿರಾ ನಗರ (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಪೆಡ್ಯಾಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು	ಉತ್ತರ	ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 7 ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 17 ನೇ ಅಡ್ಡ ರಸ್ತೆ, 13 ನೇ ಅಡ್ಡ ರಸ್ತೆ, 10 ನೇ ಮುಖ್ಯ ರಸ್ತೆ
			ಪೂರ್ವ	100 ಅಡಿ ರಸ್ತೆ
			ದಕ್ಷಿಣ	6 ನೇ ಮುಖ್ಯ ರಸ್ತೆ, 5 ನೇ ಅಡ್ಡ ರಸ್ತೆ, 7 ನೇ ಮುಖ್ಯ ರಸ್ತೆ, ಶಿರಡಿ ಸಾಯಿ ಬಾಬಾ ಮಂದಿರ ರಸ್ತೆ, 1 ನೇ ಎ ಅಡ್ಡ ರಸ್ತೆ, 8 ನೇ ಮುಖ್ಯ ರಸ್ತೆ, 8 ನೇ ಮುಖ್ಯ ರಸ್ತೆ, ಕಾಂಪೌಂಡ್ ಗೋಡೆ, ಅಡ್ಡ ರಸ್ತೆ,
			ಪಶ್ಚಿಮ	ಆರ್ಟಿಲರಿ ರಸ್ತೆ, 1 ನೇ ಮುಖ್ಯ ರಸ್ತೆ, ಆರ್ಟಿಲರಿ ರಸ್ತೆ (ಗೌತಂಪುರ ಮುಖ್ಯ ರಸ್ತೆ), ಹಳೆಯ ಮದ್ರಾಸ್ ರಸ್ತೆ
180	180-ಅಗರ	ಗೌತಂಪುರಂ, ಕೇಂಬ್ರಿಡ್ಜ್ ಲೇಔಟ್ (ಭಾ), ಅಗರಂ ಆರ್ಮಿ ಏರಿಯಾ, ವಿವೇಕ್ ನಗರ (ಭಾ), ಬಿಡಬ್ಲ್ಯೂಎಸ್ ಕ್ವಾರ್ಟರ್ಸ್., ಡಾ. ಅಂಬೇಡ್ಕರ್ ನಗರ, ಲಕ್ಷ್ಮಣ ರಾವ್ ನಗರ, ನೀಲಸಂದ್ರ (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ	ಉತ್ತರ	ಹಳೆಯ ಮದ್ರಾಸ್ ರಸ್ತೆ, ಆರ್ಟಿಲರಿ ರಸ್ತೆ, 1ನೇ ಮುಖ್ಯ ರಸ್ತೆ
			ಪೂರ್ವ	ಆರ್ಟಿಲರಿ ರಸ್ತೆ, ಕೇಂಬ್ರಿಡ್ಜ್ ರಸ್ತೆ, ಹಳೆಯ ವಿಮಾನ ನಿಲ್ದಾಣ ರಸ್ತೆ, ಹಾಲಿ ಇರುವ ವಾರ್ಡ್ ಗಡಿ, ಮುಖ್ಯ ರಸ್ತೆ, ಕಾಂಪೌಂಡ್ ಗೋಡೆ (ಹಾಲಿ ಇರುವ ವಾರ್ಡ್ ಗಡಿ), 8 ನೇ ಮುಖ್ಯ ರಸ್ತೆ, (ಹಾಲಿ ಇರುವ ವಾರ್ಡ್ ಗಡಿ), ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ದಕ್ಷಿಣ	ಬೆಳ್ಳಂದೂರು ಕೆರೆಯ ಉತ್ತರದ ಗಡಿಯ ಭಾಗ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ, 27 ನೇ ಮುಖ್ಯ ರಸ್ತೆ, ಹೊರ ವರ್ತುಲ ರಸ್ತೆ, ಸರ್ಜಾಪುರ ರಸ್ತೆ, ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ), ಕಾಂಪೌಂಡ್ ಗೋಡೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ), ಶಿನಿವಾಗಿಲು ಮುಖ್ಯ ರಸ್ತೆ, ಈಜಿಪುರ ಮುಖ್ಯ ರಸ್ತೆ, 80 ಅಡಿ ರಸ್ತೆ, ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ)
			ಪಶ್ಚಿಮ	ಅಡ್ಡ ರಸ್ತೆ, ಮಳೆ ನೀರು ಚರಂಡಿ, 7ನೇ ಎ ಅಡ್ಡ ರಸ್ತೆ, ದಕ್ಷಿಣ ಬೀದಿ, 7ನೇ ಅಡ್ಡರಸ್ತೆ, ಈಜಿಪುರ ಮುಖ್ಯರಸ್ತೆ, ಲೋವರ್ ಅಗರಂ ಮುಖ್ಯರಸ್ತೆ, 8ನೇ ಮುಖ್ಯರಸ್ತೆ, 5ನೇ ಮುಖ್ಯರಸ್ತೆ, 4ನೇ ಮುಖ್ಯರಸ್ತೆ, ಕಾಂಪೌಂಡ್ ಗೋಡೆ (ಹಾಲಿ ಇರುವ ವಾರ್ಡ್ ಗಡಿ), 1ನೇ ಮುಖ್ಯ ರಸ್ತೆ, ಕಾಂಪೌಂಡ್ ಗೋಡೆ (ಹಾಲಿ ಇರುವ ವಾರ್ಡ್ ಗಡಿ), ಲೋವರ್ ಅಗರಂ ರಸ್ತೆ, ವಿಕೋರಿಯಾ ರಸ್ತೆ, ಟ್ರಿನಿಟಿ ಚರ್ಚ್ ರಸ್ತೆ
181	181-ಶಾಂತಲಾ ನಗರ	ಶಾಂತಲಾ ನಗರ, ಅಶೋಕ ನಗರ, ರಿಚ್ಚಂಡ್ ಟೌನ್ (ಭಾ), ಲಾಂಗ್ ಫೋರ್ಟ್ ಗಾರ್ಡನ್, ಕ್ಲೇವಿಯರ್ ಲೇಔಟ್ (ವಿಕೋರಿಯಾ ಲೇಔಟ್ (ಭಾ), ವಿಕೋರಿಯಾ ಲೇಔಟ್, ಆಫೀಸರ್ಸ್ ಕಾಲೋನಿ (ವಿಕೋರಿಯಾ ಲೇಔಟ್), ಯಲಗೊಂಡನಪಾಳ್ಯ, ಆಸ್ಟಿನ್ ಟೌನ್ (ಭಾ), ಜಯರಾಜ್ ನಗರ. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ	ಉತ್ತರ	ಕಬ್ಬನ್ ರಸ್ತೆ, ಡಿಕನ್ಸ್ ರಸ್ತೆ, ಮಹಾತ್ಮಾ ಗಾಂಧಿ ರಸ್ತೆ
			ಪೂರ್ವ	ಟ್ರಿನಿಟಿ ಚರ್ಚ್ ರಸ್ತೆ, ವಿಕೋರಿಯಾ ರಸ್ತೆ, ಲೋವರ್ ಅಗರಂ ರಸ್ತೆ, ಹಳೆಯ ರೇಸ್ ಕೋರ್ಸ್ ರಸ್ತೆ, ಜಾನ್ ಬುಲ್ ಸ್ಟ್ರೀಟ್
			ದಕ್ಷಿಣ	ಸ್ವಾಂಡಿಶ್ ರಸ್ತೆ, ಪೂರ್ವ ರಸ್ತೆ, ವೀರಪ್ಪ ಗಾರ್ಡನ್ ಮುಖ್ಯ ರಸ್ತೆ, ಪಶ್ಚಿಮ ದ ಕೆಬಿಎ ರಹಿಮಾನ್ ರಸ್ತೆ, 1ನೇ ಮುಖ್ಯ ದೇವರಾಜ ಅರಸು ರಸ್ತೆ, ಮದರ್ ತೆರೆಸಾ ನೀಲಸಂದ್ರ ರಸ್ತೆ, ಮದರ್ ತೆರೆಸಾ ರಸ್ತೆ, ರಿಚ್ಚಂಡ್ ರಸ್ತೆ, ವೆಲ್ಲಿಂಗ್ಟನ್ ರಸ್ತೆ, ಸರ್ಪೆಂಟೈನ್ ರಸ್ತೆ, ಮೈಟೆಲ್ ಲೇನ್, ಅಲೆಕ್ಸಾಂಡರ್ ಸ್ಟ್ರೀಟ್, ರೆನಿಯಸ್ ರಸ್ತೆ, ಲ್ಯಾಂಗ್‌ಫೋರ್ಟ್ ರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	ರೆಸಿಡೆನ್ಸಿ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ), ರಾಜಾ ರಾಮ್ ಮೋಹನ್ ರಾಯ್ ರಸ್ತೆ, ವಿಟ್ಟಲ್ ಮಲ್ಯ ರಸ್ತೆ, ಕಸ್ತೂರ್ಬಾ ರಸ್ತೆ, ಕ್ವೀನ್ಸ್ ರಸ್ತೆ
182	182-ಶಾಂತಿ ನಗರ	ಶಾಂತಿನಗರ, ಲಕ್ಷ್ಮಮ್ಮ ಗಾರ್ಡನ್ (ಭಾ), ಜಲಕಂಠೇಶ್ವರ ನಗರ, ಗಜೇಂದ್ರ ನಗರ, ಮುನಿಸ್ವಾಮಿ ಗಾರ್ಡನ್, ಆನೆಪಾಳ್ಯ (ಭಾ) ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ ಪೂರ್ವ ದಕ್ಷಿಣ ಪಶ್ಚಿಮ	ಲಾಂಗ್ ಫೋರ್ಡ್ ರಸ್ತೆ, ಶಾಂತಿ ನಗರ ಮುಖ್ಯ ರಸ್ತೆ, ಎನ್ ಸ್ಟ್ರೀಟ್, ಬೆರ್ಲಿನ್ ಸ್ಟ್ರೀಟ್, ಮುಖ್ಯ ರಸ್ತೆ, ಹೊಸೂರು ರಸ್ತೆ, ಆನೆಪಾಳ್ಯ ಮುಖ್ಯ ರಸ್ತೆ, 7 ನೇ ಅಡ್ಡ ರಸ್ತೆ, 14ನೇ ಅಡ್ಡ ರಸ್ತೆ, 13ನೇ ಅಡ್ಡ ರಸ್ತೆ, ಮಳೆ ನೀರಿನ ಚರಂಡಿ, ಹೊಸೂರು ರಸ್ತೆ, 1ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ), 1ನೇ ಮುಖ್ಯ ರಸ್ತೆ, ವಿನಾಯಕ ರಸ್ತೆ, , ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ) ಕೆಂಗಲ್ ಹನುಮಂತಯ್ಯ ಮುಖ್ಯರಸ್ತೆ
183	183-ನೀಲಸಂದ್ರ	ರಿಚ್ಚಂಡ್ ಟೌನ್ (ಭಾ), ಲಾಂಗ್ ಫೋರ್ಡ್ ಟೌನ್, ಬೆತಲ್ ಲೇಔಟ್, ಲಕ್ಷ್ಮಮ್ಮ ಗಾರ್ಡನ್ (ಭಾ), ನೀಲಸಂದ್ರ (ಭಾ), ಆನೆಪಾಳ್ಯ (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ ಪೂರ್ವ ದಕ್ಷಿಣ ಪಶ್ಚಿಮ	ರಿಚ್ಚಂಡ್ ರಸ್ತೆ ಮದರಾ ತೆರೇಸಾ ರಸ್ತೆ, ಬಜಾರ್ ಸ್ಟ್ರೀಟ್, 7ನೇ ಅಡ್ಡ ರಸ್ತೆ, ಸೌತ್ ಸ್ಟ್ರೀಟ್, 7ನೇ ಎ ಅಡ್ಡ ರಸ್ತೆ ಮಳೆ ನೀರು ಚರಂಡಿ, ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ ಎಲ್ ಆರ್ ನಗರ ಹೊಸೂರು ರಸ್ತೆ, ಮಳೆ ನೀರು ಚರಂಡಿ, 13 ನೇ ಅಡ್ಡ ರಸ್ತೆ, 14 ನೇ ಅಡ್ಡ ರಸ್ತೆ, 7ನೇ ಅಡ್ಡ ರಸ್ತೆ, ಆನೆಪಾಳ್ಯ ಮುಖ್ಯ ರಸ್ತೆ, ಹೊಸೂರು ರಸ್ತೆ, ಮುಖ್ಯ ರಸ್ತೆ, ಬರ್ಲಿನ್ ಸ್ಟ್ರೀಟ್, ಎನ್ ಸ್ಟ್ರೀಟ್, ಶಾಂತಿನಗರ ಮುಖ್ಯ ರಸ್ತೆ, ಲಾಂಗ್ ಫೋರ್ಡ್ ರಸ್ತೆ, ರೇನಿಯಸ್ ರಸ್ತೆ, ಅಲೆಕ್ಸಾಂಡರ್ ಸ್ಟ್ರೀಟ್, ಮೈಟೆಲ್ ಲೇನ್, ಸರ್ಪೆಂಟೈನ್ ರಸ್ತೆ , ವೆಲ್ಲಿಂಗ್ಟನ್ ಸ್ಟ್ರೀಟ್
184	184-ವನ್ನಾರ ಪೇಟೆ	ಆಸ್ಪಿನ್ ಟೌನ್ ನ್ಯೂ ಟೌನ್‌ಶಿಪ್, ನೀಲಸಂದ್ರ (ಭಾ), ಸೊನ್ನೇನಹಳ್ಳಿ, ವಿವೇಕ ನಗರ (ಭಾ), ವಣ್ಣಾರ ಪೇಟೆ ಲೇಔಟ್, ಯರ್ಲಪ್ಪ ಗಾರ್ಡನ್, ಮುನಿಯಮ್ಮ ಗಾರ್ಡನ್, ಉಕ್ಕಡ ಪಾಳ್ಯ, ಆಸ್ಪಿನ್ ಟೌನ್ (ಭಾ).	ಉತ್ತರ	1 ನೇ ಮುಖ್ಯ ದೇವರಾಜ ಅರಸ್ ರಸ್ತೆ, ಪಶ್ಚಿಮದ ಕೆಬಿಎ ರಹಿಮಾನ್ ರಸ್ತೆ, ವೀರಪ್ಪ ಗಾರ್ಡನ್ ಮುಖ್ಯ ರಸ್ತೆ, ಪೂರ್ವ ರಸ್ತೆ, ಸ್ವಾಂಡಿಶ್ ರಸ್ತೆ, ಜಾನ್ ಬುಲ್ ಸ್ಟ್ರೀಟ್, ಹಳೆಯ ರೇಸ್ ಕೋರ್ಸ್ ರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಪೂರ್ವ</p> <p>ಲೋವರ್ ಅಗರಂ ರಸ್ತೆ, ಕಾಂಪೌಂಡ್ ಗೋಡೆ(ಹಾಲಿ ಇರುವ ವಾರ್ಡ್ ಗಡಿ), 1 ನೇ ಮುಖ್ಯ ರಸ್ತೆ, ಕಾಂಪೌಂಡ್ ಗೋಡೆ (ಹಾಲಿ ಇರುವ ವಾರ್ಡ್ ಗಡಿ), 4 ನೇ ಮುಖ್ಯ ರಸ್ತೆ</p> <p>ದಕ್ಷಿಣ</p> <p>5ನೇ ಮುಖ್ಯ ರಸ್ತೆ, 8ನೇ ಮುಖ್ಯ ರಸ್ತೆ, ಲೋವರ್ ಅಗರಂ ರಸ್ತೆ, ಈಜಿಪುರಂ ಮುಖ್ಯ ರಸ್ತೆ, ಬಜಾರ್ ಸ್ಟ್ರೀಟ್</p> <p>ಪಶ್ಚಿಮ</p> <p>ಮದರ್ ತೆರೇಸಾ ರಸ್ತೆ (ನೀಲಸಂದ್ರ ರಸ್ತೆ)</p>	
185	185-ಈಜಿಪುರ	<p>ಗ್ರೇಪ್ ಗಾರ್ಡನ್ ಎಕ್ಸ್ ಟೆನ್ಷನ್, ವಿವೇಕನಗರ, ಈಜಿಪುರ, ಗೌಡ ಮುನಿಸ್ವಾಮಿ ಗಾರ್ಡನ್, ವೆಂಕಪ್ಪ ಗಾರ್ಡನ್, ಅಶ್ವಿನಿ ಲೇಔಟ್, ಗ್ರೀನ್ ಲೀಫ್ ಲೇಔಟ್, ಶಿನಿವಾಗಲು ಟ್ಯಾಂಕ್ ಬೆಡ್ ಲೇಔಟ್, ಎ ಕೆ ಕಾಲೋನಿ.</p> <p>ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>80 ಅಡಿ ರಸ್ತೆ</p> <p>ಪೂರ್ವ</p> <p>ವಿಧಾನಸಭಾ ಕ್ಷೇತ್ರದ ಪೂರ್ವ ಗಡಿ, ಈಜಿಪುರ / ಶಿನಿವಾಗಲು ಮುಖ್ಯ ರಸ್ತೆ 8ನೇ ಅಡ್ಡ ರಸ್ತೆಯವರೆಗೆ</p> <p>ದಕ್ಷಿಣ</p> <p>8ನೇ ಅಡ್ಡ ರಸ್ತೆ, 5ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, 80 ಅಡಿ (ಪೆರಿಫೆರಲ್) ರಸ್ತೆಯವರೆಗಿನ 4ನೇ ಮುಖ್ಯರಸ್ತೆ</p> <p>ಪಶ್ಚಿಮ</p> <p>ಮಳೆ ನೀರು ಚರಂಡಿ ಯವರೆಗಿನ 80 ಅಡಿ ರಸ್ತೆ ಹಾಗೂ ಮಳೆ ನೀರು ಚರಂಡಿ, ರಾಷ್ಟ್ರೀಯ ಕ್ರೀಡಾ ಗ್ರಾಮ ಮುಖ್ಯ ರಸ್ತೆ, ಮಳೆ ನೀರು ಚರಂಡಿ ಮತ್ತು ರಾಷ್ಟ್ರೀಯ ಕ್ರೀಡಾ ಗ್ರಾಮದ ಗಡಿ</p>	
186	186-ಕೋರಮಂಗಲ	<p>ರಾಷ್ಟ್ರೀಯ ಕ್ರೀಡಾ ಗ್ರಾಮ, ಕೋರಮಂಗಲ 6ನೇ, 4ನೇ ಸಿ, 3ನೇ ಮತ್ತು 2ನೇ ಮತ್ತು 1ನೇ ಬ್ಲಾಕ್, ಮೆಸ್ಸಿಪಾಳ್ಯ, ಕುದುರೆಮುಖ ಕಾಲೋನಿ, ಜಕ್ಕಸಂದ್ರ ಎಕ್ಸ್ ಟೆನ್ಷನ್, ಕಾವೇರಿ ಕಾಲೋನಿ</p> <p>ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>80 ಅಡಿ ರಸ್ತೆ, ನ್ಯಾಷನಲ್ ಗೇಮ್ಸ್ ಗ್ರಾಮದ ಗಡಿ</p> <p>ಪೂರ್ವ</p> <p>80 ಅಡಿ ರಸ್ತೆ, ರಾಷ್ಟ್ರೀಯ ಕ್ರೀಡಾ ಗ್ರಾಮದ ಗಡಿ, ಮಳೆ ನೀರಿನ ಚರಂಡಿ, ರಾಷ್ಟ್ರೀಯ ಕ್ರೀಡಾ ಗ್ರಾಮ ಮುಖ್ಯರಸ್ತೆ, ಮಳೆ ನೀರಿನ ಚರಂಡಿ, ಮಳೆ ನೀರಿನ ಚರಂಡಿಗೆ ಸಮಾನಾಂತರವಾಗಿರುವ ಶ್ರೀ ರಾಮ ದೇವಸ್ಥಾನದ ರಸ್ತೆ, 80 ಅಡಿ (ಪೆರಿಫೆರಲ್) ರಸ್ತೆ, 4ನೇ ಮುಖ್ಯರಸ್ತೆ, 5ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, ಮಳೆ ನೀರು ಚರಂಡಿ ಮೂಲಕ ಅಗರ ಕೆರೆಯವರೆಗೆ ಸಾಗುವ ಹಾಲಿ ವಿಧಾನಸಭಾ ಕ್ಷೇತ್ರ ಗಡಿಯವರೆಗಿನ 8ನೇ ಅಡ್ಡ ರಸ್ತೆ</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು	ದಕ್ಷಿಣ	ಹೊಸೂರು ರಸ್ತೆ ಜಂಕ್ಷನ್‌ವರೆಗಿನ ಸರ್ಜಾಪುರ ರಸ್ತೆ
			ಪಶ್ಚಿಮ	ಸ್ವಲ್ಪ ದೂರದವರೆಗಿನ ಹೊಸೂರು ರಸ್ತೆ, ಮಳೆ ನೀರು ಚರಂಡಿ, 17ನೇ ಮುಖ್ಯರಸ್ತೆಗೆ ಸೇರುವ ಅಡ್ಡರಸ್ತೆ, ಮಧ್ಯಂತರ ವರ್ತುಲ ರಸ್ತೆ, 17ನೇ ಅಡ್ಡರಸ್ತೆ, 17ನೇ ಇ ಮುಖ್ಯರಸ್ತೆ, 5ನೇ ಎ ಅಡ್ಡ ರಸ್ತೆ, 20ನೇ ಮುಖ್ಯರಸ್ತೆ, 80 ಅಡಿ (ಪೆರಿಫೆರಲ್) ರಸ್ತೆ.
187	187-ಆಡುಗೋಡಿ	ಆಡುಗೋಡಿ, ಪೊಲೀಸ್ ಕ್ವಾರ್ಟರ್ಸ್, ಕೋರಮಂಗಲ 8ನೇ ಬ್ಲಾಕ್, ವೆಂಕಟಸ್ವಾಮಿ ರೆಡ್ಡಿ ಲೇಔಟ್, ನಂಜಪ್ಪ ರೆಡ್ಡಿ ಲೇಔಟ್, ಕೋರಮಂಗಲ 7ನೇ, 5ನೇ, 2ನೇ ಬ್ಲಾಕ್, ಜಾನ್ ನಗರ, ಕೋರಮಂಗಲ ಇಂಡಸ್ಟ್ರಿಯಲ್ ಏರಿಯಾ. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಬಜಾರ್ ಬೀದಿ, 3ನೇ ಅಡ್ಡರಸ್ತೆ, ಆಡುಗೋಡಿ ಮುಖ್ಯರಸ್ತೆ, 2ನೇ ಸಿ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಲಕ್ಷ್ಮೀದೇವಿ ದೇವಸ್ಥಾನ ರಸ್ತೆ, ಮುಖ್ಯ ರಸ್ತೆಯು ಉತ್ತರಾಭಿಮುಖವಾಗಿ ಸಾಗಿ ತಲುಪುವ 80ಅಡಿ ರಸ್ತೆ (ಕೋರಮಂಗಲ), 20ನೇ ಮುಖ್ಯರಸ್ತೆ ಜಂಕ್ಷನ್‌ವರೆಗಿನ ಕೋರಮಂಗಲ 80 ಅಡಿ (ಪೆರಿಫೆರಲ್)ರಸ್ತೆ.
			ಪೂರ್ವ	20 ನೇ ಮುಖ್ಯ ರಸ್ತೆ, 5 ನೇ ಎ ಅಡ್ಡ ರಸ್ತೆ, 17 ನೇ ಇ ಮುಖ್ಯ ರಸ್ತೆ, 17 ನೇ ಅಡ್ಡ ರಸ್ತೆ, ಮಧ್ಯಂತರ ವರ್ತುಲ ರಸ್ತೆ, 17 ನೇ ಮುಖ್ಯ ರಸ್ತೆ.
			ದಕ್ಷಿಣ	ಸರ್ಜಾಪುರದಿಂದ ಬರುವ ಮುಖ್ಯರಸ್ತೆಯನ್ನು ಪೂರ್ವಾಭಿಮುಖವಾಗಿ ಸಂದಿಸುವ ಅಡ್ಡ ರಸ್ತೆ.
			ಪಶ್ಚಿಮ	ಬಜಾರ್ ರಸ್ತೆ ಜಂಕ್ಷನ್ ವರೆಗಿನ ಹೊಸೂರು ರಸ್ತೆ.
188	188-ಲಕ್ಕಸಂದ್ರ	ಆಡುಗೋಡಿ, ಅಯ್ಯಪ್ಪ ಗಾರ್ಡನ್, ಚಿಕ್ಕಪೋತಪ್ಪ ಗಾರ್ಡನ್, ಎನ್‌ಡಿಆರ್‌ಬಿ ಕ್ಯಾಂಪಸ್, ರಾಜೇಂದ್ರನಗರ, MICO ಇಂಡಸ್ಟ್ರೀಸ್, ನಂಜಪ್ಪ ಲೇಔಟ್, ಡೈರಿ ಕಾಲೋನಿ, ರಂಗದಾಸಪ್ಪ ಲೇಔಟ್, ನಿಮ್ಮಾನ್ಸ್ ಕ್ವಾರ್ಟರ್ಸ್, ಗೋಪಾಲಪ್ಪ ಲೇಔಟ್, ಚಂದ್ರಪ್ಪ ನಗರ, ವಿ ಕೆ ರಂಗಸ್ವಾಮಿ ಲೇಔಟ್, ಲಾಲ್ ಜಿ ನಗರ, ಎನ್ ಗುಪ್ತಾ ಲೇಔಟ್ . ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ	ಉತ್ತರ	ಮಳೆ ನೀರಿನ ಚರಂಡಿಗೆ ಸಮಾನಾಂತರವಾಗಿ ಲಾಲ್ ಭಾಗ್ ರಸ್ತೆ ಮೂಲಕ ಹೊಸೂರು ರಸ್ತೆಯವರೆಗಿನ ಹಾಲಿ ವಿಧಾನಸಭಾ ಗಡಿ, ಹೊಸೂರು ರಸ್ತೆ, 1ನೇ ಮುಖ್ಯರಸ್ತೆ (ಎಲ್‌ಆರ್ ನಗರ), ಮಳೆ ನೀರು ಚರಂಡಿ ಮೂಲಕ 2ನೇ ಮುಖ್ಯ ರಸ್ತೆಗೆ ಸಮಾನಾಂತರವಾಗಿ (ಎನ್ ಡಿ ಆರ್ ಬಿ ಗೆ ಗಡಿಯಾಗಿ), 80 ಅಡಿ ರಸ್ತೆಯವರೆಗಿನ ಮಳೆ ನೀರು ಚರಂಡಿ (ಕೋರಮಂಗಲ)
			ಪೂರ್ವ	80 ಅಡಿ ರಸ್ತೆ (ಕೋರಮಂಗಲ), ಲಕ್ಷ್ಮೀ ದೇವಿ ದೇವಸ್ಥಾನದ ರಸ್ತೆಯವರೆಗೆ ಹಾಗೂ ಮುಖಾಂತರದ 80 ಅಡಿ ರಸ್ತೆಯಿಂದ ಹೊರಡುವ ಮುಖ್ಯರಸ್ತೆ.

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ದಕ್ಷಿಣ	ಆಡುಗೋಡಿ ಮುಖ್ಯರಸ್ತೆ, 3ನೇ ಅಡ್ಡ ರಸ್ತೆ, ಬಜಾರ್ ಬೀದಿ, ಹೊಸೂರು ರಸ್ತೆ, 1ನೇ ಅಡ್ಡ ರಸ್ತೆ, 1ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ, 2ನೇ ಮುಖ್ಯ ರಸ್ತೆ, 6ನೇ ಅಡ್ಡ ರಸ್ತೆ, ಮದರ್ ಡೇರಿಯ ಗಡಿ ರಸ್ತೆ, ಬನ್ನೇರುಘಟ್ಟ ರಸ್ತೆ, ಜಂಕ್ಷನ್ ವರೆಗಿನ ಮರಿಗೌಡ ರಸ್ತೆ.
			ಪಶ್ಚಿಮ	ಮರಿಗೌಡ ರಸ್ತೆ ಮೂಲಕ ಹಾದು ಹೋಗುವ ಹಾಲಿ ವಿಧಾನಸಭಾ ಕ್ಷೇತ್ರದ ಗಡಿ (ಹಳೆ ಹೊಸೂರು ರಸ್ತೆ), 16ನೇ ಮುಖ್ಯರಸ್ತೆ, ಮಳೆ ನೀರು ಚರಂಡಿಯ ನಂತರ 1ನೇ ಮುಖ್ಯ ರಸ್ತೆಯ ಜಂಕ್ಷನ್ ವರೆಗಿನ ಬನ್ನೇರುಘಟ್ಟ ರಸ್ತೆ.
189	189-ಸುದ್ದುಗುಂಟೆ ಪಾಳ್ಯ	ಆಡುಗೋಡಿ, ಮಹಾಲಿಂಗೇಶ್ವರ ಲೇಔಟ್, ಚಿಕ್ಕ ಲಕ್ಷ್ಮಯ್ಯ ಲೇಔಟ್, ವೆಂಕಟೇಶ್ವರ ಲೇಔಟ್, ಸದ್ದುಗುಂಟೆಪಾಳ್ಯ, ಭಾರತಿ ಲೇಔಟ್, ಭವಾನಿ ನಗರ, ಕೃಷ್ಣಮೂರ್ತಿ ಲೇಔಟ್, ಬಾಲಾಜಿ ನಗರ, ರಾಮಪ್ಪ ಲೇಔಟ್, ತಾವರೆಕೆರೆ, ಮದ್ದುರಾಮನ್ ನಗರ. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಮರಿಗೌಡ ರಸ್ತೆ, ಮದರ್ ಡೇರಿಗೆ ಗಡಿಯಾಗಿರುವ ರಸ್ತೆ, 6ನೇ ಅಡ್ಡ ರಸ್ತೆ, 2ನೇ ಮುಖ್ಯ ರಸ್ತೆ, 1ನೇ ಮುಖ್ಯ ರಸ್ತೆ, ಹೊಸೂರು ರಸ್ತೆಯವರೆಗಿನ 1ನೇ ಅಡ್ಡ ರಸ್ತೆ.
			ಪೂರ್ವ	ಹೊಸೂರು ರಸ್ತೆ (ಮರಿಗೌಡ ರಸ್ತೆ ಜಂಕ್ಷನ್‌ವರೆಗಿನ), ತಾವರೆಕೆರೆ ಮುಖ್ಯರಸ್ತೆ, 8ನೇ ಅಡ್ಡ ರಸ್ತೆವರೆಗಿನ 16ನೇ ಅಡ್ಡ ರಸ್ತೆ.
			ದಕ್ಷಿಣ	8ನೇ ಅಡ್ಡ ರಸ್ತೆ.
			ಪಶ್ಚಿಮ	ಮಳೆ ನೀರು ಚರಂಡಿಯ ಮೂಲಕ ಹಾದು ಹೋಗುವ ಹಾಲಿ ವಿಧಾನಸಭಾ ಕ್ಷೇತ್ರದ ಗಡಿ, 4ನೇ ಅಡ್ಡ ರಸ್ತೆ, ಉತ್ತರಾಭಿಮುಖವಾಗಿ ಮಳೆ ನೀರು ಚರಂಡಿ ಮೂಲಕ ಸಾಗಿ ಪಶ್ಚಿಮಾಭಿಮುಖವಾಗಿ ಮುಂದುವರೆದು ಉತ್ತರಾಭಿಮುಖವಾಗಿ 6ನೇ ಅಡ್ಡರಸ್ತೆಗೆ ಸಮಾನಾಂತರವಾಗಿ ಹೋಗುವುದು, ಮಳೆ ನೀರು ಚರಂಡಿ, ಟ್ಯಾಂಕ್ ಬಂಡ್ ರಸ್ತೆಯವರೆಗಿನ ಹಾಲಿ ವಿಧಾನಸಭಾ ಕ್ಷೇತ್ರದ ಗಡಿ, ಟ್ಯಾಂಕ್ ಬಂಡ್ ರಸ್ತೆಯ ಮೂಲಕ ಹಾಗೂ ಬನ್ನೇರುಘಟ್ಟ ರಸ್ತೆಯ ಮೂಲಕ ಮರಿಗೌಡ ರಸ್ತೆಯವರೆಗೆ.
190	190-ಮಡಿವಾಳ		ಉತ್ತರ	ಮರಿಗೌಡ ರಸ್ತೆ.

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಜೋಗಿ ಸ್ಲಂ, ಸುದ್ದುಗುಂಟೆಪಾಳ್ಯ, ಬೃಂದಾವನ ನಗರ, ಮಡಿವಾಳ, ಚಿಕ್ಕ ಮಡಿವಾಳ (ಭಾ), ಕ್ಯಾಷಿಯರ್ ಲೇಔಟ್ ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪೂರ್ವ	ಹೊಸೂರು ರಸ್ತೆ, ಮಳೆನೀರು ಚರಂಡಿ, 1ನೇ ಎ ಅಡ್ಡ ರಸ್ತೆ, 15ನೇ ಅಡ್ಡ ರಸ್ತೆ, 4ನೇ ಅಡ್ಡ ರಸ್ತೆ
			ದಕ್ಷಿಣ	13 ನೇ ಅಡ್ಡ ರಸ್ತೆ, ಮಾರುತಿ ನಗರ ಮುಖ್ಯ ರಸ್ತೆ (20 ನೇ ಮುಖ್ಯ ರಸ್ತೆ) 8 ನೇ ಅಡ್ಡ ರಸ್ತೆ
			ಪಶ್ಚಿಮ	16ನೇ ಮುಖ್ಯರಸ್ತೆ, ಮರಿಗೌಡ ರಸ್ತೆವರೆಗಿನ ತಾವರೆಕೆರೆ ಮುಖ್ಯರಸ್ತೆ
191	191-ಜಕ್ಕಸಂದ್ರ	ಕೆ ಎಸ ಆರ್ ಪಿ ಕ್ವಾರ್ಟರ್ಸ್, ಜಕ್ಕಸಂದ್ರ, ವೆಂಕಟಾಪುರ, ಟೀಚರ್ಸ್ ಕಾಲೋನಿ. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಸರ್ಜಾಪುರ ರಸ್ತೆ
			ಪೂರ್ವ	ಅಗರಂ ಕೆರೆಗೆ ಸಮಾನಾಂತರವಾಗಿ 14ನೇ ಮುಖ್ಯ ರಸ್ತೆಯ ಮೂಲಕ ಹಾದು ಹೋಗುವ ಹಾಲಿ ವಿಧಾನಸಭಾ ಕ್ಷೇತ್ರದ ಗಡಿ
			ದಕ್ಷಿಣ	ಅಗರಂ ಕೆರೆ ಪಕ್ಕದ 100 ಅಡಿ ರಸ್ತೆ ಹೊರ ವರ್ತುಲ ರಸ್ತೆಯ ಮೂಲಕ ಹಾದು ಹೋಗುವ ಹಾಲಿ ವಿಧಾನಸಭಾ ಕ್ಷೇತ್ರದ ಗಡಿ
			ಪಶ್ಚಿಮ	100 ಅಡಿ ಹೊರವರ್ತುಲ ರಸ್ತೆ ಜಂಕ್ಷನ್‌ನಿಂದ ಸರ್ಜಾಪುರ ರಸ್ತೆ ಜಂಕ್ಷನ್‌ವರೆಗಿನ ಹೊಸೂರು ರಸ್ತೆ
192	192-ಬಿಟಿಎಂ ಲೇಔಟ್	AICOBO ನಗರ, ಬಿ ಟಿ ಎಂ ಲೇಔಟ್ 1ನೇ ಹಂತ, ಜೈ ಭೀಮಾ ನಗರ, ಹಳೆಯ ಮಡಿವಾಳ, ಡಾಲರ್ ಸ್ಕೀಮ್ ಕಾಲೋನಿ, ಮಡಿವಾಳ, ಕೆಎಎಸ ಆಫೀಸರ್ಸ್ ಕಾಲೋನಿ, ಸೋಮೇಶ್ವರ ಕಾಲೋನಿ, ಬಿ ಟಿ ಎಂ ಲೇಔಟ್ 2ನೇ ಹಂತ (ಭಾ), ಐಎಎಸ ಆಫೀಸರ್ಸ್ ಕಾಲೋನಿ, ಚಿಕ್ಕ ಮಡಿವಾಳ (ಭಾ), ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ.	ಉತ್ತರ	8ನೇ ಅಡ್ಡರಸ್ತೆ (60 ಅಡಿ ರಸ್ತೆ), ಮಾರುತಿನಗರ ಮುಖ್ಯರಸ್ತೆ (20ನೇ ಮುಖ್ಯ), 13ನೇ ಅಡ್ಡರಸ್ತೆ, 4ನೇ ಅಡ್ಡರಸ್ತೆ, 15ನೇ ಅಡ್ಡರಸ್ತೆ, 1ನೇ ಅಡ್ಡರಸ್ತೆ, ಮಳೆ ನೀರು ಚರಂಡಿ (ಹೊಸೂರು ರಸ್ತೆವರೆಗೆ)
			ಪೂರ್ವ	ಹೊಸೂರು ರಸ್ತೆ (ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗಿನ), ಮಡಿವಾಳ ಕೆರೆಯ ಏರಿ ರಸ್ತೆ (ಹಾಲಿ ವಿಧಾನಸಭಾ ಕ್ಷೇತ್ರದ ಗಡಿ), ಟ್ಯಾಂಕ್ ಶೋರ್ ರಸ್ತೆ, ಮಡಿವಾಳ ಕೆರೆಯ ಪಶ್ಚಿಮ ಪರಿಧಿಯ ಭಾಗ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ದಕ್ಷಿಣ	ಮಡಿವಾಳ ಕೆರೆಯ ಪಶ್ಚಿಮ ದಂಡೆಯಿಂದ 18ನೇ ಅಡ್ಡ ರಸ್ತೆ ವರೆಗೆ, 29ನೇ ಮುಖ್ಯರಸ್ತೆ, 10ನೇ ಅಡ್ಡರಸ್ತೆ
			ಪಶ್ಚಿಮ	16 ನೇ ಮುಖ್ಯ ರಸ್ತೆ, 100 ಅಡಿ ಹೊರ ವರ್ತುಲ ರಸ್ತೆ, 12 ನೇ ಮುಖ್ಯ ರಸ್ತೆ (ವಿಧಾನಸಭಾ ಕ್ಷೇತ್ರದ ಗಡಿ)
193	193-ಎನ್ ಎಸ್ ಪಾಳ್ಯ	ವೈಶ್ಯ ಬ್ಯಾಂಕ್ ಕಾಲೋನಿ (ಬಿ ಟಿ ಎಂ ಲೇಔಟ್), ಶಾಂತಿನಿಕೇತನ ಲೇಔಟ್, ಬಿ ಟಿ ಎಂ ಲೇಔಟ್ 2ನೇ ಹಂತ (ಭಾ), ಎನ್ ಎಸ್ ಪಾಳ್ಯ, ಮೈಕೊ ಲೇಔಟ್, ಮದೀನಾ ನಗರ, ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	100 ಅಡಿ ಹೊರವರ್ತುಲ ರಸ್ತೆ ಬನ್ನೇರುಘಟ್ಟ ರಸ್ತೆಯ ಜಂಕ್ಷನ್‌ನಿಂದ 16ನೇ ಮುಖ್ಯ ಜಂಕ್ಷನ್‌ವರೆಗೆ (12ನೇ ಮುಖ್ಯರಸ್ತೆವರೆಗೆ ಹಾಲಿ ವಿಧಾನಸಭಾ ಕ್ಷೇತ್ರದ ಗಡಿ)
			ಪೂರ್ವ	16ನೇ ಮುಖ್ಯರಸ್ತೆ, 10ನೇ ಅಡ್ಡರಸ್ತೆ, 29ನೇ ಮುಖ್ಯರಸ್ತೆ 18ನೇ ಅಡ್ಡರಸ್ತೆ ಜಂಕ್ಷನ್, 18ನೇ ಅಡ್ಡರಸ್ತೆ ಜಂಕ್ಷನ್ ಮೂಲಕ ಮಡಿವಾಳ ಟ್ಯಾಂಕ್‌ವರೆಗೆ
			ದಕ್ಷಿಣ	ಮಡಿವಾಳ ಕೆರೆ ಗಡಿಯ ಮೂಲಕ ಹಾದು ಹೋಗುವ ಹಾಲಿ ವಿಧಾನಸಭಾ ಕ್ಷೇತ್ರದ ಗಡಿ, 1 ನೇ ಅಡ್ಡ ರಸ್ತೆ, 29 ನೇ ಮುಖ್ಯರಸ್ತೆ, 22 ನೇ ಅಡ್ಡರಸ್ತೆ, 4 ನೇ ಮುಖ್ಯರಸ್ತೆ, ಬನ್ನೇರುಘಟ್ಟ ರಸ್ತೆಯವರೆಗಿನ 1ನೇ ಅಡ್ಡ ರಸ್ತೆ
			ಪಶ್ಚಿಮ	ಬನ್ನೇರುಘಟ್ಟ ರಸ್ತೆ (ಹಾಲಿ ವಿಧಾನಸಭಾ ಕ್ಷೇತ್ರದ ಗಡಿ) 100 ಅಡಿ ಹೊರ ವರ್ತುಲ ರಸ್ತೆಯವರೆಗೆ
194	194-ಗುರಪ್ಪನಪಾಳ್ಯ	ಕೃಷ್ಣಪ್ಪ ಗಾರ್ಡನ್, ನಾರಾಯಣಪ್ಪ ಗಾರ್ಡನ್, ಕೆನರಹನುಮಂತಪ್ಪ ಲೇಔಟ್, ರಾಮಪ್ಪ ಲೇಔಟ್ (ಭಾ), ಗೂಟಪ್ಪನಪಾಳ್ಯ, ಬಿಟಿಎಂ ಲೇಔಟ್ 2ನೇ ಹಂತ, ಕೆಇಬಿ ಕಾಲೋನಿ, ಮಾರುತಿ ಎಚ್ ಬಿ ಎಸ್ ಲೇಔಟ್, ಎನ್ ಎಚ್ ಬಿ ಎಸ್ ಕಾಲೋನಿ. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ	ಉತ್ತರ	4ನೇ ಮುಖ್ಯರಸ್ತೆ, 8ನೇ ಮುಖ್ಯರಸ್ತೆ, ಮಳೆನೀರು ಚರಂಡಿ ಮೂಲಕ ಹಾದು ಹೋಗುವ ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ, 1ನೇ ಮುಖ್ಯರಸ್ತೆ, ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ
			ಪೂರ್ವ	ಮಳೆನೀರು ಚರಂಡಿ, 12ನೇ ಮುಖ್ಯರಸ್ತೆಯಿಂದ 100 ಅಡಿ ಹೊರ ವರ್ತುಲ ರಸ್ತೆಯವರೆಗೆ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ)
			ದಕ್ಷಿಣ	100 ಅಡಿ ಹೊರವರ್ತುಲ ರಸ್ತೆ ಮತ್ತು ವಿಧಾನಸಭಾ ಕ್ಷೇತ್ರದ ಗಡಿ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	ಬನ್ನೇರುಘಟ್ಟ ರಸ್ತೆ 4ನೇ ಮುಖ್ಯರಸ್ತೆವರೆಗೆ
195	195-ತಿಲಕ್ ನಗರ	ಬೈರಸಂದ್ರ ಎಕ್ಸ್ ಟೆನ್ಷನ್ (ಭಾ), ಎಲ್‌ಐಸಿ ಕಾಲೋನಿ (ಭಾ), ಜಯನಗರ 3ನೇ ಬ್ಲಾಕ್‌ನ (ಭಾ), ತಿಲಕ್ ನಗರ, ಎನ್‌ಎಎಲ್ ಲೇಔಟ್, ಬಿಸ್ಕಿಲ್ಲಾ ನಗರ, ಗುರಪ್ಪನಪಾಳ್ಯ (ಭಾ), ಬಿಸಿಸಿ ಲೇಔಟ್. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	8 ನೇ ಅಡ್ಡ ರಸ್ತೆ, 3 ನೇ ಮುಖ್ಯ ರಸ್ತೆ, ಅಡ್ಡ ರಸ್ತೆ, 4 ನೇ ಅಡ್ಡ ರಸ್ತೆ, ಅಡ್ಡ ರಸ್ತೆ, 5 ನೇ ಮುಖ್ಯ ರಸ್ತೆ, 8 ನೇ ಅಡ್ಡ ರಸ್ತೆ, 6 ನೇ ಮುಖ್ಯ ರಸ್ತೆ, 9 ನೇ ಅಡ್ಡ ರಸ್ತೆ, 8 ನೇ ಮುಖ್ಯ ರಸ್ತೆ, ಸ್ವಾಗತ ರಸ್ತೆ (30 ನೇ ಅಡ್ಡ ರಸ್ತೆ, ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ), ಬನ್ನೇರುಘಟ್ಟ ರಸ್ತೆ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ, ಟ್ಯಾಂಕ್ ಬಂಡ್ ರಸ್ತೆ),
			ಪೂರ್ವ	ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ, 8ನೇ ಮುಖ್ಯ ರಸ್ತೆ
			ದಕ್ಷಿಣ	4 ನೇ ಮುಖ್ಯ ರಸ್ತೆ (ಗುರಪ್ಪನಪಾಳ್ಯ), ಬನ್ನೇರುಘಟ್ಟ ರಸ್ತೆ, 36 ನೇ ಅಡ್ಡ ರಸ್ತೆ, ಈಸ್ಟ್ ಎಂಡ್ ರಸ್ತೆ, 32 ನೇ ಅಡ್ಡ ರಸ್ತೆ
			ಪಶ್ಚಿಮ	30ನೇ ಅಡ್ಡ ರಸ್ತೆ, 16ನೇ ಮುಖ್ಯರಸ್ತೆ, ಸ್ವಾಗತ ರಸ್ತೆ (30ನೇ ಅಡ್ಡ ಅಡ್ಡ ರಸ್ತೆ), ಮಳೆನೀರು ಚರಂಡಿ, 3ನೇ ಅಡ್ಡ ರಸ್ತೆ, 4ನೇ ಮುಖ್ಯ ರಸ್ತೆ, 2ನೇ ಅಡ್ಡ ರಸ್ತೆ, 2ನೇ ಮುಖ್ಯ ರಸ್ತೆ, 10ನೇ ಅಡ್ಡ ರಸ್ತೆ, 2ನೇ ಮುಖ್ಯರಸ್ತೆ.
196	196-ಬೈರಸಂದ್ರ	ಬೈರಸಂದ್ರ ಎಕ್ಸ್ ಟೆನ್ಷನ್ (ಭಾ), ಭೋವಿ ಕಾಲೋನಿ, ಜಯನಗರ 1 ನೇ ಬ್ಲಾಕ್, 3 ನೇ ಬ್ಲಾಕ್ (ಭಾ), 4 ನೇ ಬ್ಲಾಕ್ (ಭಾ) ಬಿಸಿಸಿ ಲೇಔಟ್, ಎಲ್‌ಐಸಿ ಕಾಲೋನಿ (ಭಾ), ತಿಲಕ್ ನಗರ (ಭಾ).	ಉತ್ತರ	22ನೇ ಅಡ್ಡ ರಸ್ತೆಯ ಮೂಲಕ ಹಾದು ಹೋಗುವ ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ, 10 ನೇ ಮುಖ್ಯ ರಸ್ತೆ, ಮೌಂಟೇನ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪೂರ್ವ	8 ನೇ ಮುಖ್ಯರಸ್ತೆ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ), 9 ನೇ ಅಡ್ಡ ರಸ್ತೆ, 6ನೇ ಮುಖ್ಯ ರಸ್ತೆ, 8 ನೇ ಅಡ್ಡ ರಸ್ತೆ, 5 ನೇ ಮುಖ್ಯ ರಸ್ತೆ, ಅಡ್ಡ ರಸ್ತೆ, 4 ನೇ ಅಡ್ಡ ರಸ್ತೆ, ಅಡ್ಡ ರಸ್ತೆ, 3 ನೇ ಮುಖ್ಯ ರಸ್ತೆ, 8 ನೇ ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ, 10 ನೇ ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ, 2 ನೇ ಅಡ್ಡ ರಸ್ತೆ, 4 ನೇ ಮುಖ್ಯ ರಸ್ತೆ, 3 ನೇ ಅಡ್ಡ ರಸ್ತೆ, ಮಳೆ ನೀರು ಚರಂಡಿ, ಸ್ವಾಗತ ರಸ್ತೆ (30 ನೇ ಅಡ್ಡ ರಸ್ತೆ), 16 ನೇ ಮುಖ್ಯ ರಸ್ತೆ, 30 ನೇ ಅಡ್ಡ ರಸ್ತೆ, 32 ನೇ ಅಡ್ಡ ರಸ್ತೆ, ಈಸ್ಟ್ ಎಂಡ್ ರಸ್ತೆ, 36 ನೇ ಅಡ್ಡ ರಸ್ತೆ, ಬನ್ನೇರುಘಟ್ಟ ರಸ್ತೆ
			ದಕ್ಷಿಣ	39ನೇ ಅಡ್ಡ ರಸ್ತೆ, 26ನೇ ಮುಖ್ಯ ರಸ್ತೆ, 38ನೇ ಅಡ್ಡ ರಸ್ತೆ, 11ನೇ ಮುಖ್ಯ ರಸ್ತೆ, 36ನೇ ಅಡ್ಡ ರಸ್ತೆ
			ಪಶ್ಚಿಮ	22ನೇ ಅಡ್ಡ ರಸ್ತೆಯವರೆಗೆ 3ನೇ ಮುಖ್ಯ ರಸ್ತೆ ಮೂಲಕ ಹಾದು ಹೋಗುವ ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ
197	197-ಶಾಕಾಂಬರಿ ನಗರ	ಜಯನಗರ 8ನೇ ಬ್ಲಾಕ್, 5ನೇ ಬ್ಲಾಕ್, 4ನೇ ಬ್ಲಾಕ್ (ಭಾ), ಮಾರೇನಹಳ್ಳಿ, ಪುಟ್ಟಯ್ಯನ ಪಾಳ್ಯ, ವೈಶ್ಯ ಬ್ಯಾಂಕ್ ಕಾಲೋನಿ, ಟಿಎಂಸಿ ಲೇಔಟ್, ಜಿಪಿ ನಗರ 1ನೇ ಹಂತ, ಶಾಕಾಂಬರಿ ನಗರ. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಆರ್ ವಿ ರಸ್ತೆಯವರೆಗೆ 36ನೇ ಅಡ್ಡ ರಸ್ತೆ ಮೂಲಕ ಹಾದು ಹೋಗುವ ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ ಹಾಗೆಯೇ 36ನೇ ಅಡ್ಡ ರಸ್ತೆಯವರೆಗೆ ಮುಂದುವರೆಯುವುದು, 11 ನೇ ಮುಖ್ಯ ರಸ್ತೆ, 38 ನೇ ಅಡ್ಡ ರಸ್ತೆ
			ಪೂರ್ವ	26 ನೇ ಮುಖ್ಯ ರಸ್ತೆ, 39 ನೇ ಅಡ್ಡ ರಸ್ತೆ, 28 ನೇ ಮುಖ್ಯ ರಸ್ತೆ, 41 ನೇ ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ, 41 ನೇ ಎ ಅಡ್ಡ ರಸ್ತೆ, 18 ನೇ ಮುಖ್ಯ ರಸ್ತೆ, ಮಾರೇನಹಳ್ಳಿ ರಸ್ತೆ 45 ನೇ ಅಡ್ಡ ರಸ್ತೆ, ಅರಬಿಂದೋ ಮಾರ್ಗ 24 ನೇ ಮುಖ್ಯ ರಸ್ತೆ
			ದಕ್ಷಿಣ	ಕನಕಪುರ ರಸ್ತೆ ಯವರೆಗಿನ ಸಾರಕ್ಕಿ ಮುಖ್ಯರಸ್ತೆ (9ನೇ ಅಡ್ಡ ರಸ್ತೆ)
			ಪಶ್ಚಿಮ	ಕನಕಪುರ ರಸ್ತೆ ಮೂಲಕ ಹಾದು ಹೋಗುವ ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ, 27 ನೇ ಅಡ್ಡ ರಸ್ತೆ ಮತ್ತು ಕೆ ಆರ್ ರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
198	198-ಜೆ ಪಿ ನಗರ	<p>ಕಾರ್ಪೊರೇಷನ್ ಕಾಲೋನಿ, ಜಯನಗರ 9ನೇ ಬ್ಲಾಕ್, ಜಯನಗರ 4ನೇ ಬ್ಲಾಕ್ (ಭಾ), ಮಾರೇನಹಳ್ಳಿ, ಮಂಜುನಾಥ ಕಾಲೋನಿ, ಜೆಪಿ ನಗರ 2ನೇ ಹಂತ (ಭಾ), ಜೆಪಿ ನಗರ 3ನೇ ಹಂತ (ಭಾ), ಡಾಲರ್ಸ್ ಕಾಲೋನಿ, ಜೆಪಿ ನಗರ 4ನೇ ಹಂತ.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>ಪೂರ್ವ</p> <p>ದಕ್ಷಿಣ</p> <p>ಪಶ್ಚಿಮ</p>	<p>39ನೇ ಅಡ್ಡ ರಸ್ತೆ</p> <p>ಬನ್ನೇರುಘಟ್ಟ ರಸ್ತೆ</p> <p>ಮಳನೀರು ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)</p> <p>ಮಳ ನೀರು ಚರಂಡಿ, ಹೊರ ವರ್ತುಲ ರಸ್ತೆ, 8 ನೇ ಮುಖ್ಯ ರಸ್ತೆ, 8 ನೇ ಅಡ್ಡ ರಸ್ತೆ, 7 ನೇ ಮುಖ್ಯ ರಸ್ತೆ, 4 ನೇ ಅಡ್ಡ ರಸ್ತೆ, 6 ನೇ ಮುಖ್ಯ ರಸ್ತೆ, 3 ನೇ ಅಡ್ಡ ರಸ್ತೆ, 5 ನೇ ಅಡ್ಡ ರಸ್ತೆ, 16 ನೇ ಮುಖ್ಯ ರಸ್ತೆ, ಸಾರಕ್ಕಿ ಮುಖ್ಯ ರಸ್ತೆ (9 ನೇ ಅಡ್ಡ ರಸ್ತೆ), ಅರಬಿಂದೋ ಮಾರ್ಗ (24 ನೇ ಮುಖ್ಯ ರಸ್ತೆ), ಮಾರೇನಹಳ್ಳಿ ರಸ್ತೆ (45ನೇ ಅಡ್ಡ ರಸ್ತೆ), 18ನೇ ಮುಖ್ಯ ರಸ್ತೆ, 41ನೇ ಎ ಅಡ್ಡ ರಸ್ತೆ, 22ನೇ ಮುಖ್ಯ ರಸ್ತೆ, 41ನೇ ಅಡ್ಡ ರಸ್ತೆ, 28ನೇ ಮುಖ್ಯ ರಸ್ತೆ</p>
199	199-ಸಾರಕ್ಕಿ	<p>ಎಸ್‌ಬಿಐ ಕಾಲೋನಿ, ಸಾರಕ್ಕಿ, ಜೆಪಿ ನಗರ 1ನೇ ಹಂತ ಮತ್ತು 2ನೇ ಹಂತ (ಭಾ) ಮತ್ತು 3ನೇ ಹಂತ (ಭಾ) ಮತ್ತು 5ನೇ, 6ನೇ ಹಂತದ ಭಾಗ, ಮುನಿಯಪ್ಪ ಗಾರ್ಡನ್, ಕೃಷ್ಣಂ ರಾಜು ಲೇಔಟ್ (ಭಾ), ಗಂಗಾಧರ ನಗರ, ವೀವರ್ಸ್ ಕಾಲೋನಿ (ಸಾರಕ್ಕಿ ಗೇಟ್).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>ಪೂರ್ವ</p> <p>ದಕ್ಷಿಣ</p> <p>ಪಶ್ಚಿಮ</p>	<p>ಸಾರಕ್ಕಿ ಮುಖ್ಯರಸ್ತೆ (9ನೇ ಅಡ್ಡರಸ್ತೆ), 16ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, 3ನೇ ಅಡ್ಡರಸ್ತೆ.</p> <p>6ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, 7ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ</p> <p>ಹೊರ ವರ್ತುಲ ರಸ್ತೆ, ಮಳನೀರು ಚರಂಡಿ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ), 12ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 17ನೇ ಎ ಅಡ್ಡ ರಸ್ತೆ ಮೂಲಕ ಹಾದು ಹೋಗುವ ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ, 15ನೇ ಮುಖ್ಯ ರಸ್ತೆ, 17ನೇ ಅಡ್ಡ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮಳನೀರು ಚರಂಡಿ, 38ನೇ ಮುಖ್ಯ ರಸ್ತೆ, ಹೊರ ವರ್ತುಲ ರಸ್ತೆ(ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)</p> <p>ಕನಕಪುರ ರಸ್ತೆ ಸಾರಕ್ಕಿ ಮುಖ್ಯರಸ್ತೆ ಯವರೆಗೆ (9ನೇ ಅಡ್ಡ ರಸ್ತೆ)</p>

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
200	200-ಯಡಿಯೂರು	<p>ಬಸವನಗುಡಿ (ಭಾ), ಗುಪ್ತಾ ಲೇಔಟ್, ವಿಜಯ ರಂಗಂ ಲೇಔಟ್, ಜಯನಗರ 2ನೇ ಹಂತ (ಭಾ), ಯಡಿಯೂರು (ಭಾ), ಟಾಟಾ ಸಿಲ್ಕ್ ಫಾರ್ಮ್ (ಭಾ), ಶಾಸ್ತ್ರಿ ನಗರ, ತ್ಯಾಗರಾಜನಗರ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಉತ್ತರ	ದಿವಾನ್ ಮಾಧವ ರಾವ್ ರಸ್ತೆ, ಪಟಾಲಮ್ಮ ದೇವಸ್ಥಾನ ರಸ್ತೆ, 15ನೇ ಅಡ್ಡ ರಸ್ತೆ
			ಪೂರ್ವ	10ನೇ ಮುಖ್ಯರಸ್ತೆ
			ದಕ್ಷಿಣ	22 ನೇ ಅಡ್ಡ ರಸ್ತೆ, 3 ನೇ ಮುಖ್ಯ ರಸ್ತೆ, 24 ನೇ ಎ ಅಡ್ಡ ರಸ್ತೆ, ಮುಖ್ಯ ರಸ್ತೆ, 25 ನೇ ಅಡ್ಡ ರಸ್ತೆ, ಕನಕಪುರ ಮುಖ್ಯ ರಸ್ತೆ, 3 ನೇ ಅಡ್ಡ ರಸ್ತೆ, ಕೃಷ್ಣ ರಾಜೇಂದ್ರ ರಸ್ತೆ, 14 ನೇ ಅಡ್ಡ ರಸ್ತೆ
			ಪಶ್ಚಿಮ	2 ನೇ ಮುಖ್ಯ ರಸ್ತೆ, ಗಣೇಶ ದೇವಸ್ಥಾನ ರಸ್ತೆ, ಸ್ವಾಮಿ ವಿವೇಕಾನಂದ ರಸ್ತೆ, 6 ನೇ ಬಿ ಮುಖ್ಯ ರಸ್ತೆ, ನಾಗಸಂದ್ರ ಮುಖ್ಯ ರಸ್ತೆ, ಸೌತ್ ಎಂಡ್ ಮುಖ್ಯ ರಸ್ತೆ, ಕೃಷ್ಣ ರಾಜೇಂದ್ರ ರಸ್ತೆ
201	201-ಉಮಾಮಹೇಶ್ವರ ವಾರ್ಡ್	<p>ಯಡಿಯೂರು (ಭಾ), ಜಯನಗರ 7ನೇ ಬ್ಲಾಕ್, ಬನಶಂಕರಿ 2ನೇ ಹಂತ (ಭಾ), ಬನಶಂಕರಿ, ಕಾವೇರಿ ನಗರ</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಉತ್ತರ	14ನೇ ಅಡ್ಡರಸ್ತೆ, ಕೃಷ್ಣ ರಾಜೇಂದ್ರ ರಸ್ತೆ, 3ನೇ ಅಡ್ಡರಸ್ತೆ, ಕನಕಪುರ ರಸ್ತೆ, 25ನೇ ಅಡ್ಡರಸ್ತೆ, ಮುಖ್ಯರಸ್ತೆ, 24ನೇ ಎ ಅಡ್ಡರಸ್ತೆ.
			ಪೂರ್ವ	3ನೇ ಮುಖ್ಯರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 36ನೇ ಅಡ್ಡರಸ್ತೆ, ಕೆಆರ್ ರಸ್ತೆ, 27ನೇ ಅಡ್ಡರಸ್ತೆ, ಕನಕಪುರ ರಸ್ತೆ
			ದಕ್ಷಿಣ	ಸುಬ್ರಹ್ಮಣ್ಯಪುರಂ ಮುಖ್ಯ ರಸ್ತೆ
			ಪಶ್ಚಿಮ	9 ನೇ ಮುಖ್ಯ ರಸ್ತೆ, 7 ನೇ ಎ ಮುಖ್ಯ ರಸ್ತೆ, 8 ನೇ ಮುಖ್ಯ ರಸ್ತೆ, ಮುಖ್ಯ ರಸ್ತೆ, 8 ನೇ ಬಿ ಮುಖ್ಯ ರಸ್ತೆ.
202	202-ಗಣೇಶ್ ಮಂದಿರ ವಾರ್ಡ್	<p>ಬನಗಿರಿ ನಗರ, ಬನಶಂಕರಿ 2ನೇ ಹಂತ (ಭಾ), ಯಾರಬ್ ನಗರ (ಭಾ), ಭವಾನಿ ನಗರ (ಭಾ), ಸಿಂಡಿಕೇಟ್ ಬ್ಯಾಂಕ್ ಕಾಲೋನಿ (ಭಾ)</p>	ಉತ್ತರ	ಮಳೆನೀರು ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಸಿಟಿ ಬೆಡ್ ರಸ್ತೆ, 4 ನೇ ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ, 14 ನೇ ಅಡ್ಡ ರಸ್ತೆ.

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪೂರ್ವ	8ನೇ ಬಿ ಮುಖ್ಯ ರಸ್ತೆ, 8ನೇ ಮುಖ್ಯ ರಸ್ತೆ, 7ನೇ ಎ ಮುಖ್ಯ ರಸ್ತೆ, 9ನೇ ಮುಖ್ಯ ರಸ್ತೆ, 34ನೇ ಅಡ್ಡರಸ್ತೆ, 10ನೇ ಮುಖ್ಯ ರಸ್ತೆ, ಟಿಪ್ಪು ರಸ್ತೆ, 11ನೇ ಮುಖ್ಯ ರಸ್ತೆ, 13ನೇ ಮುಖ್ಯ ರಸ್ತೆ. 7 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, 2 ನೇ ಅಡ್ಡ, ಅಡ್ಡ ರಸ್ತೆ.
			ದಕ್ಷಿಣ	11ನೇ ಮುಖ್ಯ ರಸ್ತೆ(ಮಳೆ ನೀರಿನ ಚರಂಡಿ), ಮಳೆ ನೀರು ಚರಂಡಿ, 7ನೇ ಮುಖ್ಯ ರಸ್ತೆ, ಹೊರ ವರ್ತುಲ ರಸ್ತೆ.
			ಪಶ್ಚಿಮ	ಮಳೆನೀರು ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).
203	203-ಬನಶಂಕರಿ ದೇವಸ್ಥಾನ ವಾರ್ಡ್	ಯಾರಬ್ ನಗರ (ಭಾ), ಭವಾನಿ ನಗರ (ಭಾ), ಟೀಚರ್ಸ್ ಕಾಲೋನಿ 1 ನೇ ಹಂತ (ಭಾ), ಸರಬಂಡೆ ಪಾಳ್ಯ, ವಿವೇಕಾನಂದ ಕಾಲೋನಿ, ಉಮರ್ ಬಾಗ್ ಲೇಔಟ್, ಜಿಪಿ ನಗರ 1 ನೇ ಹಂತ ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	34 ನೇ ಅಡ್ಡರಸ್ತೆ, 9 ನೇ ಮುಖ್ಯ ರಸ್ತೆ, ಸುಬ್ರಹ್ಮಣ್ಯಪುರಂ ಮುಖ್ಯ ರಸ್ತೆ
			ಪೂರ್ವ	ಕನಕಪುರ ರಸ್ತೆ
			ದಕ್ಷಿಣ	ಹೊರ ವರ್ತುಲ ರಸ್ತೆ
			ಪಶ್ಚಿಮ	ಮುಖ್ಯ ರಸ್ತೆ, ಈಶ್ವರ ನಗರ ಮುಖ್ಯ ರಸ್ತೆ, ಕಾಂಪೌಂಡ್ ಗೋಡೆ, ಸುಬ್ರಹ್ಮಣ್ಯಪುರಂ ಮುಖ್ಯ ರಸ್ತೆ, ಮುಖ್ಯ ರಸ್ತೆ, 4 ನೇ ಅಡ್ಡರಸ್ತೆ, ಅಡ್ಡರಸ್ತೆ, 7 ನೇ ಅಡ್ಡರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, 4 ನೇ ಅಡ್ಡರಸ್ತೆ, 1 ನೇ ಮುಖ್ಯ ರಸ್ತೆ, 5 ನೇ ಅಡ್ಡರಸ್ತೆ, 16 ನೇ ಮುಖ್ಯ ರಸ್ತೆ, 11 ನೇ ಎ. ಮುಖ್ಯ ರಸ್ತೆ, ಟಿಪ್ಪು ರಸ್ತೆ, 10ನೇ ಮುಖ್ಯ ರಸ್ತೆ.
204	204-ಕುಮಾರಸ್ವಾಮಿ ಲೇಔಟ್	ಕದಿರೇನಹಳ್ಳಿ, ಬೇಂದ್ರೆ ನಗರ, ಭವಾನಿ ನಗರ (ಭಾ), ಟೀಚರ್ ಕಾಲೋನಿ 1ನೇ ಹಂತ (ಭಾ), ಈಶ್ವರ ನಗರ, ಟೀಚರ್ಸ್ ಕಾಲೋನಿ, ಜಿಎಚ್‌ಬಿಎಸ್ ಲೇಔಟ್ (ಭಾ), ಕುಮಾರಸ್ವಾಮಿ ಲೇಔಟ್ 1ನೇ ಹಂತ (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ	ಉತ್ತರ	ಹೊರ ವರ್ತುಲ ರಸ್ತೆ, ಅಡ್ಡರಸ್ತೆ, 2ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ, 4ನೇ ಅಡ್ಡರಸ್ತೆ, ಮುಖ್ಯ ರಸ್ತೆ, ಅಡ್ಡರಸ್ತೆ, ಮುಖ್ಯ ರಸ್ತೆ, 7ನೇ ಅಡ್ಡರಸ್ತೆ, ಮುಖ್ಯ ರಸ್ತೆ, 4ನೇ ಅಡ್ಡರಸ್ತೆ, ಮುಖ್ಯ ರಸ್ತೆ, ಸುಬ್ರಹ್ಮಣ್ಯಪುರಂ ಮುಖ್ಯ ರಸ್ತೆ, ಕಾಂಪೌಂಡ್ ಗೋಡೆ, ಈಶ್ವರನಗರ ಮುಖ್ಯ ರಸ್ತೆ, ಮುಖ್ಯ ರಸ್ತೆ, ಹೊರ ವರ್ತುಲ ರಸ್ತೆ
			ಪೂರ್ವ	ಬಿ ಡಬ್ಲ್ಯೂ ಎಸ್ ಎಸ್ ಬಿ ಸರ್ವಿಸ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ದಕ್ಷಿಣ	71 ನೇ ಅಡ್ಡರಸ್ತೆ, 21 ನೇ ಮುಖ್ಯ ರಸ್ತೆ, 1 ನೇ ಅಡ್ಡ ರಸ್ತೆ, ಅಡ್ಡ ರಸ್ತೆ, 45 ನೇ ಅಡ್ಡ ರಸ್ತೆ, 50 ಅಡಿ ರಸ್ತೆ, ಶ್ರೀನಿವಾಸ ಟಾಕೀಸ್ ರಸ್ತೆ
			ಪಶ್ಚಿಮ	ಶ್ರೀನಿವಾಸ ಟಾಕೀಸ್ ರಸ್ತೆ, ಮಳೆನೀರು ಚರಂಡಿ, 32ನೇ ಅಡ್ಡ ರಸ್ತೆ, 14ನೇ ಅಡ್ಡ ರಸ್ತೆ, 6ನೇ ಅಡ್ಡ ರಸ್ತೆ, 9ನೇ ಅಡ್ಡ ರಸ್ತೆ, ಅಡ್ಡರಸ್ತೆ, 8ನೇ ಅಡ್ಡ ರಸ್ತೆ, 3ನೇ ಮುಖ್ಯ ರಸ್ತೆ, 2ನೇ ಅಡ್ಡ ರಸ್ತೆ, ಸುಬ್ರಹ್ಮಣ್ಯಪುರ ಮುಖ್ಯರಸ್ತೆ, 9ನೇ ಅಡ್ಡ ರಸ್ತೆ.
205	205-ವಿಕ್ರಮ್ ನಗರ	ಗೌಡನ ಪಾಳ್ಯ (ಭಾ), ಬಿಎಚ್‌ಸಿಎಸ್ ಲೇಔಟ್, ಸಮೃದ್ಧಿ ಲೇಔಟ್, ಕುಮಾರಸ್ವಾಮಿ ಲೇಔಟ್ 2ನೇ ಹಂತ (ಭಾ), ಕುಮಾರಸ್ವಾಮಿ 1ನೇ ಹಂತ (ಭಾ), ಇಸ್ರೋ ಲೇಔಟ್ (ವಿಕ್ರಂ ನಗರ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	7 ನೇ ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ, ಶ್ರೀನಿವಾಸ ಟಾಕೀಸ್ ರಸ್ತೆ, ಮಳೆ ನೀರು ಚರಂಡಿ, ಶ್ರೀನಿವಾಸ ಟಾಕೀಸ್ ರಸ್ತೆ, 1 ನೇ ಅಡ್ಡ ರಸ್ತೆ, 50 ಅಡಿ ರಸ್ತೆ, 45 ನೇ ಅಡ್ಡ, ಅಡ್ಡ ರಸ್ತೆ, 1 ನೇ ಅಡ್ಡ ರಸ್ತೆ, 21 ನೇ ಮುಖ್ಯ ರಸ್ತೆ, 71 ನೇ ಅಡ್ಡ ರಸ್ತೆ.
			ಪೂರ್ವ	ಬಿ ಡಬ್ಲ್ಯೂ ಎಸ್ ಎಸ್ ಬಿ ಸರ್ವಿಸ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಕಾರಂತ್ ರಸ್ತೆ, 1 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 6 ನೇ ಮುಖ್ಯ ರಸ್ತೆ, 11 ನೇ ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ.
			ದಕ್ಷಿಣ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 11 ನೇ ಮುಖ್ಯ ರಸ್ತೆ. 10 ನೇ ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 2 ನೇ ಮುಖ್ಯ ರಸ್ತೆ, ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 8 ನೇ ಅಡ್ಡ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 8 ನೇ ಮುಖ್ಯ ರಸ್ತೆ, 18 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ದೊರೈ ಕೆರೆಯ ಉತ್ತರ ಪರಿಧಿ, ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
			ಪಶ್ಚಿಮ	1 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 1 ನೇ ಅಡ್ಡ ರಸ್ತೆ, ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
206	206-ಪದ್ಮನಾಭ ನಗರ	<p>ಸಿಂಡಿಕೇಟ್ ಬ್ಯಾಂಕ್ ಕಾಲೋನಿ (ಭಾ), ರಾಜೀವ್ ನಗರ, ಪದ್ಮನಾಭ ನಗರ, ರಾಧಾಕೃಷ್ಣ ಲೇಔಟ್, ಆಂಜನೇಯ ಸ್ವಾಮಿ ಲೇಔಟ್ (ಭಾ), ಬೃಂದಾವನ ನಗರ, ಟೆಲಿಕಾಂ ಲೇಔಟ್, ಗೌಡನ ಪಾಳ್ಯ (ಭಾ), ಕನಕ ಗೃಹ ಲೇಔಟ್, ಮಿನಾಜ್ ನಗರ, ಜಿಎಚ್‌ಬಿಎಸ್ ಲೇಔಟ್ (ಭಾ), ಕುಮಾರಸ್ವಾಮಿ ಲೇಔಟ್ 1 ನೇ ಹಂತ (ಭಾ), KSRTC ಲೇಔಟ್ .</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>ಪೂರ್ವ</p> <p>ದಕ್ಷಿಣ</p> <p>ಪಶ್ಚಿಮ</p>	<p>ಮಳೆ ನೀರು ಚರಂಡಿ, 11 ನೇ ಮುಖ್ಯರಸ್ತೆ (ಮಳೆ ನೀರಿನ ಚರಂಡಿ), ಹೊರ ವರ್ತುಲ ರಸ್ತೆ</p> <p>9ನೇ ಅಡ್ಡ ರಸ್ತೆ, ಸುಬ್ರಹ್ಮಣ್ಯಪುರ ಮುಖ್ಯರಸ್ತೆ, 2ನೇ ಅಡ್ಡ ರಸ್ತೆ, 3ನೇ ಮುಖ್ಯ ರಸ್ತೆ, 8ನೇ ಅಡ್ಡ ರಸ್ತೆ, ಅಡ್ಡರಸ್ತೆ, 9ನೇ ಅಡ್ಡ ರಸ್ತೆ, 6ನೇ ಅಡ್ಡ ರಸ್ತೆ, 14ನೇ ಅಡ್ಡ ರಸ್ತೆ, 32ನೇ ಅಡ್ಡ ರಸ್ತೆ, ಮಳೆ ನೀರು ಚರಂಡಿ.</p> <p>ಶ್ರೀನಿವಾಸ ಟೆಕೇಸಿಸ್ ರಸ್ತೆ, 2 ನೇ ಮುಖ್ಯ ರಸ್ತೆ, 1 ನೇ ಅಡ್ಡ ರಸ್ತೆ, ಮುಖ್ಯ ರಸ್ತೆ, ಉತ್ತರಹಳ್ಳಿ ಮುಖ್ಯ ರಸ್ತೆ</p> <p>18 ನೇ ಮುಖ್ಯ ರಸ್ತೆ, ಶಿವರಾಮ ಕಾರಂತ ರಸ್ತೆ, 22 ನೇ ಎ ಮುಖ್ಯ ರಸ್ತೆ, 7 ನೇ ಅಡ್ಡ ರಸ್ತೆ, ಅಡ್ಡ ರಸ್ತೆ, 6 ನೇ ಅಡ್ಡ ರಸ್ತೆ, ಚಿಕ್ಕಲಸಂದ್ರ ಮುಖ್ಯ ರಸ್ತೆ, ಮಳೆ ನೀರು ಚರಂಡಿ, 7 ನೇ ಮುಖ್ಯ ರಸ್ತೆ.</p>
207	207-ಕಾಮಕ್ಕ ನಗರ	<p>ರಂಗಪ್ಪ ಲೇಔಟ್, ಕತ್ರಿಗುಪ್ಪೆ 3ನೇ, 4ನೇ ಹಂತ, ಭುವನೇಶ್ವರಿ ನಗರ, ಇಟ್ಟುಮಡು ಲೇಔಟ್ (ಭಾ), ಹನುಮಗಿರಿ ನಗರ, ಆಂಜನೇಯ ಸ್ವಾಮಿ ಲೇಔಟ್ (ಭಾ)</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ</p>	<p>ಉತ್ತರ</p> <p>ಪೂರ್ವ</p> <p>ದಕ್ಷಿಣ</p>	<p>ಹೊರ ವರ್ತುಲ ರಸ್ತೆ</p> <p>7ನೇ ಮುಖ್ಯ ರಸ್ತೆ, ಮಳೆನೀರು ಚರಂಡಿ, ಚಿಕ್ಕಲಸಂದ್ರ ಮುಖ್ಯ ರಸ್ತೆ, 6ನೇ ಅಡ್ಡ ರಸ್ತೆ, 7ನೇ ಅಡ್ಡ ರಸ್ತೆ, 22ನೇ ಎ ಮುಖ್ಯ ರಸ್ತೆ.</p> <p>ಶಿವರಾಮ ಕಾರಂತ ರಸ್ತೆ, ಚಿಕ್ಕಲಸಂದ್ರ ಮುಖ್ಯ ರಸ್ತೆ, ಕುವೆಂಪು ರಸ್ತೆ, ಅಡ್ಡ ರಸ್ತೆ, 3ನೇ ಅಡ್ಡ ರಸ್ತೆ, ವಿನಾಯಕ ದೇವಸ್ಥಾನ ರಸ್ತೆ, ಸತ್ಯನಾರಾಯಣ ದೇವಸ್ಥಾನ ರಸ್ತೆ, 6ನೇ ಅಡ್ಡ ರಸ್ತೆ.</p>

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	6ನೇ ಅಡ್ಡ ರಸ್ತೆ, ಮಳೆ ನೀರು ಚರಂಡಿ, 10ನೇ ಎ ಅಡ್ಡ ರಸ್ತೆ, 3ನೇ ಅಡ್ಡ ರಸ್ತೆ, 2ನೇ ಮುಖ್ಯ ರಸ್ತೆ, 12ನೇ ಮುಖ್ಯ ರಸ್ತೆ, 2ನೇ ಮುಖ್ಯ ರಸ್ತೆ.
208	208-ದೀನ್ ದಯಾಳು ವಾರ್ಡ್	ಬಿಎಸ್‌ಕೆ 3ನೇ ಹಂತ 7ನೇ ಬ್ಲಾಕ್ (ಭಾ), ಇಟ್ಟುಮಡು (ಭಾ), ಇಟ್ಟುಮಡು ಲೇಔಟ್ (ಭಾ) ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ ಪೂರ್ವ ದಕ್ಷಿಣ ಪಶ್ಚಿಮ	ಹೊರ ವರ್ತುಲ ರಸ್ತೆ 2 ನೇ ಮುಖ್ಯ ರಸ್ತೆ, 12 ನೇ ಮುಖ್ಯ ರಸ್ತೆ, 2 ನೇ ಮುಖ್ಯ ರಸ್ತೆ, 3 ನೇ ಅಡ್ಡ ರಸ್ತೆ, 10 ನೇ ಎ ಅಡ್ಡ ರಸ್ತೆ, ಮಳೆ ನೀರಿನ ಚರಂಡಿ, 6 ನೇ ಅಡ್ಡ ರಸ್ತೆ, 3 ನೇ ಮುಖ್ಯ ರಸ್ತೆ. 4ನೇ ಅಡ್ಡ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಇಟ್ಟುಮಡು ಮುಖ್ಯ ರಸ್ತೆ, , ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ) ಮಳೆ ನೀರು ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 2 ನೇ ಮುಖ್ಯ ರಸ್ತೆ, 23 ನೇ ಅಡ್ಡ ರಸ್ತೆ, 11 ನೇ ಮುಖ್ಯ ರಸ್ತೆ, 5 ನೇ ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ, ಕಾಂಪೌಂಡ್ ಗೋಡೆ, 4 ನೇ ಅಡ್ಡ ರಸ್ತೆ, ಕಾಂಪೌಂಡ್ ಗೋಡೆ, 5 ನೇ ಮುಖ್ಯ ರಸ್ತೆ.
209	209-ಹೊಸಕೆರೆಹಳ್ಳಿ	ಹೊಸಕೆರೆಹಳ್ಳಿ, ದತ್ತಾತ್ರೇಯ ನಗರ, ಮೂಕಾಂಬಿಕಾ ನಗರ, ಬಿಎಸ್‌ಕೆ 3ನೇ ಹಂತ 7ನೇ ಬ್ಲಾಕ್ (ಭಾ), ಇಟ್ಟುಮಡು (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ ಪೂರ್ವ ದಕ್ಷಿಣ ಪಶ್ಚಿಮ	ಹೊರ ವರ್ತುಲ ರಸ್ತೆ 5ನೇ ಮುಖ್ಯ ರಸ್ತೆ, ಕಾಂಪೌಂಡ್ ಗೋಡೆ, 4ನೇ ಅಡ್ಡ ರಸ್ತೆ, ಕಾಂಪೌಂಡ್ ಗೋಡೆ, 2ನೇ ಮುಖ್ಯ ರಸ್ತೆ, 5ನೇ ಅಡ್ಡ ರಸ್ತೆ, 11ನೇ ಮುಖ್ಯ ರಸ್ತೆ. 23ನೇ ಅಡ್ಡ ರಸ್ತೆ, 2ನೇ ಮುಖ್ಯ ರಸ್ತೆ, ಮಳೆ ನೀರು ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ) ಹೊಸಕೆರೆಹಳ್ಳಿ ಕೆರೆಯ ಪೂರ್ವ ಪರಿಧಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ.

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
210	210-ಬಸವನಗುಡಿ	<p>ಬಸವನಗುಡಿ (ಭಾ), ಎನ್ ಆರ್ ಕಾಲೋನಿ, ಟಾಟಾ ಸಿಲ್ಕ್ ಫಾರಂ (ಭಾ), ತ್ಯಾಗರಾಜನಗರ (ಭಾ), ಅಶೋಕ ನಗರ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>ಬ್ಯುಗಲ್ ರಾಕ್ ರಸ್ತೆ</p>	
			<p>ಪೂರ್ವ</p> <p>ಕೃಷ್ಣ ರಾಜೇಂದ್ರ ರಸ್ತೆ</p>	
			<p>ದಕ್ಷಿಣ</p> <p>ಸೌತ್ ಎಂಡ್ ಮುಖ್ಯರಸ್ತೆ, ನಾಗಸಂದ್ರ ಮುಖ್ಯರಸ್ತೆ, ಹಳೆಯ ಅಂಚೆ ಕಚೇರಿ ರಸ್ತೆ, ಸ್ವಾಮಿ ವಿವೇಕಾನಂದ ರಸ್ತೆ, ಗಣೇಶ ಮಂದಿರ ರಸ್ತೆ, 2ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ.</p>	
			<p>ಪಶ್ಚಿಮ</p> <p>ಸಿ ಟಿ ಬೆಡ್ ರಸ್ತೆ, ಗಂಗಮ್ಮ ದೇವಸ್ಥಾನದ ರಸ್ತೆ, ಅಂಚೆ ಕಚೇರಿ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), 6ನೇ ಅಡ್ಡ ರಸ್ತೆ, 4ನೇ ಅಡ್ಡ ರಸ್ತೆ, 3ನೇ ಅಡ್ಡ ರಸ್ತೆ, ಬುಲ್ ಟೆಂಪಲ್ ರಸ್ತೆ.</p>	
211	211-ಹನುಮಂತ ನಗರ	<p>ಬೃಂದಾವನ ನಗರ (ಭಾ), ಭವಾನಿ ನಗರ, ಲಕ್ಷ್ಮೀಪುರ, ಬಸಪ್ಪ ಲೇಔಟ್, ಹನುಮಂತ ನಗರ (ಪ್ರ), ಬನಶಂಕರಿ ಒಂದನೇ ಹಂತ (ಭಾ), ಅಶೋಕ ನಗರ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮಳೆ ನೀರಿನ ಗಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 1 ನೇ ಮುಖ್ಯ ರಸ್ತೆ - ಕಾವೇರಿ ನದಿ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ, 11 ನೇ ಅಡ್ಡ ರಸ್ತೆ, ಸಮೀರ ಪುರ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).</p>	
			<p>ಪೂರ್ವ</p> <p>ಲಕ್ಷ್ಮೀಪುರ ಮುಖ್ಯ ರಸ್ತೆ - ಕಂಪಾಂಬುದಿ ಕೆರೆ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 1 ನೇ ಮುಖ್ಯ ರಸ್ತೆ, ಲಕ್ಷ್ಮೀಪುರ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ), 3 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಕುಮಾರಸ್ವಾಮಿ ದೇವಸ್ಥಾನ ರಸ್ತೆ (5 ನೇ ಮುಖ್ಯ ರಸ್ತೆ), ಕತ್ತಿಗುಪ್ಪೆ ಮುಖ್ಯ ರಸ್ತೆ, 2 ನೇ ಅಡ್ಡ ರಸ್ತೆ, 6 ನೇ ಮುಖ್ಯ ರಸ್ತೆ, ಬುಲ್ ಟೆಂಪಲ್ ರಸ್ತೆ, 3 ನೇ ಅಡ್ಡ ರಸ್ತೆ, 4 ನೇ ಮುಖ್ಯ ರಸ್ತೆ, 6 ನೇ ಅಡ್ಡ ರಸ್ತೆ, ಪೋಸ್ಟ್ ಆಫೀಸ್ ರಸ್ತೆ, ಗಂಗಮ್ಮ ದೇವಸ್ಥಾನ ರಸ್ತೆ (ಹಾಲಿ ಇರುವ ವಾರ್ಡ್ ಗಡಿ).</p>	
			<p>ದಕ್ಷಿಣ</p> <p>ಸಿ ಟಿ ಬೆಡ್ ರಸ್ತೆ, 2ನೇ ಅಡ್ಡರಸ್ತೆ, 80 ಅಡಿ ರಸ್ತೆ (ಕತ್ತಿಗುಪ್ಪೆ ಮುಖ್ಯರಸ್ತೆ).</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
			ಪಶ್ಚಿಮ	9ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಕುಮಾರಸ್ವಾಮಿ ದೇವಸ್ಥಾನ ರಸ್ತೆ (5ನೇ ಮುಖ್ಯ ರಸ್ತೆ), ಪೈಪ್‌ಲೈನ್ ರಸ್ತೆ, 11ನೇ ಮುಖ್ಯರಸ್ತೆ, ರಾಮಾಂಜನೇಯ ರಸ್ತೆ, 15ನೇ ಮುಖ್ಯರಸ್ತೆ, 11ನೇ ಅಡ್ಡರಸ್ತೆ, ಲಕ್ಷ್ಮೀಪುರ ಮುಖ್ಯರಸ್ತೆ, 3ನೇ ಮುಖ್ಯರಸ್ತೆ.
212	212-ಶ್ರೀನಿವಾಸ ನಗರ	ಬೃಂದಾವನ ನಗರ (ಭಾ), ಶ್ರೀನಗರ (ಭಾ), ಬನಶಂಕರಿ 1ನೇ ಹಂತ (ಭಾ), ಹನುಮಂತ ನಗರ (ಭಾ), ಶ್ರೀನಿವಾಸನಗರ (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 4ನೇ ಅಡ್ಡರಸ್ತೆ, ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ, 3ನೇ ಮುಖ್ಯರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
			ಪೂರ್ವ	3ನೇ ಮುಖ್ಯರಸ್ತೆ, ಲಕ್ಷ್ಮೀಪುರ ಮುಖ್ಯರಸ್ತೆ, 11ನೇ ಅಡ್ಡರಸ್ತೆ, 15ನೇ ಮುಖ್ಯರಸ್ತೆ, ರಾಮಾಂಜನೇಯ ರಸ್ತೆ, 11ನೇ ಮುಖ್ಯರಸ್ತೆ, ಪೈಪ್‌ಲೈನ್ ರಸ್ತೆ, ಕುಮಾರಸ್ವಾಮಿ ದೇವಸ್ಥಾನ ರಸ್ತೆ (5ನೇ ಮುಖ್ಯರಸ್ತೆ), 5ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 9ನೇ ಮುಖ್ಯರಸ್ತೆ, ಅಡ್ಡರಸ್ತೆ.
			ದಕ್ಷಿಣ	ಸೇವಂತಿಗೆ ರಸ್ತೆ (2ನೇ ಎ ಮುಖ್ಯರಸ್ತೆ), 1ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, 3ನೇ ಮುಖ್ಯರಸ್ತೆ, 10ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, 11ನೇ ಅಡ್ಡರಸ್ತೆ, 5ನೇ ಅಡ್ಡರಸ್ತೆ
			ಪಶ್ಚಿಮ	9ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, 7ನೇ ಮುಖ್ಯರಸ್ತೆ, 80 ಅಡಿ ರಸ್ತೆ, 16ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, 15ನೇ ಮುಖ್ಯರಸ್ತೆ, ಕುಮಾರಸ್ವಾಮಿ ದೇವಸ್ಥಾನ ರಸ್ತೆ (5ನೇ ಮುಖ್ಯರಸ್ತೆ), 11ನೇ ಮುಖ್ಯರಸ್ತೆ, ಅಡ್ಡರಸ್ತೆ, 10ನೇ ಮುಖ್ಯರಸ್ತೆ, ಅಡ್ಡರಸ್ತೆ, 9ನೇ ಮುಖ್ಯರಸ್ತೆ, ಅಡ್ಡರಸ್ತೆ, 8ನೇ ಮುಖ್ಯರಸ್ತೆ, ರಾಮಾಂಜನೇಯ ರಸ್ತೆ, 6ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, 6ನೇ ಎ ಮುಖ್ಯರಸ್ತೆ, ಪೈಪ್‌ಲೈನ್ ರಸ್ತೆ
213	213-ಶ್ರೀನಗರ	ಶ್ರೀನಗರ (ಭಾ), ಬನ್ಶಂಕರಿ 1ನೇ ಹಂತ (ಭಾ), ಗಿರಿನಗರ (ಭಾ), ಶ್ರೀನಿವಾಸನಗರ (ಭಾ). ಎಸ ಬಿ ಎಂ ಕಾಲೋನಿ (ಭಾ)	ಉತ್ತರ	ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಪೂರ್ವ</p> <p>ಪೈಪ್‌ಲೈನ್ ರಸ್ತೆ, 6ನೇ ಎ ಮುಖ್ಯರಸ್ತೆ, 8ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, ರಾಮಾಂಜನೇಯ ರಸ್ತೆ, 8ನೇ ಮುಖ್ಯರಸ್ತೆ, ಅಡ್ಡರಸ್ತೆ, 9ನೇ ಮುಖ್ಯರಸ್ತೆ, ಅಡ್ಡರಸ್ತೆ, 10ನೇ ಮುಖ್ಯರಸ್ತೆ, ಅಡ್ಡರಸ್ತೆ, 11ನೇ ಮುಖ್ಯರಸ್ತೆ, ಕುಮಾರಸ್ವಾಮಿ ದೇವಸ್ಥಾನ ರಸ್ತೆ (5ನೇ ಮುಖ್ಯರಸ್ತೆ), 15ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, 16 ನೇ ಮುಖ್ಯರಸ್ತೆ, 80 ಅಡಿ ರಸ್ತೆ, 7 ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, 9 ನೇ ಮುಖ್ಯರಸ್ತೆ.</p>	
			<p>ದಕ್ಷಿಣ</p> <p>5ನೇ ಎ ಅಡ್ಡರಸ್ತೆ, 11ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, 13ನೇ ಮುಖ್ಯರಸ್ತೆ, ಮಳೆ ನೀರು ಚರಂಡಿ, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, 9ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ (ಮಂಜುನಾಥೇಶ್ವರ ಮುಖ್ಯರಸ್ತೆ), 11ನೇ ಅಡ್ಡರಸ್ತೆ.</p>	
			<p>ಪಶ್ಚಿಮ</p> <p>80 ಅಡಿ ರಸ್ತೆ, 7ನೇ ಮುಖ್ಯರಸ್ತೆ, 6ನೇ ಮುಖ್ಯರಸ್ತೆ, 7ನೇ ಮುಖ್ಯರಸ್ತೆ, 2ನೇ ಎ ಅಡ್ಡರಸ್ತೆ, 9ನೇ ಮುಖ್ಯರಸ್ತೆ, ಕುಮಾರಸ್ವಾಮಿ ದೇವಸ್ಥಾನ ರಸ್ತೆ (5ನೇ ಮುಖ್ಯರಸ್ತೆ), 7ನೇ ಮುಖ್ಯರಸ್ತೆ, ಆವಲಹಳ್ಳಿ ಮುಖ್ಯರಸ್ತೆ, 17ನೇ ಮುಖ್ಯರಸ್ತೆ, 11ನೇ ಅಡ್ಡರಸ್ತೆ, 2ನೇ ಅಡ್ಡರಸ್ತೆ, ಕಾಳಿದಾಸ ಲೇಔಟ್ ರಸ್ತೆ, 12ನೇ ಮುಖ್ಯರಸ್ತೆ, 12ನೇ ಅಡ್ಡರಸ್ತೆ, ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ).</p>	
214	214-ಗಿರಿನಗರ	<p>ಗಿರಿನಗರ 2ನೇ ಹಂತ (ಭಾ), ಗಿರಿನಗರ (ಭಾ), ಎಸ್ ಬಿಎಂ ಕಾಲೋನಿ (ಭಾ), ಗಿರಿನಗರ 1ನೇ ಹಂತ, ಹೊಸಕೆರೆಹಳ್ಳಿ ಲೇಔಟ್.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>5ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ), ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 12ನೇ ಅಡ್ಡ ರಸ್ತೆ, 12ನೇ ಮುಖ್ಯ ರಸ್ತೆ, ಕಾಳಿದಾಸ ಲೇಔಟ್ ರಸ್ತೆ.</p>	
			<p>ಪೂರ್ವ</p> <p>2ನೇ ಅಡ್ಡ ರಸ್ತೆ, 11ನೇ ಅಡ್ಡ ರಸ್ತೆ, 17ನೇ ಮುಖ್ಯರಸ್ತೆ, ಆವಲಹಳ್ಳಿ ಮುಖ್ಯರಸ್ತೆ, 7ನೇ ಮುಖ್ಯರಸ್ತೆ, ಕುಮಾರಸ್ವಾಮಿ ದೇವಸ್ಥಾನ ರಸ್ತೆ (5ನೇ ಮುಖ್ಯ ರಸ್ತೆ), 9ನೇ ಮುಖ್ಯರಸ್ತೆ, 2ನೇ ಎ ಅಡ್ಡ ರಸ್ತೆ, 7ನೇ ಮುಖ್ಯರಸ್ತೆ, 80 ಅಡಿ ರಸ್ತೆ.</p>	
			<p>ದಕ್ಷಿಣ</p> <p>ಹೊರ ವರ್ತುಲ ರಸ್ತೆ.</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
			ಪಶ್ಚಿಮ	ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 8ನೇ ಮುಖ್ಯರಸ್ತೆ, ಹೊಸಕೆರೆಹಳ್ಳಿ ಮುಖ್ಯರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
215	215-ಕತ್ರಿಗುಪ್ಪೆ	ವಿವೇಕಾನಂದ ನಗರ (ಭಾ), ಶ್ರೀನಿವಾಸ ನಗರ (ಭಾ), ಎಸ್‌ಬಿಎಂ ಕಾಲೋನಿ (ಭಾ), ಬನಶಂಕರಿ 3 ನೇ ಹಂತ 3 ನೇ ಬ್ಲಾಕ್, ಪಿಪಿ ಲೇಔಟ್, ಬನಶಂಕರಿ 1 ನೇ ಹಂತ (ಭಾ), ಕತ್ರಿಗುಪ್ಪೆ, ರಾಮರಾವ್ ಲೇಔಟ್, ಬನಶಂಕರಿ 3 ನೇ ಹಂತ 6 ನೇ ಬ್ಲಾಕ್, ಬನಶಂಕರಿ 3 ನೇ ಹಂತ 4 ನೇ ಬ್ಲಾಕ್, ಕೆಂಪೇಗೌಡ ಲೇಔಟ್. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	11ನೇ ಅಡ್ಡರಸ್ತೆ, 1ನೇ ಮುಖ್ಯ ರಸ್ತೆ (ಮಂಜುನಾಥೇಶ್ವರ ಮುಖ್ಯ ರಸ್ತೆ), 9ನೇ ಅಡ್ಡರಸ್ತೆ, 1ನೇ ಅಡ್ಡರಸ್ತೆ, 1ನೇ ಮುಖ್ಯ ರಸ್ತೆ, ಮಳೆ ನೀರಿನ ಚರಂಡಿ, 13ನೇ ಮುಖ್ಯ ರಸ್ತೆ, 6ನೇ ಅಡ್ಡರಸ್ತೆ, 11 ನೇ ಮುಖ್ಯ ರಸ್ತೆ, 5 ನೇ ಎ ಅಡ್ಡರಸ್ತೆ, 9 ನೇ ಮುಖ್ಯ ರಸ್ತೆ, 5ನೇ ಅಡ್ಡರಸ್ತೆ, 11ನೇ ಅಡ್ಡರಸ್ತೆ.
			ಪೂರ್ವ	4ನೇ ಮುಖ್ಯ ರಸ್ತೆ, 12ನೇ ಎ ಅಡ್ಡರಸ್ತೆ, 2ನೇ ಮುಖ್ಯ ರಸ್ತೆ, ಕತ್ರಿಗುಪ್ಪೆ ಮುಖ್ಯ ರಸ್ತೆ, 6ನೇ ಅಡ್ಡರಸ್ತೆ, ಬೈರವೇಶ್ವರ ಪುಲ್ಕರ್ ಮಿಲ್ ರಸ್ತೆ, 4ನೇ ಮುಖ್ಯ ರಸ್ತೆ, 3ನೇ ಮುಖ್ಯ ರಸ್ತೆ, 5ನೇ ಮುಖ್ಯ ರಸ್ತೆ, 4ನೇ ಎ ಅಡ್ಡರಸ್ತೆ, ಅಡ್ಡ ರಸ್ತೆ, 1 ನೇ ಅಡ್ಡರಸ್ತೆ
			ದಕ್ಷಿಣ	ಹೊರ ವರ್ತುಲ ರಸ್ತೆ
			ಪಶ್ಚಿಮ	80 ಅಡಿ ರಸ್ತೆ
216	216-ವಿದ್ಯಾಪೀಠ ವಾರ್ಡ್	ವಿದ್ಯಾಪೀಠ ಬಡಾವಣೆ, ಮಂಜುನಾಥ ಕಾಲೋನಿ, ಗುರುರಾಜ ಬಡಾವಣೆ, ಐಟಿಐ ಲೇಔಟ್, ವಿವೇಕಾನಂದ ನಗರ (ಭಾ), ಸಿದ್ಧಾರ್ಥ ಲೇಔಟ್, ಚೆನ್ನಮ್ಮನ ಕೆರೆ ಲೇಔಟ್, ಬನಶಂಕರಿ 3ನೇ ಹಂತ 8 ಬ್ಲಾಕ್ (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ	ಉತ್ತರ	10ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, 3ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಸೇವಂತಿಗೆ ರಸ್ತೆ (2ನೇ ಎ ಮುಖ್ಯರಸ್ತೆ), ಅಡ್ಡರಸ್ತೆ, 80 ಅಡಿ ರಸ್ತೆ (ಕತ್ರಿಗುಪ್ಪೆ ಮುಖ್ಯರಸ್ತೆ), 2ನೇ ಅಡ್ಡರಸ್ತೆ, ಸಿ ಟಿ ಬೆಡ್ ರಸ್ತೆ.
			ಪೂರ್ವ	ಸಿ ಟಿ ಬೆಡ್ ರಸ್ತೆ ((ಹಾಲಿ ಇರುವ ವಾರ್ಡ್ ಗಡಿ), ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದ ಗಡಿ)
			ದಕ್ಷಿಣ	ಹೊರ ವರ್ತುಲ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	1ನೇ ಅಡ್ಡರಸ್ತೆ, ಅಡ್ಡರಸ್ತೆ, 4ನೇ ಎ ಅಡ್ಡರಸ್ತೆ, 5ನೇ ಮುಖ್ಯರಸ್ತೆ, 3ನೇ ಮುಖ್ಯರಸ್ತೆ, 4ನೇ ಮುಖ್ಯರಸ್ತೆ, ಬೈರವೇಶ್ವರ ಹಿಟ್ಟಿನ ಗಿರಣಿ ರಸ್ತೆ, 6ನೇ ಅಡ್ಡರಸ್ತೆ, 80 ಅಡಿ ರಸ್ತೆ (ಕತ್ರಿಗುಪ್ಪೆ ಮುಖ್ಯರಸ್ತೆ), 2ನೇ ಮುಖ್ಯರಸ್ತೆ, 12ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ.
217	217-ಉತ್ತರಹಳ್ಳಿ	ಚಿಕ್ಕಲ್ಲಸಂದ್ರ, ಸ್ನೇಹ ಕಾಲೋನಿ, ಸಾರ್ವಭೌಮನಗರ, ರಾಮಾಂಜನೇಯ ನಗರ (ಭಾ), ಪಟೇಲ್ ಮುನಿವೆಂಕಟಪ್ಪ ಲೇಔಟ್, ಅನಕಪ್ಪ ಲೇಔಟ್, ಕೆನರಾ ಬ್ಯಾಂಕ್ ಕಾಲೋನಿ (ಭಾ), ಸಿಂಹಾದ್ರಿ ಲೇಔಟ್, ಉತ್ತರಹಳ್ಳಿ (ಭಾ), ಸುಬ್ರಮಣ್ಯಪುರ (ಭಾ), ನಾಯ್ಡು ಲೇಔಟ್, ಶ್ರೀ ರಾಮಚಂದ್ರಾಪುರ (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡ್‌ನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	6ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಸತ್ಯ ನಾರಾಯಣ ದೇವಸ್ಥಾನ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ವಿನಾಯಕ ದೇವಸ್ಥಾನ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 3 ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 2 ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ) ಕುವೆಂಪು ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಚಿಕ್ಕಲ್ಲಸಂದ್ರ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಶಿವರಾಮ ಕಾರಂತ್ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
			ಪೂರ್ವ	18ನೇ ಮುಖ್ಯರಸ್ತೆ, ಉತ್ತರಹಳ್ಳಿ ಮುಖ್ಯರಸ್ತೆ, ಮುಖ್ಯರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 1ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 4ನೇ ಮುಖ್ಯರಸ್ತೆ, ಮುಖ್ಯರಸ್ತೆ, 1ನೇ ಅಡ್ಡ ರಸ್ತೆ, 2ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಉತ್ತರಹಳ್ಳಿ ಮುಖ್ಯರಸ್ತೆ, 6 ಮುಖ್ಯ ರಸ್ತೆ, ಮುಖ್ಯ ರಸ್ತೆ, ಕಾಂಪೌಂಡ್ ವಾಲ್, ಹಿಂದೂಸ್ತಾನ್ ಗ್ರಾನ್ಯೆಟ್ ಫ್ಯಾಕ್ಟರಿ ರಸ್ತೆ, ವಸಂತಪುರ ಮುಖ್ಯ ರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
			ದಕ್ಷಿಣ	ಮಳನೀರಿನ ಚರಂಡಿ, ಕಾಂಪೌಂಡ್ ವಾಲ್, ಮುಖ್ಯ ರಸ್ತೆ, ಮುಖ್ಯ ರಸ್ತೆಯಿಂದ ಮಳೆ ನೀರು ಚರಂಡಿಯ ವರೆಗೆ
			ಪಶ್ಚಿಮ	ಮಳನೀರಿನ ಚರಂಡಿ, ಉತ್ತರಹಳ್ಳಿ ಕೆರೆಯ ಪಶ್ಚಿಮ ಪರಿಧಿ, ಮಳನೀರಿನ ಚರಂಡಿ, 7ನೇ ಮುಖ್ಯ ರಸ್ತೆ, 4ನೇ ಎ ಅಡ್ಡ ರಸ್ತೆ, 1ನೇ ಎ ಮುಖ್ಯ ರಸ್ತೆ, 4ನೇ ಅಡ್ಡ ರಸ್ತೆ, ಅಡ್ಡರಸ್ತೆ (ಹಾಲಿ ಇರುವ ವಾರ್ಡ್ ಗಡಿ), 3ನೇ ಅಡ್ಡ ರಸ್ತೆ, 2ನೇ ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಗಡಿ, 3ನೇ ಅಡ್ಡರಸ್ತೆ, ಕಾಂಪೌಂಡ್ ವಾಲ್, 4ನೇ ಅಡ್ಡರಸ್ತೆ, 3ನೇ ಮುಖ್ಯ ರಸ್ತೆ
218	218-ಸುಬ್ರಮಣ್ಯಪುರ	ಶ್ರೀ ರಾಮಚಂದ್ರಾಪುರ (ಭಾ), ಶ್ರೀ ಶ್ರೀ ನಗರ, ಎಜಿಎಸ್ ಲೇಔಟ್, ಹನುಮಗಿರಿ ಬೆಟ್ಟ, ಶ್ರೀನಿವಾಸ ಕಾಲೋನಿ, ರಾಮಾಂಜನೇಯ ನಗರ (ಭಾ), ಅರೇಹಳ್ಳಿ, ಶ್ರೀನಿವಾಸ ಕಾಲೋನಿ, ಕೋಡಿಪುರ, ಪೂರ್ಣಪ್ರಜ್ಞ ಹೌಸಿಂಗ್ ಸೊಸೈಟಿ ಲೇಔಟ್, ಹ್ಯಾಪಿ ವ್ಯಾಲಿ, ಭಾರತ್ ಹೌಸಿಂಗ್ ಸೊಸೈಟಿ (ಭಾ), ಬನಶಂಕರಿ 6ನೇ ಹಂತ (ಭಾ), ಜಯನಗರ ಹೌಸಿಂಗ್ ಸೊಸೈಟಿ ಲೇಔಟ್, ವಿನಾಯಕ ಲೇಔಟ್,	ಉತ್ತರ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮಳನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಇಟ್ಟಿಮಡು ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 4 ನೇ ಅಡ್ಡರಸ್ತೆ.

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು
1	2	3	4
		<p>ಸುಬ್ರಹ್ಮಣ್ಯಪುರ (ಭಾ), ಭುವನೇಶ್ವರಿ ನಗರ, ಗುಬ್ಬಲಾಳ ಲೇಔಟ್, ಹುಚ್ಚಪ್ಪನ ಪಾಳ್ಯ, ಮಾರುತಿ ನಗರ, ಗುಬ್ಬಲಾಳ ಗ್ರಾಮ, ಮಂಜುನಾಥ ನಗರ (ಭಾ), ಗುಬ್ಬಲಾಳ ಕರಿಷ್ಮಾ ಫಾರ್ಮ್ ಲೇಔಟ್, ತುರಹಳ್ಳಿ ಅರಣ್ಯ ಪ್ರದೇಶ (ಭಾ)</p> <p>ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಪೂರ್ವ ಕಾಂಪೌಂಡ್ ವಾಲ್, 3 ನೇ ಅಡ್ಡ ರಸ್ತೆ, 1 ನೇ ಎ ಅಡ್ಡ ರಸ್ತೆ, ಹಾಲಿ ಇರುವ ವಾರ್ಡ್ ಗಡಿ, 2 ನೇ ಮುಖ್ಯ ರಸ್ತೆ, 3 ನೇ ಅಡ್ಡರಸ್ತೆ, ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಗಡಿ), 4 ನೇ ಅಡ್ಡ ರಸ್ತೆ, 1 ನೇ ಎ ಮುಖ್ಯ ರಸ್ತೆ, 4 ನೇ ಎ ಅಡ್ಡರಸ್ತೆ, 7 ನೇ ಮುಖ್ಯ ರಸ್ತೆ, ಮಳೆನೀರಿನ ಚರಂಡಿ , ಉತ್ತರಹಳ್ಳಿ ಕೆರೆ ಯ ಪಶ್ಚಿಮ ಪರಿಧಿ, ಮಳೆನೀರಿನ ಚರಂಡಿ , ಮಳೆನೀರಿನ ಚರಂಡಿ ಯಿಂದ ಮುಖ್ಯರಸ್ತೆ ವರೆಗೆ, ಮುಖ್ಯರಸ್ತೆ, ಕಾಂಪೌಂಡ್ ವಾಲ್, ಮಳೆನೀರಿನ ಚರಂಡಿ, ವಸಂತಪುರ ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಕಾಂಪೌಂಡ್ ವಾಲ್, ಮುಖ್ಯರಸ್ತೆ, ವಸಂತಪುರ ಮುಖ್ಯರಸ್ತೆ, ಕಾಂಪೌಂಡ್ ವಾಲ್, ಮಾರುತಿ ನಗರ ರಸ್ತೆ, ಕಾಂಪೌಂಡ್ ವಾಲ್, 3ನೇ ಎ ಅಡ್ಡರಸ್ತೆ, ಹಾಲಿ ಇರುವ ವಾರ್ಡ್ ಗಡಿ, ವಸಂತಪುರ ಮುಖ್ಯ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಹಾಲಿ ಇರುವ ವಾರ್ಡ್ ಗಡಿ, ಮಾರುತಿ ನಗರ ರಸ್ತೆ, BWSSB ಸರ್ವಿಸ್ ರಸ್ತೆ, ಗುಬ್ಬಲಾಳ ಗ್ರಾಮ ರಸ್ತೆ, ಆಸ್ಪತ್ರೆ ರಸ್ತೆ</p> <p>ದಕ್ಷಿಣ ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ</p> <p>ಪಶ್ಚಿಮ ಮಳೆನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 7 ನೇ ಮುಖ್ಯ ರಸ್ತೆ, 1 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, ಉತ್ತರಹಳ್ಳಿ ಮುಖ್ಯ ರಸ್ತೆ, ನೈಸ್ ರಸ್ತೆ</p>

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
219	219-ವಸಂತಪುರ	<p>ಫ್ರೆಂಡ್ಸ್ ಕಾಲೋನಿ, ಉತ್ತರಹಳ್ಳಿ (ಭಾ), ಪರಮಹಂಸ ನಗರ, ಮಾರುತಿ ಹೌಸಿಂಗ್ ಸೊಸೈಟಿ ಲೇಔಟ್, ವಿಟ್ಟ ನಗರ, ದೇವರಕೆರೆ, ವಸಂತಪುರ, ವಿವಿ ನಗರ, ಶಾರದ ನಗರ, ಪ್ರಶಾಂತಿ ನಗರ, ಕುವೆಂಪು ನಗರ, ಕೈಲಾಸ ನಗರ, ವಲ್ಲಭಾಯಿ ಲೇಔಟ್, ಸಿದ್ದಾಣ್ಣ ಲೇಔಟ್, ದೊಡ್ಡಕಲ್ಲಸಂದ್ರ (ಭಾ), ಬೆಂಗಳೂರು ಸಿಟಿ ಕಾರ್ಪೊರೇಷನ್ ಲೇಔಟ್ (ಭಾ), ಕೆನರಾ ಬ್ಯಾಂಕ್ ಕಾಲೋನಿ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ಉತ್ತರಹಳ್ಳಿ, ಮುಖ್ಯರಸ್ತೆಯಿಂದ, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಮುಖ್ಯರಸ್ತೆ, 4ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಳನೀರಿನ ಚರಂಡಿ, ದೂರೈ ಕರೆಯ ಉತ್ತರ ಪರಿಧಿ, 18ನೇ ಮುಖ್ಯರಸ್ತೆ, 8ನೇ ಮುಖ್ಯರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮಳನೀರಿನ ಚರಂಡಿ, 2ನೇ ಮುಖ್ಯ, ಅಸ್ತಿತ್ವದಲ್ಲಿರುವ ವಾರ್ಡ್ ಮತ್ತು AC ಬೌಂಡರಿ, 10ನೇ ಮುಖ್ಯರಸ್ತೆ, 11ನೇ ಮುಖ್ಯರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ</p>	
			ಪೂರ್ವ	ಈಗಿರುವ ವಾರ್ಡ್ ಗಡಿಯಿಂದ, 6ನೇ ಮುಖ್ಯರಸ್ತೆ, ವಸಂತಪುರ ಮುಖ್ಯರಸ್ತೆ, ಕನಕಪುರ ರಸ್ತೆ, 2ನೇ ಮುಖ್ಯರಸ್ತೆ, ತಿಪ್ಪಸಂದ್ರ ಮುಖ್ಯರಸ್ತೆ, 12ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಕಾಂಪೌಂಡ್ ವಾಲ್, 1ನೇ ಮುಖ್ಯರಸ್ತೆ.
			ದಕ್ಷಿಣ	5ನೇ ಅಡ್ಡ ರಸ್ತೆ, ಹಾಲಿ ಇರುವ ವಾರ್ಡಿನ ಗಡಿ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಆಸ್ಪತ್ರೆ ರಸ್ತೆ, ಗುಬ್ಬಲಾಳ ಗ್ರಾಮ ರಸ್ತೆ
			ಪಶ್ಚಿಮ	BWSSB ಸರ್ವಿಸ್ ರಸ್ತೆ, ಮಾರುತಿ ನಗರ ರಸ್ತೆ, ಹಾಲಿ ಇರುವ ವಾರ್ಡಿನ ಗಡಿ, ಅಡ್ಡ ರಸ್ತೆ, ಮುಖ್ಯ ರಸ್ತೆ, ವಸಂತಪುರ ಮುಖ್ಯ ರಸ್ತೆ, ಹಾಲಿ ಇರುವ ವಾರ್ಡಿನ ಗಡಿ, 3 ನೇ ಎ ಅಡ್ಡ ರಸ್ತೆ, ಕಾಂಪೌಂಡ್ ಗೋಡೆ, ಮಾರುತಿ ನಗರ ರಸ್ತೆ, ಕಾಂಪೌಂಡ್ ಗೋಡೆ, ವಸಂತಪುರ ಮುಖ್ಯ ರಸ್ತೆ, ಮುಖ್ಯ ರಸ್ತೆ, ಕಾಂಪೌಂಡ್ ಗೋಡೆ, ಮುಖ್ಯರಸ್ತೆ, ಅಡ್ಡರಸ್ತೆ, ವಸಂತಪುರ ಮುಖ್ಯರಸ್ತೆ, ಹಿಂದೂಸ್ತಾನ್ ಗ್ರಾನೈಟ್ ಕಾರ್ಖಾನೆ ರಸ್ತೆ, ಕಾಂಪೌಂಡ್ ಗೋಡೆ, ಮುಖ್ಯರಸ್ತೆ, 6ನೇ ಮುಖ್ಯರಸ್ತೆ.
220	220-ಯಲಚೇನಹಳ್ಳಿ		ಉತ್ತರ	ಹೊರ ವರ್ತುಲ ರಸ್ತೆ
			ಪೂರ್ವ	ಕನಕಪುರ ರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಇಲಿಯಾಸ್ ನಗರ, ಯಲೇಚೇನಹಳ್ಳಿ, ಕುಮಾರಸ್ವಾಮಿ ಲೇಔಟ್ 2ನೇ ಹಂತ (ಭಾ)ಚಂದ್ರಾ ಲೇಔಟ್, ಕನಕನಗರ, ಗೀತಾ ಕಾಲೋನಿ, ಕೃಷ್ಣದೇವರಾಯ ನಗರ <i>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</i>	ದಕ್ಷಿಣ	3 ನೇ ಮುಖ್ಯ ರಸ್ತೆ, ಆಶ್ರಮ ರಸ್ತೆ, 1 ನೇ ಮುಖ್ಯ ರಸ್ತೆ, ಹರ್ಷ ಲೇಔಟ್ ರಸ್ತೆ, 7 ನೇ ಅಡ್ಡ ರಸ್ತೆ, ಕಲ್ಯಾಣಿ ನಗರ ರಸ್ತೆ, 13 ನೇ ಎ ಮುಖ್ಯ ರಸ್ತೆ, ಕಾರಂತ ರಸ್ತೆ
			ಪಶ್ಚಿಮ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ
221	221-ಕೋಣನಕುಂಟೆ	ನಂಜಪ್ಪ ಲೇಔಟ್, ಪ್ರತಿಭಾ ಇಂಡಸ್ಟ್ರಿಯಲ್ ಎಸ್ಟೇಟ್, ಕಾಶಿನಗರ, ಗೌರಮ್ಮ ಲೇಔಟ್, ಜಯ ಚಾಮರಾಜೇಂದ್ರ ಇಂಡಸ್ಟ್ರಿಯಲ್ ಎಸ್ಟೇಟ್, ನಾಯ್ಡು ಲೇಔಟ್, ಕೋಣನಕುಂಟೆ, ದೊಡ್ಡಕಲ್ಲಸಂದ್ರ (ಭಾ), ಮುನಿರೆಡ್ಡಿ ಲೇಔಟ್, ಅಂಜನಾದ್ರಿ ಲೇಔಟ್, ನ್ಯೂ ಬ್ಯಾಂಕ್ ಕಾಲೋನಿ (ಭಾ), ಸೌಧಾಮಿನಿ ಎ.ಬಿ. ನಗರ, ಬಿಡಿಎ ಎಂಪ್ಲಾಯೀಸ್ ಲೇಔಟ್, ಬ್ಯಾಂಕ್ ಆಫೀಸರ್ಸ್ ಲೇಔಟ್ (ಭಾ), ನಾರಾಯಣ ನಗರ, ಅಂಜನಾಪುರ 2ನೇ ಮತ್ತು 3ನೇ ಬ್ಲಾಕ್ (ಭಾ), ರಾಯಲ್ ಪಾರ್ಕ್ ರೆಸಿಡೆನ್ಸಿಯಲ್ ಲೇಔಟ್, ಜಿಪಿ ನಗರ 9ನೇ ಹಂತ, ಆಲಹಳ್ಳಿ (ಭಾ), ಅಂಜನಾಪುರ 2 ಮತ್ತು 3ನೇ ಬ್ಲಾಕ್ (ಭಾ). ಬಿಕಾಶಿಪುರ, ರಾಜೇಶ್ವರಿ ಲೇಔಟ್. <i>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ</i>	ಉತ್ತರ	ಕಾರಂತ ರಸ್ತೆ ಮೂಲಕ, 13ನೇ ಎ ಮುಖ್ಯರಸ್ತೆ, ಕುವೆಂಪು ರಸ್ತೆ, 7ನೇ ಅಡ್ಡರಸ್ತೆ, ಹರ್ಷಾ ಲೇಔಟ್ ರಸ್ತೆ, 1ನೇ ಮುಖ್ಯರಸ್ತೆ, ಆಶ್ರಮ ರಸ್ತೆ, 7ನೇ ಮುಖ್ಯರಸ್ತೆ, 3ನೇ ಮುಖ್ಯರಸ್ತೆ
			ಪೂರ್ವ	ಕನಕಪುರ ರಸ್ತೆ ಮೂಲಕ, ಅಡ್ಡ ರಸ್ತೆ (ಹಾಲಿ ಇರುವ ವಾರ್ಡಿನ ಗಡಿ), ಗಣಪತಿಪುರ ರಸ್ತೆ, 11 ನೇ ಅಡ್ಡ ರಸ್ತೆ, ಹಾಲಿ ಇರುವ ವಾರ್ಡಿನ ಗಡಿ, ಚುಂಚಘಟ್ಟ ರಸ್ತೆ, 8 ನೇ ಅಡ್ಡ ರಸ್ತೆ, 6 ನೇ ಅಡ್ಡ, ತುಳಸಿಪುರ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, (ಹಾಲಿ ಇರುವ ವಾರ್ಡಿನ ಗಡಿ), ಹಾಲಿ ಇರುವ ವಾರ್ಡಿನ ಗಡಿ, ಕಾಂಪೌಂಡ್ ವಾಲ್ (ಹಾಲಿ ಇರುವ ವಾರ್ಡಿನ ಗಡಿ), ತುಳಸಿಪುರ ರಸ್ತೆ
			ದಕ್ಷಿಣ	ರಾಯಲ್ ಪಾರ್ಕ್ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಕಾಂಪೌಂಡ್ ವಾಲ್, ಮುಖ್ಯ ರಸ್ತೆ, ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, ಅಡ್ಡ ರಸ್ತೆ, ಅಡ್ಡ ರಸ್ತೆ, ಕಾಂಪೌಂಡ್ ವಾಲ್, ಮುಖ್ಯ ರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು
1	2	3	4
		ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ ಮಳೆ ನೀರಿನ ಚರಂಡಿ, ಹಾಲಿ ಇರುವ ವಾರ್ಡಿನ ಗಡಿ, 5 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, ಕಾಂಪೌಂಡ್ ಗೋಡೆ, 8 ನೇ ಮುಖ್ಯ ರಸ್ತೆ, 12 ನೇ ಅಡ್ಡ ರಸ್ತೆ, 2 ನೇ ಮುಖ್ಯ ರಸ್ತೆ, ಕನಕಪುರ ರಸ್ತೆ, ವಸಂತಪುರ ಮುಖ್ಯ ರಸ್ತೆ, 6 ನೇ ಮುಖ್ಯ ರಸ್ತೆ, ಹಾಲಿ ಇರುವ ವಾರ್ಡಿನ ಗಡಿ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 16ನೇ ಅಡ್ಡರಸ್ತೆ, 11ನೇ ಮುಖ್ಯರಸ್ತೆ, 6ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ
222	222-RBI ಲೇಔಟ್	<p>ಗಣಪತಿಪುರ, ಓಂಶಕ್ತಿ ಲೇಔಟ್, ಈಶ್ವರ್ ಲೇಔಟ್, ರಾಘವೇಂದ್ರ ನಗರ, ಆರ್‌ಬಿಐ ಕಾಲೋನಿ, ಮಹೇಂದ್ರ ಸಿಂಗ್ ಲೇಔಟ್, ಚುಂಚಘಟ್ಟ (ಭಾ), ನಟರಾಜ ಲೇಔಟ್, ಸಂತೃಪ್ತಿ ಲೇಔಟ್, ಮುನಿಸ್ವಾಮಿ ಲೇಔಟ್, ಸಂಕ್ರಾಂತಿ ಲೇಔಟ್, ಸನ್ ಸಿಟಿ ಲೇಔಟ್, ಸೌತ್ ಸಿಟಿ ಲೇಔಟ್, ರಾಘವೇಂದ್ರ ಲೇಔಟ್, ಆರಾಧನಾ ಲೇಔಟ್, ನೃಪತುಂಗ ನಗರ.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಚುಂಚಘಟ್ಟ ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಸಾರಕ್ಕಿ ಕೆರೆಯ ದಕ್ಷಿಣ ಪರಿಧಿಯ ಭಾಗ</p> <p>ಪೂರ್ವ 6ನೇ ಅಡ್ಡ ರಸ್ತೆ ಮೂಲಕ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಬೀರೇಶ್ವರ ನಗರ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಕೊತ್ತೂರು ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 2 ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 3ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 1 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)</p> <p>ದಕ್ಷಿಣ 3ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, 4ನೇ ಅಡ್ಡರಸ್ತೆ, ಕೊತ್ತೂರು ಮುಖ್ಯರಸ್ತೆ, ಚುಂಚಘಟ್ಟ ಕೆರೆಯ ದಕ್ಷಿಣ ಪರಿಧಿ, ಅಡ್ಡರಸ್ತೆ, 1ನೇ ಮುಖ್ಯರಸ್ತೆ.</p> <p>ಪಶ್ಚಿಮ ಚುಂಚಘಟ್ಟ ಮುಖ್ಯರಸ್ತೆ, ಕಾಂಪೌಂಡ್ ವಾಲ್, 11ನೇ ಅಡ್ಡ ರಸ್ತೆ, ಗಣಪತಿಪುರ ರಸ್ತೆ</p>

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
223	223-ಚುಂಚಘಟ್ಟ	<p>ಚುಂಚಘಟ್ಟ (ಭಾ), ಮೈಸೂರು ಬ್ಯಾಂಕ್ ಕಾಲೋನಿ, ಅನ್ನಪೂರ್ಣೇಶ್ವರಿ ನಗರ, ಗೌರವ ನಗರ, ಶ್ರೀಯಶ್ ಕಾಲೋನಿ, ಮಾರುತಿ ನಗರ, ಕೃಷ್ಣ ನಗರ, ನವೋದಯ ನಗರ, ಪೂರ್ಣಿಮಾ ನಗರ, ಎಂಎಸ್ ರಾಮಯ್ಯ ನಗರ, ಸಾಯಿ ಎನ್‌ಕ್ಲೇವ್, ಕೊತ್ತೂರು ದಿನ್ನೆ ಗ್ರಾಮ, ಕೊತ್ತೂರು ಗ್ರಾಮ, ಜಿಪಿ ನಗರ 8 ನೇ ಹಂತ, ನಾಯಕ್ ಲೇಔಟ್, ರಜತಾದ್ರಿ ಲೇಔಟ್, ಪವಮಾನ ನಗರ, ಕ್ವಾಸಿಕ್ ಆರ್ಚರ್ಡ್ ಲೇಔಟ್ (ಭಾ), ಸುರಭಿ ನಗರ, ಬಿಜಿಎಸ್ ಲೇಔಟ್, ರಾಯಲ್ ಕೌಂಟಿ ಲೇಔಟ್ (ಭಾ).</p> <p><i>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</i></p>	<p>ಉತ್ತರ 1ನೇ ಮುಖ್ಯರಸ್ತೆ, ಅಡ್ಡರಸ್ತೆ, ಚುಂಚಘಟ್ಟ ಕೆರೆಯ ದಕ್ಷಿಣ ಪರಿಧಿ, ಕೊತ್ತೂರು ರಸ್ತೆ, 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, 6ನೇ ಇ ಮುಖ್ಯರಸ್ತೆ, 1ನೇ ಎ ಕ್ರಾಸ್, ಕಾಂಪೌಂಡ್ ವಾಲ್, 9ನೇ ಅಡ್ಡರಸ್ತೆ, ಕೊತ್ತೂರು ಮುಖ್ಯರಸ್ತೆ, 4ನೇ ಅಡ್ಡರಸ್ತೆ, 2 ಅಡ್ಡ ರಸ್ತೆ, 3ನೇ ಮುಖ್ಯ ರಸ್ತೆ</p>	
			<p>ಪೂರ್ವ ಮುಖ್ಯರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ</p>	
			<p>ದಕ್ಷಿಣ ಕೊತ್ತೂರು ಮುಖ್ಯರಸ್ತೆ, 4ನೇ ಅಡ್ಡರಸ್ತೆ, 1ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಸುರಭಿ ನಗರ ರಸ್ತೆ, 1ನೇ ಅಡ್ಡರಸ್ತೆ, 2ನೇ ಅಡ್ಡರಸ್ತೆ, ಮುಖ್ಯರಸ್ತೆ, ಗೊಟ್ಟಿಗೆರೆ ಮುಖ್ಯರಸ್ತೆ.</p>	
			<p>ಪಶ್ಚಿಮ ಗೊಟ್ಟಿಗೆರೆ ಮುಖ್ಯರಸ್ತೆ, ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಕೊತ್ತೂರು ಮುಖ್ಯರಸ್ತೆ, 5ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಚುಂಚಘಟ್ಟ ಮುಖ್ಯರಸ್ತೆ.</p>	
224	224-ಅಂಜನಾಪುರ	<p>ಶ್ರೀನಿಧಿ ಲೇಔಟ್ (ಭಾ), ಆದಿತ್ಯ ನಗರ, ಮುನೇಶ್ವರ ನಗರ, ಹರಿ ನಗರ, ಜಿಪಿ ನಗರ 8ನೇ ಹಂತ (ಭಾ), ಬ್ರೂಕ್ಸ್ ಹವೆನ್ ಲೇಔಟ್, ರಾಯಲ್ ಲೇಕ್ ಫುಂಟ್ ರೆಸಿಡೆನ್ಸಿ, ಆಲಹಳ್ಳಿ (ಭಾ), ನಂದಿ ಗಾರ್ಡನ್, ಅಂಜನಾಪುರ ವಿಸ್ತರಣೆ, ಜಿಬಿಸಿ ನೌಕರರ ವಸತಿ ಕಾಲೋನಿ, ಕ್ವಾಸಿಕ್ ಪ್ಲೆಸೆಂಟ್ ವಿಲ್ಲಾ ಲೇಔಟ್, ಲಕ್ಷ್ಮಿ ದೂರಿ ಲೇಔಟ್, ಅಂಜನಾಪುರ 1,4,5,6,7,8,9,10,11ನೇ ಬ್ಲಾಕ್, ಅಂಜನಾಪುರ 2 ಮತ್ತು 3ನೇ ಬ್ಲಾಕ್ (ಭಾ), ಸಾಯಿ ಲೇಔಟ್, ಅಮೃತ್ ನಗರ, ನ್ಯೂ ಬ್ಯಾಂಕ್ ಕಾಲೋನಿ (ಭಾ)</p> <p><i>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ</i></p>	<p>ಉತ್ತರ ಅಡ್ಡ ರಸ್ತೆ, ಕಾಂಪೌಂಡ್ ವಾಲ್, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, 1ನೇ ಮುಖ್ಯ, ಅಡ್ಡ ರಸ್ತೆ, ಮುಖ್ಯ ರಸ್ತೆ, ಕಾಂಪೌಂಡ್ ವಾಲ್, ಅಡ್ಡ ರಸ್ತೆ, ಮುಖ್ಯ ರಸ್ತೆ, ರಾಯಲ್ ಪಾರ್ಕ್ ರಸ್ತೆ, ತುಳಸೀಪುರ ರಸ್ತೆ, ಹಾಲಿ ಇರುವ ವಾರ್ಡಿನ ಗಡಿ, ಕೊತ್ತೂರು ಮುಖ್ಯ ರಸ್ತೆ, ತುಳಸೀಪುರ ಮುಖ್ಯ ರಸ್ತೆ, 6ನೇ ಅಡ್ಡರಸ್ತೆ, 8ನೇ ಅಡ್ಡರಸ್ತೆ, ಚುಂಚಘಟ್ಟ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ</p>	
			<p>ಪೂರ್ವ ಕೊತ್ತೂರು ಮುಖ್ಯ ರಸ್ತೆ ಮೂಲಕ, 1 ನೇ ಮುಖ್ಯ ರಸ್ತೆ, ಅಡ್ಡ ರಸ್ತೆ, ಗೊಟ್ಟಿಗೆರೆ ಮುಖ್ಯ ರಸ್ತೆ, 80 ಅಡಿ ರಸ್ತೆ, 5 ನೇ ಮುಖ್ಯ ರಸ್ತೆ, ಹಾಲಿ ಇರುವ ವಾರ್ಡಿನ ಗಡಿ</p>	
			<p>ದಕ್ಷಿಣ ಹಾಲಿ ಇರುವ ವಾರ್ಡ್ ಮತ್ತು BBMP ಪರಿಮಿತಿ</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡ್‌ಗೇ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ಮತ್ತು BBMP ಪರಿಮಿತಿ), ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
225	225-ಗೊಟ್ಟಿಗರೆ	ಕಾಳೇನ ಅಗ್ರಹಾರ (ಭಾ), ವೆಂಕಟೇಶ್ವರ ಲೇಔಟ್, ರಾಯಲ್ ಕೌಂಟಿ ಲೇಔಟ್ (ಭಾ), ಭಾಗ್ಯ ನಗರ, ಐಡಿಬಿಐ ಲೇಔಟ್, ಮೀನಾಕ್ಷಿ ಲೇಔಟ್, ರಾಮಕೃಷ್ಣ ಲೇಔಟ್, ಸೌತ್ ಅವನೂಯ ರೆಸಿಡೆನ್ಸಿ ಲೇಔಟ್, ಮೀನಾಕ್ಷಿ ರೆಸಿಡೆನ್ಸಿ ಲೇಔಟ್, ಗ್ಯಾಲಕ್ಸಿ ಲೇಔಟ್, ಡಿಯುಒ ಟೌನ್ ಲೇಔಟ್, ಗೊಟ್ಟಿಗರೆ, ವಿದ್ಯಾಸಾಗರ ಲೇಔಟ್, ಬೋರಾ ಲೇಔಟ್, ಕಾಮಾಕ್ಷಿ ಲೇಔಟ್, ರಾಘವೇಂದ್ರ ಸ್ವಾಮಿ ಲೇಔಟ್, ಹಿಮಗಿರಿ ಮೆಡೋಸ್ (ಭಾ), ಮಹಾಗಣಪತಿ ನಗರ, ಪಿಲ್ಲಗಾನಹಳ್ಳಿ, ರಾಯಲ್ ಹೆರಿಟೇಜ್ ಲೇಔಟ್, ವೀವರ್ಸ್ ಕಾಲೋನಿ, ಕೆಎಸ್‌ಆರ್‌ಟಿಸಿ ನೌಕರರ ವೆಲ್ ಫೇರ್ ಲೇಔಟ್, ಬಿಲ್ವಾರದಹಳ್ಳಿ.	ಉತ್ತರ	ಗೊಟ್ಟಿಗರೆ ಮುಖ್ಯರಸ್ತೆ, ಮುಖ್ಯರಸ್ತೆ, 2ನೇ ಅಡ್ಡರಸ್ತೆ, 1ನೇ ಅಡ್ಡರಸ್ತೆ, ಸುರಭಿ ನಗರ ರಸ್ತೆ, 6ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, 4ನೇ ಅಡ್ಡರಸ್ತೆ, ಕೊತ್ತೂರು ಮುಖ್ಯರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ.
			ಪೂರ್ವ	ಬನ್ನೇರುಘಟ್ಟ ರಸ್ತೆ, ಹಾಲಿ ಇರುವ ವಾರ್ಡಿನ ಗಡಿ
			ದಕ್ಷಿಣ	ಹಾಲಿ ಇರುವ ವಾರ್ಡ್ ಮತ್ತು BBMP ಪರಿಮಿತಿ.
			ಪಶ್ಚಿಮ	ಹಾಲಿ ಇರುವ ವಾರ್ಡಿನ ಗಡಿ, 5 ನೇ ಮುಖ್ಯ, 80 ಅಡಿ ರಸ್ತೆ
226	226-ಕಾಳೇನ ಅಗ್ರಹಾರ	NOBO ನಗರ, ಕಾಳೇನ ಅಗ್ರಹಾರ (ಭಾ), MLA ಲೇಔಟ್, ಹಿಮಗಿರಿ ಮೆಡೋಸ್ (ಭಾ), ವಿನಾಯಕ ನಗರ, ರಮಣಶ್ರೀ ನಗರ, ಇಂದ್ರಪ್ರಸ್ಥ ಕಾಲೋನಿ, ದೊಡ್ಡ ಕಮ್ಮನಹಳ್ಳಿ, ಗ್ರಾಮ, ವಿಜಯಲಕ್ಷ್ಮಿ ಲೇಔಟ್, ಬಸವನಪುರ, ಕಲ್ಕೆರೆ ಮೀಸಲು ಅರಣ್ಯ, ಸ್ವಾತಿ ಲೇಔಟ್, ಚಿಕ್ಕಮ್ಮನಹಳ್ಳಿ, ಈಗಲ್ ರಿಡ್ಜ್, ರಾಜಾ ಐರಿಸ್ ಲೇಔಟ್, ಬೇಗೂರು ನ್ಯೂ ಲೇಔಟ್, ನೊಬೆಲ್ ರೆಸಿಡೆನ್ಸಿ, ಇನ್ನಿಟಿ ಲೇಔಟ್, ತೇಜಶ್ವಿನಿ ನಗರ, ಲೋಟಸ್ ಲೇಔಟ್, ಏಲೇನಹಳ್ಳಿ (ಭಾ), ಅಕ್ಷಯ ನಗರ (ಭಾ), DLF ನ್ಯೂ ಟೌನ್, ಕ್ವಾಸಿಕ್ ಲೇಔಟ್, DUO ಹೈಟ್ಸ್, ಚಾಮುಂಡಿ ನಗರ (ಭಾ), ಬೇಗೂರು (ಭಾ), ಮೋಹನ್ ಲೇಔಟ್ (ಭಾ), ಕೆನರಾ ಬ್ಯಾಂಕ್ ಲೇಔಟ್.	ಉತ್ತರ	ದೊಡ್ಡ ಕಮ್ಮನಹಳ್ಳಿ ಮುಖ್ಯರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ದಕ್ಷಿಣ ಮತ್ತು ಪೂರ್ವ ಪರಿಧಿಯ ಹುಳಿಮಾವು ಕೆರೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಡಿಎಲ್‌ಎಫ್ ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ದೇವರ ಚಿಕ್ಕನಹಳ್ಳಿ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 6ನೇ ಮುಖ್ಯ ರಸ್ತೆ
			ಪೂರ್ವ	ದೇವರ ಚಿಕ್ಕನಹಳ್ಳಿ ರಸ್ತೆ, ಬೇಗೂರು ರಸ್ತೆ, ಬೇಗೂರು-ಹುಳಿಮಾವು ರಸ್ತೆ, ಮುಖ್ಯರಸ್ತೆ, ಅಡ್ಡರಸ್ತೆ, ಮುಖ್ಯರಸ್ತೆ, ಕಾಂಪೌಂಡ್ ವಾಲ್, ಅಡ್ಡ ರಸ್ತೆ, 1ನೇ ಅಡ್ಡ ರಸ್ತೆ ವಿಟ್ಟಸಂದ್ರ ಮುಖ್ಯರಸ್ತೆ.
		ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ.	ದಕ್ಷಿಣ	ಹಾಲಿ ಇರುವ ವಾರ್ಡ್ ಮತ್ತು BBMP ಪರಿಮಿತಿ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	ಹಾಲಿ ಇರುವ ವಾರ್ಡಿನ ಗಡಿ, ಬನ್ನೇರುಘಟ್ಟ ರಸ್ತೆ
227	227-ಬೇಗೂರು	ಚಾಮುಂಡಿ ನಗರ (ಭಾ), ರಾಯಲ್ ಮೆರಿಯನ್ ಲೇಔಟ್, ಅಮಲೋಧವ ನಗರ, ಬೇಗೂರು (ಭಾ), ವಿಶ್ವಪ್ರಿಯ ನಗರ, MICO ಲೇಔಟ್ (ಭಾ), ಚಿಕ್ಕ ಬೇಗೂರು, AECS ಲೇಔಟ್ ಸಿ ಬ್ಲಾಕ್, ಸುಭಾಷ್ ನಗರ, DUO ಸಿಟಿ, ಎಂಎಂ ಲೇಔಟ್, ಮೋಹನ್ ಲೇಔಟ್, (ಭಾ), ಎಸ್ ಪಿ ಗ್ರಾಂಡ್ ಲೇಔಟ್, ರಾಘವೇಂದ್ರ ಸ್ವಾಮಿ ಆರ್ಚರ್ಡ್ ಲೇಔಟ್, ಅಮೃತ್ ಲೇಔಟ್, ಬಸವಪುರ, ಡ್ರೀಮ್ ಪ್ಯಾರಡೈಸ್ ಲೇಔಟ್, ಸುದರ್ಶನ ನಗರ, ಆರ್ ಆರ್ ಲೇಔಟ್, ಪ್ರಗತಿ ನಗರ, ವಿವೇಕಾನಂದ ನಗರ, ದೇವೇಂದ್ರ ನಗರ (ಭಾ), ಚಿಕ್ಕತೋಗೂರು ಗ್ರಾಮ. ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ದೇವರ ಚಿಕ್ಕನಹಳ್ಳಿ ರಸ್ತೆ, 4ನೇ ಅಡ್ಡರಸ್ತೆ, ಕೋಡಿ ಚಿಕ್ಕನಹಳ್ಳಿ ಮುಖ್ಯರಸ್ತೆ, ಬೇಗೂರು ರಸ್ತೆ, ಮಳೆ ನೀರಿನ ಚರಂಡಿ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ
			ಪೂರ್ವ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಚಿಕ್ಕ ಬೇಗೂರು ಟ್ಯಾಂಕ್‌ನ ಉತ್ತರ ಮತ್ತು ಪೂರ್ವ ಪರಿಧಿ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮಣಿಪಾಲ ಕೌಂಟಿ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಹೊಸೂರು ರಸ್ತೆ, ಚಿಕ್ಕ ತೋಗೂರು ಮುಖ್ಯ ರಸ್ತೆ, ನೈಸ್ ರಸ್ತೆ
			ದಕ್ಷಿಣ	ಹಾಲಿ ಇರುವ ವಾರ್ಡ್ ಮತ್ತು BBMP ಪರಿಮಿತಿ ಹಾಲಿ ಇರುವ ವಾರ್ಡ್ ಮತ್ತು BBMP ಪರಿಮಿತಿ
			ಪಶ್ಚಿಮ	ವಿಟ್ಟಸಂದ್ರ ಮುಖ್ಯರಸ್ತೆ, 1 ನೇ ಅಡ್ಡ ರಸ್ತೆ, ಅಡ್ಡ ರಸ್ತೆ, ಕಾಂಪೌಂಡ್ ಗೋಡೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಬೇಗೂರು-ಹುಳಿಮಾವು ರಸ್ತೆ, ಬೇಗೂರು ರಸ್ತೆ, ದೇವರ ಚಿಕ್ಕನಹಳ್ಳಿ ಮುಖ್ಯರಸ್ತೆ, 6ನೇ ಮುಖ್ಯರಸ್ತೆ, ದೇವರ ಚಿಕ್ಕನಹಳ್ಳಿ ಮುಖ್ಯರಸ್ತೆ
228	228-ನಾಗನಾಥಪುರ	ಪರಪ್ಪನ ಅಗ್ರಹಾರ, ಕುಪೇಂದ್ರ ರೆಡ್ಡಿ ನಗರ, ಲೇಕ್ ವ್ಯೂ ಮೀನಾಕ್ಷಿ ಲೇಔಟ್, ಭುವನೇಶ್ವರ ನಗರ ಲೇಔಟ್, ನಾಗನಾಥಪುರ, ನಾರಾಯಣಮ್ಮ ಲೇಔಟ್, ಗೌರಿ ದೇವರಾಜು ರೆಡ್ಡಿ ಲೇಔಟ್,	ಉತ್ತರ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ
			ಪೂರ್ವ	ಹಾಲಿ ಇರುವ ವಾರ್ಡ್ ಮತ್ತು BBMP ಪರಿಮಿತಿ ಹಾಲಿ ಇರುವ ವಾರ್ಡ್ ಮತ್ತು BBMP ಪರಿಮಿತಿ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಡಾಕ್ಟರ್ಸ್ ಲೇಔಟ್, ಸಾಯಿಶ್ರೀ ಲೇಔಟ್, ಸಂಪಂಗಿ ಲೇಔಟ್, ವೀರಪ್ಪ ರೆಡ್ಡಿ ಲೇಔಟ್, ಜಿಕೆ ಲೇಔಟ್, ಬೆರೆತೇನ ಅಗ್ರಹಾರ.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ದಕ್ಷಿಣ</p> <p>ಹಾಲಿ ಇರುವ ವಾರ್ಡ್ ಮತ್ತು BBMP ಪರಿಮಿತಿ, NICE Road ಹಾಲಿ ಇರುವ ವಾರ್ಡ್ ಮತ್ತು BBMP ಪರಿಮಿತಿ, NICE ರಸ್ತೆ</p>	
			<p>ಪಶ್ಚಿಮ</p> <p>ಚಿಕ್ಕತೊಗೂರು ಮುಖ್ಯ ರಸ್ತೆ, ಹೊಸೂರು ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 1 ನೇ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಪರಪ್ಪನ ಅಗ್ರಹಾರ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ.</p>	
229	229-ಇಬ್ಬೂರು	<p>ಇಬ್ಬೂರು, ಎಚ್‌ಎಸ್‌ಆರ್ ಲೇಔಟ್ ಸೆಕ್ಟರ್ 1&2 (ಭಾ), ಶೋಭಾ ಡ್ಯಾಫಡಿಲ್, ರಾಯಲ್ ಪ್ಲಾಸಿಡ್ ರೆಸಿಡೆನ್ಸಿಯಲ್ ಲೇಔಟ್, ಸೋಮಸುಂದರ್ ಪಾಳ್ಯ, ಹೊಸಪಾಳ್ಯ, ಬಂಡೆಪಾಳ್ಯ (ಭಾ), ಮುನೇಶ್ವರ ಲೇಔಟ್</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>3ನೇ ಅಡ್ಡ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 6ನೇ ಅಡ್ಡ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಸರ್ಜಾಪುರ ರಸ್ತೆ (ಹೊರ ವರ್ತುಲ ರಸ್ತೆ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ</p>	
			<p>ಪೂರ್ವ</p> <p>ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಹೊರ ವರ್ತುಲ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ.</p>	
			<p>ದಕ್ಷಿಣ</p> <p>ಕೂಡ್ಲು ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ</p>	
			<p>ಪಶ್ಚಿಮ</p> <p>7 ನೇ ಮುಖ್ಯ ರಸ್ತೆ ಮೂಲಕ, 7 ನೇ ಮುಖ್ಯ ರಸ್ತೆ, ಹೊಸಪಾಳ್ಯ ಮುಖ್ಯ ರಸ್ತೆ, ಅಡ್ಡ ರಸ್ತೆ, ಹೊಸಪಾಳ್ಯ ಮುಖ್ಯ ರಸ್ತೆ, 27 ನೇ ಅಡ್ಡ ರಸ್ತೆ, 24 ನೇ ಮುಖ್ಯ ರಸ್ತೆ, 27 ನೇ ಮುಖ್ಯ ರಸ್ತೆ</p>	
230	230-ಅಗರ	<p>ಅಗರ, ಎಚ್‌ಎಸ್‌ಆರ್ ಲೇಔಟ್ ಸೆಕ್ಟರ್ 1, 2,6,7 (ಪು), ಎಚ್‌ಎಸ್ ಆರ್ ಲೇಔಟ್ ಸೆಕ್ಟರ್ 4, ಪ್ರಿಯಾಂಕಾ ಲೇಔಟ್ (ಭಾ), ನೀಲಕಂಠೇಶ್ವರ ಲೇಔಟ್ (ಭಾ), ಎಚ್‌ಎಸ್‌ಆರ್ ಲೇಔಟ್ ಸೆಕ್ಟರ್ 3</p>	<p>ಉತ್ತರ</p> <p>ಹೊರ ವರ್ತುಲ ರಸ್ತೆ ಮೂಲಕ, 14ನೇ ಮುಖ್ಯ ರಸ್ತೆ, ಸರ್ಜಾಪುರ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)</p>	

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪೂರ್ವ	27ನೇ ಮುಖ್ಯರಸ್ತೆ, 24ನೇ ಮುಖ್ಯರಸ್ತೆ, 27ನೇ ಅಡ್ಡರಸ್ತೆ, ಹೊಸಪಾಳ್ಯ ರಸ್ತೆ, ಅಡ್ಡರಸ್ತೆ, ಹೊಸಪಾಳ್ಯ ರಸ್ತೆ
			ದಕ್ಷಿಣ	27 ನೇ ಅಡ್ಡ ರಸ್ತೆ, ಮುಖ್ಯ ರಸ್ತೆ, ಮಂಗಮ್ಮನ ಪಾಳ್ಯ ಮುಖ್ಯ ರಸ್ತೆ (ಶಾಲಾ ರಸ್ತೆ)
			ಪಶ್ಚಿಮ	9ನೇ ಮುಖ್ಯರಸ್ತೆ
231	231- ಮಂಗಮ್ಮನಪಾಳ್ಯ	ಮಂಗಮ್ಮನ ಪಾಳ್ಯ, ಮದೀನ ನಗರ (ಭಾ), ಗಂಗಮ್ಮ ಲೇಔಟ್, ನೀಲಕಂಠೇಶ್ವರ ಲೇಔಟ್ (ಭಾ), ಐಟಿಐ ಲೇಔಟ್, ಮುನೇಶ್ವರ ನಗರ (ಭಾ), ಮುನಿರೆಡ್ಡಿ ಲೇಔಟ್, ಪ್ರಿಯಾಂಕಾ ಲೇಔಟ್ (ಭಾ), ಬಂಡೆ ಪಾಳ್ಯ (ಭಾ). ಸೂಚನೆ: ಈ ನಮೂನೆಯಲ್ಲಿ ಕೆವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	7ನೇ ಅಡ್ಡರಸ್ತೆ ಶಾಲಾ ರಸ್ತೆ, ಮಂಗಮ್ಮನ ಪಾಳ್ಯ ಮುಖ್ಯರಸ್ತೆ.
			ಪೂರ್ವ	ಅಡ್ಡರಸ್ತೆ, 27ನೇ ಅಡ್ಡರಸ್ತೆ, ಹೊಸಪಾಳ್ಯ ರಸ್ತೆ, ಅಡ್ಡರಸ್ತೆ
			ದಕ್ಷಿಣ	7ನೇ ಮುಖ್ಯರಸ್ತೆ, ಕಾಂಪೌಂಡ್ ಗೋಡೆ, ಬಂಡೆ ಪಾಳ್ಯ ಮುಖ್ಯರಸ್ತೆ
			ಪಶ್ಚಿಮ	ಹಳೆ ಮಂಗಮ್ಮನ ಪಾಳ್ಯ ಮುಖ್ಯರಸ್ತೆ, 5ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, ಹಳೆ ಮಂಗಮ್ಮನ ಪಾಳ್ಯ ಮುಖ್ಯರಸ್ತೆ, 3ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಹಾಲಿ ಇರುವ ವಾರ್ಡಿನ ಗಡಿ, 1ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಕಾಂಪೌಂಡ್ ವಾಲ್, ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
232	232-ಎಚ್‌ಎಸ್‌ಆರ್-ಸಿಂಗಸಂದ್ರ	<p>ಎಚ್‌ಎಸ್‌ಆರ್ ಲೇಔಟ್ ಸೆಕ್ಟರ್-6,7 (ಭಾ), ಪಾಪ್ಪುಲರ್ ಕಾಲೋನಿ, ಮದೀನ ನಗರ (ಭಾ), ಗಾರಭಾವಿ ಪಾಳ್ಯ (ಭಾ), ಬಂಡೆಪಾಳ್ಯ (ಭಾ), ಸಿಂಗಸಂದ್ರ (ಭಾ), ಎಇಸಿಎಸ್ ಲೇಔಟ್, ವೇದಾಂತಚಾರ್ ಲೇಔಟ್, ಪರಪ್ಪನ ಅಗ್ರಹಾರ, ಚನ್ನಕೇಶವ ನಗರ (ಪರಪ್ಪನ ಅಗ್ರಹಾರ)</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಉತ್ತರ	ಹೊರ ವರ್ತುಲ ರಸ್ತೆ
			ಪೂರ್ವ	9ನೇ ಮುಖ್ಯರಸ್ತೆ, 7ನೇ ಕ್ರಾಸ್, ರಸ್ತೆ 3ನೇ ಕ್ರಾಸ್ (ಹಾಲಿ ಇರುವ ವಾರ್ಡಿನ ಗಡಿ), ಮಳೆ ನೀರಿನ ಚರಂಡಿ(ಹಾಲಿ ಇರುವ ವಾರ್ಡಿನ ಗಡಿ), 1ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಹಾಲಿ ಇರುವ ವಾರ್ಡಿನ ಗಡಿ, 3ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಹಳೆ ಮಂಗಮ್ಮನ ಪಾಳ್ಯ ಮುಖ್ಯರಸ್ತೆ, 2ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಹಳೆ ಮಂಗಮ್ಮನ ಪಾಳ್ಯ ಮುಖ್ಯರಸ್ತೆ, ಬಂಡೆಪಾಳ್ಯ ಮುಖ್ಯರಸ್ತೆ, ಕಾಂಪೌಂಡ್ ವಾಲ್, 7ನೇ ಮುಖ್ಯರಸ್ತೆ, 7ನೇ ಮುಖ್ಯರಸ್ತೆ (ಹೊಸಪಾಳ್ಯ ರಸ್ತೆ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 1ನೇ ಮುಖ್ಯರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಅಸ್ತಿತ್ವದಲ್ಲಿರುವ ವಾರ್ಡ್ ಮತ್ತು ಎಸಿ ಬೌಂಡರಿ, ಮುಖ್ಯರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ) C1 ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
			ದಕ್ಷಿಣ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿಯಿಂದ ಹೊಸೂರು ರಸ್ತೆಯವರೆಗೆ,
			ಪಶ್ಚಿಮ	ಹೊಸೂರು ರಸ್ತೆ
233	233-ರೂಪೇನ ಅಗ್ರಹಾರ	<p>ಸೆಂಟ್ರಲ್ ಸಿಲ್ಕ್ ಬೋರ್ಡ್ ಕಾಲೋನಿ (ಭಾ), ರೂಪೇನ ಅಗ್ರಹಾರ, ವಿರಾಟ್ ನಗರ, ಬೊಮ್ಮನಹಳ್ಳಿ (ಭಾ), ಮುನಿರೆಡ್ಡಿ ಲೇಔಟ್ (ಭಾ), ಓಂ ಶಕ್ತಿ ಲೇಔಟ್ (ಹೊಂಗಳಸಂದ್ರ), ಎನ್. ಆರ್. ರೆಡ್ಡಿ ಲೇಔಟ್</p>	ಉತ್ತರ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ
			ಪೂರ್ವ	ಹೊಸೂರು ರಸ್ತೆ
			ದಕ್ಷಿಣ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>(ಹೊಂಗಸಂದ್ರ), ಗಾರಭಾವಿ ಪಾಳ್ಯ (ಭಾ), ಎಎಂ ಇಂಡಸ್ಟ್ರಿಯಲ್ ಎಸ್ಟೇಟ್, ಲಕ್ಷ್ಮಿ ಲೇಔಟ್ (ಮಂಗಮ್ಮನ ಪಾಳ್ಯ), ಚಿಕ್ಕ ಬೇಗೂರು (ಸಿಂಗಸಂದ್ರ), ಎಇಸಿಎಸ್ ಲೇಔಟ್ ಬಿ ಬ್ಲಾಕ್, ವೆಲ್ಲಿಂಗ್ಟನ್ ಪ್ಯಾರಡೈಸ್ ಲೇಔಟ್, ಸಿಂಗಸಂದ್ರ (ಭಾ), ಗ್ರೀನ್ ಗಾರ್ಡನ್ ಲೇಔಟ್, ಡ್ರೀಮ್ ಪ್ಯಾರಡೈಸ್ ಲೇಔಟ್ (ಸಿಂಗಸಂದ್ರ)(ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಪಶ್ಚಿಮ	<p>ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಸುಭಾಷ್ ನಗರ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಮಣಿಪಾಲ ಕೌಂಟಿ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಮುಖ್ಯ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಚಿಕ್ಕ ಬೇಗೂರು ಕೆರೆಯ ಪೂರ್ವ ಮತ್ತು ಉತ್ತರ ಪರಿಧಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಕಾಂಪೌಂಡ್ ವಾಲ್, ಮುಖ್ಯ ರಸ್ತೆ, ಅಡ್ಡ ರಸ್ತೆ, ಲಕ್ಷ್ಮಿ ಲೇಔಟ್ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ, ಹೊಂಗಸಂದ್ರ ರಸ್ತೆ, 3 ನೇ ಕ್ರಾಸ್, 7 ನೇ ಮುಖ್ಯ, 6 ನೇ ಅಡ್ಡ, 1 ನೇ ಮುಖ್ಯ, ಬೇಗೂರು ರಸ್ತೆ, ಭಾನು ನರ್ಸಿಂಗ್ ಹೋಮ್ ರಸ್ತೆ, ವಿಶ್ವೇಶ್ವರಯ್ಯ ರಸ್ತೆ, ಕಾಂಪೌಂಡ್ ವಾಲ್, 17 ನೇ ಅಡ್ಡ ರಸ್ತೆ, ವಿರಾಟ್ ನಗರ ಮುಖ್ಯ ರಸ್ತೆ, 10 ನೇ ಮುಖ್ಯ ರಸ್ತೆ ಮಡಿವಾಳ ಕೆರೆಯ ಪೂರ್ವ ಪರಿಧಿಯವರೆಗೆ, ಮಡಿವಾಳ ಕೆರೆಯ ಪೂರ್ವ ಪರಿಧಿಯ ಭಾಗ.</p>
234	234-ಹೊಂಗಸಂದ್ರ	<p>ಅಬ್ಬಯ್ಯ ರೆಡ್ಡಿ ಕೈಗಾರಿಕಾ ಪ್ರದೇಶ (ಭಾ), ಕಾವೇರಿ ನಗರ (ಭಾ), ಹೊಂಗಸಂದ್ರ (ಭಾ), ಮುನಿಯಪ್ಪ ಲೇಔಟ್, ಮುನಿರೆಡ್ಡಿ ಲೇಔಟ್ (ಭಾ), ನಂಧೀಶ್ವರ ಲೇಔಟ್ (ಹೊಂಗಸಂದ್ರ), ಗಾರಭಾವಿಪಾಳ್ಯ (ಭಾ)</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p> <p>ಪೂರ್ವ</p> <p>ದಕ್ಷಿಣ</p> <p>ಪಶ್ಚಿಮ</p>	<p>ದೇವರ ಚಿಕ್ಕನಹಳ್ಳಿ ರಸ್ತೆ (ಹಾಲಿ ಇರುವ ವಾರ್ಡಿನ ಗಡಿ).</p> <p>ಬೇಗೂರು ರಸ್ತೆ, 1ನೇ ಮುಖ್ಯರಸ್ತೆ, 7ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ</p> <p>ಹೊಂಗಸಂದ್ರ ರಸ್ತೆ, 8ನೇ ಮುಖ್ಯರಸ್ತೆ</p> <p>By 6th Cross, 5th Cross, 1st Cross, 7th Cross, 4th Main, 2nd Cross Road</p> <p>6 ನೇ ಅಡ್ಡ ರಸ್ತೆ, 5 ನೇ ಅಡ್ಡ ರಸ್ತೆ, 1 ನೇ ಅಡ್ಡ ರಸ್ತೆ, 7 ನೇ ಅಡ್ಡ ರಸ್ತೆ, 4 ನೇ ಮುಖ್ಯ ರಸ್ತೆ, 2 ನೇ ಅಡ್ಡ ರಸ್ತೆ</p>

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
235	235-ಬೊಮ್ಮನಹಳ್ಳಿ	ಬೊಮ್ಮನಹಳ್ಳಿ (ಭಾ), ಶಾಮಣ್ಣ ರೆಡ್ಡಿ ಲೇಔಟ್, ಬಸಪ್ಪ ಲೇಔಟ್, ನಾಡಮ್ಮ ಲೇಔಟ್, ವಕೀಲ್ ಮರಿಯಾ ಲೇಔಟ್, ರೋಟರಿ ನಗರ (ಬೊಮ್ಮನಹಳ್ಳಿ), ಗೋಲ್ಡನ್ ನಗರ, ಕಾವೇರಿ ನಗರ (ಭಾ), ಅಬ್ಬಯ್ಯ ರೆಡ್ಡಿ ಕೈಗಾರಿಕಾ ಪ್ರದೇಶ (ಭಾ). ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಉತ್ತರ	ಮಡಿವಾಳ ಕೆರೆಯ ಪೂರ್ವ ಪರಿಧಿಯ ಭಾಗದಿಂದ ಕಾಂಪೌಂಡ್ ಗೋಡೆಯವರೆಗೆ, 10 ನೇ ಮುಖ್ಯ ರಸ್ತೆ, ವಿರಾಟ್ ನಗರ ಮುಖ್ಯ ರಸ್ತೆ, 17 ನೇ ಕ್ರಾಸ್, ಕಾಂಪೌಂಡ್ ವಾಲ್, ವಿಶ್ವೇಶ್ವರಯ್ಯ ರಸ್ತೆ.
			ಪೂರ್ವ	ಭಾನು ನರ್ಸಿಂಗ್ ಹೋಮ್ ರಸ್ತೆ, ಬೇಗೂರು ರಸ್ತೆ, ದೇವರ ಚಿಕ್ಕನಹಳ್ಳಿ ರಸ್ತೆ, 2ನೇ ಅಡ್ಡ ರಸ್ತೆ, 4ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, 10ನೇ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಅಡ್ಡ ರಸ್ತೆ.
			ದಕ್ಷಿಣ	10ನೇ ಮುಖ್ಯರಸ್ತೆ, ದೇವರ ಚಿಕ್ಕನಹಳ್ಳಿ ರಸ್ತೆ, ಕೋಡಿ ಚಿಕ್ಕನಹಳ್ಳಿ ಮುಖ್ಯರಸ್ತೆ.
			ಪಶ್ಚಿಮ	1ನೇ ಮುಖ್ಯರಸ್ತೆ, 3ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಮಡಿವಾಳ ಕೆರೆಯ ಪೂರ್ವ ಪರಿಧಿಗೆ ಸಂಪರ್ಕಿಸುವ ಕಾಂಪೌಂಡ್ ಗೋಡೆ, ಮಡಿವಾಳ ಕೆರೆಯ ಪೂರ್ವ ಪರಿಧಿಯ ಭಾಗ.
236	236-ದೇವರಚಿಕ್ಕನಹಳ್ಳಿ	ಡಾಕ್ಟರ್ಸ್ ಲೇಔಟ್, ಮುನೇಶ್ವರ ಲೇಔಟ್, ಸೀನಪ್ಪ ಲೇಔಟ್, ಎಸ್ ಬಿಐ ಆಫೀಸರ್ಸ್ ಪ್ರೈಮ್ ರೆಸಿಡೆನ್ಸಿ, ಬಿಟಿಎಂ ಲೇಔಟ್ 4 ನೇ ಹಂತ (ಭಾ), ರಾಯಲ್ ಶೆಲ್ಟರ್ಸ್, ದೇವರ ಚಿಕ್ಕನಹಳ್ಳಿ, ಚಂದ್ರಾ ರೆಡ್ಡಿ ಲೇಔಟ್ (ಭಾ), ಚಾಮುಂಡಿ ನಗರ, ಎಸ್‌ಆರ್ ನಾಯ್ಡು ಲೇಔಟ್, ಸತೀಶ್ ರೆಡ್ಡಿ ಲೇಔಟ್, ಹೊಂಗಸಂದ್ರ (ಭಾ), ಮಾರುತಿ ಲೇಔಟ್, MICO ಲೇಔಟ್ (ಭಾ), ಗಾರಭಾವಿ ಪಾಳ್ಯ (ಭಾ), ಅಣ್ಣಯ್ಯ ಲೇಔಟ್, ರಾಘವೇಂದ್ರ ಲೇಔಟ್ (ಮಂಗಮ್ಮನ ಪಾಳ್ಯ).	ಉತ್ತರ	ಕಾಂಪೌಂಡ್ ವಾಲ್, ಅಡ್ಡ ರಸ್ತೆ, ಕಾಂಪೌಂಡ್ ಗೋಡೆ, 1ನೇ ಮುಖ್ಯರಸ್ತೆ, 3ನೇ ಮುಖ್ಯರಸ್ತೆ, ಕೋಡಿ ಚಿಕ್ಕನಹಳ್ಳಿ ಮುಖ್ಯರಸ್ತೆ, ದೇವರ ಚಿಕ್ಕನಹಳ್ಳಿ ಮುಖ್ಯರಸ್ತೆ, 10ನೇ ಮುಖ್ಯರಸ್ತೆ, ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಬೇಗೂರು ರಸ್ತೆ, ಹೊಂಗಸಂದ್ರ ರಸ್ತೆ.
			ಪೂರ್ವ	8 ನೇ ಮುಖ್ಯ ರಸ್ತೆ, ಮುಖ್ಯ ರಸ್ತೆ, 1 ನೇ ಮುಖ್ಯ ರಸ್ತೆ, 2 ನೇ ಅಡ್ಡ ರಸ್ತೆ, 5 ನೇ ಮುಖ್ಯ ರಸ್ತೆ, ಲಕ್ಷ್ಮಿ ಲೇಔಟ್ ರಸ್ತೆ, ಮುಖ್ಯ ರಸ್ತೆ, ಕಾಂಪೌಂಡ್ ವಾಲ್, ಚಿಕ್ಕ ಬೇಗೂರು ಕೆರೆಯ ಪಶ್ಚಿಮ ಪರಿಧಿಯ ಭಾಗ.

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		<p>ಸೂಚನೆ: ಈ ನಮೂನೆಯಲ್ಲಿ ಕೆಲವು ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ದಕ್ಷಿಣ</p>	<p>ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 17 ನೇ ಅಡ್ಡ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಮಳೆ ನೀರಿನ ಚರಂಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಬೇಗೂರು ರಸ್ತೆ, ಕೋಡಿ ಚಿಕ್ಕನಹಳ್ಳಿ, ಮುಖ್ಯರಸ್ತೆ, 4ನೇ ಅಡ್ಡರಸ್ತೆ, ದೇವರ ಚಿಕ್ಕನಹಳ್ಳಿ, ಮುಖ್ಯರಸ್ತೆ, 3ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಕೃಷ್ಣಾ ಲೇಔಟ್ 5ನೇ ಮುಖ್ಯರಸ್ತೆ, ಅಡ್ಡರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), 22 ನೇ ಮುಖ್ಯ ರಸ್ತೆ, 13 ನೇ ಎ ಮುಖ್ಯ ರಸ್ತೆ</p>
			<p>ಪಶ್ಚಿಮ</p>	<p>1 ನೇ ಮುಖ್ಯ, ದೇವರ ಚಿಕ್ಕನಹಳ್ಳಿ ರಸ್ತೆ, 1 ನೇ ಅಡ್ಡ ರಸ್ತೆ, 3 ನೇ ಮುಖ್ಯ ರಸ್ತೆ, 2 ನೇ ಎ ಮುಖ್ಯ ರಸ್ತೆ, ಅಡ್ಡ ರಸ್ತೆ, 1 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ (ಕೋಡಿ ಚಿಕ್ಕನಹಳ್ಳಿ ಮುಖ್ಯ ರಸ್ತೆ)</p>
237	237-ಬಿಳೇಕಹಳ್ಳಿ	<p>ಶ್ರೀನಿವಾಸ್ ಗಾರ್ಡನ್, ತಾಯಪ್ಪ ಗಾರ್ಡನ್, ಬಿಳೇಕಹಳ್ಳಿ, ಶಾನಭೋಗ ನಾಗಪ್ಪ ಲೇಔಟ್, ತಾರಮ್ಮ ಲೇಔಟ್, ಸೋಮೇಶ್ವರ ಬಡಾವಣೆ, IIM ಪ್ರದೇಶ, ಸುಂದರ್ ರಾಮ್ ಶೆಟ್ಟಿ ನಗರ, ಸಾರ್ವಭೌಮ ನಗರ, ವಿಜಯಾ ಬ್ಯಾಂಕ್ ಲೇಔಟ್ (ಭಾ), BTM ಲೇಔಟ್ 4 ನೇ ಹಂತ (ಭಾ), ಅನುಗ್ರಹ ಲೇಔಟ್, ಶ್ರೀ ಸತ್ಯ ಸಾಯಿ ಲೇಔಟ್ (ಭಾ), ಲೇಕ್ ಸಿಟಿ, ನಾದಮ್ಮ ಲೇಔಟ್ (ಭಾ)</p> <p>ಸೂಚನೆ: ಈ ನಮೂನೆಯಲ್ಲಿ ಕೆಲವು ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	<p>ಉತ್ತರ</p>	<p>ದೇವರ ಚಿಕ್ಕನಹಳ್ಳಿ ರಸ್ತೆ, ಕಾಂಪೌಂಡ್ ವಾಲ್, ಅಡ್ಡ ರಸ್ತೆ, ರಂಕಾ ಕಾಲೋನಿ ರಸ್ತೆ, ಮಳೆ ನೀರು ಚರಂಡಿ, ಕಾಂಪೌಂಡ್ ವಾಲ್, 1ನೇ ಅಡ್ಡ ರಸ್ತೆ, ಮಡಿವಾಳ ಕೆರೆಯ ಪಶ್ಚಿಮ ಮತ್ತು ಉತ್ತರ ಪರಿಧಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)</p>
			<p>ಪೂರ್ವ</p>	<p>ಮಡಿವಾಳ ಕೆರೆಯ ಪೂರ್ವ ಪರಿಧಿಯ ಭಾಗ, ಮಡಿವಾಳ ಕೆರೆಯ ಪೂರ್ವ ಪರಿಧಿಯಿಂದ 2ನೇ ಅಡ್ಡ ರಸ್ತೆಯವರೆಗೆ ಕಾಂಪೌಂಡ್ ಗೋಡೆಯ ಮೂಲಕ , 2ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, ಕಾಂಪೌಂಡ್ ಗೋಡೆ, ಅಡ್ಡರಸ್ತೆ, ಕಾಂಪೌಂಡ್ ವಾಲ್, ಅಡ್ಡರಸ್ತೆ, 1ನೇ ಮುಖ್ಯರಸ್ತೆ (ಕೋಡಿ ಚಿಕ್ಕನಹಳ್ಳಿ ಮುಖ್ಯರಸ್ತೆ), 1ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, 3ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ದೇವರ ಚಿಕ್ಕನಹಳ್ಳಿ ರಸ್ತೆ, 5ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ.</p>
			<p>ದಕ್ಷಿಣ</p>	<p>1 ನೇ ಅಡ್ಡ ರಸ್ತೆ, 1 ನೇ ಮುಖ್ಯ ರಸ್ತೆ, ಅರಕೆರೆ ಮುಖ್ಯ ರಸ್ತೆ (ಹಾಲಿ ಇರುವ ವಾರ್ಡಿನ ಗಡಿ).</p>

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
			ಪಶ್ಚಿಮ	ಬನ್ನೇರುಘಟ್ಟ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)
238	238-ಅರಕೆರೆ	<p>ಲಕ್ಷ್ಮಿ ಲೇಔಟ್, ಮಂಜುನಾಥ್ ಲೇಔಟ್, MICO ಲೇಔಟ್, ಓಂಕಾರ ನಗರ (ಭಾ), ಅರಕೆರೆ, ಸಾಮ್ರಾಟ್ ಲೇಔಟ್, ಇಂದಿರಾ ಪ್ರಿಯದರ್ಶಿನಿ ಕಾಲೋನಿ, ನಂಜಪ್ಪ ಲೇಔಟ್, ವಿಜಯ ಲೇಔಟ್, ಜೈ ಮಾರುತಿ ಲೇಔಟ್, ಅರಕೆರೆ ಲೇಔಟ್, ಬಿಟಿಎಸ್ ಲೇಔಟ್, ವೇಣುಗೋಪಾಲ್ ಲೇಔಟ್, ಇಂದಿರಾಗಾಂಧಿ ಹೌಸಿಂಗ್ ಕಾಲೋನಿ, ವಿಜಯಾ ಬ್ಯಾಂಕ್ ಲೇಔಟ್ (ಭಾ), ಬಿಟಿಎಂ ಲೇಔಟ್ 4ನೇ ಹಂತ (ಭಾ), ಸರ್ ಎಂ. ವಿಶ್ವೇಶ್ವರಯ್ಯ ಕಾಲೋನಿ, ಹನುಮಂತನಗರ, ಚಂದ್ರರೆಡ್ಡಿ ಲೇಔಟ್ (ಭಾ), ವಿನಾಯಕ ನಗರ, ಗಿನಪ್ಪನಹಳ್ಳಿ, ಪಾವನಿ ಶೃಂಗೇರಿ ನಗರ.</p> <p><i>ಸೂಚನೆ: ಈ ನಮೂನೆಯಲ್ಲಿ ಕೆಲವು ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</i></p>	ಉತ್ತರ	3ನೇ ಅಡ್ಡ ರಸ್ತೆ, 1ನೇ ಅಡ್ಡ ರಸ್ತೆ, ಅರಕೆರೆ ಮುಖ್ಯರಸ್ತೆ, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ದೇವರ ಚಿಕ್ಕನಹಳ್ಳಿ ರಸ್ತೆ, 3ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ದೇವರ ಚಿಕ್ಕನಹಳ್ಳಿ ರಸ್ತೆ, 1ನೇ ಮುಖ್ಯರಸ್ತೆ, 13ನೇ ಮುಖ್ಯರಸ್ತೆ, 2ನೇ ಮುಖ್ಯರಸ್ತೆ, ಅಡ್ಡರಸ್ತೆ, ಕೃಷ್ಣಾ ಲೇಔಟ್, 5ನೇ ಮುಖ್ಯರಸ್ತೆ (ಹಾಲಿ ಇರುವ ವಾರ್ಡಿನ ಗಡಿ), 5ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ.
			ಪೂರ್ವ	ದೇವರ ಚಿಕ್ಕನಹಳ್ಳಿ ರಸ್ತೆ, ಅಡ್ಡ ರಸ್ತೆ, ದೇವರ ಚಿಕ್ಕನಹಳ್ಳಿ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ
			ದಕ್ಷಿಣ	1ನೇ ಎ ಅಡ್ಡರಸ್ತೆ, 2ನೇ ಅಡ್ಡ ರಸ್ತೆ, ದೇವರ ಚಿಕ್ಕನಹಳ್ಳಿ ರಸ್ತೆ, ಸರಸ್ವತಿಪುರಂ ರಸ್ತೆ, ಸರ್ ಎಂ ವಿಶ್ವೇಶ್ವರಯ್ಯ ರಸ್ತೆ, 80 ಅಡಿ ರಸ್ತೆ, ಬನ್ನೇರುಘಟ್ಟ ರಸ್ತೆ, 6ನೇ ಅಡ್ಡ ರಸ್ತೆ, 1ನೇ ಮುಖ್ಯರಸ್ತೆ, 3ನೇ ಅಡ್ಡ ರಸ್ತೆ
			ಪಶ್ಚಿಮ	ಪುಟ್ಟೇನಹಳ್ಳಿ ಕೆರೆಯ ಪೂರ್ವ ಪರಿಧಿ (ಹಾಲಿ ಇರುವ ವಾರ್ಡಿನ ಗಡಿ), ಅರಕೆರೆ MICO ಲೇಔಟ್ ಮುಖ್ಯ ರಸ್ತೆ, 6 ನೇ ಅಡ್ಡ ರಸ್ತೆ, 5 ನೇ ಅಡ್ಡ ರಸ್ತೆ
239	239-ಹುಳಿಮಾವು	<p>ಓಂಕಾರ ನಗರ (ಭಾ), ಶ್ರೀನಿವಾಸಲು ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ವಿಜಯಶ್ರೀ ಲೇಔಟ್, ಕ್ಲಾಸಿಕ್ ಆರ್ಚರ್ಸ್ ಲೇಔಟ್ (ಭಾ), ಮುತ್ತರಾಯ ಸ್ವಾಮಿ ಲೇಔಟ್, ವೈ ಲೇಔಟ್, ಮುನೇಶ್ವರ ಕಾಲೋನಿ, ಜನತಾ ಕಾಲೋನಿ, ವೈಶ್ಯ ಬ್ಯಾಂಕ್ ಲೇಔಟ್, ಶಾಂತಿನಿಕೇತನ ಲೇಔಟ್, ಕೆಂಪಮ್ಮ ಲೇಔಟ್, ಸೋಮೇಶ್ವರ ಲೇಔಟ್, ಇಟಿಬಿ ಲೇಔಟ್, ಮಾಧವನ್ ಕಾಲೋನಿ, ರಾಮಯ್ಯ ಗಾರ್ಡನ್, ಹುಳಿಮಾವು, ಶಿರಡಿ ಸಾಯಿ ನಗರ, ರುಖ್ಮಯ್ಯ ಲೇಔಟ್, ಮ್ಯಾನಪ್ಪನಹಳ್ಳಿ, ರಾಘವೇಂದ್ರ ಲೇಔಟ್.</p>	ಉತ್ತರ	80 ಅಡಿ ರಸ್ತೆ, ಸರ್ ಎಂ ವಿಶ್ವೇಶ್ವರಯ್ಯ ರಸ್ತೆ, ಸರಸ್ವತಿಪುರಂ ರಸ್ತೆ, ದೇವರ ಚಿಕ್ಕನಹಳ್ಳಿ ರಸ್ತೆ, 2ನೇ ಅಡ್ಡರಸ್ತೆ, 1ನೇ ಅಡ್ಡರಸ್ತೆ
			ಪೂರ್ವ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ
			ದಕ್ಷಿಣ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಹುಲಿಮಾವು ಕೆರೆಯ ಪೂರ್ವ ಮತ್ತು ದಕ್ಷಿಣ ಪರಿಧಿಯ ಭಾಗ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
		ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪಶ್ಚಿಮ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ
240	240-ವಿನಾಯಕನಗರ	ಜಿಪಿ ನಗರ 5ನೇ ಹಂತ (ಭಾ), ಶಾಮಣ್ಣ ಗಾರ್ಡನ್, ರಾಮಸ್ವಾಮಿ ಲೇಔಟ್, ದೊರೈಶಾನಿ ಪಾಳ್ಯ, ಕೃಷ್ಣಂ ರಾಜು ಲೇಔಟ್, ಅಂತಪ್ಪ ಲೇಔಟ್, ಯಾರ್ಕಾ ಕಾಲೋನಿ, ಡಾಲರ್ಸ್ ಸ್ಕೀಮ್, ಮುನಿ ವೆಕನಾಟಪ್ಪ ಲೇಔಟ್, ಅಮಲೋದ್ಧವ ನಗರ, ವೆಂಕಟಾದ್ರಿ ಲೇಔಟ್, ಪಾಂಡುರಂಗ ನಗರ, ಸಹ್ಯಾದ್ರಿ ಲೇಔಟ್, ಗೋವಿಂದರೆಡ್ಡಿ ಲೇಔಟ್, ಅರಕೆರೆ ಮೀಸಲು ಅರಣ್ಯ, ವಿನಾಯಕ ನಗರ, ಪ್ಯಾರಡೈಸ್ ಕಾಲೋನಿ, ಪುಟ್ಟೇನಹಳ್ಳಿ (ಭಾ), ಬಿಬಿ ಲೇಔಟ್, ಬ್ರಿಗೇಡ್ ಮಿಲೇನಿಯಂ (ಭಾ)	ಉತ್ತರ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 17 ನೇ ಅಡ್ಡ ರಸ್ತೆ, 15 ನೇ ಮುಖ್ಯ ರಸ್ತೆ, 17 ನೇ ಎ ಅಡ್ಡ ರಸ್ತೆ, 12 ನೇ ಮುಖ್ಯ ರಸ್ತೆ, ಮಳೆ ನೀರು ಚರಂಡಿ, ಬನ್ನೇರುಘಟ್ಟ ರಸ್ತೆ, 1 ನೇ ಅಡ್ಡ ರಸ್ತೆ, 4 ನೇ ಮುಖ್ಯ ರಸ್ತೆ, 22 ನೇ ಅಡ್ಡ ರಸ್ತೆ, 29 ನೇ ಮುಖ್ಯ ರಸ್ತೆ
		ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.	ಪೂರ್ವ	1ನೇ ಅಡ್ಡ ರಸ್ತೆ, ಕಾಂಪೌಂಡ್ ವಾಲ್, ಮಳೆ ನೀರು ಚರಂಡಿ, ರಂಕಾ ಕಾಲೋನಿ ರಸ್ತೆ, ಅಡ್ಡ ರಸ್ತೆ, ಕಾಂಪೌಂಡ್ ವಾಲ್, ದೇವರ ಚಿಕ್ಕನಹಳ್ಳಿ ರಸ್ತೆ, ಬನ್ನೇರುಘಟ್ಟ ರಸ್ತೆ
			ದಕ್ಷಿಣ	ಅಡ್ಡ, 6 ನೇ ಅಡ್ಡ, ಅರಕೆರೆ MICO ಲೇಔಟ್ ಮುಖ್ಯ ರಸ್ತೆ, ಪುಟ್ಟೇನಹಳ್ಳಿ ಕೆರೆಯ ಪೂರ್ವ ಪರಿಧಿ (ಹಾಲಿ ಇರುವ ವಾರ್ಡಿನ ಗಡಿ), 3ನೇ ಕ್ರಾಸ್, ಕೊತ್ತೂರು ರಸ್ತೆ.
			ಪಶ್ಚಿಮ	ಅರಕೆರೆ MICO ಲೇಔಟ್ ಮುಖ್ಯರಸ್ತೆ, ಅಡ್ಡರಸ್ತೆ, 16ನೇ ಮುಖ್ಯರಸ್ತೆ, ಬ್ರಿಗೇಡ್ ಮಿಲೇನಿಯಂ ರಸ್ತೆ, 1ನೇ ಅಡ್ಡ ಪುಟ್ಟೇನಹಳ್ಳಿ ಮುಖ್ಯರಸ್ತೆ, 2ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, 22ನೇ ಮುಖ್ಯರಸ್ತೆ, ರಾಮಣ್ಣ ರಸ್ತೆ, 19ನೇ ಅಡ್ಡರಸ್ತೆ, 17ನೇ ಅಡ್ಡರಸ್ತೆ, ಅಡ್ಡರಸ್ತೆ.

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
241	241-ಪುಟ್ಟೇನಹಳ್ಳಿ-ಸಾರಕ್ಕಿ ಕೆರೆ	<p>ಕೃಷ್ಣಂ ರಾಜು ಲೇಔಟ್, ಮಹಾತ್ಮ ಗಾಂಧೀಜಿ ಲೇಔಟ್ (ಭಾ), ಮುನಿಯಪ್ಪ ಗಾರ್ಡನ್, ಅಯೋಧ್ಯನಗರ, ಅಣ್ಣಯ್ಯ ರೆಡ್ಡಿ ಲೇಔಟ್, ಅಷ್ಟಲಕ್ಷ್ಮಿ ಲೇಔಟ್, ಜೆಪಿ ನಗರ 7ನೇ ಹಂತ, ಪುಟ್ಟೇನಹಳ್ಳಿ (ಭಾ), ಬರೋಡಾ ಬ್ಯಾಂಕ್ ಕಾಲೋನಿ, ಬ್ರಿಗೇಡ್ ಮಿಲೇನಿಯಂ (ಭಾ).</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಉತ್ತರ	20ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 26ನೇ ಮುಖ್ಯರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, 22ನೇ ಮುಖ್ಯರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ
			ಪೂರ್ವ	ಮುಖ್ಯರಸ್ತೆ, 17ನೇ ಅಡ್ಡರಸ್ತೆ, 19ನೇ ಅಡ್ಡರಸ್ತೆ, ರಾಮಣ್ಣ ರಸ್ತೆ, 22ನೇ ಎ ಮುಖ್ಯರಸ್ತೆ, ಪುಟ್ಟೇನಹಳ್ಳಿ ಮುಖ್ಯರಸ್ತೆ, 1ನೇ ಅಡ್ಡರಸ್ತೆ ಪುಟ್ಟೇನಹಳ್ಳಿ ಮುಖ್ಯರಸ್ತೆ, ಬ್ರಿಗೇಡ್ ಮಿಲೇನಿಯಂ ರಸ್ತೆ, 16ನೇ ಮುಖ್ಯರಸ್ತೆ, ಅಡ್ಡರಸ್ತೆ.
			ದಕ್ಷಿಣ	ಬೀರೇಶ್ವರ ನಗರ ಮುಖ್ಯ ರಸ್ತೆ, ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ, ಸಾರಕ್ಕಿ ಕೆರೆಯ ದಕ್ಷಿಣ ಪರಿಧಿಯ ಭಾಗ
			ಪಶ್ಚಿಮ	ಸಾರಕ್ಕಿ ಕೆರೆಯ ಪಶ್ಚಿಮ ಮತ್ತು ಉತ್ತರ ಪರಿಧಿಯ ಭಾಗ, 33 ನೇ ಮುಖ್ಯ
242	242-ಜರಗನಹಳ್ಳಿ	<p>ಬೀರೇಶ್ವರ ಲೇಔಟ್, ಶಿವಾನಂದ ನಗರ, ಚಿಕ್ಕಸ್ವಾಮಿ ಲೇಔಟ್, ಜೆಪಿ ನಗರ 6ನೇ ಫೇಜ್ (ಭಾ), ಮಹಾತ್ಮ ಗಾಂಧೀಜಿ ಲೇಔಟ್, ಜರಗನಹಳ್ಳಿ, ಗೋವಿಂದಪ್ಪ ಲೇಔಟ್, ಅಣ್ಣಯ್ಯಪ್ಪ ಲೇಔಟ್, ಎಲೆಚೇನಹಳ್ಳಿ (ಭಾ), ಜ್ಯೋತಿ ಲೇಔಟ್.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಉತ್ತರ	ಹೊರ ವರ್ತುಲ ರಸ್ತೆ, 13ನೇ ಮುಖ್ಯ ರಸ್ತೆ, ಮಳೆ ನೀರು ಚರಂಡಿ, ಹಾಲಿ ಇರುವ ವಾರ್ಡಿನ ಗಡಿ
			ಪೂರ್ವ	33ನೇ ಮುಖ್ಯ ರಸ್ತೆ, ಸಾರಕ್ಕಿ ಕೆರೆಯ ಉತ್ತರ ಮತ್ತು ಪಶ್ಚಿಮ ಪರಿಧಿಯ ಭಾಗ
			ದಕ್ಷಿಣ	ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ
			ಪಶ್ಚಿಮ	ಕನಕಪುರ ಮುಖ್ಯ ರಸ್ತೆ

ಕ್ರ. ಸಂ.	ವಾರ್ಡ್ ಸಂಖ್ಯೆ ಮತ್ತು ಹೆಸರು	ಪ್ರಮುಖ ಪ್ರದೇಶಗಳು	ವಾರ್ಡ್ ಗಡಿಗಳು	
1	2	3	4	
243	243-ಕೂಡ್ಲ	<p>ಕೂಡ್ಲ, ಎಇಸಿಎಸ್ ಲೇಔಟ್ (ಭಾ), ರಿಲಯಬಲ್ ವುಡ್ಸ್ ಲೇಔಟ್, ಕೆಎಸ್ಆರ್‌ಪಿ ಕ್ಯಾಂಪಸ್.</p> <p>ಸೂಚನೆ: ಈ ನಮೂನೆಯಲ್ಲಿ ಕೇವಲ ಪ್ರಮುಖ ಸ್ಥಳಗಳು, ಬಡಾವಣೆಗಳು ಮತ್ತು ಪ್ರದೇಶಗಳನ್ನು ನಮೂದಿಸಲಾಗಿದೆ. ವಾರ್ಡಿನ ಗಡಿ ರೇಖೆಯನ್ನು ನಿಖರವಾಗಿ ಷೆಡ್ಯೂಲ್ ನಲ್ಲಿ ನಮೂದಿಸಿದಂತೆ ಇದರ ಪರಿಧಿಯಲ್ಲಿ ಬರುವ ಎಲ್ಲಾ ಬಡಾವಣೆಗಳು, ಸ್ಥಳಗಳು, ಪ್ರದೇಶಗಳು ಸದರಿ ವಾರ್ಡಿಗೆ ಒಳಪಟ್ಟಿರುತ್ತವೆ ಮತ್ತು ನಕಾಶೆಯಲ್ಲಿ ತೋರಿಸಿದ ಗಡಿರೇಖೆಯನ್ನು ಗಮನಿಸತಕ್ಕದ್ದು.</p>	ಉತ್ತರ	ಕೂಡ್ಲ, ಗ್ರಾಮದ ಗಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಕೂಡ್ಲ ರಸ್ತೆ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ), ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ.
			ಪೂರ್ವ	ಕೆ ಎಸ್ ಆರ್ ಪಿ ಕ್ಯಾಂಪ್ ರಸ್ತೆ (ಹಾಲಿ ಇರುವ ವಾರ್ಡ್ ಗಡಿ).
			ದಕ್ಷಿಣ	ಕೂಡ್ಲ, ಗ್ರಾಮದ ಗಡಿ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ), ಪರಪ್ಪನ ಅಗ್ರಹಾರ ರಸ್ತೆ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ), ಕೂಡ್ಲ, ಗ್ರಾಮದ ಗಡಿ (ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಗಡಿ)
			ಪಶ್ಚಿಮ	ಕೂಡ್ಲ, ಗ್ರಾಮದ ಗಡಿ (ಹಾಲಿ ಇರುವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಗಡಿ)

(ಆರ್. ಮಂಜುನಾಥ)

ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ (ಬಿ.ಬಿ.ಎಂ.ಪಿ-2)

Annexure-2

No.UDD 66 BBS 2022(e), Bengaluru, Dated 14-07-2022

SI No	Ward No. & Name	Important localities	Schedule	
1	2	3	4	
1	1-Kempegowda Ward	<p>Yelahanka Extension, Sai Spring Field Colony, Satyappa Anjinappa Kempamma Layout, Vikas Layout, Venkatappa Layout, Venkataala Layout, Lake View Residency, Yelahanka (P), Gandhinagar (P), Nehru Nagar, Surabhi Layout, Basaveshwara Nagara, Shivanahalli, Kulappa Layout, Shankrena Layout, Bhdranna Layout., Maruthi Nagar, Srinivasapura Revenue Village(Island)</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	North	By Existing Ward and BBMP Limit
			East	By Existing Ward and AC Boundary, Yalahanka–Kannuru Main Road, Existing Ward and AC Boundary, North and Part of Western limit of Jakkuru Kere (Existing Ward and AC Boundary), Including entire Srinivasapura Revenue village limit
			South	By Existing Ward and AC Boundary
			West	By Railway Line, Existing Ward Boundary, Bazar Road, Masjid Road, Main Road, Tank Bund Road, Southern and Western limit of Yelahanka Kere (Existing Ward Boundary), Railway Line, Existing Ward Boundary
2	2-Chowdeswari Ward	<p>Naganahalli, ISRO Layout (Yelahanka), Harohalli, Sri Nidhi Layout, KEB Layout Phase-I, Kenchanahalli, Balaji Layout, Heritage Estate, Puttenahalli (P), Wheel & Axel Plant Area (P), Yelahanka (P), Kamakshamma Layout, Chowdeshwari Layout, DUO Marvel Layout, Anantapura</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	North	By Existing Ward and BBMP Limit
			East	By Existing Ward Boundary, Railway Line, Eastern and Southern Limit of Yelahanka Lake, Existing Ward Boundary, Tank Bund Road
			South	By Main Road, Masjid Road, Bazar Road, Existing Ward Boundary, Railway Line, Jayaprakash Narayan Nagar Road, Doddaballapura Road, Anantapura Road
			West	By Existing Ward and BBMP Limit
3	3-Someshwara Ward	<p>Nisarga Layout, Mahalakshmi Layout, Ramanashree California Garden Layout, Vinayaka Layout, Puttenahalli (P), KHB Colony, Yelahanka 4th & 5th Stage, 208 SFS Colony, Air Force Qtrs., KSSIDC Industrial Estate,</p>	North	By Ramagondanahalli Road, Anantapura Road.
			East	By Doddaballapura Road, Yeshwanthpura Road, 16 th B Cross, Main Road, 26 th Main

SI No	Ward No. & Name	Important localities	Schedule	
1	2	3	4	
		<p>Yelahanka Satellite Town (P), Udaya Layout, Mother Dairy, Somanagar, Janatha Colony, Chikka Bommasandra (P), Yelahanka New Town</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	South	By Existing Ward and AC Boundary
			West	By Existing Ward and AC Boundary, Yeshwanthpura Road, 11 th Main, Compound Wall, Main Road, Cross Road, 5 th Cross, Atturu Road, Northern Periphery of Atturu Lake, Existing Ward and BBMP Limit
4	4-Atturu Layout	<p>Atturu, Ananda Nagar, Muneshwara Layout, L&T Nagar, Atturu Layout, Tirumala Nagar, Bettahalli Extension, Bettahalli, Sri Muneshwara Layout, Hariraju Layout, Chikka Bettahalli Village, AMS Layout, Aditya Nagar, MS Palya (P), Chandrappa Layout (P), Bharath Nagar, Hillside Meadows Layout, Jyothi Nagar, Best County Layout, Sai Orchads Layout, G Ramaiah Layout, Sai Nagar, GPF Layout.</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	North	By Existing Ward and BBMP Limit, Northern Periphery of Atturu Lake
			East	By Atturu Road, 5 th Cross, Cross Road, Main Road, Compound Wall, 11 th Main, Yeshwanthpur Road, Existing Ward and AC Boundary, Thindlu Main Road, Vidyaranyapura Main Road
			South	By Main Road, Lattice Network Road 1st Defence Road, Yelahanka Main Road, Singapura Main Road, Main Road, Cross Road, 6 th Cross, Cross Road, Main Road, Existing Ward and AC Boundary
			West	By Existing Ward and BBMP Limit
5	5-Yelahanka Satellite Town	<p>Wheel & Axel Plant Area (P), Yelahanka Satellite Town (P), ABC Qtrs., Gandhi Nagar (P), Allalasanra, Ambedkar Colony, Chikka Bommsandra (P), Judicial Colony</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	North	By Yeshwanthpura Road, Doddaballapura Road, Jayaprakash Narayan Nagar Road
			East	By Railway Line, Existing Ward and AC Boundary, Bellary Road, Railway Line
			South	By Existing Ward and AC Boundary
			West	By Existing Ward and AC Boundary, 26 th Main, 16 th B Cross

SI No	Ward No. & Name	Important localities	Schedule	
1	2	3	4	
6	6-Kogilu	<p>Air Force Area Yelahanka, Tayamma Layout (Yelahanka), Ramanna Garden Layout (Kattigenahalli), Sri Krishna Garden Layout (Kattigenahalli), Sri Balaji Residential (Kattigenahalli), Kattigenahalli, GL Raju Colony, Vinayaka Nagar, Maruthi Nagar (Kogilu), Gowda Ramaiah Layout, Tippu Nagar (Kogilu), Kogilu Layout, Sadhalli Gate, Balihalli, tirumenahalli, MS Nagar, Agrahara Layout, Somappa Layout, Balaji Layout (Jakkuru), Prakruthi Layout (Jakkuru), Chamundi Layout, Somappa Layout, KPSC Layout, Agrahara Tirumenahalli Layout, Chokkanahalli, Devine Paradise Colony (P)</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	North	By BBMP Boundary limit
			East	By BBMP Boundary limit, Hegde Nagar Main Road, BBMP Boundary limit, Existing Ward and AC Boundary
			South	By Storm Water Drain, 5 th Cross Road, Main Road, Thanisandra Main Road, Chokkanahalli Road, Green Road Road, Storm Water Drain
			West	By Eastern tank periphery of Lakkuru Lake, Existing Ward and AC Boundary
7	7-Thanisandra	<p>Noor Nagar, CAR Qtrs (Thanisandra), RK Hegde Nagar, Prashanth Nagar (Thanisandra), Nandanavana Layout (Hegde Nagar), Railway Mens Layout (Hegde Nagar), vidhya Layout, P&T Layout (Thanisandra), Thanisandra, KrishnappaLayout, MCECHS Sanchar Nagar (Thanisandra), Sajid Layout, Alankar Nagar, Ashwat Nagar, Bharath Nagar, Telecom Layout, Muninagappa Layout, Vidyasagar Layout, Rasool Sab Layout, TUBA LAYout</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	North	By Main Road, 5 th Cross, Storm Water Drain
			East	By Existing Ward and AC Boundary, Storm Water Drain (Existing Ward and AC Boundary), Existing Ward and AC Boundary
			South	By Storm Water Drain (Existing Ward and AC Boundary)
			West	By Thanisandra Main Road, 2 nd Main Road, Storm Water Drain, Cross Road, 1 st Main, Railway line, Cross Road, 4 th Cross, 1 st Main, 3 rd Main, 80 Feet Double Road (Telecom Layout Road), 8 th Cross Road, 6 th B Main Road, RK Hegde Nagar 2 nd Main Road, 15 th Cross, 1 st Main Road, 3 rd Cross Road Thanisandra Main Road

SI No	Ward No. & Name	Important localities	Schedule	
1	2	3	4	
8	8-Jakkuru	<p>UAS Teacher Layout, Jakkuru, Arkavathi Layout 1st Block, MCECHS Layout (Jakkuru), Arkavathi Layout 7th Block, MCECHS Layout Phase-2 (Shivaram Karanth Nagar), Telecom Layout (Jakkuru), Gundappa Reddy Layout, Arkavathi Layout 2nd and 3rd Block, Sampigehalli, Srirampura (Sampigehalli), Venkateshpura Layout (Sri Rampura), Balaji Krupa Layout (P), Hoysala Layout (Amruthahalli), Jingarappa Layout, Arogyappa Layout, Mesthri Palya, Arkavathi Layout (Thanisandra), Custom and Central Excise Layout, Sri Shiradi Sai Layout, Chamundeshwari Layout, Manyata residential Layout, Bhagyashree Royal Layout (Thanisandra), Amarjyothi Layout (P), Sarayipalya, MS Ramaiah North City (Nagavara), Manyatha Tech Park.</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	North	By Existing Ward and AC Boundary, Western, northern and eastern tank periphery of Jakkuru Lake, Stom Water Drain
			East	By Green Garden Road, Chokkanahalli Road, Thanisandra Main Road, 3 rd Cross Road, RK Hegde Nagar 1 st Main Road, 15 th Cross, RK Hegde Nagar 2 nd Main Road, 6 th B Main Road, 8 th Cross Road, 80 Feet Double Road (Telecom Layout Road), 3 rd Main Road, 1 st Main Road, 4 th Cross, Cross Road, Railway line, 1 st Main, Main Road, Main Road, Storm Water Drain, Bharati Marga 2 nd Cross, Thanisandra Main Road, Nagavara Main Road (Existing Ward and AC Boundary),
			South	By Sri Venugopala Swamy Temple Street, Cross Road, Main Road, Cross Road, St Philomena Hospital Road, TCH Collage Road, Existing Ward and AC Boundary, Rajendra Infotech Road, St. Philomena Hospital Road, Outer Ring Road
			West	By KG Main Road, Storm Water Drain, Western tank periphery of Rachenahalli Lake, Amruthahalli Main Road, Cross Road, 18 th Cross Road, Dasarahalli Main Road, Compound Wall, 7 th Cross, 80 Feet double Road, Navya Nagar Road, Jakkuru Aerodrum Compound, 5 th Main Road, Railway line
9	9-Amrutahalli	Jakkuru Layout (P), Talakaveri Layout, L&T Layout (Amruthahalli), Sneha Nagar, Hotteppa Layout, Kalappa Layout (Byatarayanapura), M Narayana Swamy Layout, Bhuvaneshwari Nagar (Thanisandra), Maruthi Layout (Thanisandra), Prakruti Colony, Dasarahalli, Chowdeshwari Layout (P), Defence Layout (Thanisandra), Mariyanna Palya (P), Nandana Residency	North	By Jakkuru Main Road
			East	By 7 th Cross, Compound Wall, 19 th Cross Road, Dasarahalli Main Road, 18 th Cross Road, Cross Road, Amruthahalli Main Road, Western tank Periphery of Rachenahalli Lake, Storm Water Drain
			South	By Storm Water Drain, Kempapura Main Road, St Anthony Church Road, BBMP Park Road, Pampa Extension Area, Dasarahalli Main Road

SI No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	West	By Ballary Road, Jakkuru Main Road
10	10-Kempapura	Sahakara Nagar (P), Maruthi Nagar (P), BB Nagar, Shantivana Layout, Sanjiveeni Nagar, Amco Layout, Koti Hosahalli, military Farm (Hebbala), Byrappa Layout (Kodigehalli) (P), Subramani Colony (P), Chiranjeevi Layout (H Kempapura), Kariyanna Layout, Vishwanatha Nagenahalli (P), Kanakanagar (P), Yogesh Layout, Arkavathi Layout 22 nd Block, Coffe Board Layout (H Kempapura), Vinayaka Layout (H Kempapura), Pampa Extension, Hebbal Kempapura, Venkategowda Layout. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 14 th Main road, Ballary Road, Dasarahalli Main Road, Pampa Extension Road, 3 rd Main Road, BBMP Park Road, St Anthony Church Road
			East	By Kempegowda Main Road, Outer Ring Road, 3 rd Main Road
			South	By Railway line (Existing Ward and AC Boundary), Ballary Road, Outer Ring Road
			West	By 9 th Cross Road, Compound Wall, Storm Water Drain, 6 th Cross Road, Narayana School Lane, Rajiv Gandhi Nagar Main Road, Cross Road, Main Road, Cross Road, 1 st Main Road, Cross Road, 60 feet Road.
11	11-Byatarayanapura	GKVK, Anjaneya Layout, Thindlu, Thindlu Extension, MV Layout (Thindlu), Canara Bank Layout (Virupakshapura), Buddha Jyothi Layout, Rajiv Gandhi Nagar (GKVK), Sahakara Nagar (P), Vishveshwaraiah Layout (Byatarayanapura), Shabari Nagar, Byatarayanapura, Yashoda Nagar, Jakkuru Aerodrum, Indian Express Layout (Byatarayanapura). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Yeshwanthpura Road, GKVK Compound, Existing Ward and AC Boundary, Railway line, Ballary Road, Existing Ward and AC Boundary, Railway line
			East	By 5 th Main Road, Jakkuru Aero Drum Compound, Navya Nagar Road, Jakkuru Main Road, Ballari Road
			South	By 14 th Main Road, Railway line, Kodigehalli Road, Compound Wall, 3 rd Main Road, 4 th Cross Street, 1 st Main Road, Thindlu Main Road
			West	By Storm Water Drain, 1 st Main Road, Krishna Street, Yamuna Street, Storm Water Drain, Thindlu Main Road, Existing Ward and AC Boundary

SI No	Ward No. & Name	Important localities	Schedule	
1	2	3	4	
12	12-Kodigehalli	Maruthi Layout (Kodigehalli), Sahakara Nagar (P), CQAL Layout, Kodigehalli village, Sone Gowda Layout, Maruthi Nagar (P), TATA Nagar (Kodigehalli), Shanbhog Narayanappa Layout, Byrappa Layout (P), Lotte Gollahalli (P), Devi Nagar (Kodigehalli), Kannuramma Layout (Devinagar) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Kodigehalli Road, Railway line, 14 th mMain Road
			East	By 60 feet Road, 1 st Main, Cross Road, Main Road, Rajiv Gandhi Nagar Main Road, Narayana School Lane, 6 th Cross Road, Storm Water Drain
			South	By Outer Ring Road
			West	By Railway line, Storm Water Drain, 1 st Main Road
13	13-Dodda Bommasandra	Kempgowda Nagar (Vidyaranyapura), Telecom Layout (Vidyaranyapura), Virupakshipura (Kodigehalli), Dodda Bommasandra (Extension), Chikka Venkatappa Layout, Vinayaka Layout, Muneshwara Layout (Dodda Bommsandra), Dodda Bommasandra, Nagaland Colony, BEL Industrial Estate, BEL Colony, Kuvempu Nagar (Ramachandrapura), Raghuram Layout (P), Hanuman Layout, jayalakshamma Layout, Kempamma Layout, Subbakka Layout, Ranappa Dasappa Layout <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Thindlu Main Road, 1 st Main Road, 4 th Cross, Compound Wall, 3 rd Main Road, Compound Wall
			East	By Kodigehalli Road, 1 st Main Road, Storm Water Drain, Railway line
			South	By Compound Wall (Existing Ward and AC Boundary), MS Ramaiah Road, HMT Road,
			West	By 8 th Main Road, Dodda Bommasandra Main, 4 th Cross, Storm Water Drain, Manjunath Cinema Road, GB Krishnappa Road (Ramachandrapuram Road), Storm Water Drain, Vidyaranyapura Main Road
14	14-Vidyaranyapura	HMT Layout (Vidyaranyapura 5 th Block), Vidyaranyapura 7 th Block, Vidyaranyapura 6 th Block, NTI Layout (Vidyaranyapura 5 th Block), Sri Nandhi Layout (P), Vaishnavi Layout (P), Vidyaranyapura 1 st , 3 rd , 4 th Block, Siddalingeswara Layout, Gurudarshan Layout (Vidyaranyapura 5 th Block), Nanjappa Layout (Dodda	North	By Lattice Network Road, Vidyaranyapura Main Road, (4 th Cross Road) GKVK Road
			East	By GKVK Road, Storm Water Drain, Compound Wall, Krishna Street, 1 st Main, Storm Water Drain, Thindlu Main Road, Vidyaranyapura Main Road
			South	By Storm Water Drain

SI No	Ward No. & Name	Important localities	Schedule	
1	2	3	4	
		<p>Bommasandra), Chamundeshwari Layout (Dodda Bommsandra), Howti Narayanappa Garden, Ramanna Layout (P), Yelu Mandamma Layout, Srinidhi Layout (P)</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	West	By GB Munikrishnappa Road, Compound Wall, 13 th Cross, Main Road, Compound Wall, 8 th A Main, Compound Wall, 3 rd Cross Road, 9 th Main, 1 st Main, 2 nd Main, 5 th Defense Road
15	15-Kuvempunagar	<p>Simhadri Layout, Singapura (Kuvempu Nagar), Chandrappa Layout, Ganesh Layout, Air Force Area Jalahalli, Muniswamappa Layout, Shriniketh Layout, Kuvempu Nagar, Naidu Layout, HVV Valley Layout, Kodigehalli Village, Kalattur Layout, Ramachandrapura, Raghuram Layout (P), Srinidhi Layout (P), MS Palya (P), Raghavendra Colony (Kuvempunagar), Defense Layout (Kuvempu Nagar), Balaji Layout.</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	North	By Existing Ward and AC Boundary, 8 th Cross Road (Existing Ward and AC Boundary), 5 th Main Road (Existing Ward and AC Boundary), 6 th Cross Road (Existing Ward and AC Boundary), Main Road, Cross Road, Singapura Main Road, Yelahanka Main road, Vidhyaranyapura Main Road, Cross Road, Latice Network Road
			East	By 5 th Defense Road, 2 nd Main, 1 st Main, 9 th Main, 3 rd Cross Road, Compound Wall, 8 th A Main Road, Cross Road, 1 st Main Road, Compound Wall, Ramachandrapuram Main Road, Compound Wall, Ramachandrapuram Main Road, Storm Water Drain, 4 th Cross, Dodda Bommasandra Main Road, 8 th Main Road,
			South	By BEL Road, Jalahalli Road
			West	By Existing Ward and AC Boundary (Compound Wall), Existing Ward and AC Boundary, Storm Water Drain (Existing Ward and AC Boundary), Existing Ward and AC Boundary
16	16-Kammagondanahalli	<p>Nisarga Layout, Someshwara Layout, Abbigere, SMR Layout, Sri Krupa Layout, Abbigere Dinne, Vjayalakshmi Layout, Achappa Layout, Abbigere Layout, Muniswamappa Layout, Vishveshwaraiah Enclave,</p>	North	By Existing Ward and BBMP Limit, Western and Northern boundary of Lakshmipura Revenue village
			East	By Eastern boundary of Lakshmipura Revenue village, Existing Ward and AC Boundary

SI No	Ward No. & Name	Important localities	Schedule	
1	2	3	4	
		Kalyan Nagar, VR Layout, Raghavendra Layout (P), Kammagondanahalli and included Lakshmipura revenue village as per notification <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	South	By Jalahalli Road (Existing Ward and AC Boundary)
			West	By Railway Line, 14 th Cross, 11 th Main, 6 th Cross, Part of Southern & Western Periphery of Kammagondanahalli Lake, Cross Road, BTR Road, Surya Enclave Road, Chikka Banavara Main Road
17	17-Shettihalli	RR Layout, Myadarahalli, Vinayaka Layout, Vinayaka Nagar, Raghavendra Layout (P), Air Force Area, Kaveri Layout, Brudavan Layout, Nandana Nagar, Shettihalli, Maruthi Nagar Layout, Chikkanna Layout, Anjanadri Layout, M Babanna Layout, Mallasandra (P), Chikkasandra, Athmiya Geleyara Balaga Layout, NMH Layout, Soundary Layout, Siddeshwara Layout, Sidedahalli, Kirloskar Layout, Sampangi Ramaiah Layout <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Existing Ward and BBMP Limit
			East	By Chikka Banavara Layout, Surya Enclave Road, BTR Road, Cross road, Western and part of southern limit of Kammagondanahalli Kere, 6 th Cross, 11 th Main, 14 th Cross, Railway Line
			South	By Jalahalli road, Pipeline Road, 1 st Cross, 9 th Cross, 3 rd Main, Existing Ward Boundary, Lake Road, Sri S Muniraju Road, Chikka Banavara RS Road, 1 st Main, 8 th Cross, Pipeline Road, Sidedahalli Main Road
			West	By Existing Ward and BBMP Limit
18	18-Bagalakunte	Sidedahalli Extension, Vishveshwaraiah Layout, BTS Layout, MEI Employee Housing Colony, Bagalagunte (P), Defence Colony (P), Manjunatha Nagar, Katarayanagar <i>Note: Only important localities are mentioned here. The ward limits are defined by roads/other features</i>	North	By Sidedahalli Main Road
			East	By Hesarughatta Road, Bagalugunte Main road, 2 nd Cross, Storm Water Drain, 1 st Cross, Maramma temple Road, 7 th Main, 1 st Main, Cross road, 14 th Main
			South	By Tumkur Road, Existing Ward and AC Boundary

Sl No	Ward No. & Name	Important localities	Schedule	
1	2	3	4	
		<i>described in the schedule. However, any locality/ area/ landmark located within the boundary marked on the map are part and parcel of the said ward.</i>	West	Existing Ward and BBMP Limit.
19	19-Defence Colony	Mallasandra (P), Bhuvaneshwari Nagar (P), Kalyananagar (P), Bagalugunte (P), Defence Colony (P), Havanur Extension, MS Ramaiah Layout, Nagasandra Colony, Vikas Nagar (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Pipeline Road
			East	By 8 th Cross, Cross Road, 4 th Cross, Nela Maheshwaramma temple Road, 5 th Cross, 9 th Cross, 1 st Main, School Road, 3 rd Cross, 7 th Cross, Hesarughatta Road, Tumkur Road, Handrahalli Main Road
			South	By Storm Water Drain, Part of Northern Periphery of Tank Limit of Nagasandra Kere (Existing Ward and AC Boundary).
			West	By Existing Ward and AC Boundary, Tumkur Road, 14 th Main, Cross Road, 1 st Main, 1 st Cross, Maramma Temple Road, 1 st Cross, Storm Water Drain, 2 nd Cross, Bagalugunte Main Road, Hesarughatta Road
20	20-Mallasandra	Mallasandra (P), Rajanna Layout, Defence Colony, ravindra Nagar, BHEL Mini Colony, Ayyappa Layout, Muneshwara Block, Mathru Layout, Santhosh Nagar, Kalyannagar (P), Prashanth Nagar (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 8 th Cross, 5 th Cross, Chikka Banavara RS Road, Sri S Muniraju Road
			East	By Lake Road, Existing Ward Boundary, 3 rd Main, 9 th Cross, 1 st Main, 1 st Cross.
			South	By Pipeline Road, Main Road, 6 th Cross, Mutturayaswamy Temple Road, 7 th Cross, 1 st Main, 9 th Cross
			West	By 5 th Cross, Nela Maheshwaramma Temple Road, 4 th Cross, Cross road, 8 th Cross, Pipeline Road
21	21-T Dasarahalli	Bhuvaneshwari Nagar (P), Maheshwari Nagar(P), Prashanth Nagar (P), OM Colony, Coconut Garden, T Dasarahalli (P), Vidhyanagar, Kempegowda Layout <i>Note: Only important localities are mentioned here. The ward limits are defined by roads/other features described in the schedule. However, any locality/ area/</i>	North	By 7 th Cross, 3 rd Cross, School Road, Cross Road, 9 th Cross, 1 st Main, 7 th Cross, Mutturayaswamy Temple Road, 6 th Cross, Ramesh Road, Pipeline Road
			East	By Subrato Mukharji Road
			South	By Tumkur Road, 1 st Cross, 1 st Main, 1 st Main Connecting to Storm Water Drain, Storm Water Drain

SI No	Ward No. & Name	Important localities	Schedule	
1	2	3	4	
		<i>landmark located within the boundary marked on the map are part and parcel of the said ward.</i>	West	By Nelagadaranahalli Road, Tumkur Road, Hesarughatta Main Road
22	22-Chokkasandra	Nagasandra, Rukhmini Nagar, T Dasarahalli (P), Chokkasandra (P), Swamy Vivekananda Nagar, Netaji Nagar, T Dasarahalli Slum, Nelagedaranahalli (P), HMT Housing Colony <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Storm Water Drain, Storm Water Drain connecting to 1 st Main, 1 st Main, 1 st Cross Road, Tumkur Road
			East	By 100 feet Road (Existing Ward and AC Boundary)
			South	By 14 th Cross Road, Chokkasandra Main Road, 1 st Main Road, 80 feet Road, 1 st Main Road, 1 st Main Road, 1 st A Cross Road, Cross Road, Storm Water Drain, Cross Road, Cross Road, Compound Wall, 3 rd Cross Road, Cross Road, Compound Wall, Handrahalli Main Road
			West	By Existing Ward and AC Boundary
23	23-Nelagadderanahalli	Nelagaderanahalli (P), Amaravathi Layout (P), Narayanapura (P), Shivapura, Gruhalakshmi Housing Colony (P), Peenya Industrial Area (P), Kasturi Nagar (P), Kempegowda Housing Society (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Handrahalli Main Road, Compound Wall, Cross Road, 3 rd Cross, Compound Wall, Cross Road, Cross Road, Storm Water Drain, Cross Road, 1 st A Cross Road, 1 st Main Road, 1 st Main Road
			East	By 80 feet Road, 2 nd Main road, Narayanapura 1 st Main Road, 2 nd Cross, Compound Wall, 12 th Cross Road, 2 nd Cross, 1 st Main Road, Hegganahalli Main Road
			South	By 7 th Cross, 2 nd Cross, Andrahalli Main Road, 7 th Cross, Handrihalli Main Road
			West	By Existing Ward and AC Boundary
24	24-Rajagopal Nagar	Narayanapura (P), Peenya Industrial Area (P), Sanjay Gandhi Nagar, Duggalamma Colony, Ganapathi Nagar, BFW Layout, MEI Colony, Parvathi Nagar, Chamundeshwari Nagar (P), Rajagopal Nagar (P)	North	By 1st Main Road, Chokkasandra Main Road, 14th Cross
			East	By 100 feet Ring Road (Existing Ward and AC Boundary), 12 th Main Road(Existing Ward and AC Boundary), 7 th Main (Existing Ward and AC Boundary)

SI No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	South	By 7 th Main, Existing Ward and AC Boundary, Laggere Main Road, 1 st Main, High Tension Road, 1 st Main, Storm Water Drain, 8 th Cross Road, 8 th Main, Main Road, 3 rd Main Road, 1 st Main Road, Rajagopal Nagar Main Road, 2 nd Cross, Existing Ward Boundary, Storm Water Drain, 3 rd Main Road, Storm Water Drain, 10 th A Cross, 6 th Main Road, 7 th D Cross, 7 th Main Road, 3 rd A Cross Road, 9 th Cross Road
			West	By 2 nd Cross, 12 th Cross, Compound Wall, 2 nd Cross, Narayanpura 1 st Main road, 2 nd Main Road, 80 feet Road
25	25-Rajeshwari Nagar	Chamundeshwari Nagar (P), Rajarajeshwari Nagar, Bairaveshwar Nagar, Kasturi Nagar (P), Kempegowda Housing Society (P), Shambhavi Nagar, Indira Priyadarshini Nagar (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 9 th Cross, 3 rd A Cross, 7 th Main, 7 th D Cross, 6 th Main, 10 th A Cross, Storm Water Drain, 3 rd Main, Storm Water Drain, Existing Ward Boundary, 2 nd Cross, Rajagopal Nagar Main Road, 1 st Main, 3 rd main, Cross road, 8 th Main, 8 th Cross, Storm Water Drain, 1 st Main
			East	By High Tension Road, 1 st Main, Storm Water Drain (Existing Ward and AC Boundary)
			South	By Compound Wall, Priyadarshini Nagar Main road, 1 st Cross, Main Road
			West	By Hegganahalli Main Road, 1 st Main road, RG Nagar Main Road, 2 nd Cross
26	26-Hegganahalli	Kempegowda Housing Society (P), Maruthi Nagar (P), Hegganahalli (P), Doddanna Industrial Estate, Sriganthanagar, Karim Sab nagar(P), Annapoorna Nagar, Kapila Nagar, Indira Priyadarshini Nagar (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Hegganahalli Main Road, 7 th Cross, Andrahalli Main road, 2 nd Cross, 7 th Cross, hegganahalli MAinRod, Main Road, 1 st Cross, Priyadarshini Nagar Main Road, Compound Wall
			East	By Storm Water Drain (Existing Ward and AC Boundary)
			South	By Existing Ward and AC Boundary, 9 th C Cross, 2 nd Main Road, KTG Collage Main Road, 2 nd Main Road, Hegganahalli Main Road, Main Road, 6 th Cross, 1 st Main, 4 th Cross, 14 th H Cross, 14 th Cross, 14 th K Cross, 1 st Main, 14 th G Cross

SI No	Ward No. & Name	Important localities	Schedule	
1	2	3	4	
			West	By 15 th Cross (Existing Ward and AC Boundary), Andrahalli Main Road, Existing Ward and AC Boundary
27	27-Sunkadakatte	Maruthi Nagar (P), Sanjeevini Nagar, Hegganahalli (P), Mariyappa Extension (P), Vigneshwara Nagar, Sunkadakatte <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 14 th G Cross, 1 st Main, 14 th K Cross, 14 th Cross, 14 th H Cross, 4 th Cross, 1 st Main, 6 th Cross, Main Road, Hegganahalli Main Road, 2 nd Main
			East	By KTG College Road, 11 th Cross, Hegganahalli Main Road.
			South	By Magadi Road (Existing Ward and AC Boundary)
			West	By Existing Ward and AC Boundary, 8 th Main, 9 th F Cross, 5 th Main, Existing Ward and AC Boundary, 2 nd Main, 15 th Cross (Existing Ward and AC Boundary)
28	28-Dodda Bidarakallu	Vikas Nagar (P), Parle Factory, Muniswamappa Layout, Kamat Layout, Jagannath Rao Layout, Channanayakanapalya, Thippenahalli, Siddartha Layout, Rajiv Nagar, Byreshwara Layout, Venugopal Nagar, HMT Housing Colony (P), Suvarna Nagar, Dodda Bidarakallu, Maranna Layout, RNS Paints Township, Siddartha Nagar, WIPRO Layout, Gruhalakshmi Housing Colony (P), Kariobanahalli, Suprabatha Nagar, Tigalarapalya, Vaddarapalya, Raghavendra layout, Maruthi Nagar, Navalgutte Layout, Narayanappa Layout, Hadrahalli (P), Basaveshwara Layout <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Existing Ward and BBMP Limits, Chikka Bidarakallu Main Road, Existing Ward and BBMP Limits, Existing Ward and Ac Boundary.
			East	By Existing Ward and Ac Boundary, Part of Northern, Eastern and Part of Southern Periphery of Nagasandra Kere, Main Road (Existing Ward and AC Boundary), Existing Ward and AC Boundary, Gruhalakshmi Layout Road, Existing Ward and Ac Boundary, Western & Southern Periphery of Narasappanahalli Kere, Existing Ward and AC Boundary
			South	By Tigalarapalya Main Road, Handrahalli Main Road, 6 th Main, 1 st Cross, 2 nd Main, Compound Wall, Cross Road, Cross Road, Existing Ward and BBMP Limit
			West	By Existing Ward and BBMP Limit.
29	29-Vidyamanyanagar	Raghavendra Industrial Estate, Kariobanahalli, Kalika Nagar, Abhayaram Layout, Rameshwara Nagar, Byraveshwara Industrial Estate, Mahantesh Layout,	North	By Cross Road, Cross Road, Compound Wall, 2 nd Main, 1 st Cross, 6 th Main, Handrahalli Main Road, Tigalarapalya Main Road

SI No	Ward No. & Name	Important localities	Schedule	
1	2	3	4	
		Vidyamanya Nagar, Vigneshwar Nagar, Handrahalli (P), Doddanna Layout, Annapoorneshwari Layout (P), Class D Employees Housing Society, Mahadeshwar Nagar(P), Vinayak Nagar, Herohalli (P), Gollarapalya Hosahalli, Congres Chikkanna Layout (P), Herohalli (P), L&T Layout, Byadarahalli (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	East	By Existing Ward and Ac Boundary, Andrahalli Main Road, 15 th Cross (Existing Ward and AC Boundary), 2 nd Main, Existing Ward and Ac Boundary, Existing Ward Boundary, Andrahalli Main Road, Herohalli Main Road, Main Road, Tunganagar Main Road
			South	By Magadi Road, Existing Ward Boundary, 3 rd Cross, Cross Road, Compound Wall, Storm Water Drain, 5 th Cross, Tunganagar Main Road, 4 th Cross, Compound Wall, Man Road, Cross Road, Cross Road, Cross Road joining to Storm Water Drain, Storm Water Drain upto BBMP Limit
			West	By Existing Ward and BBMP Limit
30	30-Herohalli	Muneshwara Nagar, Madeshwara Nagar (P), KSRTC Layout, Venkateshwara Layout, Anjana Nagar, Kuvempu Layout, Bharat Nagar Phase-1, Byadarahalli (P), Janapriya Nagar, Mariyappa Extension (P), SBI Colony, Annapoorneshwari Layout (P), Herohalli (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Existing Ward Boundary, Existing Ward and AC Boundary, 9 th E Cross, 8 th Main (Existing Ward and AC Boundary)
			East	By Existing Ward and AC Boundary, Magadi Main Road, Existing Ward and AC Boundary
			South	By Cross Road, Main Road, Cross Road, Main Road, Sri Dwarakavasa Road (11 th Cross)
			West	By Govt. School Road, Pipeline Road, Magadi Road, Tunganagar Main Road, Main Road, Andrahalli Main Road, Existing Ward Boundary
31	31-Doddagollarahatti	Congress Chikkanna Layout (P), Dodda Gollarahalli, Ratna Nagar, Balaji Nagar, Byadarahalli (P), Bharath Nagar 2 nd Phase, BTS Layout, SMV Layout 7 th Block, Bilekallu, Muneshwara Layout, Janatha Colony, SMV Layout 8 th Phase, Chandrashekhar Layout, Annapoorneshwari Nagar, Gidada Konenahalli, Muddanapalya, Bhairaveshwara Layout, HMT Layout,	North	By Storm Water Drain, From Storm Water Drain joining to Cross Road, Cross Road, Main road, Cross Road, Compound Wall, 4 th Cross, 5 th Cross, Storm Water Drain, Compound Wall, Cross Road, 3 rd Cross, Existing Ward Boundary, Magadi Road, Pipeline Road, Govt. School Road, 11 th Cross, Sri Dwarakavasa Road, Main Road, Cross Road, Main Road, Cross Road

SI No	Ward No. & Name	Important localities	Schedule	
1	2	3	4	
		<p>Upkar Layout (P), Ambedkar Nagar, , Ullal Upanagar, Kareyappa Layout (P), SMV 5th and 6th Block, Vajrahalli (P), Bhairaveshwara Nagar (P), Gajanana Layout, Sonnenahalli (P), Chikkabasti (P), Doddabasti (P), Maruthi Nagar (P)</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	East	By Existing Ward and AC Boundary, Eastern and Southern Periphery of Malathalli kere, Existing Ward and AC Boundary, Rashtrakavi Kuvempu Road, Compound Wall, Eastern Periphery of Ullal Kere, Sir MV Vishveshwaraiah Main Road, Nuggi Palya Main Road, 100 feet Road, Ullal Main Road, Main Road, Cross Road, Main Road, Mangamma Palya, Main Road, Cross Road, Main Road, Cross Road, Sonnenahalli Main Road
			South	By Main Road (Existing Ward and BBMP Limit), Maruthi Nagar Road (Existing Ward and BBMP Limit)
			West	By Doddabasti Main Road (Existing Ward and BBMP Limit), Existing Ward and BBMP Limit
32	32-Ullal	<p>Upakar Layout (P), Ullalu, SMV 5th Block (P), Bhyraveshwara Nagar (P), Vinayak Layout, AGS Layout, SMV 3rd Block, Sonnenahalli (P), Jnanabharathi Layout 2nd Stage, Lokaseva Layout (KPSC), Bhuvaneshwari Nagar 1st Stage, Maruthi Nagar (P), SMV 6th Block (P), Dodda Gollarahatti, Bhuvaneshwari Nagar, Jnanabharathi Layout (P), Kalyana Housing Society Layout, Subhash Nagar, Jagajyothi Nagar, Maiyappana Palya, Janatha Colony, RR Layout, Upadya Layout, Jnajokothi Layout, Oddarapalya, Forest Layout (P), Dubasi Palya (P), Ramjyothi Nagar, BDA Layout</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	North	By Vishveshwaraiah Main Road, Eastern Periphery of Ullal Kere, Compound Wall, Rashtrakavi Kuvempu Main Road
			East	By Existing Ward and AC Boundary, Storm Water Drain (Existing Ward and AC Boundary), Ullal Main Road (Existing Ward and AC Boundary), Amruthanandamayi Road (1 st Main), 1 st A Main, 3 rd Main Road, Outer Ring Road, Existing Ward and AC Boundary, St Anthony School Road (Existing Ward and AC Boundary)
			South	By Railway Line
			West	By Main Road (Existing Ward Boundary), 11 th Main (Existing Ward Boundary), Outer Ring road, 1 st Cross, 2 nd Main, Main Road, Storm Water Drain (Existing Ward and BBMP Limit), Compound Wall (Existing Ward and BBMP Limit), Existing Ward and BBMP Limit, Sonnenahalli Main Road, Cross Road, Main Road, Cross Road, Main Road, Mangamanapalya Road, Main Road, Cross Road, Main road, Ullal Main Road, 100 feet Road, Nuggi Palya Road

SI No	Ward No. & Name	Important localities	Schedule	
1	2	3	4	
33	33-Kengeri	Jnanabharathi Layout (P), Nagadevanahalli, Shirke Layout, Kengeri Satellite Town 3 rd Stage, Krishnappa Garden, Volegarahalli, Subhash Nagar, Kengeri Upanagar (P), Kengeri Railway Station Area (P), Kengeri (P), Muddanna Garden, Harsha Layout, Dubasi Palya (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Main Road, 2 nd Main, 1 st Cross
			East	By Outer Ring Road, 11 th Main (Existing Ward Boundary), Main Road (Existing Ward Boundary), Railway Line, Existing Ward and AC Boundary
			South	By Mysore Road
			West	By Outer Ring Road (Fly over Bridge), Railway Line, Kommaghatta Road, 6 th Main, 7 th Cross, Part of Eastern, Southern and Western limit of Hosakere lake, Existing Ward and BBMP Limit
34	34-Bande Mutt	Classic County Layout, Gandhinagar, Sri Kanteshwara Layout, Oddarahalli, BSM Extension, Beedi Karmikara Colony, Shivanagar, Manappa Layout, Kengeri Upanagar (P), Kengeri Railway Station Area (P), Arundathi Nagar, Baba Saheb Layout, Kengeri Extension, Kengeri (P), Sunkala Palya (P), BEML Layout, Balaji Layout, Mailasandra, Global Village Tech Park (P), RV Collage Campus, Bhoomika Medhas Layout, Pattanagere <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Existing Ward and BBMP Limit, Part of Western, Southern and part of Eastern Periphery of Hosakere (Existing Ward Boundary), 7 th Cross, 6 th Main, Kommaghatta Road, Railway Line, Outer Ring Road (Fly over), Mysore Road
			East	By Existing Ward and AC Boundary, Kenchanahalli Pattanagere Road, 1 st Main Road, Existing Ward and AC Boundary, Include existing Assembly Constituency Island area
			South	By Pattanagere Main Road, Main Road, Cross Road, Cross Road, BM Sri Road, 3 rd Cross, BM Sri Road, Cross Road, Pattanagere Main Road, Main Road, 1 st Main, Uttarahalli Main Road, Storm Water Drain , Mysore Road
			West	By Existing Ward and BBMP Limit
35	35-Hemmigepura	Basappa Layout, BHEL Extension 2 nd Stage, Global Village Tech Park (P), Krishna Garden layout, Nandadeepa Layout, BGS Campus, Sunkalapalya (P), Kodi Palya, Meenakshi Residential Layout, Vinayaka Nagar, Krishnagiri Police Layout, Annapoorneshwari Layout,	North	By KG Road, Existing Ward and AC Boundary, Storm Water Drain (Existing Ward and AC Boundary), Existing Ward and AC Boundary
			East	By Existing Ward and AC Boundary, Storm Water Drain (Existing Ward and AC Boundary)

SI No	Ward No. & Name	Important localities	Schedule	
1	2	3	4	
		<p>Swathi Nagar, Basaveshwar Nagar, Konasandra Omkar Layout, Hemmigeppura, Sompura, Srinivasapura, Ganakal, Chikkegowdana Palya, Maruthi Layout, Betkal Palya, Lingadheeranahalli, BSK 6th Stage (P), Sudhama Nagar, Turahalli Forest Area (P), Hosahalli, Hosahalli Extension, Bhovi Palya, Kendriya Nagar, Ganigara Palya, Mantri Lake View Layout (P), Judicial Layout Phase-2 (P), Talaghattapura, Paramount Garden Layout, Sri Balaji Layout, Vajarahalli, Manjunath Nagar (P), Bangalore City Corporation Layout (P) and included part of Mallasandra and UM Kaval area asper the notification</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	South	By Existing Ward and BBMP Limit, Storm Water Drain (Existing Ward and BBMP Limit), Existing Ward and BBMP Limit and included part of Mallasandra and UM Kaval area asper the notification
			West	By Mysore Road, Storm Water Drain, Uttarahalli Main Road, 1 st Main, Main Road, Pattanagere Main Road, Cross road, BM Sri Road, 3 rd Cross, BM Sri Road, Cross Road, Cross Road, Main Road, Pattanagere Main Road
36	36-Chatrapati Shivaji	<p>Yeshwanthpura (P), Mohan Kumar Nagar (P), Raghavendra Layout, Muneshwara Nagar (P), RNS Shanti Nivas Apartments, Goragunte Palya, Yeshwanthpur Industrial Suburb, Narasimha Layout.</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	North	By Tumkur Road, Outer Ring Road, Pipeline Road, Cross Road, Compound Wall, 1 st Main, Pipeline Raghavendra Rao Road, Railway Line, Compound Wall, 8 th Main, Compound Wall, 8 th Main, 5 th Cross, Cross Road, 2 nd Main, 8 th Main, Mohan Kumar Road, Railway Parallel Road, Cross Road
			East	By BK Nagar Main Road, 4 th Cross, Cross Road, Pipeline Road, Railway Parallel Road, Compound Wall, Railway Line
			South	By Tumkur Road, MEI Road, Kanteerava Studio Main Road
			West	By Outer Ring Road
37	37-Chanakya	Michel Muniswamappa Layout, BK Nagar, HMT Layout (P), Gurusurthy Layout, Kamala Nehru Extension, GK Colony, LN Colony, Yeshwanthpura (P), Dr Ambedkar Nagar.	North	By Govindappa Road, 6 th Cross.
			East	By B Narayanaswamappa Road
			South	By Rehman Khan Road, Existing Ward and AC Boundary

SI No	Ward No. & Name	Important localities	Schedule	
1	2	3	4	
			West	By Railway Line, Compound Wall, Railway Parallel Road, Cross Road, 4 th Cross, BK Nagar Main Road
38	38-J P Park	Muthyalaiiah Nagar, Muniswamy Reddy Layout, Badappa Garden, Tannirahalli, Mohan Kumar Nagar (P), LIC Colony, Brundavan Nagar (P), HMT Layout (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Outer Ring Road
			East	By 1 st Main, Railway Line, 1 st A Cross, Main Road, 8 th Main, 16 th Main, 7 th C Main, JP Park Compound Wall, Tank Bund Road, Mohan Kumar Road, MS Ramaiah Road, B Narayanaswamappa Road
			South	By 6 th Cross, Govindappa Road, BK Nagar Main Road, Cross Road, Railway Parallel Road, Mohan Kumar Road, 8 th Main, 2 nd Main, Cross Road, 5 th Cross, 8 th Main, Compound Wall, 8 th Main, Compound Wall.
			West	By Railway Line
39	39-Kanneshwara Rama	HMT (P), Bahubali Nagar, Jalahalli (P), Gokul Extension, Sundar Nagar, Poornappa Garden, Mutyalamma Nagar, Venkatamma MS Ramaiah Colony SBM Colony Brundavan Nagar (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Jalahalli Road
			East	By BEL Road, MS Ramaiah Road, Existing Ward and AC Boundary, Railway Line, MS Ramaiah Road
			South	By Mohan Kumar Road, Tank Bund Road, JP Park Compound Wall, 7 th C Main, 16 th Main
			West	By 8 th Main, Main Road, 1 st A Cross, Railway Line, 1 st Main, Outer Ring Road, 5 th Cross, Cross Road, E Cross, 5 th Cross, 2 nd A Main, 1 st C Main, K Anjanappa Road, HMT Main Road, Main Road, Kalinga Rao Road, Railway Line
40	40-Veeramadakari	Khata Nagar, Siddharth Nagar, Ayyappa Nagar, Peenya Industrial Area 1 st Phase, Platinum City, Muneshwara Nagar (P), Jalahalli (P), HMT (P). <i>Note: Only important localities are mentioned here. The ward limits are defined by roads/other features described in the schedule. However, any locality/ area/</i>	North	By Railway Line, Kalinga Rao Road, Main Road, HMT Main Road
			East	By K Anjanappa Road, 2 nd A Main, 5 th Cross, E Cross, Cross Road, Main Road, 5 th Cross, Outer Ring Road, Railway Line.
			South	By Pipeline Raghavendra Rao Road, 1st Main, Compound Wall, Cross Road, Pipeline Raghavendra Rao Road, Outer Ring Road, Tumkur Road

SI No	Ward No. & Name	Important localities	Schedule	
1	2	3	4	
		<i>landmark located within the boundary marked on the map are part and parcel of the said ward.</i>	West	By Subrato Mukharji Road, Jalahalli road
41	41-Peenya	Vivekanada Nagar, Peenya Industrial Area, KSIDC 3 rd Phase, Janakal Siddeshwara Layout, Muddanna Garden, Yeshwanthpura Industrial Suburb-2, Nandini Layout 1 st Stage (P), Lakshmidevi Nagar, Kempamma Layout (P).	North	By Tumkur Road
			East	By Outer Ring Road
			South	By 8 th Main, 5 th Cross, 8 th Main, Storm Water Drain, Lakshmi Devi Nagar Main Road
			West	By 2 nd Main, 2 nd A Cross, Cross Road, Compound Wall, 3 rd Main, 5 th Main, 5 th Main, Storm Water Drain, Ring Road
42	42-Lakshmi Devi Nagar	Kempamma Layout (P), Kaveri Nagar, Vidhana Soudha Layout, Nandini Layout 1 st stage (P), Swatantra Yodhara Nagara, Subhash Chandra Bose Nagar, Preethi Nagar, Nagappa Layout, Laggere (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Ring Road, Storm Water Drain, 5 th Main, 5 th Main, 3 rd Main, Compound Wall, Cross Road, 2 nd A Cross, 2 nd Main, Lakshmidevi Nagar Road, Storm Water Drain, 8 th Main, 5 th Cross, 8 th Main
			East	By Outer Ring Road.
			South	By Cross road, 1 st Main, Laggere Main Road, 4 th Cross
			West	By 1 st Main, 1 st Main Laggere Main Road, Existing Ward and AC Boundary, 7 th Main (Existing Ward and AC Boundary), 12 th Main (Existing Ward and AC Boundary)
43	43-Ranadheera Kanteerava	Laggere (P), LG Ramanna Colony, Muneshwara Nagar, Narasimhaswamy Nagar, Freedom Fighters Colony, Kempegowda Nagar. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 1 st Main Road, 1 st Main Road, 4 th Cross, Laggere Main Road, 1 st Main, Cross Road, Outer Ring Road
			East	By Storm Water Drain (Existing Ward and AC Boundary)
			South	By 3 rd Main, 3 rd Cross, 1 st Main, 7 th Cross, 1 st Main, 50 feet Road (Laggere Main Road), 14 th Cross, 8 th Main, 2 nd Main, 1 st A Cross, 6 th Cross, 1 st Main
			West	By Storm Water Drain (Existing Ward and AC Boundary).
44	44-Veera Sindhura Lakshamana		North	By 1 st Main, 6 th Cross, 1 st A cross, 2 nd Main, 8 th Main, 14 th Cross

SI No	Ward No. & Name	Important localities	Schedule	
1	2	3	4	
		Rajiv Gandhi Nagar, Chowdeshwari Nagar, Srigandhada Kaval, Kareem Sab Bagar (P), Srinivas Nagar, Sollapuradamma Layout, Srigandha Nagar (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	East	By Laggere Main Road, 1 st Main, 7 th Cross, 1 st Main, 3 rd Cross, 3 rd Main, Storm Water Drain (Existing Ward and AC Boundary)
			South	By Pipeline Road
			West	By Hegganahalli Main Road, KTG Collage Road, 2 nd Main, 9 th Cross, Main Road (Existing Ward and AC Boundary), Existing Ward and AC Boundary, Storm Water Drain (Existing Ward and AC Boundary), North and Eastern Periphery of Pillappanakere, Existing Ward and AC Boundary, Storm Water Drain (Existing Ward and AC Boundary)
45	45-Vijayanagara Krishnadevaraya	Muktharaya Swamy Layout, Shankarapalya Industrial Estate, Rudreshwara Nagar, Telephone Employees Layout, Beggars Colony, Prem Nagar, Narasimharaja Palya, Sajje Palya, Kottigepalya, Nagarabhavi (P), Krishnanna Nagar, Income Tax Layout, Malagal. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Pipeline Road.
			East	By Storm Water Drain (Existing Ward and AC Boundary)
			South	By 6 th Main Road
			West	By Outer Ring Road, Magadi Road, Hegganahalli Main Road
46	46-Sir M.Vishweshwaraiah	Byaraveshwara Layout, Chandana Nagar, Rajiv Gandhi Nagar, Nagarabhavi (P), Annapoorneshwari Nagar, Vishveshwaraiah Layout, Narasapura, Arogya Layout, Benachinakal Palya, KHDS Layout (P), Kadukudure (P),	North	By Magadi Road.
			East	By Outer Ring Road
			South	By 1st Main, 2nd Cross, 1st Cross, 1st Main, 2nd Cross, 5th Main, Cross road, 27th Main, 22nd Cross, Existing Ward and AC Boundary

SI No	Ward No. & Name	Important localities	Schedule	
1	2	3	4	
		Vidhana Sabha Layout, Obarappa Layout, Papareddy Palya. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	West	By Existing Ward and AC Boundary
47	47-Nalvadi Krishnaraja Wadior Park	KHDC Layout (P), ITI Employees Layout, Kengunta, Sir M V Layout 9 th Block, NGEF HBCS Layout, Malathalli, Jnana Jyoti Nagar, Railway Layout, Upakar Layout (P), Bhavani Nagara Layout, Annapoorneshwari Layout, Balaji Layout, Muneshwar Nagar, Sri Hari Layout, Gnana Ganga Nagar, Govt Press Layout. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Storm Water Drain, 2 nd Cross, 27 th Main, Cross Road, Main Road, Cross Road, 5 th Main, 2 nd Cross, 1 st Main, 1 st Cross, 1 st Main, 60 th Cross Road.
			East	By Outer Ring Road, Compound Wall, University Law Collage Road, Compound Wall
			South	By Mareyappana Palya Main Road, 1 st Cross, 4 th Cross, Main Road (Existing Ward and AC Boundary), 3 rd Main Road (Existing Ward and AC Boundary), Existing Ward and AC Boundary, Amruthanandamayi Road -1 st Main, Ullal Main Road
			West	By Storm Water Drain (Existing Ward and AC Boundary), Existing Ward and AC Boundary, South and Eastern periphery of Mallathalli Kere (Existing Ward and AC Boundary), Existing Ward and AC Boundary, 1 st Main, Existing Ward and AC Boundary
48	48-Jnana Bharathi	Marilingappa Extension, Nanjappa Garden, Nagarabhavi (P), Vinayaka Layout, NGEF Layout, Jnana Bharathi, Forest Layout (P), Suryavamshi Layout, Pantharapalya (P), Pramod Layout, Bagegowda Layout, PG D Souza Layout, Pushpagiri Nagar, Sharada D Souza Layout, Muneshwar Nagar, Javaranaoddi, Marappa Layout, RR	North	By 6 th Main Road, Outer Ring Road, 6 th Main Road, Connecting to Storm Water Drain.
			East	By Storm Water Drain (Existing Ward and AC Boundary), Mysore Road, Outer Ring Road, Compound Wall (Existing Ward and AC Boundary), Storm Water Drain (Existing Ward and AC Boundary)

SI No	Ward No. & Name	Important localities	Schedule	
1	2	3	4	
		<p>Nagar 2nd Stage 3 Block, IDEAL Homes Layout, Kenchanahalli (P).</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	South	By Kerekodi Main Road (1 st Main Road), Cross Road, Compound Wall, Main Road, Ideal Homes Township Phase B Road, Compound Wall, Chandrashekhar Road, 8 th Main, 12 th Cross, Kenchanahalli Main Road, Compound Wall, Kenchanahalli Main road, Existing Ward and AC Boundary, Mysore Road
			West	By Existing Ward and AC Boundary, St Anthony Main Road (Existing Ward and AC Boundary), Jnana Bharathi Layout Road (Existing Ward and AC Boundary), Cross Road (Existing Ward and AC Boundary), Existing Ward and AC Boundary, Jnana Bharathi University Main Road, Compound Wall, University Road, University Law Collage Road, Compound Wall, Outer Ring Road
49	49-Rajarajeshwari Nagar	<p>BHEL Layout, Kenchanahalli (P), Shivanna Layout, Papaiah Layout, Durgaparameshwari Layout, Hale Vaderahalli, Rajarajeshwari Nagar 3rd,&5th Stage, Sachidananda Nagar, Kalegowda Layout, University Layout, BEML Layout 10th Stage, Channasandra Layout, Channasandra, Bharath Housing Society, Gattigere Layout, Panchsheer (BEML Block 3rd Stage), Sudarshan Layout, Haridas Nagar, Bangarappa Nagar, Sapthagiri Layout, Gurudatta Layout, Durga Nagar.</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	North	By Mysore Road, 2 nd Main Road (Existing Ward and AC Boundary), Kenchanahalli Main Road, Compound Wall, Kenchanahalli Main Road, 12 th Cross, 8 th Main, Chandrashekhar Road, Compound Wall, Ideal Homes Township 2 nd Phase B Road, Main Road, Compound Wall, Main Road, Kerekodi Road (1 st Main)
			East	By Eastern Periphery of Hosakerehalli Lake (Existing Ward and AC Boundary), Storm Water Drain(Existing Ward and AC Boundary), Existing Ward and AC Boundary, Bangalore Mysore Expressway Link Road (Existing Ward and AC Boundary), Uttarahalli Main Road (Existing Ward and AC Boundary), 1 st Main (Existing Ward and AC Boundary), 1 st Cross (Existing Ward and AC Boundary), 7 th Main (Existing Ward and AC Boundary), Existing Ward and AC Boundary
			South	By Storm Water Drain (Existing Ward and AC Boundary)

SI No	Ward No. & Name	Important localities	Schedule	
1	2	3	4	
			West	By Storm Water Drain (Existing Ward and AC Boundary), Existing Ward and AC Boundary, Storm Water Drain (Existing Ward and AC Boundary), Existing Ward and AC Boundary
50	50-Marappana Palya	Gowtham Nagar, APMC Yard Yeshwanthpur, Marappana Palya, Krishnanada Nagar (P), Nandini Layout (P), Srikanteshwara Nagar, Shankar Nagar, Ashokapuram, KSDL Factory Area. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Tumkur Road (Existing Ward and AC Boundary).
			East	By Tumkur Road (Existing Ward and AC Boundary), Dr Rajkumar Road (Existing Ward and AC Boundary).
			South	By West of Chord Road, Storm Water Drain, 4 th A Main Road, 2 nd Cross, 3 rd Main Road, 4 th Main, 4 th B Main, 30 feet Road, 4 th C Main Road, 9 th Cross, Storm Water Drain, Police Station Road.
			West	By 1 st Main Road, MEI Road(Existing Ward and AC Boundary).
51	51-Nagapura	Rajajinagar 1 st Block, Mahalakshampuram (P), Ganigara Palya, Bovi Palya, Shankar Math, Nagapura, Ketamaranahalli. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 12 th Cross (Existing Ward Boundary), 4 th Main (Existing Ward Boundary), 1 st Main (Existing Ward Boundary), West of Chord Road (Existing Ward Boundary).
			East	By Dr.Rajkumar Road (Existing Ward and AC Boundary).
			South	By Dr MC Modi Road (Existing Ward and AC Boundary).
			West	By 14 th Main, Pipeline Road, 6 th Main, 15 th A Cross (Existing Ward Boundary),, 15 th Cross (Existing Ward Boundary), 2 nd Cross (Existing Ward Boundary).
52	52-Mahalakshampuram	Mahalakshampuram (P), Saraswathipuram, Nandini Layout (P), Javagal Siddeshwara Nagar, Maruthi Nagar (P), Geleyara Balaga Layout, Sriram Nagar (P), SN Layout (P). <i>Note: Only important localities are mentioned here. The ward limits are defined by roads/other features described in the schedule. However, any locality/ area/</i>	North	By 8 th Cross, 1 st Cross, Storm Water Drain, 9 th Cross, 4 th C Main, 30 feet Road, 4 th B Main, 4 th Main, 3 rd Main, 4 th A Main, Storm Water Drain
			East	By West of Chord Road, 1 st Main, 4 th Main, 12 th Cross, 2 nd Cross, 15 th Cross, 15 th A Cross, 6 th Main
			South	By Pipeline Road, 14 th Main, 2 nd Main, 1 st Cross, 2 nd A Main, 3 rd Cross, 4 th Main, 1 st Main, 8 th Main.

SI No	Ward No. & Name	Important localities	Schedule	
1	2	3	4	
		<i>landmark located within the boundary marked on the map are part and parcel of the said ward.</i>	West	By 4 th Cross, 6 th Cross, 5 th Main, 5 th Cross, Storm Water Drain, Nandini Layout Road.
53	53-Nandini Layout	Kanteerava Studio, Parimala Nagar, Kanteerava Nagar, Srinivas Nagar, Krishnanda Nagar (P), Nandini Layout (P), Jaya Bhuvaneshwari Nagar, Panchadeep Colony (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Kanteerava Studio Main Road (Existing Ward and AC Boundary)
			East	By 1 st Main Road, Police Station Road, Nandini Layout Road, Storm Water Drain.
			South	By 1 st Main Road, Outer Peripheral Road, 20 th Main, 22 nd Main, 1 st Cross.
			West	By Outer Ring Road (Existing Ward and AC Boundary).
54	54-Jai Maruthinagara	Panchadeep Colony (P), Jai Maruthi Nagar, JC Nagar (P), SN Layout (P), Maruthi Nagar (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 1 st Cross, 22 nd Main, Outer peripheral road, 1 st Main, Storm Water Drain.
			East	By 5 th Cross, 5 th Main, 6 th Cross, 4 th Cross, 8 th Main, 1 st Main, 12 th Main.
			South	By 11 th Main, 14 th Cross, 8 th Main, Storm Water Drain.
			West	By Storm Water Drain (Existing Ward and AC Boundary), Outer Ring Road(Existing Ward and AC Boundary).
55	55-Puneet Rajkumar	Kurubarahalli, SVK Nagar (P), JC Nagar (P), SN Layout (P), Sriram Nagar (P), MG Nagar. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Storm Water Drain, 3 rd Main, 14 th Cross, 11 th Main, 12 th Main 1 st Main, 8 th Main, 1 st Main, 4 th Main, 3 rd Cross, 2 nd A Main, 1 st Cross, 2 nd Main.
			East	By 14 th Main Road, (Existing Ward Boundary).
			South	By 4 th Main Kurubarahalli Road, Pipeline Road, 2 nd Cross, 25 th Cross, Main Road, Cross Road, Main Road, Storm Water Drain.
			West	By Storm Water Drain (Existing Ward and AC Boundary).
56	56-Shankar Matt	Kirloskar Colony, Teachers Colony, Sanjay Gandhi Nagar, KHBS Layout, Sri Venkateshwara Krupa Layout, SVK Nagar (P), NGO's Colony.	North	By Storm Water Drain, Main road, Cross Road, Main Road, 25 th Cross, 2 nd Cross, Pipeline Road, 4 th Main Kurubarahalli Road.
			East	By Siddaiah Puranik road (Existing Ward and AC Boundary).

SI No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	South	By 15 th Main Water Tank Road (Existing Ward Boundary), 1 st Main (Existing Ward Boundary), 1 st Main, 5 th Cross, 7 th Cross, 9 th Cross, Cross Road Connecting up to Storm Water Drain.
			West	By Storm Water Drain, Pipeline Road (Existing Ward and AC Boundary).
57	57-Shakthi Ganapathi Nagar	Shakthi Ganapathi Nagar, BEML Layout, Gruhalaxmi layout, Sanakki Bayalu, Kamalanagar (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Storm Water Drain Connecting to Cross Road, 9 th Cross, 7 th Cross, 5 th Cross, 1 st Main, 1 st Main (Existing Ward Boundary), 15 th Main Water Tank road (Existing Ward Boundary).
			East	By Siddaiah Puranik Road (Existing Ward and AC Boundary).
			South	By 8 th Main road (Existing Ward and AC Boundary), 2 nd Main, 4 th Main, 3 rd Main, 1 st B Main Road, 3 rd Main, 1 st B Main, 4 th Main, 8 th Cross, 1 st Main Road.
			West	By Storm Water Drain (Existing Ward and AC Boundary).
58	58-Vrisabhavathi Nagar	Kamalanagar (P), Channigappa Layout, Maruthi Nagar, Vrushabha Nagar, Vinayaka Nagar. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 1 st Main, 8 th Cross, 4 th Main, 1 st B Main, 3 rd Main, 1 st B Main, 3 rd Main, 4 th Main.
			East	By 2 nd Main Patalamma Road (Existing Ward and AC Boundary)
			South	By Magadi Road (Existing Ward and AC Boundary).
			West	By Storm Water Drain (Existing Ward and AC Boundary).
59	59-Mattikere	Mattikere, Netaji Nagar, Sanjeevappa Colony, RMV 2 nd Stage (P), Gokul Extension (P), Mattikere Extension (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Railway Line, BEL Road.
			East	By 3 rd Main, 5 th cross, Cross Road, Main road, Mattikere Main Road, 6 th Main, 9 th Main, 4 th A Cross, Main road, 4 th Cross, MS Ramaiah road.
			South	By 6 th Cross, 3 rd Main , Existing Ward Boundary, 4 th West Cross.
			West	By Triveni Road, 14 th Cross, 7 th Main, 3 rd Cross, B Narayanaswamappa Road, MS Ramaiah Road.

SI No	Ward No. & Name	Important localities	Schedule	
1	2	3	4	
60	60-Aramane Nagara	RMV 2 nd Stage (P), Gokul Extension (P), MS Ramaiah Nagar, Mattikere Extension (P), IISc Area, Ashwath Nagar, Sadashiva Nagar, Malleshwaram North (P), Vaiyali Kaval(P), Sankey Tank, RMV Extension, Palace Ground. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By BEL Road, 80 feet Road, 7 th Cross, MSR Hospital Road, B Rajagopala Road.
			East	By Bellary road, Jaya Mahal Road.
			South	By Railway Line, Palace Cross Road, Chowdaiah Road, 18 th Cross, Ranaganathapura Road, 4 th Temple Road, 16 th Cross, 5 th Temple Road, 15 th Cross.
			West	By Margosa Road, CV Raman Road, MS Ramaiah Road, Cross Road, Main road, 4 th A Cross, 9 th Main, 6 th Main, Mattikere Main road, Main road, Cross road, 5 th Cross, 3 rd Main.
61	61-Malleswaram	KN Extension Mattikere West and East, Subedhar Palya, Yeshwanthapura (P), Bairahanuma Colony, Sharif Colony. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 3 rd Cross, 7 th Main, 14 th Cross, Triveni road, 4 th West Cross, Existing Ward Boundary, 3 rd Main, 6 th Cross
			East	By MS Ramaiah Road, CV Raman Road, Margosa Road
			South	By 15 th Cross
			West	By 1 st Main (railway Parallel road), Tumkur Road, Railway Line, Existing Ward and AC Boundary, Rehman Khan Road, B Narayanaswamappa Road
62	62-Subramanya Nagar	Milk Colony, Subramanya Nagar, Gayatri Nagar (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Tumkur Road (Existing Ward and AC Boundary).
			East	By 1 st Main 9Railway Parallel Road,, 9 th cross, Tarasu Road.
			South	By 12 th Cross Road.
			West	By Dr Rajkumar Road.
63	63-Gayithri Nagar	Rajaji Nagar 2 nd Stage D Block, Gayathri Nagar C Block, Maruthi Extension (P), Ram Mohanpura (P), Srirampura (P), Nagappa Block, Lakshminarayanpura.	North	By 12 th Cross, Tarasu Road, 5 th Cross, 7 th Cross, 2 nd Cross, 3 rd Main, 3 rd Cross,
			East	By 1 st Main (Railway Parallel Road), Existing Ward and AC Boundary, Railway Parallel Road.

SI No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	South	By 3 rd Cross, 8 th Cross, 6 th Cross, Storm Water Drain (Existing Ward and AC Boundary), Mahakavi Kuvempu Road.
			West	By Dr Rajkumar Road.
64	64-Kadu Malleshwara	Kadu Malleshwaram, Subramanya Nagar B Block, Gayathri Nagar (P), Gandhi Grama, Maruthi Nagar (P), Ram Mohanpura, GDK Park Extension, Vaiyali Kaval (P), Dobhi Ghat, Kodanda Ramapura (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Existing Ward Boundary, 13 th Main, 15 th Cross, 5 th Temple Street, 16 th cross, 4 th Temple Street, Ranaganathapura Road, 18 th Cross, Chowdaiah Road.
			East	By 2 nd Main, 13 th Cross, 6 th Main, Subbaiah Road, 2 nd Temple Road, 13 th Cross, Sampige Road.
			South	5 th Cross, Mahakavi Kuvempu Road, 1 st Main (Railway Parallel Road), 3 rd Cross, 3 rd Main, 2 nd Cross, 7 th Cross, 5 th Cross.
			West	By Tarasu Road, 9 th Cross, 1 st Main (Railway Parallel Road).
65	65-Rajamahall Guttahalli	Swimming Pool Extension, Kodandarampura (P), HN Layout, Maruthi Layout, Vaiyali Kaval (P), Lower Palace Orchards, Muni Venkatappa Block, Kempaiah Block, VR Puram NIT Staff Qtrs., Palace Guttahalli, Jabbar Block, Vasanthappa Block, Kempanna Layout, Muneshwara Block, DN Ramaiah Layout. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Subbaiah Road, 6 th Main, 13 th cross, 2 nd Main, Chowdaiah Road.
			East	By Chowdaiah Road.
			South	Seshadripuram Main Road, 3 rd Cross, Nagappa Street, Guttahalli Main Road.
			West	By Storm Water Drain, 11 th Cross, Conservancy Road, 11 th Cross, 8 th Cross Temple Road.
66	66-Radhakrishna Temple Ward	Patelappa Layout, Ramakrishnappa Layout, Lottegollanahalli (P), Venkatachari Nagar, RMV 2 nd Stage	North	By Railway line(Existing Ward and AC Boundary), Outer Ring Road (Existing Ward and AC Boundary)

SI No	Ward No. & Name	Important localities	Schedule	
1	2	3	4	
		(P), Byarappa Layout (P), Nagashettihalli (P), Krishna Layout (P), Amarjyothi Layout (P), RMV Extention, Naidu Layout (P), Judicial Colony, AGS Officers Layout, Jaladarshini Layout, Seenappa Layout, AECS Layout (P), Geddalhalli. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	East	By Gundappa Road, 2 nd Cross, 2 nd Main, 1 st B Cross, Main Road, Bhupasandra Road, D Rajagopala Road, Main Road (Existing Ward Boundary), 4 th Main-10 th Cross, 2nd Main, 1st A Main, 4th Main, 1st Main, 5th Cross, 1st Cross (ISRO Road), 5th Main-1st Cross, 3rd Cross, 1st Main, D Rajagopala Road.
			South	By MSR Hospital road(Existing Ward and AC Boundary), 7 th Cross(Existing Ward and AC Boundary), 80 feet Road (Existing Ward and AC Boundary)
			West	By BEL Road (Existing Ward and AC Boundary).
67	67-Sanjaya Nagar	Basaveshwara Layout, Bhupasandra Layout, Byarappa Layout (P), Nagashettihalli (P), RMS Colony, Central Excise Colony, Sanjay Nagar, BPEHCS Layout, AECS Layout (P), Siddhivinayaka Layout, Ramakrishnappa Layout (Geddalhalli), KEB Layout, University of Agricultural Sciences, Krishna Layout (P), Amarjyothi Layout (P), Naidu Layout (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Outer Ring Road (Existing Ward and AC Boundary)
			East	By Bellary Road
			South	By D Rajagopal Road (Existing Ward and AC Boundary)
			West	By D Rajagopala Road, 1st Main, 3rd Cross, 5th Main-1st Cross, 1st Cross (ISRO Road), 5th Cross, 1st Main, 4th Main, 1st A Main, 2nd Main, 4th Main-10th Cross, Main Road (Existing Ward Boundary), D Rajagopal Road, Bupasandra Road, Main Road, 1 st B Cross, 2 nd A Main, 2 nd Cross, Gundappa Road.
68	68-Vishwanath Nagenahalli	Subramani Colony, Guddadahalli, Vishwanath Nagenahalli, Yagappa Layout, Kanaka Nagar, Patel Muniyappa Layout, Bhuvaneshwari Nagar (P). Hebbala (P), Manorayana Palya (P). <i>Note: Only important localities are mentioned here. The ward limits are defined by roads/other features described in the schedule. However, any locality/ area/</i>	North	By Railway Line (Existing Ward and AC Boundary)
			East	By KHB Colony Main Road (Existing Ward and AC Boundary).
			South	By 5th Cross, 2nd Main, Cross Road, 6th Cross, 1 st Main (Vijaya Bharati School Road), 6 th Main, 6 th Main, Storm Water Drain, Hebbala Main Road (V Nagenahalli Main Road), 9 th Cross, 3 rd Main, 1st Main, Hebbala Main Road (V Nagenahalli Main Road), 1st Main.

SI No	Ward No. & Name	Important localities	Schedule	
1	2	3	4	
		<i>landmark located within the boundary marked on the map are part and parcel of the said ward.</i>	West	By Bellary Road.
69	69-Manorayanapalya	Chola Nagar (P), Bhuvaneshwari Nagar (P), Manorayana Palya (P), Sultan Palya. Cholanayakanahalli. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Hebbal Main Road (V.Nagenahalli Main Road)
			East	By Storm Water Drain, 6 th Main, 6 th Main 1 st Main (Vijaya Bharati School Road), 6th Cross, Cross Road, 2nd Main, 5th Cross, KHB Colony Main Road
			South	By Existing Ward and AC Boundary, 9 th B Cross, Existing Ward and AC Boundary, Cross Road, Sultan Palya Main Road, 1 st Cross (Existing Ward and AC Boundary)
			West	By Storm Water Drain, 4 th Main, 5 th Cross, 1 st C Main, Sumangali Sevashrama Main Road, 1 st Main, Main Road
70	70-Hebbala	Hebbala (P), Kunti Betta, Amarajyothi Layout (Hebbal), Anandnagar, MSH Layout, Chowdaiah Block, HMT Layout (P), Reserve Bank Colony (P). Chola Nagar (P), Chamundi Nagar (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 1st Main, Hebbal Main Road (V Nagenahalli Main Road), 1st Main, 3 rd Main, 9 th Cross, Hebbal Main Road (V Nagenahalli Main Road)
			East	By Main Road, 1 st Main, Sumangali Sevashrama Main Road, 1 st C Main, 5 th Cross, 4 th Main, Storm Water Drain, 5 th Cross, 2 nd Cross, Main Road, 4th Cross, 3 rd Cross, 10 th Cross
			South	By 6 th A Main, Apartment Compound Wall connecting to 6 th Cross, 6 th Cross, 6 th Main, 4 th Cross, CBI Road, 1 st Cross, 12 th Cross
			West	By Bellary Road.
71	71-Chamundi Nagara	Chamundi Nagar (P), Dasappa Garden, Kauser Nagar (P), RT Nagar (P), P&T Colony (P), Hanumanthappa Layout, Rehamath Nagar, Andanappa Block (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Storm Water Drain (Existing Ward Boundary)
			East	By Storm Water Drain, 5 th Cross, 2 nd Main, 3 rd Cross, 3 rd Cross, 8 th Main, 1 st Cross, 7 th Main, 3 rd Cross, 3 rd Main, 5 th Cross, 1 st Cross, 1 st Main, 5 th Main, 5 th Cross, 4 th Cross
			South	By Storm Water Drain, 5 th Main, Taralabalu Road
			West	By RT Nagar Main Road, Dinnur Main Road, 9 th Cross, 6 th A Main, 10 th Cross, 4 th Cross, Main Road, 2 nd Cross, 5 th Cross

SI No	Ward No. & Name	Important localities	Schedule	
1	2	3	4	
72	72-Ganga Nagar	Reserve Bank Colony (P), Ganganagar, HMT Layout (P), AK Colony, Yellamma Layout, Venkatappa Block, Gundappa Block, Papanna Block, Dena Bank Colony, Ganganagar Extension <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 12 th Cross, 1 st Cross, CBI Road, 4 th Cross, 6 th Main, 6 th Cross, Apartment Compound Wall, 6 th A Main
			East	By 9 th Cross, Dinnur Main Road, RT Nagar Main Road
			South	By Sri MVC Hanumantaiah Main Road, Storm Water Drain, 5 th Main, 1 st A Cross, Binny Mill Road
			West	By Bellary Road
73	73-Jayachamarajendra Nagar	Kauser Nagar (P), RT Nagar (P), P&T Colony (P), Hanumanthappa Layout (P), Chunchappa Block, Andanappa Block (P), JC Nagar, Anchappa Garden (P), Rajappa Block (P), Air Force Area, Matadahalli Layout <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Binny Mill Road, 1 st A Cross, 5 th Main, Storm Water Drain, Sri MVC Hanumantaiah Road, RT Nagar Main Road, Taralabalu Main Road, 5 th Main. Storm Water Drain, 4 th Cross, 5 th Cross, 5 th D Main, 1 st Main, 1 st Cross, 5 th Cross, 3 rd Main, 3 rd Cross, 7 th Main, 1 st Cross, 8 th Main Road, 3 rd Cross, 3 rd Cross, 2 nd Main, 5 th Cross
			East	By Storm Water Drain, Dinnur Main Road, JC Nagar Main Road (Existing Ward and AC Boundary), Existing Ward and AC Boundary, Munireddy Palya Main Road, Pemme Gowda Road, Main Road (Existing Ward and AC Boundary)
			South	By Jaya Mahal Road (Existing Ward and AC Boundary)
			West	By Bellary Road (Existing Ward and AC Boundary)
74	74-Kaval Bairasandra	Kaveri Nagar (Kaval Bairasandra), Adarsh Nagar (Kaval Bairasandra), Pioneer Defence Housing Colony, Anand Gokul Layout, Shampura New Extension (P), Bheemanna Layout (Kaval Bairasandra), KHB Colony Extension, Ranka nagar, Hanumanthappa Layout, Dinnur (Kaval Bairasandra), P&T Colony, Ganesh Block (Kaval Bairasandra), Kaval Bairasandra (P), Chowdappa Garden (Kaval Bairasandra), Doddanna Nagar (Devara jeevanahalli), Modi Garden (Devara Jeevanahalli)	, North	B 1 st Cross, 9 th B Cross, KHB Colony Main Road
			East	By Railway line, Railway under pass Road, 2 nd Cross, 4 th Main, 1 st Main, Shampura Main Road, 3 rd Cross, 3 rd Main, 1 st A Main, 3 rd Main, 3 rd Cross LR Bande Road, 6 th Cross, KB Main road, NP Main Road, Storm Water Drain, temple Road, Cross Road, 1 st Main (Subramanya Swamy Temple Road), Compound Wall, Main Road, 6 th Cross road, Main Road, 7 th Cross Road, Main Road, 6 th Cross, Compound Wall, Compound Wall connecting to Military area Cross Road, Military area Cross Road.

SI No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	South	By Military area Compound (Existing Ward and AC Boundary)
			West	By JC Nagar Main Road (Existing Ward and AC Boundary), Dinnur Main Road(Existing Ward and AC Boundary), Storm Water Drain (Existing Ward and AC Boundary)
75	75-Kushal Nagar	Shampura New Extension, Muniveerappa Layout (Shampur), Dr Ambedkar Layout (Kaval Bairasandra) (P), MM Layout (Kaval Bairasandra), Kaval Bairasandra (P), Nagappa Layout (Kaval Bairasandra), Muneshwara Nagara, Ashok Nagar (Kaval Bairasandra), Kushal Nagar (Kadugondanahalli), Doddanna Layout (Kaval Bairasandra)	North	By Railway line
			East	By Shampura Main road (Existing Ward and AC Boundary), Dr Ambedkar College Road (Existing Ward and AC Boundary), Arabic College Road (Existing Ward and AC Boundary)
			South	By 1 st Main, 10 th Cross, Compound Wall, 2 nd Main Road, 2 nd Cross, 17 th Cross, Shampura Main Road, 3 rd Cross, 2 nd Cross, Temple Road, 7 th Main Road
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	West	By 6 th Cross, 2 nd Main, 1 st Cross Road, 3 rd Cross LR Bande Road, 3 rd Main, 1 st A Main Road, 3 rd Main, 3 rd Cross, Shampura Main Road, 1 st Main, 4 th Main, 2 nd Cross
76	76-Muneshwara Nagar	Chowdappa Garden (Kaval Bairasandra) (P), Muneshwar Nagar, Shadab Nagar (P), Devara Jeevanahalli (P), Dr Ambedkar Nagar (P), Anwar Layout, P&T Colony, Coffee Board Colony	North	By KB Main Road, Temple Road, 2 nd Cross, Cross Road, 3 rd Cross, Shampura Main Road, 17 th Cross, 2 nd Cross, 2 nd Main, 3 rd Cross, 3 rd Main
			East	By Arabic Collage Road (Existing Ward and AC Boundary), Arabic Collage Road
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	South	By Dodda Jeevanahalli Cross Road (Water Tank Road), Storm Water Drain, Temple Road
			West	By Storm Water Drain, Devara jeevanahalli Main Road
77	77-Devara Jeevanahalli	Modi Garden Slum (Devara jeevanahalli), Modi Nagar Idga Mohalla, Bangaragiri (Devara Jeevanahalli),	North	By Main Road, Compound Wall, 1 st Main (Subramanya Temple Road), Cross Road, Temple Road, Storm Water Drain

SI No	Ward No. & Name	Important localities	Schedule	
1	2	3	4	
		Thangamalai Nagar (Devara Jeevanahalli), Indirapuram (devara jeevanahalli), Devara Jeevanahalli (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	East	By Storm Water Drain, Dodda Jeevanahalli Cross Road, DJ Halli Main Road
			South	By Modi Road, Bangaragiri Main Road, 4 th Cross, Compound Wall
			West	By Compound Wall, 6 th Cross, Main Road, 6 th Cross, 7 th Cross, Main Road, 6 th Cross
78	78-S K Garden	Roshan Nagar, Periyar Nagar, Modern Layout (Devara Jeevanahalli), Sagayapura (P), Richards Town (P), Pottery Town (Chinnappa garden) (P), SK Garden (Chinnappa Garden) (P), Devara Jeevanahalli Tank Mohalla <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Bangaragiri Main Road, Modi Road, DJ Halli Main road, Devara Jeevanahalli Cross Road
			East	By Tannery Road
			South	By Main road, 1 st Cross NC Colony Bore Bank Road, Pottery Lane, ITI Layout Road, 6 th Main, Existing Ward and AC Boundary, Compound Wall (Existing Ward and AC Boundary)
			West	By Military area Cross Road, Cross Road connecting to Compound Wall, 4 th Cross
79	79-Sagayarapuram	Bilal Nagar (Pillanna Garden), Pillanna garden (Kadugondanahalli) (P), Bagaluru Layout (Kadugondanahalli) (P), Richards Town (P), Lazar Layout (Frazer Town) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 1 st Main road Bilal Nagar (Existing Ward and AC Boundary), Cross Road (Existing Ward and AC Boundary), Storm Water Drain (Existing Ward and AC Boundary), Railway line
			East	By Hennur Main Road, Lazer Road
			South	By Railway line
			West	By Tannery Road, Arebic College Road
80	80-Pulikeshinagar	ITI Colony, SK Garden (Chinnappa Garden), Benson Town, Williams Town, Pottery Town (P), Frazer Town (Pulakeshi Nagar), Pulakeshi Nagar, Cleveland Town	North	By 6 th Main, 2 nd Main Road, Pottery Road, 1 st Cross NV Colony Bore Bank Road, Main Road, Railway line,
			East	By Lazar Road (Existing Ward and AC Boundary), Assayee Road (Existing Ward and AC Boundary)

SI No	Ward No. & Name	Important localities	Schedule	
1	2	3	4	
		(Frazer Town), Sindhi Colony (Frazer Town), Sulthan Nagar (Shivaji Nagar) (P), Contonment Railway Qtrs. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	South	By Kensington Road (Existing Ward and AC Boundary), St Johns Church Road, Hanes Road, Thimmaiah Road, Sultanji Gutta Road, Railway line
			West	By Basaveshwara Main Road (Existing Ward and AC Boundary), Bore Bank Road(Existing Ward and AC Boundary), Harris Road (Existing Ward and AC Boundary), Compound Wall (Existing Ward and AC Boundary), Binny Link Road(Existing Ward and AC Boundary), Chinnappa Garden Link Road (Existing Ward and AC Boundary)
81	81-Horamavu	Balaji Layout, Baral Layout, Nagenahalli, Sangam Enclave Layout, Anjanappa Layout 2 nd Phase, BDS Nagar, K Narayanapura, LB Nagar, Manjappa Layout, Muninanjappa Layout, Kothnur (P), Arkavathi Layout (P), Muniswmappa Layout, Defence Enclave Layout, Siddharth Layout, BDS Garden Hiremath Layout, Geddalalahalli, Geddalalahalli Layout, Kyalasanahalli Extension, Premier Garden Layout, Kyalasanahalli, Lake View Residency Layout (P), Agara Extension, Horamavu, Vaddarapalya, Hennur Bande (P), Prakruthi Township (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Existing Ward and BBMP Limit, Existing Ward and AC Boundary, Existing Ward and BBMP Limit
			East	By Existing Ward and AC Boundary, Part of Northern Eastern and Southern Periphery of Kalkere Agara Kere, Cross Road Main Road, Main Road, K Muniswamappa Road, SS Form Road, Main Road, Hennuru Road, Eastern periphery of Horamavu Agara Kere, Rama Murthy Nagar Main Road, Horamavu Main Road
			South	By Railway line, Horamavu Agara Main Road, 13 th Street, 2 nd Street, Main Road, Cross Road, Main Road, Cross Road, Main Road, Cross Road, Storm Water Drain, Cross Road, Muniswamy Road, 1st C ^{ross} , St. Marry's Main Road
			West	By Existing Ward and AC Boundary, 3 rd Cross, Storm Water Drain, Horamavu Main road, Hennuru-Bagalur Road, Storm Water Drain, Existing Ward and AC Boundary
82	82-Babusab Palya	Lake View Residency Layout(P), Vijayalakshmi Colony (P), Meghanahalli (P), Challakere, Babusaheb Palya, Challakere Extension, Prakruthi Township (P), Mallappa Layout, Coconut Grave Layout, Nanjappa Garden, Bank	North	By St, Marry's Main Road, 1 st Cross, Muniswamy Road, Cross Road, Storm Water Drain, Cross Road, Main Road, Cross Road, Main Road, Cross Road, Main road, 2 nd Street, 13 th Street, Horamavu Main Road
			East	By Railway Line

SI No	Ward No. & Name	Important localities	Schedule	
1	2	3	4	
		Avenue, Anjanappa Layout, P&T Layout, Munireddy Layout, Nandanam Layout, Kallumantapa. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	South	By Ramamurthy Nagar Main Road, Outer Ring Road
			West	By Hennur Main Road, Challakere Main road, Existing Ward and AC Boundary
83	83-Kalkere	Sanjeevappa Garden, Pete Krishnappa Layout, K Channasandra, Vaishnavi Layout, Kalkere, Kankanagar, Aneppa Layout, NRI Layout, Kalkere Extension, Akshay Nagar (P), Raghavendra Nagar, M Vishveshwaraiah (P), Chikka Narayanappa Layout, Balaji Layout, Brundavan Layout, Vigneshwar Layout(P), Muktum Layout, Banjara Layout, Easter Enclave Layout, Jayanti Nagar, Ashirvad Colony, Omshanthi Layout <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Existing Ward and AC Boundary, Existing Ward and BBMP Limit
			East	By Existing Ward and BBMP Limit, Existing Ward and AC Boundary
			South	By Anandapuram Main road, Main road, Main Road, TC Palya Main Road, 8 th Main- 4 th Cross, 3 rd Main 18 th Cross, 3 rd Main, 12 th Cross, Railway line
			West	By Horamavu Main Road, Ramamurthy Nagar Main Road, Eastern periphery of Horamavu Agara Kere, Hennur Road, Main Road, SS Form Road, K Muniswamappa Road, Main Road, Main Road, Cross Road, Part of Southern and Eastern periphery of Kalkere Agara Kere
84	84-Ramamurthy Nagara	Krishana Reddy Layout, Dasappa Layout, Apparao Layout, Gurumurthy Layout, BSV Reddy Layout, Yarrayanapalya, Bhovi Colony, Rammurthy Nagar, Nagappa Reddy Layout, Manjunath Layout, Chandravadana Layout (P), Muneshwara Nagar (P), M Vishveshwaraiah Layout (P), Ramaiah Layout, Papamma Layout, Vigneshwar Layout (P), Kamalamma Layout, Banasawadi BDA Layout, SAI (Steel Authority of India) Area.	North	By 12 th Cross, 3 rd Main, 3 rd Main-18 th Cross, 3 rd Main-4 th Cross, TC Palya Main Road, Market Road
			East	By Kalkere Main Road, 11 th Main, Storm Water Drain, Western periphery of Kaudenahalli kere
			South	By Storm Water Drain (Existing Ward Boundary), Compound Wall (Existing Ward Boundary) Eastern periphery of Vijanapura Kere, Cross Road, Ramamurthy Nagar Main Road, 5 th Main 3 rd A Main, Railway underpass road

SI No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	West	By Outer Ring Road, Ramamurthy Nagar Main Road, Railway line
85	85-Vijinapura	Kodanda Reddy Layout, Gurumurthy Reddy Layout, Kuvempu Nagar, Subramanya Layout, Manjunath Layout, ITI Employees Housing Colony, Vijinapura, Chandrashekhar Layout, Kotturu (P), NR Layout, Jyothi Nagar, Manjunath Layout, Rajarajeshwari Layout <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Ramamurthy Nagar Main Road (Existing Ward Boundary)
			East	By Cross Road, Western periphery of Vijanapura kere, Compound Wall (Existing Ward Boundary), Storm ater Drain (Existing Ward Boundary), Cross Road, 1 st Cross, Kothur Road, Old UCO Bank Road connecting to Railway line
			South	By Railway line
			West	By Outer Ring Road, Railway underpass Road, 3 rd A Main, 4 th Main, 5 th Main
86	86-K R Puram	ITI Colony, KR Puram (P), Kotturu (P), Devasandra Extension, Hosa Basavanapura, Vinayaka Layout, Vidhyanagar, Ravindra Layout, Thambuchetty Palya, Bhatrahalli (P), SBI Colony (P), Dr. Ambedkar Nagar (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Compound Wall (Existing Ward Boundary), Northern and part of Eastern periphery of Vijanapura Kere, (Existing Ward Boundary), Compound Wall (Existing Ward Boundary), Vivekanada Main road, Storm Water Drain, Western and northern periphery of Kaudenahalli kere, Existing Ward Boundary, Main Road, Cross Road, Main Road, 3 rd A Cross, Compound Wall (Existing Ward Boundary), Existing Ward Boundary, 2 nd Cross, Existing Ward Boundary, Storm Water Drain, Anandapuram Main Road, TC Palya Main Road
			East	By TC Palya Main road, Old Madras Road, Existing Ward Boundary

Sl No	Ward No. & Name	Important localities	Schedule	
1	2	3	4	
			South	By Existing Ward Boundary, Northern and Western periphery of Sigehalli Kere (Existing Ward Boundary), Storm Water Drain, Existing Ward Boundary , Compound Wall, Main Road, 9 th Cross, 3 rd Cross (Existing Ward Boundary), Existing Ward Boundary , Main Road, Cross Road, Main Road, 2 nd Cross, 1 st Main, Devasandra Main Road, Old Madras Road, Railway line
			West	By from Railway line to Old UCO Bank Road, Old UCO Bank Road, Kothur Road, 1 st Cross, Cross Road,, Storm Water Drain (Existing Ward Boundary), Compound Wall (Existing Ward Boundary)
87	87-Medahalli	Dr. Ambedkar Nagar (P), Akshay Nagar (P), SBI Colony (P), Sun Shine Layout, Brundavan Layout, Bhatrahalli (P), Virgo Nagar, Parvathi Nagar, Kaudenahalli, ACL Layout, Raghavendra Extension, Chandravadana Layout (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Anandapuram Main road, Existing Ward and AC Boundary, Existing Ward and BBMP Limit
			East	By Existing Ward and BBMP Limit
			South	By Old Madras Road, TC Palya Main road, Anandapuram Main road, Storm Water Drain, Existing Ward Boundary, 2 nd Cross, Existing Ward Boundary, Northern periphery of Kaudenahalli Kere, Storm Water Drain, 11 th Main
			West	By Kalkere Main Road
88	88-Basavanapura	Bhatrahalli (P), Dominic Layout, Sonnenahalli, Sigehalli, Bharathi Nagar, Basavanapura, Bethel Nagar, Ekta Nagar, Satya Saibaba Layout, Ayyappa Nagar, Swathantra Nagar, Chikka Basavanapura, Gokul Extension,	North	By Old Madras Road
			East	By Existing Ward and BBMP Limit.
			South	By Existing Ward and AC Boundary, Kodagihalli Road, 4 th Main, Railway line,

SI No	Ward No. & Name	Important localities	Schedule	
1	2	3	4	
		<p>Priyadarshini Layout, Thippayya Layout, Hale Devasandra (P),</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	West	By Masjid Road (Existing Ward Boundary), Devasandra Main Road, 1 st Main, 2 nd Cross, Main road, Cross Road, Main road, Existing Ward Boundary, 3 rd Cross (Existing Ward Boundary), 9 th Cross, Main road, Compound Wall (Existing Ward Boundary), Existing Ward Boundary, Storm Water Drain (Existing Ward Boundary), Western and Northern periphery of Sigehalli Kere (Existing Ward Boundary), Existing Ward Boundary
89	89-Devasandra	<p>Dooravani Nagar, KR Puram (P), Devasandra, Roshan Nagar, JC Layout, Hale Devasandra (P), Railway Colony, Singayyanapalya, B Narayanapura (P), Badavala Colony</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	North	By Old Madras Road, Devasandra Main Road
			East	By Majid Road (Existing Ward Boundary), Railway line, Existing Ward and Ac Boundary
			South	By White Field Road (Existing Ward and AC Boundary), Mahadevapura Main Road (Existing Ward and AC Boundary), Mahadevapura Road (Existing Ward Boundary),
			West	By Outer Ring Road (Existing Ward Boundary)
90	90-Mahadevapura	<p>Sathya Layout, Defence ACCT Layout (P), MEG Layout Akash Nagar, Mahadevapura, Saraswathi Nagar, DRDO 2nd Phase, Nagappa Reddy Layout, Udaya Nagar (P), Venkataswamy Reddy Layout, A Narayanapura, Kalkunte, A Narayanapura Extension, Chinnappa Colony, ITI Employees Housing Colony, Muniswamappa Layout, Vijnana Nagar (P)</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	North	By Outer Ring Road, Mahadevapura Road (Existing Ward Boundary), Saraswathi Nagar Road (Existing Ward and AC Boundary)
			East	By Existing Ward and AC Boundary, Goshala Road (Existing Ward and AC Boundary), Existing Ward and AC Boundary, Outer Ring Road, Existing Ward and AC Boundary, Railway Line, Part of Northern and Western limit of Dodda Nekkundi Lake (Existing Ward and AC Boundary), 2 nd Main
			South	By 7 th Main, Basavanagara Main Road, 8 th Cross, Kaggadasapura Main road (Existing Ward and AC Boundary), Railway parallel Road (Existing Ward and AC Boundary)

SI No	Ward No. & Name	Important localities	Schedule	
1	2	3	4	
			West	By Compound Wall (Existing Ward Boundary), 5 th Main (Existing Ward Boundary), 1 st A Main, Main Road, Cross Road, Main Road, Andhara Colony Main Road, Main road
91	91-A Narayanapura	Pai Layout, TIN Factory Area, Motappa Compound, Defence ACCT Employees Layout (P), Udaya Nagar (P), KR Puram Railway Station, Jyothipuram, Krishna Reddy Industrial Estate. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Railway line
			East	By Old Madras Road, Main Road, Andhara Colony Main Road, Main Road, Cross Road, Main Road, 1 st A Main, 5 th Main (Existing Ward Boundary), Existing Ward Boundary,
			South	By Existing Ward and AC Boundary, Kaggadasapura Main Road (Existing Ward and AC Boundary)
			West	By Existing Ward and AC Boundary, Storm Water Drain (Existing Ward and AC Boundary), Railway Line
92	92-Vijnana Nagar	BEML New Layout, Brundavan Layout, Lal Bhadur Shastri Nagar, Jyothi Nagar, Jagadish Nagar (P), Nallurupuram (P), Islampur (P), Annasandra Palya (P), Veerabhadra Nagar 2 nd Stage, Basavanagar, Vibhutipura, Talakaveri Nagar, Chemmanur, Ramaiah reddy Colony, Vijnana Nagar (P), Adarsh Vista (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Kengal Hanumantaiah Main Road, Kaggadasapura Main Road, 8 th Cross, Basavanagara Main Road, 7 th Main, 2 nd Main
			East	By Western periphery of Dodda Nekkundi Lake (Existing Ward Boundary)
			South	By L Narayana Reddy Main Road, Basavanagar Main Road, Annasandra Palya Main Road, Cross Road, Yellamma Temple Road, Cross Road, 1 st Main, 5 th Cross, 1 st Main, 6 th Cross, Dr Ambedkar Road, FA Colony Road
			West	By Ambedkar Road, 2 nd Main, 7 th C Cross, 5 th Main, Dr Rajkumar Road, 6 th A Main Road, Existing Ward and AC Boundary

SI No	Ward No. & Name	Important localities	Schedule	
1	2	3	4	
93	93-HAL Airport	<p>Jagadishnagar (P) Nallurupuram (P), BEML, Vimanapura, HAL Old Layout, Islampur (P), Annasandra Palya (P), Vinayaka Nagar, Ramesh Nagar, Rajanna Colony, Veerabhadra Nagar, Adarsha Vista(P), Vibhutipura Extension (P), HAL Airport Area.</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	North	By Dr Rajkumar Road, Kengal Hanumantaiah Main Road, Dr Rajkumar Road, 5 th Main, 7 th C Cross, 2 nd Main, Dr Ambedkar Road, FA Colony Road, Dr Ambedkar Road, 6 th Cross, 1 st Main, 5 th Cross, 1 st Main, Cross Road, Yellamma Temple Road, Cross Road, Annasandra Palya Main Road, Basavanagara Main road, L Narayana Reddy Main Road
			East	By Part of Eastern periphery of Dodda Nekkundi Lake, Existing Ward and AC Boundary, Storm Water Drain (Existing Ward and AC Boundary), Varthur Road, Existing Ward and AC Boundary, Yamalur Main Road
			South	By Yamalur Main Road (Existing Ward and AC Boundary), Existing Ward and AC Boundary, Wind Tunnel road (Existing Ward and AC Boundary)
			West	By Wind Tunnel Road (Existing Ward and AC Boundary), Dump Road (Existing Ward and AC Boundary), 1 st Cross(Existing Ward and AC Boundary), Existing Ward and AC Boundary, HAL Airport Arrival Road (Existing Ward and AC Boundary), Old Airport Road, 5 th Main Road, Existing Ward and AC Boundary
94	94-Hennur	Kanaka Nagar (Nagavara), Vyalikaval HBCS Layout (Nagavara), Byrappa Layout (Govindapura) (P), Nagavara (P), HBR Layout 3 rd Block (P), HBR Layout 4 rd 5 th Block, Nandagokula Layout, Telecom Layout, BDA Arkavathi Layout, Byraveshwara Layout (Hennur Bande), Prakruthi Layout (Hennur Bande), Hennuru Bande village, Punappa Layout (HBR Layout, Meganahalli (P)	North	By outer Ring Road, Philomena Hospital Road, Rajendra Infotech Road, Cross Road, Compound Wall, TCH Collage Road, Philomena Hospital Road, Main Road, Sri venugopala Swamy Temple Street, Nagavara Main Road, Thanisandra Main Road, Storm Water Drain (Existing Ward and AC Boundary)
			East	By Hennuru-Bagalur Road, Horamavu Agara Road, Storm Water Drain, Cross Road (Existing Ward and AC Boundary), Existing Ward and AC Boundary

SI No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	South	By Chelekere Main Road, Hennuru-Bagalur Road, Outer Ring Road, 1 st Main, 2 nd Cross, 9 th Main, Storm Water Drain, 1 st Main, 5 th Cross, Peer Khan Road, 10 th Cross, Compound Wall, 7 th Cross, Main Road, Compound Wall, 4 th Cross Road, 5 th Cross, Railway line
			West	By 3 rd Main Road (Existing Ward and AC Boundary)
95	95-Nagavara	Govindapura (Nagavara), Byrappa Layout, (Govindapura) (P), Irshad Nagar (HBR Layout), Shampura (Kadugondanahalli) (P), Umar Nagar (Govindapura), HBR Layout 3 rd Block (P), Nagavara (P)	North	By 4 th Cross Road, Compound Wall, Main Road, 17 th Cross, Compound Wall, 10 th Cross, Kuppuswamy Layout Main Road, 12 th Main Road
			East	By 5 th Cross Road, 1 st Main, Nagavara Main Road
			South	By Railway line
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	West	By 5 th Cross Road
96	96-Kadugondanahalli	Shampura (Kadugondanahalli) (P), Gandhi Nagar (Kadugondanahalli), Kadugondanahalli (Nagavara), Ashok Nagar (Kaval Byrasandra) (P), Muniswamappa Layout (Kadugondanahalli), Lidkar Colony, Hidayath Nagar(Kadugondanahalli), Vinobhanagar (Kadugondanahalli), Kadugondanahalli (P),	North	By Govindapura Main Road, 1 st Main, Storm Water Drain, 9 th Main
			East	By 2 nd Cross, 7 th Main, 10 th Cross, Storm Water Drain, 1 st Main Road, Railway line
			South	By Main Road, 8 th Cross, 2 nd Main, 3 rd Cross, 3 rd Main, Arabic Collage Main Road, Dr Ambedkar Collage Road (Existing Ward and AC Boundary)

SI No	Ward No. & Name	Important localities	Schedule	
1	2	3	4	
		Venkateshpura (Kadugondanahalli) (P), HBR Layout 1 st , 3 rd Block (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	West	By Shampura Main Road (Existing Ward and AC Boundary), Railway line, Nagavara Main Road
97	97-Venkateshpura	Kadugondanahalli (P), Venkateshpura (Kadugondanahalli) (P), Arogyamma Layout (Kadugondanahalli), P&T Colony (Kadugondanahalli), Pillanna Garden (Kadugondanahalli) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 3 rd Main, 3 rd Cross, 2 nd Main, 8 th Cross, Main road
			East	By Railway line
			South	By Existing Ward and AC Boundary, 16 th Cross (Existing Ward and AC Boundary), Existing Ward and AC Boundary, 1 st Main road (Existing Ward and AC Boundary)
			West	By Arabic Collage Road
98	98-Kacharkanahalli	HBR Layout 3 rd Block (P), HBR Layout 2 nd Block, Keshava Nagar (Kacharkanahalli), Kacharkanahalli (P), HBR Layout 1 st Block (P), St Thomas Town (Kadugondanahalli) (P), Kariyanna Palya (Kadugondanahalli) (P), Chikkanna Layout (Kadugondanahalli), Lingarajapuram (Kadugondanahalli) (P), Ramaswamy Palya (Lingarapuram) (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 7 th Main, 5 th Cross Road, 2 nd Cross, 1 st Main, Outer Ring Road
			East	By Hennuru Main Road, 6 th Cross, 9 th Cross, 1 st Cross, Hennuru Main Road, Nanjundappa Road, Cross Road, Main road, Cross Road, Main Road, 10 th Cross, Oil Mill Road, Kammanahalli Main Road
			South	By Sathyamurthy Road, Tank Bund Road, 3 rd Cross, Storm Water Drain, 5 th Cross, 4 th Cross, Main road, 4 th Cross Road, Patel Ramaiah Road, Compound Wall, 3 rd Cross, 3 rd Cross, Main Road, 5 th Cross, Hennuru Main Road, 11 th Cross Road, 1 st Main Road, Mariyamma Temple Road
			West	By Railway line, 1 st Main, 5 th Cross, Storm Water Drain, 10 th Cross Road.

SI No	Ward No. & Name	Important localities	Schedule	
1	2	3	4	
99	99-HRBR Layout	HRBR Layout 3 rd Block, Jalvayu Vihar (Kalyan Nagar), Kacharakannahalli (P), HRBR Layout (Kalyan Nagar 2 nd Block Banasawadi), HRBR Layout (Kalyan Nagar 1 st Block) (P), Kammanahalli-Kalyan Nagar, Indira Nagar (Kacharakannahalli), St Thomas Town (Kacharakannahalli) (P), Kammanahalli (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Outer Ring Road
			East	By 8 th Main, 2 nd Cross, 7 th Main
			South	By 6 th Cross, 2 nd Cross, Telegraph Street, Rayanna Road, 3 rd Cross, 1 st Main 80 Feet Road, Nanjundappa Road, Kammanahalli Main Road, Oil Mill Road
			West	By 10 th Cross, Main Road, Cross Road, Main Road, Cross Road, Nanjundappa Road, Hennuru Main Road, 1 st Cross, 9 th Cross, 6 th Cross, Hennuru Main Road
100	100-Banasavadi	HRBR Layout (Kalyan Nagar 1 st Block) (P), Annaiah Reddy Layout (Dodda Banasawadi), Vijaya Bank Colony (Dodda Banasawadi), Dodda Banasawadi, Chairman Papaiah Layout (Banasawadi), Subbaiah Palya Extension (Banasawadi), Subbaiah Palya(P), Chikka Banasawadi (P), OMBR Layout (Banasawadi), Green Park Layout (Banasawadi) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Outer Ring Road
			East	By Outer Ring Road, Channasandra Main Road
			South	By 2 nd A Cross, 4 th Main road, 3 rd Cross Road, 2 nd Main, 4 th E Cross Road, 5 th Cross Road, Chikka Banasawadi Road
			West	By 5 th Cross, Banasawadi Main Road, 12 th Cross, 6 th Cross Road, 7 th Main, 2 nd Cross, 8 th Main
101	101-Kammanahalli	Venkateshappa Layout, Kammanahalli (P), Chikkanna Layout, Subbaiah Palya (P), Ramaswamy Palya (P), Munikalappa Road, Sonangi Layout (RS Palya) (P), Jai Jawan Nagar (Banasawadi), Maruthi Seva Nagar (Subbaiaha Palya) (P)	North	By Nanjundappa Road
			East	By Sampige Road, 3 rd Cross, Rayanna Road, Telegraph Street, 2 nd Cross, 6 th Cross Road, Aralimara Street, Banasawadi Main Road, 5 th Cross
			South	By Chikka Banasawadi Road, Banasawadi Main Road, Railway line

SI No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	West	By 9 th Cross (Balakrishna Road), 5 th Cross, 6 th Cross, Patel Nanjundappa Road, , Patel Nanjundappa Road, Sathyamurthy Road, Kammanahalli Main Road
102	102-Lingarajapura	Karamachandra Layout (Lingarajapuram), Lingarajapuram (Kadugondanahalli (P), Vinayaka Layout (Lingarajapuram), CMR Layout (Lingarajapuram), Joseph Reddy Layout (Lingarajapuram), Narayanappa Layout (P), Lingarajapura (P), Munivenkatappa Layout (Lingarajapuram) (P), BDA Layout (Lingarajapuram), KHB Qtrs. (RS Palya) (P), Sonangi Layout (RS Palya) (P), G Garden (St Thomsa Town), St Thomas Town, D Costa Layout (Cooke Town), Balaji Layout (Cooke Town), Cooke Town <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Mariyamma Temple Road, 11 th cross Road, Hennuru Main Road, 5 th cross, Main Road, 3 rd Cross, Main Road, 3 rd Cross, Patel Ramaiah Road, 4 th Cross, Main Road, 4 th Cross, 6 th Cross Road, Storm Water Drain, 3 rd Cross
			East	By Tank Bund Road, Sathyamurthy Road, Patel Nanjundappa Road, Patel Nanjundappa Road, 6 th Cross, Hanumantappa Road, Balakrishna Road, 9 th Cross Road connecting to Railway line, Railway line, Huchins Road, 2 nd Cross, Main Road, 1 st Cross, 1 st Cross, Compound Wall, Banasawadi Main Road
			South	By Railway line (Existing Ward and AC Boundary)
			West	By Lazer Road/Hennur Main Road (Existing Ward and AC Boundary), Railway line
103	103-Maruthi Seva Nagar	Jaya Bharath Nagar (Maruthi Sevanagar), Maruthi Sevanagar, Naganna Palya (Maruthi Sevanagar), Sathiya Nagar, Sanjeevappa Layout, ITC Colony (Maruthi Sevanagar), ITC Factory (Cox Town), Jeevanahalli (Maruthi Sevanagar), KHB Colony (Maruthi Sevanagar) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Railway line
			East	By Baiyappanahalli Main Road, Compound Wall
			South	By Railway line
			West	By Banasawadi Main Road, Compound Wall, 1 st Cross, 1 st Cross, 1 st Cross, Main Road, 2 nd Cross, Hutchins Road

SI No	Ward No. & Name	Important localities	Schedule	
1	2	3	4	
104	104-Kadugodi	Maruthopu, Kadugodi (P), Shankarapura, Siddartha Layout, VR Reddy Colony, Patalmma Layout, Muniswamy Layout, Sri Sai Layout, Ramegowda Nagar, Manjushree Layout, AK Gopalan Colony, Channasandra Extension, Vijayanagar, Belatur (P), Belatur Colony (P), Brundavan Colony, Vijaya Lakshmi Colony <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Existing Ward and BBMP Limit
			East	By Storm Water Drain (Existing Ward and BBMP Limit), Existing Ward and BBMP Limit.
			South	By Channasandra Main Road, Storm Water Drain, Compound Wall, Cross Road, Existing Ward Boundary, Old Pump House Road, Vijaya Nagar Main Road, Cross Road, Compound Wall, Gandhipuram Main Road
			West	By 2 nd Cross Dr Baba Saheb Ambedkar Nagar Main Road, Main Road, Channasandra Main Road, Main Road, Cross Road, Main Road, Cross Road, Main Road, Railway line, Old Saw Mill Road, Junior Collage Road, Compound Wall, Main road, Belathur Main Road, Hosakote Main Road, Storm Water Drain
105	105-Belathur	Sadara Mangala (P), Kumbena Agrahara, Belatur (P), Belatur Colony (P), Satya Sai Nagar, , Kadugodi (P), Kadugodi Extension, Maithri Layout, Maithri Extension, Kadugodi Colony, Kadugodi Industrial Area (P), ITPL, Panathur Agrahara (P), KIDB Area (P), Byrathi, Bilishivale, Varanasi, Prashanth Extension. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Existing Ward and BBMP Limit, Storm Water Drain (Existing Ward and BBMP Limit), Including Revenue villages of Byrathi, Bilishivale and Varanasi limit
			East	By By Storm Water Drain, Hosakote Main Road, Belathur Main Road, Main road, Compund Wall, Junior Collage Road, Old Saw Mill Road, Railway line, Main Road, Cross Road, Main Road, Cross Road, Main Road, Channasandra Main Road, White Field Road, 5 th Cross, ECC Road.
			South	By White Field Road, Storm Water Drain, Northern Periphery of Nallurahalli Tank, Road 2B (Existing Ward Boundary).
			West	By 8 th Road, ITPL Main Road, White Field Road, 1 st Main, Railway Line, Main Road, 7 th Cross, Sri Krishna Farm Road, Compound Wall, Storm Water Drain, Cross Road

SI No	Ward No. & Name	Important localities	Schedule	
1	2	3	4	
106	106-Hudi	Ayyappa Nagar, Gangothri Layout, Saketh Nagar, Basi reddy Layout, Ganganagar, SJR Eternity Layout, Anuragh Layout, Muninanjappa Garden, Basaveshwara Layout, Sadara Managal (P), Kodigehalli, NRI Layout, Tigalara Palya, Hudi, Maruthi Nagar, Basavanna Nagar, Seetharam Palya, KIDB Area (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Kodagihalli Road, Existing Ward and AC Boundary, Existing Ward and BBMP Limit.
			East	By Cross Road, Storm Water Drain, Compound Wall, Sri Krishna Farm Road, 7th Cross, Main Road, Railway Line, 1st Main (Existing Ward Boundary), White Field Road, ITPL Main Road, 1 st Main, 8 th Road.
			South	By 2 nd Road (Existing Ward Boundary).
			West	By Existing Ward Boundary, Seetharam Palya Road, Existing Ward Boundary, Western Periphery of Seetharam Palya Kere, Main Road (Existing Ward Boundary), Hudi Main Road, Cross Road (Existing Ward Boundary), Existing Ward Boundary, White Field Road, Existing Ward Boundary, Railway Line, Existing Ward and AC Boundary
107	107-Garudachar Playa	Kaveri Nagar, Maheshwari Nagar, RSV Colony, Puravankara Layout, Garudachar Palya, Muniswamappa Layout, KEB Colony <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Railway Line
			East	By Existing Ward Boundary, White Field road, Main Road, Existing Ward Boundary, Hudi Main Road, Graphite India Road, Sri Krishna Temple Road, 1 st Main Road, Existing Ward Boundary, Ferns Paradise Street
			South	By Existing Ward Boundary
			West	By Goshala Road (Existing Ward and AC Boundary), Existing Ward and AC Boundary, Saraswathinagar Road, Mahadevapura Main Road, White Field Road, Existing Ward and AC Boundary
108	108-Dodda Nekkundi	Dodda Nekkundi, Govindaiah Layout, Balakrishna Layout, NC Munireddy Layout, Chinnappa Reddy Layout, Vibhutipura Extension, ISRO Layout (Dodda Nekkundi), Karthik Nagar, Jawahar Nagar Sector-4, Sanjay Nagar, HAL Staff Qtrs. Ramanjaneya Layout, Dodda Nekkundi Industrial Estate, Ashraya Layout, Shetty Layout, Ferns City, Dodda Nekkundi Extension	North	By Railway Line (Existing Ward and AC Boundary), Existing Ward and AC Boundary, Outer Ring Road, Existing Ward and AC Boundary, Goshala Road, Existing Ward Boundary, 1 st Main Road, Sri Krishna Temple Main Road
			East	By Graphite India Road, White Field Road, 2 nd Main, Cross Road, Channappanahalli Main Road, Railway Underpass Road, Cross Road, Outer Ring Road

SI No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	South	By Varthur Road.
			West	By Storm Water Drain (Existing Ward and AC Boundary), Existing Ward Boundary, Western Periphery of Dodda Nekkundi Lake (Existing Ward and AC Boundary)
109	109-AECS Layout	Hanuma Reddy Layout, Kundalahalli Colony, AECS Layout, Channappanahalli, Lakshminarayanapura, Ashwath Nagar (P), Hemanth Nagar <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Cross Road, Railway Underpass Road, Chinnappanahalli Main Road, Cross Road, 2 nd Main Road
			East	By White Field Road
			South	By Varthur Road
			West	By Outer Ring road
110	110-Whitefield	Happy Valley Layout, Pruthvi Layout, White Field, ECC Layout, Dodsworth Layout, Nallurahalli, Kundalahalli, Seetharam Palya (P), Brook Field, BEML Layout, Tigalara Palya, Siddapur, Ramagondanahalli, Palm Meadows, Narayanpura. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Main Road (Existing Ward Boundary), Western Periphery of Seetharampalya Kere, Seetharam Palya Road, Existing Ward Boundary, 2 nd Road, Northern Periphery of Nallurahalli Tank, Storm Water Drain, White Field Road, ECC road, 5 th Cross Road.
			East	By White Field Road
			South	By Northern periphery of Varthur Tank (Existing Ward Boundary), Existing Ward Boundary, Varthur Road
			West	By White Field Road
111	111-Hagadur	Channasandra, Nagondanahalli Immadihalli, Hagaduru, Hagaduru Colony, Gandhipuram, Satya Sai Layout, D'Souza Layout, Vinayaka Layout, Annappa Layout, Vinayaka Nagar, Prestige Ozone Club, Ambedkar Nagar	North	By Channasandra Main Road, Main Road, Dr Ambedkar Nagar Main Road, 2 nd Cross, Gandhipuram Main Road, Compound Wall, Cross Road, Vijayanagar Main Road, Old Pump House Road, Existing Ward Boundary, Cross Road, Compound Wall, Storm Water Drain, Channasandra Main Road.
			East	By Existing Ward and BBMP Limit.

SI No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	South	By Existing Ward Boundary
			West	By White Field Road.
112	112-Varthuru	Balegere Village, Narayanappa Layout, Thimmappa Reddy-Chinnappa Reddy Layout, Varthur, Madhura Nagar, Arasahalli, Ramaswamy Layout, Patil Layout, Gunjur, Gunjur Palya, Karmel Ram, Surahunase <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Storm Water Drain, Western and Northern periphery of Varthur Tank (Existing Ward Boundary), White Field Road, Existing Ward Boundary
			East	By Existing Ward and BBMP Limit
			South	By Existing Ward and BBMP Limit
			West	By Existing Ward Boundary, Compound Wall, Main Road, Balegere Road, Main Road
113	113-Munnekollala	Gandhi Nagar, Raghavendra Layout, Green Garden Layout, Silver Spring Layout, Rajashree Layout, Lakshmi Layout, Muneshwara Layout, Sri Venkateshwara Layout, Manjunatha Layout, Munnekolalu, Panathur Extension, Munireddy Layout (P), Kaverappa Layout (P), Panathur, JCR Layout, Adarsha Palm Retreat (P), HSR Layout-Devara Beesanahalli (P), Devara Beesanahalli (P), Janatha Colony (P), Tubarahalli. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Varthur Road
			East	By Existing Ward Boundary, Western periphery of Varthur Tank, Storm Water Drain, Main Road, Balagere Road, Main Road, Compound Wall, Existing Ward Boundary, Gunjur Road
			South	By Janatha Colony Road, Cross Road, Janatha Colony Road, Dodda Kanahalli Road, Belandur Dodda Kanahalli Road
			West	By Main Road, Cross Road, Dodda Kanahalli Road, Devara Beesanahalli, Dodda Kanahalli Road, Existing Ward Boundary, Compound Wall, 2 nd Main Road, Cross Road, Kaverappa Layout Road, Panathur Main Road, 1 st Main, Compound Wall, Existing Ward Boundary, Main Road (Existing Ward Boundary), Existing Ward Boundary, Munnekolalu Main Road (Existing Ward Boundary)

SI No	Ward No. & Name	Important localities	Schedule	
1	2	3	4	
114	114-Marathahalli	Marathalli, Ashwath Nagar (P), Ayyappa Nagar, PB Layout, MSR Layout, Chowdeshwari Nagar, Manjunath Layout, Shantiniketan Layout, Veerappa Reddy Layout, Bora Reddy Layout, CKB Layout, Vinayaka Layout, Patel Layout, Kadu Beesanahalli (P), Munireddy Layout (P), Kaverappa Layout (P), Devara Beesanahalli (P), HSR Layout (Devara Beesanahalli) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Varthur Road
			East	By Munnekolalu Main Road (Existing Ward Boundary), Existing Ward Boundary, Main road (Existing Ward Boundary), Existing Ward Boundary, Compound Wall, Main Road, Panathur Main Road, Kaverappa Layout Road, Cross Road, 2 nd Main, Compound Wall, Existing Ward Boundary, Dodda Kanahalli Road
			South	By Devara Beesanahalli Road, Dodda Kanahalli Road, Cross Road, Main Road.
			West	By Outer Ring Road, Existing Ward Boundary, Storm Water Drain, Compound Wall, Cross Road, Main Road, Yamalur Main Road (Existing Ward and AC Boundary)
115	115-Bellanduru	Amarjyothi Layout, Challaghatta, Belur Nagasandra, Kempapura, Yamalur, Chowdeshwari Colony, Kadu Beesanahalli (P), Kariyammana Agrahara, Devara Beesanahalli (P), Belandur (P), Green Glane Layout <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Existing Ward and AC Boundary, Embassy Golf Link Road, Challaghatta JCT Road, Wind Tunnel Road, Existing Ward and AC Boundary, Yamalur Road
			East	By Main Road, Cross Road, Compound Wall, Storm Water Drain, Existing Ward Boundary.
			South	By Outer Ring Road.
			West	By Existing Ward and AC Boundary, Intermediate Ring Road.
116	116-Doddakanahalli	Devara Beesanahalli (P), Belandur (P), Ambalipura, Subh Enclave Layout, Kaikondrahalli, Adharsh Palm Retreat (P), Dodda Kanahalli, Janatha Colony (P), Rainbow Drive Layout, Gayathri Layout, Kasavanahalli, KPTCL Layout, Owners Court Layout, Amrutha Nagar, Lake Dew Residential Layout Phase-2, Reliable Lake Dew Residential Layout, Haraluru Village, East Wood Layout	North	By Outer Ring Road
			East	By Main Road, Belathur Dodda Kanahalli Road, Dodda Kanahalli Road, Janatha Colony Road, Cross Road, Janatha Colony Road, Gunjur Road, Existing Ward Boundary
			South	By Existing Ward and BBMP Limit, Sarjapur Road, Existing Ward and BBMP Limit, Existing Ward and AC Boundary

SI No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	West	By Existing Ward and AC Boundary, 4 th Cross, Cross Road, 5 th Cross, 1 st Main, Existing Ward and AC Boundary
117	117-C V Raman Nagar	B Channasandra, Kasturi Nagar (P), Sadananda Nagar (P), Baiyyappamahalli, HAL Factory Area, HAL Layout, Nagavara Palya, Nagavara, LRDE Layout (P), Sheenappa Layout, Pujari Marappa Layout, Patel Kumarappa Layout, Byrappa Layout, Sudgunta Palya. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Railway line, 8 th Main, 2 nd B Cross, 8 th Main, Railway Parallel Road, Railway Causway bridge connecting to 1 st Main, 1 st D Cross, 2 nd Main, Channasandra Main Road.
			East	By Outer Ring Road, Railway line, Storm Water Drain, Existing Ward and AC Boundary.
			South	By Kaggadasapura Main Road, Dr Abdul Kalam Road, Existing Ward Boundary.
			West	By Suranjandas Road, Old Madras Road, Railway Parallel Road, Baiyyppanahalli Road.
118	118-Lal Bahadur Nagar	Gajendra Nagar, Baiyappanahalli, Ambedkar Nagar, Venkatappa Layout, Old Baiyappanahalli Slum, Krishnaiahna Palya, Sadananda Nagar (P), Erathippaiah Layout, Income Tax Layout, Kasturi Nagar (P), Doctor Layout, Lal Bhaddur Nagar, Rakesh Fantasy Garden, Pilla Reddy Nagar, OMBR Layout (P), Ramaiah Layout (Chikka Banasawadi), Chikka Banasawadi (P), Subbarayana Palya (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Banasawadi Main Road (Kasturi Nagar Main Road), Chikka Banasawadi Road, 5 th Cross, 4 th E Cross, 3 rd cross, 4 th Main, 2 nd A Cross, Channasandra Main Road.
			East	By 2 nd Main, 1 st D Cross, 1 st Main, Railway Causway bridge Connecting to Railway Parallel Road, 8 th Main, 2 nd B Cross, 8 th Main, Railway Line.
			South	By Railway line, Cross Road, Railway Parallel Road.
			West	By Compound Wall (Existing Ward and AC Boundary), Baiyyappanahalli Main Road.
119	119-New Bayappanahalli	Cox Town, Doddigunta, NC Colony, Muniyappa Garden, Kempanna Garden, Appanna Garden, Ramachandrappa Garden, Kalappa Garden, KHB Colony, MEG Area,	North	By Railway line, Charles Cambell Road, Railway Parallel Road,
			East	By Railway Parallel Road

SI No	Ward No. & Name	Important localities	Schedule	
1	2	3	4	
		Kallahalli, Baiyyappanahalli New Layout, Kadiranapalya, Corporation Colony. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	South	By Old Madras Road, Bhaskaran Road.
			West	By Menee Avenue Road, Assaye Road, Buddha Vihar Road, Lazar Road.
120	120-Hoysala Nagar	Jayaraj Nagar, Hoysala Nagara (P), Morphy Town, Muniswamappa Layout, Lakshmpura, Parashuram Garden, LBN Nagar, Hoysala Nagar (Indira Nagar 2 nd Stage), Indira Nagar 1 st Stage, Indira Nagar 3 rd Stage (P), Hutting Colony. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Bhaskaran Road, Old Madras Road.
			East	By Kodihalli Main Road.
			South	By 1 st Main, 100 feet Road, 10 th Main, 13 th Cross, 1 st Main, 7 th Cross.
			West	By Storm Water Drain (Existing Ward and AC Boundary), 7 th Square, Compound Wall (Existing Ward and AC Boundary), Anantha Nayar Road, Satyanarayana Temple Street
121	121-Old Thippasandra	Michael Palya, New Tippasanda, Bhoomireddy Colony, Patel Seetappa Colony (P), Puttappa Colony, Venkateshwara Colony, 515 Colony, Defence Colony, HAL 2 nd Stage, Old Tippasandra, HAL 3 rd Stage (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Old Madras Road.
			East	By Suranjan Das Road, 1 st Main, 3 rd Cross, 9 th Main, Tippasandra Main Road, Kodihalli Main Road, 10 th Main (Jeevan Bheema Nagar).
			South	By Compound Wall, 13 th Main, 10 th Main, 6 th Cross, Kodihalli Main Road, 9 th Cross, Kodigehalli Main Road, 8 th Cross, 16 th D Main, 2 nd Cross, 17 th Main.
			West	By 100 feet Road, 1 st Main, Kodigehalli Main Road.
122	122-New Thippasandra	LRDE Layout (P), Bhuvaneshwari Nagar, Varsova Layout (P), Bairasandra, Malleshappana Palya (P), GM Palya	North	By Existing Ward Boundary, Dr APJ Abdul Kalam Road, Kaggadasapura Main road.

SI No	Ward No. & Name	Important localities	Schedule	
1	2	3	4	
		(Bairappa Layout, Garakamantana Playa, KG Colony, Bhagamane Tech Park, New Tippasandra (P), Patel Seetappa Colony (P), HAL 3 rd Stage (P), LIC Colony, Annayappa Colony. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	East	By 1 st Main, Existing Ward Boundary, Western Periphery of Kaggadapura Lake, Existing Ward Boundary.
			South	By Kengal Hanumantaiah Main Road, 6 th A Main Road, Existing Ward and AC Boundary, Dr.Rajkumar Road, Garakamantanapalya Main Road, Dr Rajkumar Road, Suranjan Das Road, Compound Wall (Existing Ward and AC Boundary), 10 th Main (Jeevan Bheema Nagar Road).
			West	By Kodihalli Main Road, Tippsandra Main Road, 9 th Main, 3 rd Cross, 1 st Main, Suranjandas Road.
123	123-Jalakanteshwara Nagara	Varsova (P), Kaggadasanapura, Malleshappana Palya (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Kaggadasapura Main Road, Existing Ward and AC Boundary.
			East	By Railway Parallel Road (Existing Ward and AC Boundary), Kaggadasapura Main Road (Existing Ward and AC Boundary).
			South	By Kengal Hanumantaiah Road (Existing Ward and AC Boundary).
			West	By Compound Wall (Existing Ward Boundary), Western Periphery of Kaggadasapura Lake, Existing Ward Boundary, 1 st Main.
124	124-Jeevanbhima Nagar	Thimmaiah Reddy Colony, Jeevan Bheema Nagar, Sudhama Nagar (P), Krishnappa Reddy Colony, DOS Colony, HAL 3 rd Stage (P), Shivalingaiah Colony, Kodihalli, Rustum Garden, NR Layout, SR Layout, Ammanamma Layout. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 17th Main, 2nd Cross, 16th D Main, 8th Cross, Kodihalli Main Road, 9th Cross, Kodihalli Main road, 6th Cross, 13th Main, Compound Wall, 10th Main (Jeevan Bheema Nagar Road).
			East	By Suranjan Das Road, Existing Ward and AC Boundary, Main Road, Cross Road, Main Road, 1st A Cross, 4th Main, BDA Main Road, NR Colony Main Road, Air Port Road, HAL Wind Tunnel Road, Existing Ward and AC Boundary.
			South	By Embassy Golf Link Road, Existing Ward and AC Boundary.

SI No	Ward No. & Name	Important localities	Schedule	
1	2	3	4	
			West	By Intermediate Ring Road, Embassy Golf Link Road, Existing Ward and AC Boundary, Storm Water Drain, Air Port Road, 100 feet Road.
125	125-Konena Agrahara	Nanja Reddy Colony, BDA Colony, Sudhama Nagar(P), Borewill Layout, Muniswamappa Layout, Ramagiri, Konena Agrahara, MES Colony, Raviprakash Nagar, Sowmy Layout, Air View Layout, Vinayaka Nagar, KR Garden, Muruges Palya, Manjunatha Layout. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By BDA Main Road, 4 th Main, 1 st A Cross, Main Road, Cross Road.
			East	By Main Road, Cross Road, Main Road, Existing Ward and AC Boundary, Main road, Air Port Road, Airport Exit Gate, Existing Ward and AC Boundary, 1 st Cross, Dump Road.
			South	By Dump Road (Existing Ward and AC Boundary).
			West	By HAL Wind Tunnel Road, Air Port Road, NR Colony Main Road.
126	126-Ramaswamy Palya	Gundappa Garden (P), Marappa Garden (P), Sonappa Garden, Narayanappa Block, Annayappa Block, Muddamma Garden, Ramakka Block, ITI Colony (P), Channappa Garden, Ramaswamy Palya, Benson Town, Ramayya Reddy Layout, Jayamahar Extension (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Existing Ward and AC Boundary.
			East	By Compound Wall (Existing Ward and AC Boundary), 5 th Main, Chinnappa Garden Road, Binny Link Road, Benson Road (Existing Ward and AC Boundary), Existing Ward and AC Boundary, Harrish Road, Existing Ward and AC Boundary, Railway line (Existing Ward and AC Boundary)
			South	By Basaveshwara Main Road
			West	By Compound Wall, 3 rd Cross, Nandidurga Road, Thirumala Rao Garden Road, Compound Wall, 5 th Cross, 1 st Cross, Church Road, 1 st Cross, PG Road (Pemmegowda Road), 1 st Cross, Storm Water Drain, , 2 nd Cross , 2 nd Cross upto Assembly Boundary.
127	127-Jayamahar		North	By Existing Ward and AC Boundary.

SI No	Ward No. & Name	Important localities	Schedule	
1	2	3	4	
		Rajappa Block, Marappa Garden (P), Jayamahala Extension (P), Vasanth Nagara (P), Sultan Gutta, Shivajinagar (P), Anchappa Garden (P), Kempaiah Block, Gundappa Garden (P), Geeta Mandir Block, <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	East	By 2 nd Cross, Storm Water Drain, 1 st Cross, PG Road, 1 st Cross, Church Road, 1 st Cross, 5 th Cross, Compound Wall, Thirumala Rao Garden Road, Nandidurga Road, 3 rd Cross, Compound Wall, Basaveshwara Main Road, Railway line, Existing Ward and AC Boundary, Sultan Gutta Road, New Market Road, Storm Water Drain, Old Poor House Road, Jumma Masjid Road
			South	By Meenakshi Kovil Street.
			West	By Shivaji Road, HKP Road, Thimmaiah Road, MV Jayaraman Road, Railway Line Jayamahala Road, Mestry Marappa Street, PG Road, Munireddy Palya Main Road (Existing Ward and AC Boundary)
128	128-Vasanth Nagar	RV Layout, Seshadripuram (P), Kumara Park West, Kumara Park East, Chakravarthy Layout, Abshot Layout, Vasantha Nagar (P), Kaverappa Layout, Shivanadapuram, Race Course Area, High Ground, Madhava Nagar, Srikantana Layout, Chabaria Layout, Rajiv Gandhi Colony <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Chowdaiah Road, Palace Cross Road, Railwaline, MV Jayaraman Road, Thimmaiah Road.
			East	By HKP Road, Shivaji Road, Venkataswamy Naidu Road, Dr Ambedkar Road.
			South	By Seshadri Road, Race Course Road, Madhava Nagar Race Course Road.
			West	By Railway Line, Existing Ward and AC Boundary, Subramanyam Temple Street, Serpentine Road, Dattatreya Temple Street, Seshadripuram Main Road.
129	129-Sampangiram Nagar	Sampangiram Nagar, Kanteerava Stadium Area, Shivaji Nagar (P), Taskar Town, Shivan Chetty Garden (P), Bharathi Nagar (P). <i>Note: Only important localities are mentioned here. The ward limits are defined by roads/other features</i>	North	By Venkataswamy Naidu Road, Meenakshi Kovil Street, Jumma Masjid Road, Dharmaraja Kovil Street, Narayan Pillai Street, Storm Water Drain, Old Market Nala Road, Armstrong Lane, Cross Road, Fruit Street, Cross Road, Kamaraja Road, 10 th Street, Cross road.
			East	By St Jhon Road, Sangam Road, Kamaraja Road, Dickenson Road.

SI No	Ward No. & Name	Important localities	Schedule	
1	2	3	4	
		<i>described in the schedule. However, any locality/ area/ landmark located within the boundary marked on the map are part and parcel of the said ward.</i>	South	By Cubbon Road, Queens Road, Kasturba Road, Vittal Mallya Road, Rajaram Mohan Roy Road, Lal Bag Road, Mission Road, Main Road (Existing Ward and AC Boundary), Cubbonpet Main Road, 11 th Cross, District Officers Road-Kempegowda Road.
			West	By Palace Road, Seshadri Road, Dr Ambedkar Road.
130	130-Bharathi Nagar	Sultan Nagar (P), Neharupuram, Shivaji Nagr (P), Bharati Nagar (P), Shivan Chetty Garden (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By St Jhon Church Road.
			East	By St Jhon Road.
			South	By Cross Road, 10 th Street, Kamaraja Road, Cross Road, Fruit Street Road, Cross Road, Armstrong Lane, Old Market Nala Road, Storm Water Drain, Narayana Pillai Street, Dharmaraja Kovil Street, Old Pour House Road, Storm Water Drain.
			West	By New Market Road, Sultanji Gutta Road, Thimmaiah Road, Haines Road.
131	131-Ulsoor	Harmith Colony, Kodandaram Colony, Rukmini Colony, Shivan Chetty Garden (P), Ulsoor, Ulsoor Lake, Someshwarapura, MV Garden, Gupta Layout, Hoysala Nagar (P), Dodda Kattappa. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Kensington Road, Menee Avenue Road,
			East	By Menee Avenue Road, Bhaskaran Road, Sathyanarayana Temple Street, Anantha Nayar Road, Compound Wall (Existing Ward and AC Boundary), 7 th Sqaure, Storm Water Drain.
			South	By Old Madras Road, Mahatma Gandhi Road.
			West	By Dickenson Road, Kamaraja Road, Sangam Road, St. Jhon Road.
132	132-Dattatreya Temple	Malleshwaram (P), Muneshwara Block, Nagappa Block, Seshadripuram (P).	North	By 5 th Cross Mahakavi Kuvempu Road (Existing Ward and AC Boundary), Sampige Road, 13 th Cross Road, 8 th Cross Temple Road, 11 th Cross, Conservancy Road, 11 th Cross, Storm Water Drain, Guttahalli Main Road, Nagappa Street, 3 rd Cross Road.
			East	By Seshadripura Road.

Sl No	Ward No. & Name	Important localities	Schedule	
1	2	3	4	
			South	By Link Road, Mill Corner Road.
			West	By MS Ramaiah Memorial Road (4 th Main Road).
133	133-Gandhinagar	Ramakrishan Layout, Seshadripuram, Nehru Nagar, Gandhi Nagar, Lakshmanpura, Kempegowda Bus Stand, KG Extension (P), Balepete (P), Upparpete (P), Cottonpet(P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Mill Corner Road, Link Road, Seshadripuram Road, Dattatreya Temple Street, Serpentine Road, Subramanyam Temple Street, Existing Ward and AC Boundary.
			East	By Railwayline, Subhedar Chatram Road, Madhav Nagar Race Course Road, Race Course Road, Seshadri Road, Palace Road.
			South	By Kempegowda Road, BVK Iyyengar Road, Rangaswamy Temple Street, Balepete Main Road, 3 rd Cross, JM Lane, Tulasi Thotada Lane, Cross Road, 1 st Cross, OTC Road.
			West	By TCM Royan Road, Gubbi Thotadappa Road, Old Mysore Road, Railway Line, Dhanvantri Road, Platform Road, Sampige Road.
134	134-Subhash Nagar	Malleshwaram (P), Jai Bheema Nagar, Swathantra Palya, Srirampura (P), PNR Nagar, Jakkarayana Kere Hanumanthapura, Vevekananda Nagar, Shastri Nagar, Railway Colony, Volagarahalli, City Railway Station. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 5 th Cross, Mahakavi Kuvempu Road
			East	By MS Ramaiah Memorial Road (4 th Main Road), Mill Corner Road, Sampige Road, Platform Road, Dhanvantri Road, Railway Line, Old Mysore Road, Gubbi Thotadappa Road, TCM Royan Road.
			South	By Binny Mill Road, Tank Bund Road
			West	By Old Mysore Road, 5 th Main, 3rd Cross, Railway Parallel Road (Existing Ward and AC Boundary), Existing Ward and AC Boundary.

SI No	Ward No. & Name	Important localities	Schedule	
1	2	3	4	
135	135-Okalipuram	Ramachandrapura, Srirampura, Kalappa Block, 4 th N Block Okalipuram, Okalipuram, Gopalapura (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 3 rd Cross (Existing Ward and AC Boundary), 1 st Main (Existing Ward and AC Boundary), Cross Road (Existing Ward and AC Boundary), 9 th Main (Existing Ward and AC Boundary), 8 th Cross (Existing Ward and AC Boundary).
			East	By 5 th Main, Old Mysore Road.
			South	By Magadi Road, 2 nd Cross, B Street, 3 rd cross, 2 nd Cross.
			West	By Storm Water Drain (Existing Ward and AC Boundary).
136	136-Binnipete	Lakshminarayanapura, Gopalapura (P), Manjunath Nagar, Ashwath Nagar (P), Keshav Nagar (P), Binnypete. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Storm Water Drain (Existing Ward and AC Boundary).
			East	By 2 nd Cross, 3 rd Cross, B Street, 2 nd Cross, Magadi Road, 1 st Cross, F Street, Cross Road, Existing Ward and AC Boundary, Storm Water Drain. 6 th Cross, Railway Line.
			South	By Tank Bund Road, Existing Ward and AC Boundary.
			West	By Existing Ward and AC Boundary, Railway Line, 11 th Cross, 3 rd Main, Main road (Existing Ward and AC Boundary), 9 th Main, 8 th Cross, Magadi Road.
137	137-Cottonpete	Ashwath Nagar (P), Keshava Nagar (P), Binny Stone Garden, Nagamma Nagar, Binny Mill Area, Cottonpet (P), Sultanpete, Akkipete (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Magadi Road, Tank Bund Road, Binny Mill Road, TCM Royan Road, OTC Road.
			East	By Bhashyam Road, Sultanpete Main Road, BVK Iyyengar Road.
			South	By Police Road, Belimatt Road, Compound Wall (Existing Ward and AC Boundary), Cross Road, Compound Wall (Existing Ward and AC Boundary), Storm Water Drain, Existing Ward and AC Boundary, Railway Line.
			West	By 6 th Cross, Storm Water Drain, Existing Ward and AC Boundary, Main Road, F Street, 1 st Cross.

SI No	Ward No. & Name	Important localities	Schedule	
1	2	3	4	
138	138-Chickpete	Akkipete (P), Cubbonpet (P), Chikpete, Upparpete (P), Balepete(P), Mamoolpet, Huriupet, Anchepet, KG Extension (P), Nagarathpet, Cottonpete (P), Ramanpet, R Shetty Pete. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By OTC Road, 1 st Cross, Cross Road, Tulasi Thotada Lane, JM Lane, 3 rd Cross, Balepete Main Road, Ranganatha Swamy Temple Street, BVK Iyyengar Road, Kempegowda Road.
			East	By Cross Road (Existing Ward and AC Boundary), 15 th Cross, Cubbonpet Main Road, Siddanna Lane.
			South	By OTC Road Avenue Road, Old Tharagupete Road, Sultanpete Main Road.
			West	By Bhashyam Road.
139	139-Dayananda Nagar	Errappa Block, Lakshminarayana Puram, Srirampura (P), Dayananda Nagar, Labour Colony, Gowtham Nagar, Ramakrishna Seva Nagar, Ambedkar Nagar. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 8 th Cross (Existing Ward and AC Boundary).
			East	By 5 th Main (Existing Ward and AC Boundary).
			South	By 8 th Cross (Existing Ward and AC Boundary), 9 th Main (Existing Ward and AC Boundary), Cross Road (Existing Ward and AC Boundary), 1 st A Main(Existing Ward and AC Boundary), 3 rd Cross (Existing Ward and AC Boundary).
			West	By Storm Water Drain (Existing Ward Boundary).
140	140-Prakash Nagar	Mariyappana Palya, Prakashnagar, Rajajinagar 4 th Block (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Mahakavi Kuvempu Road (Existing Ward and AC Boundary).
			East	By Storm Water Drain(Existing Ward Boundary).
			South	By Link Road (Sujata Theatre Road).
			West	By Dr Rajkumar Road (Existing Ward Boundary).
141	141-Rajaji Nagar	Model LIC Colony (P), Indira Nagar, Manjunath Nagar (P), Shivanagar (P), Rajajinagar 2 nd Block.	North	By Dr MC Modi Road(Existing Ward and AC Boundary).
			East	By Dr Rajkumar Road (Existing Ward Boundary).
			South	By 41 st Cross (ESI-Hospital Road), West of Chord Road(Existing Ward Boundary), 1 st Main(Existing Ward Boundary), 7 th Cross, 12 th Main.

SI No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	West	By 7 th Main Thimmaiah Road (Existing Ward Boundary), 16 th Main, Cross Road, 15 th Cross, Cross Road, 2 nd Cross, 8 th Cross.
142	142-Sriramamandir	Rajajinagar 3rd, 4th and 5th Block (P), Chamundi Nagar, Rajajinagar 6th Block. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 41 st Cross (ESI-Hospital Road)
			East	By Dr Rajkumar Road(Existing Ward Boundary), Link Road (Sujata Theatre Road), Storm Water Drain(Existing Ward and AC Boundary).
			South	By Storm Water Drain (Existing Ward and AC Boundary), Dr Rajkumar Road (Existing Ward and AC Boundary), 12 th Main Road (Existing Ward and AC Boundary), 72 nd Cross (Existing Ward and AC Boundary).
			West	By West of Chord Road (Existing Ward and AC Boundary), 60 th Cross(Existing Ward Boundary), 12 th Main(Existing Ward Boundary).
143	143-Shivanagara	Shivanagar(P), Bhovi Colony, Mahaganapathi Nagar, Rajajinagar 3 rd and 5 th Block (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 12 th Main Road, 7 th Cross, 1 st Main(Existing Ward Boundary)., West of Chord Road(Existing Ward Boundary), 41 st Cross (ESI-Hospital Road).
			East	By 12 th Main (Existing Ward Boundary).
			South	By 60 th Cross (Existing Ward Boundary), West of Chord Road (Existing Ward Boundary), 1 st Main (Existing Ward and AC Boundary).
			West	By 7 th Main (Thimmaiah Road).
144	144-Basaveshwara Nagar	Model LIC Colony (P), Manjunatha Nagar (P), Basaveshwara Nagar (P), Sane Guravanahalli, Agrahara Dasarahalli (P).	North	By Dr. MC Modi Road (Existing Ward and AC Boundary).
			East	By 8 th Cross, 13 th Main, 2 nd Cross, Cross Road, 15 th Cross, Cross Road, 16 th Main, 7 th Main -Thimmaiah Road (Existing Ward Boundary).

SI No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	South	By 1 st Main ((Existing Ward and AC Boundary).
			West	By 2 nd F Cross, 3 rd Main, 2 nd C Cross, 5 th Main, 2 nd B Cross, 7 th Main, 2 nd C Cross, 8 th Main, Siddaiah Puranik Road (Existing Ward and AC Boundary).
145	145-Kamakshipalya	SBI Officers Colony, Sharada Colony, Basaveshwara Nagar (P), Agrahara Dasarahalli (P), KHB Colony, Cauvery Nagar, AK Colony (Kamakshi Palya), Astha Grama, Meenakshi Nagar. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 8 th Main Road.
			East	By 2 nd C Cross 7 th Main 2 nd B Cross 5 th Main 2 nd C Cross 3 rd Main 2 nd F Cross 1 st Main Basaveshwara Nagar Main Road (Existing Ward and AC Boundary).
			South	By Magadi Road (Existing Ward and AC Boundary).
			West	By Patalamma Road (Existing Ward and AC Boundary), 2nd Main Road (Existing Ward and AC Boundary).
146	146-Dr. Raj Kumar Ward	Rajajinagar Industrial Town, Oddarapalya, Agrahara Dasarahalli (P), M C Layout (P), Rajajinagar 5 th Block <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By 1 st Main (Existing Ward and AC Boundary), Chord Road, 72 nd Cross road, 12 th Main road, Dr.Rajkumar Road till Storm Water Drain
			East	By Storm Water Drain (Existing Ward and AC Boundary)
			South	By Magadi Road (Existing Ward and AC Boundary) Chord Road 8 th Main
			West	By 6 th Main, 12 th Cross, 5 th Main, 10 th Cross, 4 th Main, Cross Road, 1 st Main, 8 th Cross, 9 th Cross Road till 1 st Main Road
147	147-Agrahara Dasarahalli	Agrahara Dasarahalli (P), Indira Colony, Govindaraja Nagar (P), MC Layout (P) <i>Note: Only important localities are mentioned here. The ward limits are defined by roads/other features described in the schedule. However, any locality/ area/</i>	North	By Assembly boundary along 1 st Main from Basaveshwara Nagara Main Road till 9 th Cross bordering Rajajinagar Industrial Town
			East	By 9 th Cross Road till Magadi Road, 8 th Cross Road, 1 st Main, Cross Road, 4 th Main, 10 th Cross
			South	By 5 th Main Road

SI No	Ward No. & Name	Important localities	Schedule	
1	2	3	4	
		<i>landmark located within the boundary marked on the map are part and parcel of the said ward. The boundary shown on the map shall be referred to.</i>	West	By 1 st Main Road, 4 th Cross Road, 2 nd A Main Road, 4 th and 5 th Cross Roads, 4 th Main Road, Magadi Road, Basaveshwara Nagara Main Road (Existing Ward and AC Boundary)
148	148-Govindaraja Nagar	Prashanth Nagar (P), Govindaraja Nagar (P), Corporation Colony, Sampangi Layout (P), Gangadhara Layout, CHBS Colony, Amarajyothi Nagar (P), M C Layout (P), Syndicate Bank Colony (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By Magadi Road (Existing AC Boundary), Magadi Road
			East	By 4 th Main Road, 4 th and 5 th Cross Roads, 2 nd A Main Road, 4 th Cross, 1 st Main Road, 5 th Main, 12 th Cross, 6 th Main, 18 th Cross
			South	By 9 th Main Road, 23 rd Cross, 8 th Main Road, 6 th Cross, 1 st Main, 5 th Main Road, Amarjyothi Nagar Main Road
			West	By Kaveripura Approach Road, 1 st Main Road, Cross Road, Southern boundary of Malagala Kere Park, 1 st Main, 4 th Main Road, 6 th Cross, Ranganathapura Main Road, 5 th Cross, 6 th Main
149	149-Kaveripura	Patel Channappa Industrial Estate, Kamakshipalya, Kaveripura, Cauvery Nagar, Priyadarshini Layout, Ranganathapura, Syndicate Bank Colony (P), Pattigara Palya, Sampangi Layout (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By Magadi Road (Existing AC Boundary)
			East	By 6 th Main Road, 5 th Cross, Ranganathapura Main Road, 6 th Cross, 4 th Main, 1 st Main Road, Southern boundary of Malagala Kere Park, Cross Road, 1 st Main, Kaveripura Approach Road
			South	By Srinivasa Nagar Main Road
			West	By Vrishabhavati Stream (Existing AC Boundary)
150	150-Marenahalli	Srinivas Nagar, Sampangi Layout (P), Shanthaveri Gopala Nagar, Amarajyothi Nagar (P), Saraswathi Nagar, Vijayanagar (P), Marenahalli, Annapurneshwari Nagar (P)	North	By Srinivasa Nagar Main Road, Amarjyothi Nagar Main Road (5 th Main Road), 1 st Main Road, 6 th Cross, 8 th Main, 23 rd Cross, 9 th Main, 18 th Cross, 8 th Main Road
			East	By Chord Road (Existing AC Boundary)

SI No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	South	By 21 st Main Road, 1 st Main Road, 1 st Cross, 1 st Main, 9 th Cross
			West	By 1 st Main Road, 1 st A Main, 2 nd Main Road, 1 st B Cross, 5 th Cross, 1 st Main, 4 th Cross, 1 st Main, 3 rd Cross, 4 th Cross, 2 nd Main, 3 rd Cross
151	151-Maruthi Mandir ward	Madhura Nagar, Mudalpalya (P), Vinayaka Nagar (Marenahalli), Canara Bank Colony (Mudalapalya), GKW Layout, PF Layout, Vijayanagar (P), Byraveshwara Nagar (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By Mudalapalya Main Road, 1 st Main, 9 th Cross, 1 st Main, 1 st Cross, 1 st Main Road, 21 st Main Road
			East	By Chord Road (Existing AC Boundary)
			South	By 7 th Main Road (Existing AC Boundary), 3 rd Cross, Storm Water Drain, 3 rd Main, D Cross, Assembly boundary, Mudalapalya Main Road
			West	By 5 th Cross, 4 th Cross, Mudalapalya Main Road
152	152-Mudalapalya	Panchasheel Nagar, Kurilingappa Garden, Mudalapalya (P), Adarsha Nagar, Ramakrishna Layout, Annapurneshwari Nagar (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By Srinivasa Nagar Main Road, 3 rd Cross, 2 nd Main, 4 th Cross, 3 rd Cross Road, 1 st Main Road, 4 th Cross Road, 1 st Main, 5 th Cross, 1 st B Cross
			East	By 2 nd Main Road, Mudalapalya Main Road
			South	By 2 nd Main Road, 11 th Cross, Main Road, 14 th Cross, 1 st Main, 11 th Cross, Main Road, 10 th Cross, 1 st Main, 11 th Cross, 3 rd Main
			West	By Vrishabhavati Stream (Existing AC Boundary)
153	153-Nagarabhavi	Byraveshwara Nagar (P), Kalyan Nagar, Chalukya Nagar, Hoysala Nagar (Nagarabhavi), BDA Layout (Nagarabhavi), Jyothi Nagar, Teachers Colony (Nagarabhavi 4 th Stage), ISEC, National School of Law	North	By 3 rd Main Road, 11 th Cross, 1 st Main Road, 10 th Cross, Main Road, 11 th Cross, 2 nd Main Road
			East	By Mudalapalya Main Road, 4 th Cross, 5 th Cross till Assembly boundary on 1 st Cross (Up to Nagarabhavi Main Road), 80 feet Road, 15 th Cross Road

SI No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	South	By 3 rd Cross Road up to 100 feet Outer Ring Road, Outer Ring Road, 11 th Cross Road, Compound Wall, Jnanabharathi Road till Vrishabhavati stream
			West	By Vrishabhavati Stream (Existing AC Boundary)
154	154-Chandra Layout	Chandra Layout Extension, Gangondanahlli, Nayandahalli (P), Ahmeed Nagar Dr. Ambedkar School of Economics, Chandra Layout <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By 80 feet Road
			East	By Nayandahalli Main Road (Existing AC Boundary), 6 th Cross, 5 th Main Road, 4 th Cross Road, Storm Water Drain, 1 st Main, Outer Ring Road, 5 th Cross Road, Garden Road, Cross Road, B Revanna Layout Road, Cross Road, Garden Road and a Cross Road up to Railway line
			South	By Railway line, Main Road, Cross Road, Main Road, Loop Road (Jnana Bharathi Road)
			West	By Vrishabhavathi Stream (Existing AC Boundary), Jnanabharathi Road, Compound Wall, 11 th Cross, Outer Ring Road, 3 rd Cross, 15 th Cross
155	155-Nayandahalli	Nayandahalli (P), Metro Layout, Part of Pantharapalya, ITI Layout Nayandahalli, Ambedkar Nagar (Nayandahalli) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By 4 th Cross Road, 5 th Main Road, 6 th Cross Road up to Nayandahalli Main Road.
			East	By Nayandahalli Main Road (Existing AC Boundary) passing across railway line, along Ring Road reaching Mysore Road junction
			South	By Assembly boundary along Mysore Road from Nayandahalli junction till Vrishabhavathi bridge
			West	By Vrishabhavathi Stream (Existing Ward and AC Boundary), Loop Road (Jnana Bharathi Road), Main Road, Cross Road, Main Road, Railway line, Cross road joining Garden Road, Garden Road, Cross Road, B Revanna Layout Road, Cross Road, Garden Road, 5 th Cross, Outer Ring Road, 1 st Main Road, Storm Water Drain

SI No	Ward No. & Name	Important localities	Schedule	
1	2	3	4	
156	156-Kempapura Agrahara	Kempapura Agrahara, Mariyappanapalya (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By Magadi Road (Existing Ward and AC Boundary)
			East	By 8 th Cross Road, 3 rd Main Road, 11 th Cross Road up to Railway Line
			South	By Railway line(Existing Ward and AC Boundary), Existing Ward Boundary 1 st Main, 1 st B Main up to Storm Water Drain
			West	By Storm Water Drain (Existing Ward and AC Boundary)
157	157-Vijayanagar	Hosahalli Extension (Vijayanagar)(P), Cholurpalya (P), N R Garden, Manjunath Nagar, Vidyaranya Nagar <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By Magadi Road (Existing Ward and AC Boundary)
			East	Storm Water Drain (Existing Ward Boundary)
			South	By 14 th Cross, 3 rd Main Road, 13 th Cross, Storm Water Drain, Pipeline Road, 4 th Main Road, 2 nd Cross, 5 th Main
			West	By West of Chord Road (Existing Ward and AC Boundary)
158	158-Hosahalli	Hosahalli Extension (P), Cholurpalya (P), Mariyappana Palya(P), Ambedkar Layout (P), Telecom Layout (P), Chevappa Garden, Krishnappa Layout, Binny Layout (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By 5 th Main, 2 nd Cross, 4 th Main, Pipeline Road, Storm Water Drain, 13 th Cross, 3 rd Main, 14 th Cross, Storm Water Drain, 1 st B Main, Cross Road, 1 st Main, Existing Ward Boundary
			East	By Railway line
			South	By Hosahalli Main Road, Storm Water Drain, 2 nd Main, Pipeline Road, 1 st C Main, 13 th Cross, 2 nd Main, 9 th Cross, 1 st Main, Cross road, 1 st A Main, 11 th Main,
			West	By West of Chord Road (Existing Ward and AC Boundary)
159	159-Hampi Nagar	Hosahalli Extension (P), DOS Colony, Binny Layout (P), RPC Layout (Hampinagar) (P), Ambedkar Layout (P), telecom Layout (P), Kavika Layout, Maruthi Nagar, Bapujinagar (P), Anantha Nagar (P)	North	By 11 th Main, 1 st A Main, Cross Road, 1 st Main, 9 th Cross, 2 nd Main, 13 th Cross, 1 st C Main, Pipeline Road 2 nd Main, Storm Water Drain, Hosahalli Main Road.
			East	By Railway line, 6 th Main, 8 th Cross (Bapuji Nagar), 1 st Main, 7 th Cross Storm Water Drain, Compound Wall

SI No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	South	By Mysore Road, Flyover, West of Chord Road
			West	By 4 th Cross Road, 7 th Main 3 rd Cross, 6 th Main, 1 st Cross, Cross Road, 2 nd Cross, 5 th Main, West of Chord Road
160	160-Bapuji Nagar	Shamanna Nagar, Arafat Nagar, Manjunatha Nagar (Bapuji Nagar), Bapuji Nagar (P), New Guddahalli (P), Anantha Nagar (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By Railway Line
			East	By Pipeline Road (Existing Ward and AC Boundary), Storm Water Drain (Existing Ward and AC Boundary), Pipe line (Existing Ward and AC Boundary) ,
			South	By 2 nd Cross Road, E Street, Storm Water Drain, 7 th Cross
			West	By 1 st Main Road, 8 th Cross Road, 6 th Main Road
161	161-Attiguppe	RPC Layout (P), Bapujinagar (Attiguppe), Dwaraka Nagar, Nisarga Layout (Chandra Layout, Maruthi Nagar, BHCS Layout, Income Tax Layout, WIDIA Layout (Attiguppe), Agromar Layout, BCC Layout (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By 3 rd Cross 6 th Main, 7 th Main, West of Chord Road, 5 th Main
			East	By 2 nd Cross, Cross Road, 1 st Cross, 6 th Main, 3 rd Cross, 7 th Main, 4 th Cross, West of Chord Road, 14 th Main, 8 th H Cross, 4 th E Main, 8 th Cross, 4 th Main, 3 rd Cross, 1 st Main upto Railway line
			South	By Railway line , Railway line to 9 th Cross, , 9 th Cross
			West	By Nayandahalli Main Road (Existing Ward and AC Boundary), 80 feet Road (Existing Ward and AC Boundary), 1 st Cross (Nagarabhavi Main Road), Existing Ward and AC Boundary, 8 th Cross, 3 rd Main, Storm Water Drain
162	162-Gali Anjenaya Temple ward	Netaji Layout, BCC Layout (P), Lary Palya (P), Roshan Nagar, FCI Layout, Deepanjali Nagar, SM Krishna Layout, Venkateshwara Nagar, Byatarayanapura (P),	North	By 14 th Main, West of Chord Road, flyover, Mysore Road
			East	By 1 st Main road, 5 th Cross, 2 nd Main, 5 th Cross, MM Road

SI No	Ward No. & Name	Important localities	Schedule	
1	2	3	4	
		Venkateshpura, Ganapati Nagar (P), Ranganatha Nagar (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	South	By 7 th Cross, Hosakerehalli Main Road, Compound Wall connecting to Storm Water Drain 1 st Cross, Raghavendra Colony Main Road, Cross Road, Mysore Road
			West	By Cross Road, Compound Wall, Storm Water Drain Cross Road upto Railway line, Railway line, Railway line to 4 th Cross, Nayandalli Main road, 9 th Cross, 9 th Cross connecting to railway line, from railway line to 1 st Main, 1 st Main, 3 rd Cross, 4 th Main, 14 th E Main, 8 th H Cross
163	163-Veerabhadranagar	Byatarayanapura (P), Avalahalli (P), Ganapathi Nagar (P), New BDA Layout, Ranganatha Colony (P), Lory Paly (P), Kasturba Colony, Veerabhadra Nagar <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By 4 th Cross connecting to Railway line, Railway line, Railway line to Cross Road, Storm Water Drain, Compound Wall, Cross Road, Mysore Road, Cross Road, Raghavendra Colony Main Road, 1 st Cross connecting to Compound Wall, Compound Wall, Hosakerehalli Main Road, 7 th Cross, MM Road, 5 th Cross, 2 nd Main, 5 th Cross
			East	By 2 nd Main Road, 1 st Main road, E Cross, 3 rd Main, 7 th Cross, 5 th Main, 5 th Cross
			South	By 5 th Main (50 feet Main Road), Hosakerehalli Main Road, Storm Water Drain (Existing Ward and AC Boundary) Outer Ring Road
			West	By Nayandahalli Main Road
164	164-Avalahalli	New Guddadahalli (P), Karithimmanahalli, Kasturba Nagar (P), Raghava Nagar, telecom Colony, Avalahalli (P), Muneshwara Block <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By E Street 2 nd Cross
			East	By Pipe line Road (Existing Ward and AC Boundary), 1 st Main, 1 st Cross, 8 th Main, Existing Ward and AC Boundary, Storm Water (Existing Ward and AC Boundary)
			South	By 5 th Main (Kumarswamy Temple Road) (Existing Ward and AC Boundary)
			West	By 5 th Cross, 5 th Main Road, 7 th Cross Road, 3 rd Main Road, E Cross, Avalahalli 1 st Main Road, 2 nd Main Road, Mysore Road, Compound Wall, Storm Water Drain

Sl No	Ward No. & Name	Important localities	Schedule	
1	2	3	4	
165	165-Chamrajapet	Nanjamba Agrahara, Raghavendra Colony, Part of Azad Nagar, Chamarajapete, Tippu Nagar (P), New Tharagupete, K R Market, Ranasinghpete, Old Tharagupete. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By Mysore Road from 1 st Main junction up to 7 th Cross Road, 7th Cross Road, Albert Victor Road (1 st Main), Sultan Road, Bhashyam Road, Assembly Boundary along Police Road, Assembly boundary along Arcot Srinivasachar Street and Old Tharagupete Road
			East	By Assembly Boundary along Avenue Road, K R Road
			South	By Assembly Boundary along Puttannachetty Road, 6 th Cross Road, Sameerapura Road till 8 th Main Road
			West	By 8 th Main Road, 9 th Cross Road, 2 nd Main, 1 st A Cross, 1 st A Cross Road, Storm Water Drain, 6 th Cross, 1 st Main Road reaching Mysore Road
166	166-Chalavadipalya	Doreswamy Nagar (P), Bhangi Colony, Giripuram, Sultan Nagar (Cheluvadipalya), Siddarthanagar, Bakshi Garden, Anandapuram, , Tippunagar (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By Storm Water Drain, Assembly Boundary, Belimatt Road
			East	By Bashyam Road, Sultan Road (passing across Mysore Road),
			South	By Albert Victor Road (1 st Main Road)
			West	By 7 th Cross Road, Mysore Road, 4 th Cross Road, Anjappa Lane, Anjanappa Garden Main Road, 2 nd Main Road
167	167-Jagajivanaram Nagar	Part of Jagajeevanram Nagar, Rayapuram, Oblesh Colony, CAR Police Colony, Ranganatha Colony, Banana Market, Doreswamy Nagar (P) <i>Note: Only important localities are mentioned here. The ward limits are defined by roads/other features</i>	North	By Assembly Boundary along the Railway Line from 10 th Main to Assembly boundary on the east. Assembly Boundary, Tank Bund Road, Assembly Boundary till Chaluvadipalya Main Road junction
			East	By Chaluvadipalya Main Road, 2 nd Main Road, Anjanaappa Gardene Main Road, Anjappa Lane, 4 th Cross Road
			South	Mysore Road

Sl No	Ward No. & Name	Important localities	Schedule	
1	2	3	4	
		<i>described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	West	By Burial Ground Compound, 1 st Main Road, Jagajeevanram Nagar Main Road, 3 rd Main IGP Hospital Road, 9 th Main Road, 17 th Cross Road, 10 th Main Road till Railway line
168	168-Padarayanapura	Part of Padarayanapura, Jagajeevanram Nagar, Old Guddadahalli and the Burial Ground <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	Assembly Boundary along the Railway line from Hosahalli Main Road junction till the 10 th Main of Jagajeevanram Nagar, 10 th Main Road
			East	By 17 th Cross Road, 9 th Main Road, 3 rd Main IGP Hospital Road, 8 th Main Road till junction of 2 nd , 7 th and Hosahalli Main Road, moving south along a small road up to 1 st Main Road, Boundary/ compound wall till Mysore Road
			South	By Mysore Road till 2 nd Cross Road junction
			West	By 2 nd Cross Road, Old Gudadahalli Road, 17 th Main Road, Small distance on 13 th Cross and through a small Road to 7 th Cross Road, 9 th Cross Road, passing through small Road and 10 th Cross Road, 11 th Cross Road, 11 th Main Road, Hosahalli Main Road till Railway line
169	169-Devaraj Urs Nagar	Arafat Nagar, Vinayakanagara (Padarayanapura), Old Guddadahalli <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to</i>	North	By From Pipe line Road junction along the Railway Line (also the Assembly Boundary), till Hosahalli Main Road junction
			East	By Hosahalli Main Road, 11 th Main Road (Vinayakanagar), 11 th B Cross, 10 th Cross, small cross road, 9 th Cross Road, 7 th Cross Road reaching 17 th Main passing through small road, Old Guddahalli Road, 2 nd Cross Road up to Mysore Road
			South	By Mysore Road from 2 nd Cross Junction to Assembly Boundary at Pipeline Road

Sl No	Ward No. & Name	Important localities	Schedule	
1	2	3	4	
			West	By Assembly Boundary along the pipe line Road, in between a small segment along the Vrishabhavathi Nala (Storm Water Drain) and again along the pipeline road till railway line
170	170-Azad Nagar	Kasturba Nagar, Azad Nagar (P), Vittal Nagar (Azad Nagar), Adarsha Nagar, Kempegowda Nagar <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By Pipeline road junction along the Mysore Road till 1 st Main Road Junction, 1 st Main Road, 6 th Cross, Storm Water Drain, 1 st A Cross, 2 nd Main Road
			East	By 9 th Cross Road, 8 th Main Road, short distance along the Assembly Boundary on the 8 th Main Road, Assembly Boundary running along the storm Water drain to the Kempambudhi Kere (Outlet Point)
			South	By Assembly Boundary along the border of Brundavan Nagar and along 3 rd Main of Kempegowda Nagar, 4 th Cross of Brundavan Nagar moving westwards till Pipeline Road continuing along pipeline road for some distance and following Storm Water Drain and 8 th Main Road
			West	By Assembly Boundary along the 1 st Cross Road meeting Pipe line Road through 1 st Main Road and along the pipe line road till Mysore Road
171	171-Sudham Nagara	CSI Compound, CKC Garden, Srinivas Colony, RRRM Layout, Khadar Sharif Garden, Raja Ram Mohan Roy Extension, Vinobhanagar, Sindhy Colony, Sudham Nagar (P), Fire Works Colony, Dodda Malavalli, Kalasi Palya (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Mission Road (Existing Ward and AC Boundary)
			East	By Kengal Hanumantaiah Main Road, Annaporna Main Road, 5 th Cross, H Siddaiah Road, Kengal Hanumantaiah Main Road
			South	By Marigowda Road, Lalbagh Fort Road
			West	By Kalasi Palya Main Road, Durga Temple Street MTB Road, Arumugam Modaliyar Road, JC Road, Raja Ram Mohan Roy Road
172	172-Dharmaraya Swamy Temple Ward	Cubbon Pet, Lingashetty Pet, Ganigara Pet, Nagart Pet, Medar Pet, Dodda Pet, New Bamboo Bazar, Kalasi	North	By Kempegowda Road, Existing Ward and AC Boundary, 11 th Cross Road, Cubbon Pet Main Road

Sl No	Ward No. & Name	Important localities	Schedule	
1	2	3	4	
		<p>Palyam New Extension (P), Kumaragundi, Kalasi Palya (P)</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i></p>	<p>East</p> <p>By , Raja Ram Mohan Roy Road (Existing Ward and AC Boundary), JC Road, Arumugam Modaliyar Road, MTB Road, Durga Temple Street, Kalasi Palya Main Road</p>	
			<p>South</p> <p>By Lalbagh Fort Road</p>	
			<p>West</p> <p>By Krishna Rajendra Road, Avenue Road, OTC Road, Siddanna Lane, Rajaram Mohan Roy Road (Existing Ward and AC Boundary), Cubbon Pet Main Road, 15th Cross</p>	
173	173-Sunkenahalli	<p>Chamarajapet (P), Shankarapuram (P), Vinayaka Layout, Kempegowda Nagar, Bhavani Nagar, Sameerapur, Mahantara Layout, Ramakrishna Matt Layout, Gandhi Bazar, Gavipuram Layout, Sunkenahalli, Basavanagudi (P)</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i></p>	<p>North</p> <p>By Puttanna Chetty Road (Existing Ward and AC Boundary)</p>	
			<p>East</p> <p>By Ranga Rao Road, 5th Cross, 1st A Cross, Jnanodaya School Road, Shankar Matt Road, Mahila Samaja Road, Uttaradhi Matt Road, Vani Vilas Road, Krishna Rajendra Road</p>	
			<p>South</p> <p>By Bugal Rock Road, Bull Temple Road, 6th Main Road, 2nd Cross Road</p>	
			<p>West</p> <p>By Katriguppe Main Road, Kumara Swammy Temple Road (5th Main), 3rd Main, Laksh mipura Main Road (Existing Ward and AC Boundary), Kempambudi Lake Road (Existing Ward and AC Boundary)</p>	
174	174-Vishveshwara Puram	<p>Chikkanna Garden, Parvathipuram, VV Puram, Mavalli, Upparahalli, Shankarapuram (P), Basavanagudi (P), Lalbagh</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/</i></p>	<p>North</p> <p>By Puttanna Chetty Road, Lalbagh Fort Road, Marigowda Road</p>	
			<p>East</p> <p>By Siddapura Road</p>	
			<p>South</p> <p>By Kanakana Palya Road, Church Road, Madhava Rao Park Circle Road (Existing Ward Boundary), North Square Road</p>	

Sl No	Ward No. & Name	Important localities	Schedule	
1	2	3	4	
		<i>landmark located within the boundary marked on the map are part and parcel of the said ward. The boundary shown on the map shall be referred to.</i>	West	By Krishna Rajendra Road, Vanivilas Road, Uttaradhi Matt Road, Mahilasamaja Road, Shankarmatt Road, Jnanodaya School Road, 1 st A Cross, 5 th Cross, Ranga Rao Road
175	175-Ashoka Pillar	Basavanagudi (P), Jayanagar 2nd Block (P), Jayanagar 1st Block Siddapura, Dayanada Colony, Krishnamurthy Colony (P), Someshwara Nagar (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By North Square Road, Madhava Rao Park Circle Road (Existing Ward Boundary), Kanakana Palya Road, Siddapura Road
			East	By Marigowda Road, 9 th A Cross, 2 nd Cross, 4 th Cross, Cross Road, Cross Road, 6 th Cross, 13 th Cross, Cross Road, Cross Road, 7 th Cross, Cross Road, 4 th Cross, Kutti Colony Road, 3 rd Cross, Someshwara Nagar Main Road, 8 th Main Road
			South	By Existing Ward and AC Boundary, Mountain Road, 15 th Cross, Patalamma Temple Road, Arumugam Circle Road, Deewan Madhava Rao Road
			West	By Krishna Rajendra Road
176	176-Someshwara Nagar	Krishnamurthy Colony (P), Arekempanahalli, Someshwara Nagara (P), Sanjay Gandhi Hospital, NIMHANS Area, NIMHANS Quarters, Jayanagar 3 East Block, BHEL Officers Layout, RBI Officers Colony, SR KRishnappa Garden, Part of Tilak Nagar, Roshan Colony <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By A short distance on Kutti Colony Road (Jayanagar I Block), 4 th Cross Road reaching 7 th Cross Road, 7 th Cross Road, Road towards north up to Dayananda Colony Road and taking further north to and right up to 6 th Cross Road leading to 6 th Cross Road from Siddapura road up to 4 th Cross Road junction of Arekempanahalli, 4 th Cross Road, 2 nd Cross Road, 9 th A Cross Road, Marigowda Road (Hosur Main Road)
			East	By Marigowda Road (Hosur Main Road) i.e., Assembly Boundary up to and along Bannerughatta Road till 30 th Cross (Swagath Road)
			South	By 30 th Cross, Swagath Road (Assembly Boundary)

Sl No	Ward No. & Name	Important localities	Schedule	
1	2	3	4	
			West	By Assembly Boundary along 8 th Main Road up to 1 st Cross and further on the same road up to Sanitorium Road and further along Someshwarar Nagar Main Road till 3 rd Cross and further along the 3 rd Cross up to Kutti Colony Road
177	177-Hombegowda Nagara	Sudham Nagar (P), NGOs Colony, Narayanapura, Hombegowda Nagar, Shamanna Garden, Chinnayana Palya, Lakkasandra, Gupta Layout, Wilson Garden <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By Annapurna Main Road, Assembly Boundary along KSRTC Qrts Road (Storm Water Drain) up to Bannerughatta Road
			East	By Assembly Boundary along Bannerughatta Road up to 16 th Main Junction
			South	By Asembly Boundary along 16 th Main up to Marigowda Road
			West	By Marigowda Road, KH Road, Siddaiah Road, 5 th Cross Road
178	178-Domlur	Indira Nagar (P), Dhupanahalli, Domlur 2 nd Stage, Cambridge Layout (P), Domlur Village, Domlur 1 st Stage, Amarajyothi Layout, Krishna Reddy Colony <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Cross Road, Compound Wall, 8 th Main, 8 th Main, 1 st A Cross, Shiradi Sai Baba Mandir Road, 7 th Main, 5 th Cross Road, 6 th Main
			East	By 100 feet Road(Existing Ward and AC Boundary), Airport Road (Existing Ward and AC Boundary), Storm Water Drain (Existing Ward and AC Boundary), Existing Ward and AC Boundary
			South	By Existing Ward and AC Boundary, Embassy Golf Course Road, Intermediate Road
			West	By 8 th Main, Compound Wall, Main road, Airport Road, Cambridge Road, Artillery Road

Sl No	Ward No. & Name	Important localities	Schedule	
1	2	3	4	
179	179-Jogupalya	Jogupalya, Lingaiahna Palya, Saraswathipura, Shamanna Layout, Doddaiah Layout, Cambridge Layout (Jogupalya) (P), Jeevan Kendra Layout (Jogupalya), AAI residential Colony (Jogupalya), Someshwara Layout (Jogupalya), Cambridge Layout (P), ESI Qtrs., Indira Nagar 3 rd Stage (P), Indira Nagar (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Storm Water Drain (Existing Ward and AC Boundary), 7 th Cross Road (Existing Ward and AC Boundary), 17 th Cross Road, 13 th cross, 10 th Main
			East	By 100 Feet Road
			South	By 6 th Main, 5 th Cross Road, 7 th Main, Shiradi Sai Baba Mandir Road, 1 st A cross, 8 th Main, 8 th Main, Compound Wall, Cross Road,
			West	By Artillery Road, 1 st Main, Artillery Road (Gowthampura Main Road), Old Madras Road
180	180-Agara	Gowthampuram, Cambridge Layout (P), Agaram Army Area, Vivek Nagar (P), BWS Qtrs., Dr Ambedkar Nagar, Lakshman Rao Nagar, Neelasandra (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Old Madras road, Artillery Road, 1 st Main
			East	By Artillery Road, Cambridge Road, Old Airport Road, Existing Ward Boundary, Main Road, Compound Wall (Existing Ward Boundary), 8 th Main (Existing Ward Boundary), Existing Ward and AC Boundary
			South	By Part of Northern periphery of Belandur Tank (Existing Ward and AC Boundary), Existing Ward and AC Boundary, 27 th Main, Outer Ring road, Sarjapur Road, Storm Water drain (Existing Ward and AC Boundary), Compound Wall (Existing Ward and AC Boundary), Sinivagilu Main Road, Ejjipura Main road, 80 Feet Road, Storm Water Drain (Existing Ward and AC Boundary)
			West	By Cross road, Storm Water Drain, 7 th A Cross Road, South Street, 7 th Cross, Ejjipura Main road, Lower Agaram Main road, 8 th Main, 5 th Main, 4 th Main, Compound Wall (Existing Ward Boundary), 1 st Main, Compound Wall (Existing Ward Boundary), Lower Agaram Road, Victoria Road, Trinity Church Road
181	181-Shantala Nagar	Shantala Nagar, Ashok Nagar, Richmond Town (P), Langford Garden, Xavier Layout (Victoria Layout (P),	North	By Cubbon Road, Dickenson Road, Mahatma Gandhi Road

Sl No	Ward No. & Name	Important localities	Schedule	
1	2	3	4	
		Victoria Layout, Officers Colony (Victoria Layout), Yalagondanapalya, Austin town (P), Jayaraj Nagar <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	East	By Trinity Church Road, Victoria Road, Lower Agraharam Road, Old Race Course Road, Jhon Bull Street
			South	By Standish Road, East Road, Veerappa garden Main road, KBA Rahiman Road West, 1 st Main Devaraju Aras Road, Mother Teresa Neelasandra Road, Mother Teresa Road, Richmond Road, Wellington road, Serpentine Road, Myrtle Lane, Alexander Street, Rhenius Road, Langford Road
			West	By Residency Road (Existing Ward and AC Boundary), Raja Ram Mohan Roy Road, Vittal Mallya Road, Kasturba Road, Queens Road
182	182-Shanthi Nagar	Shantinagar, Lakshamma Garden (P), Jalakanteshwara Nagar, Gajendra Nagar, Muniswamy Garden, Anepalya (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Langford Road
			East	Shanthi Nagar Main Road, N Street, Berle Street, Main Road, Hosur Road, Anepalya Main Road, 7 th Cross,
			South	By 14 th Cross, 13 th Cross, Storm Water Drain, Hosur Road, 1 st Main (Existing Ward and AC Boundary), 1 st Main Vinayak Road, Storm Water Drain (Existing Ward and AC Boundary)
			West	By Kengal Hanumantaiah Main Road
183	183-Neelasandra	Richmond Town (P), Langford Town, Bethel Layout, Lakshamma Garden (P), Neelasandra (P), Anepalya (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Richmond Road
			East	By Mother Teresa Road, Bazar Street, 7 th Cross, South Street, 7 th A Cross Road
			South	By Storm Water Drain, Cross Road, 1 st Main Road LR Nagar
			West	By Hosur Road, Storm Water Drain, 13 th Cross, 14 th Cross, 7 th Cross, Anepalya Main Road, Hosur Road, Main Road, Berle Street, N Street, Shantinagar Main road, Langford Road, Rhenius Road, Alexander Street, Myrtle Lane, Serpentine Road, Wellington Street

Sl No	Ward No. & Name	Important localities	Schedule	
1	2	3	4	
184	184-Vannarapete	Austin Town New Township, Neelasandra (P), Sonnenahalli, Vivek Nagar (P), Vannarpet Layout, yarrappa Garden, Muniyamma Garden, Ukkada Palya, Austin Town (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 1 st Main Devaraja Aras Road, KBA Rahiman Road West, Veerappa Garden Main Road, East Road, Standish Road, Jhon Bull Street, Old Race Course Road
			East	By Lower Agaram Road, Compound Wall (Existing Ward Boundary), 1 st Main, Compound Wall (Existing Ward Boundary), 4 th Main Road
			South	By 5 th Main, 8 th Main, Lower Agaram Road, Ejipuram Main road, Bazar Street
			West	By Mother Teresa Road (Neelasandra Road)
185	185-Ejipura	Grape Garden Extension, Viveknagar, Ejipura, Gowda Muniswamy Garden, VEnkappa Garden, Ashwini Layout, Green Leaf Layout, Shinivagalu Tank Bed Layout, A K Colony <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By 80 feet Road
			East	By along the eastern boundary of Assembly, Ejipura / Shinivagalu) main Road upto 8 th Cross
			South	By 8 th Cross Road, 5 th Main Road, 6 th Cross, 4 th Main upto 80 feet (peripheral) Road
			West	By 80 feet (Peripheral) Road up to and along Storm Water Drain, National Games Village Main Road, Storm Water Drain reaching 80 feet Road again along the border of National Games Village
186	186-Koramangala	National Games Village, Koramangala 6 th , 4 th C, 3 rd and 2 nd and 1 st Block, Mestripalya, Kudremukha Colony, Jakkasandra Extension, Cauvery Colony <i>Note: Only important localities are mentioned here. The ward limits are defined by roads/other features</i>	North	By 80 feet Road, border of National Games Village
			East	By Storm Water Drain, National Games Village Main Road, Storm Water Drain, Sri Ram Temple Road parallel to Storm Water Drain, 80 feet (peripheral) Road, 4 th Main Road, 5 th Main Road, 6 th Cross, 6 th Main Road, 8 th Cross Road up to Assembly boundary running up to and along Storm Water Darin up to Agara Lake
			South	By Sarjapura Road up to Hosur Road junction

SI No	Ward No. & Name	Important localities	Schedule	
1	2	3	4	
		<i>described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	West	By Hosur Road for a short distance, Storm Water Drain, cross road joining 17 th Main Road, Intermediate Ring Road, 17 th Cross, 17 th E Main, 5 th A Cross, 20 th Main, 80 feet (peripheral) Road
187	187-Adugodi	Adugodi, Police Qrts, Koramangala 8 th Block, Venkataswamy Reddy Layout, Nanjappa Reddy Layout, Koramanala 7 th , 5 th , 2 nd Block, John Nagar, Koramangala Industrial Area <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By Bazar Street, 3 rd Cross, Adugodi Main Road, 2 nd C Main, 1 st Main, Laxmi Devi Temple Road, Main Road northwards reaching 80 feet Road (Koramangala), 80 feet (Peripheral) Road Koramangala up to junction of 20 th Main Road
			East	By 20 th Main, 5 th A Cross, 17 th E Main, 17 th Cross, Intermediate Ring Road, 17 th Main Road
			South	By Cross Road eastward joining main road from Sarjapura Road
			West	By Hosur Road till Bazar street junction
188	188-Lakkasandra	Adugodi, Ayyappa Garden, Chikkapotappa Garden, NDRI Campus, Rajendranagar, MICO Industries, Nanjappa Layout, Dairy Colony, Rangadasappa Layout, NIMHANS Qrts, Gopalappa Layout, Chandrappa Nagar, V K Rangaswamy Layout, Lalji Nagar, N Gupta Layout <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By Assembly boundary parallel to Storm Water drain along Lalbagh Main Road till Hosur Road, Hosur Road, 1 st Main Road (LR Nagar), Parallel to 2 nd Main Road along Storm Water Drain (bordering NDRI), Storm Water Drain till 80 feet Road (Koramangala)
			East	By 80 feet Road (Koramangala), Main Road from 80 feet Road till and along Laxmi Devi Temple Road, 1 st Main and 2 nd C Main up to Adugodi Main Road
			South	By Adugodi Main Road, 3 rd Cross, Bazar Street, Hosur Road, 1 st Cross, 1 st Cross, 1 st Main, 2 nd Main, 6 th Cross, Road bordering Mother Dairy, Marigowda Road up to junction with Bannerughatta Road
			West	By Assembly boundary along Marigowda Road (old Hosur Road), 16 th Main Road, Bannerughatta Road up to junction of 1 st Main Road after Storm Water Drain
189	189-Suddagunte Palya	Adugodi, Mahalingeshwara Layout, Chikka Lakshmaiah Layout, Venkateshwara Layout, Sadduguntepalya,	North	By Marigowda Road, Road bordering Mother Dairy, 6 th Cross, 2 nd Main, 1 st Main, 1 st Cross up to Hosur Road

Sl No	Ward No. & Name	Important localities	Schedule	
1	2	3	4	
		Bharati Layout, Bhavani Nagar, Krishnamurthy Layout, Balaji Nagar, Ramappa Layout, Tavarekere, Madduraman Nagar <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	East	By Hosur Road up to junction of Marigowda Road, Tavarekere Main Road, 16 th Cross up to 8 th Cross
			South	By 8 th Cross Road
			West	By Assembly boundary along Storm Water Drain, 4 th Cross, northwards up to and along Storm Water Drain further west, northwards parallel to 6 th Cross Road, Storm Water Drain, Assembly boundary till Tanbk Bund Road, along Tank Bund Road and along Bannerughatta Road till Marigowda Road
190	190-Madivala	Jogi Slum, Sadduguntepalya, Brindavan Nagar, Madivala, Chikka Madivala (P), Cashier Layout <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By Marigowda Road
			East	By Hosur Road, Storm Water Drain, 1 st A Cross Road, 15 th Cross, 4 th Cross
			South	By 13 th Cross, Maruthi Nagar Main Road (20 th Main) 8 th Cross Road
			West	By 16 th Main Road, Tavarekere Main Road up to Marigowda Road
191	191-Jakkasandra	KSRP Qrts, Jakkasandra, Venkatapura, Teachers Colony <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By Sarjapura Road
			East	By Assembly boundary along the 14 th Main Road parallel to Agaram Lake
			South	By Asembly boundary along 100 feet Outer Ring Road adjacent to Agaram Lake
			West	By Hosur Road from 100 feet Outer Ring Road junction to Sarjapura Road junction
192	192-BTM Layout	AICOBO Nagar, BTM Layout I Stage, Jai Bhima Nagar, Old Madivala, Dollar Scheme Colony,	North	By 8 th Cross Road (60 feet Road), Maruthi Nagar Main Road (20 th Main), 13 th Cross, 4 th Cross, 15 th Cross, 1 st A Cross, Storm Water Drain till Hosur Road

Sl No	Ward No. & Name	Important localities	Schedule	
1	2	3	4	
		<p>Madivala, KAS Officers Colony, Someswara Colony, BTM Layout II Stage (P), IAS Officers Colony, Chikka Madivala (P)</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i></p>	East	By Hosur Road till Central Silk Board junction, Assembly boundary along Madivala Lake bund (road), Tank Shore Road, Part of western periphery of Madiwala Tank
			South	By from Madiwala Tank to 18 th Cross junction, 29 th Main, 10 th Cross
			West	By 16 th Main, 100 feet Outer Ring Road, Assembly boundary along 12 th Main Road
193	193-N S Palya	<p>Vysya Bank Colony (BTM Layout), Shantiniketan Layout, BTM Layout II Stage (P), N S Palya, MICO Layout, Madeena Nagar</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i></p>	North	By 100 feet Outer Ring Road from the junction of Bannerughatta Road till the junction of 16 th Main (Assembly boundary up to 12 th Main Road)
			East	By 16 th Main Road, 10 th Cross, 29 th Main upto 18 th Cross Junction, 18 th Cross junction to Madiwala Tank
			South	By Assembly boundary along the Madivala Lake periphery, 1 st Cross Road, 29 th Main, 22 nd Cross, 4 th Main, 1 st Cross up to Bannerughatta Road
			West	By Assembly boundary along the Bannerughatta Road till 100 feet Outer Ring Road
194	194-Gurappanapalya	<p>Krishnappa Garden, Narayanappa Garden, Kenara Hanumanthappa Layout, Part of Ramappa Layout, Gutappanapalya, BTM Layout 2nd Stage, KEB Colony, Maruthi HBS Layout, NHBCS Colony</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i></p>	North	By 4 th Main Road, 8 th Main Road, Assembly boundary along the Storm Water Drain, 1 st Main Road, Assembly boundary
			East	By Assembly boundary all along the Storm Water Drain and 12 th Main Road till 100 feet Outer Ring Road
			South	By Assembly boundary along the 100 feet Outer Ring Road
			West	By Bannerughatta Road till 4 th Main Road

Sl No	Ward No. & Name	Important localities	Schedule	
1	2	3	4	
195	195-Tilak Nagar	Bairasandra Extension (P), LIC Colony (P), Part of Jayanagar 3 rd Block, Tilak Nagar, NAL Layout, Bismillah Nagar, Part of Gurappanapalya, BCC Layout <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By 8 th Cross, 3 rd Main, Cross Road, 4 th Cross, Cross road, 5 th Main, 8 th Cross, 6 th Main, 9 th Cross, 8 th Main Swagath Road (30 th Cross, Assembly boundary), Bannerughatta Road (Assembly Boundary), Tank Bund Road,
			East	Assembly boundary, 8 th Main
			South	By 4 th Main (Gurappanapalya), Bannerughatta Road, 36 th Cross, East End Road, 32 nd Cross
			West	By 30 th Cross, 16 th Main, Swagath Road (30 th Cross), Storm Water Drain, 3 rd Cross, 4 th Main, 2 nd Cross, 2 nd Main, 10 th Cross, 2 nd Main Road
196	196-Byrasandra	Bairasandra Extension (P), Bhovi Colony, Jayanagar 1 st Block, 3 rd Block (P), 4 th Block (P) BCC Layout, LIC Colony (P), Tilak Nagar (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By Assembly boundary along 22 nd Cross, 10 th Main Road, Mountain Road (Existing Ward and AC Boundary), Existing Ward and AC Boundary
			East	By 8 th Main (Assembly boundary), 9 th Cross, 6 th Main, 8 th Cross, 5 th Main, Cross Road, 4 th Cross, Cross Road, 3 rd Main, 8 th Cross, 2 nd Main, 10 th Cross, 2 nd Main, 2 nd Cross, 4 th Main, 3 rd Cross, Storm Water Drain, Swagath Road (30 th Cross), 16 th Main, 30 th Cross, 32 nd Cross, East end Road, 36 th Cross, Bannerughatta Road
			South	By 39 th Cross, 26 th Main, 38 th Cross, 11 th Main, 36 th Cross
			West	Assembly boundary along 3 rd Main Road up to 22 nd Cross
197	197-Shakambari Nagar		North	By Assembly boundary along 36 th Cross up to RV Road continuing along 36 th Cross, 11 th Main, 38 th Cross

Sl No	Ward No. & Name	Important localities	Schedule	
1	2	3	4	
		Jayanagar 8 th , 5 th , 4 th Block (P), Maranahalli, Puttaiana Palya, Vysya Bank Colony, TMC Layout, J P Nagar 1 st Phase, Shakambari Nagar, <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	East	By 26 th Main, 39 th Cross, 28 th Main, 41 st Cross, 2 nd Main, 41 st A Cross, 18 th Main, Marenahalli Road (45 th Cross), Arabindo Marg (24 th Main)
			South	Sarakki Main Road (9 th Cross) till Kanakapura Road
			West	By Assembly boundary along Kanakapura Road, 27 th Cross and K R Road
198	198-J P Nagar	Corporation Colony, Jayanagar 9 th Block, Jayanagar 4 th Block (P), Marenahalli, Manjunatha Colony, JP Nagar 2 nd Phase (P), JP Nagar 3 rd Phase (P), Dollars Colony , JP Nagar 4 th Phase <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	North	By 39 th Cross
			East	By Bannerughatta Road
			South	By Storm Water Drain (Existing Ward and AC Boundary)
			West	By Storm Water Drain, Outer Ring Road, 8 th Main, 8 th Cross, 7 th Main, 4 th Cross, 6 th Main, 3 rd Cross, 5 th Cross, 16 th Main, Sarakki Main Road (9 th Cross), Arabindo Marg (24 th Main), Marenahalli Road (45 th Cross), 18 th Main, 41 st A Cross, 22 nd Main, 41 st Cross, 28 th Main
199	199-Sarakki	SBI Colony, Sarakki, JP Nagar 1 st and 2 nd (P) 3 rd (P), and part of 5 th , 6 th Phase, Muniyappa Garden,	North	By Sarakki Main Road (9 th Cross), 16 th Main, 5 th Cross, 3 rd Cross
			East	By 6 th Main, 4 th Cross, 7 th Main, 8 th Cross, 8 th Main

Sl No	Ward No. & Name	Important localities	Schedule	
1	2	3	4	
		Krishnamaraju Layout (P), Gangadhar Nagar, Weavers Colony (Sarakki Gate) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward. The boundary shown on the map shall be referred to.</i>	South	By Outer Ring Road, Storm Water Drain (Existing AC Boundary), 12 th Main (Existing Ward and AC Boundary), Assembly boundary along 17 th A Cross, 15 th Main, 17 th Cross, Existing Ward and AC Boundary, Storm Water Drain, 38 th Main, Outer Ring Road (Existing Ward and AC Boundary)
			West	By Kanakapura Road till Sarakki Main Road (9 th Cross)
200	200-Yediyur	Basavanagudi (P), Gupta Layout, Vijaya Rangam Layout, Jayanagara 2 nd Block (P), Yadiyur (P), TATA Silk Farm (P), Shastri Nagar, Tyagaraja Nagar (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Deewan Madhava Rao Road, Patalamma Temple Road, 15 th Cross Road
			East	By 10 th Main Road
			South	By 22 nd Cross , 3 rd Main Road, 24 th A Cross Road, Main Road, 25 th Cross, Kanakapura Main Road, 3 rd Cross, Krishna Rajendra Road, 14 th Cross Road
			West	By 2 nd Main Road, Ganesh Temple Road, Swamy Vivekanada Road, 6 th B Main Road, Nagasandra Main Road, South End Main Road, Krishna Rajendra Road
201	201-Umamaheshwara Ward	Yadiyur (P), Jayanagar 7 th Block, Banashankari 2 nd Stage (P), Banashankari, Kaveri Nagar <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 14 th Cross, Krishna Rajendra Road, 3 rd Cross, Kanakapura Road, 25 th Cross, Main Road, 24 th A Cross.
			East	By 3 rd Main Road (Existing Ward and AC Boundary), 36 th Cross, KR Road, 27 th Cross, Kanakapura Road
			South	By Subramanyapuram Main Road
			West	By 9 th Main, 7 th A Main, 8 th Main, Main Road, 8 th B Main
202	202-Ganesh Mandir ward	Banagiri Nagar, Banashankari 2 nd Stage (P), Yarab Nagar (P), Bhavani Nagar (P), Syndicate Bank Colony (P)	North	By Storm Water Drain (Existing Ward and AC Boundary), CT Bed Road, 4 th Cross, 2nd Main, 14 th Cross
			East	By 8 th B Main, 8 th Main, 7 th A Main, 9 th Main, 34 th Cross, 10 th Main, Tippu Road, 11 th Main Road, 13 th Main, 7 th Cross, 1 st Main, 2 nd Cross, Cross Road

Sl No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	South	By Outer Ring Road, 11 th Main Road (Storm Water Drain), Storm Water Drain, 7 th Main, Outer Ring Road
			West	By Storm Water Drain (Existing Ward and AC Boundary)
203	203-Banashankari Temple ward	Yarab Nagar (P), Bhavani Nagar (P), Teachers Colony 1 st Stage (P), Sarabanda Palya, Vivekananda Colony, Umar Bagh Layout, JP Nagar 1 st Phase <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 34 th Cross, 9 th Main, Subramanyapuram Main Road
			East	By Kanakapura Road
			South	By Outer Ring Road
			West	By Main Road, Eshwar Nagar Main Road, Compound Wall, Subramanyapuram Main Road, Main Road, 4 th Cross, Cross Road, 7 th Cross, Main Road, Cross Road, Main Road, 4 th Cross, 1 st Main, 5 th Cross, 16 th Main, 11 th A Main, Tippu Road, 10 th Main Road
204	204-Kumaraswamy Layout	Kadarenahalli, Bendre Nagar, Bhavani Nagar (P), Teacher Colony 1 st Stage (P), Eshwar Nagar, Teachers Colony, JHBS Layout (P), Kumaraswamy Layout 1 st Stage (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Outer Ring Road, Cross Road, 2 nd Cross, 1 st Main, 4 th Cross, Main Road, Cross Road, Main Road, 7 th Cross, Main Road, 4 th Cross, Main Road, Subrmanyapuram Main Road, Compound Wall, Eshwar Nagar Main Road, Main Road, Outer Ring Road
			East	By BWSSB Service Road (Existing Ward and AC Boundary)
			South	By 71 st Cross, 21 st Main, 1 st Cross, Cross Road, 45 th Cross, 50Feet Road, Srinivasa Takies Road
			West	By Srinivasa Takies Road, Storm Water Drain, 32 nd Cross, 14 th Cross, 6 th Cross, 9 th Cross, Cross Road, 8 th Cross, 3 rd Main, 2 nd Cross, Subramanyapura Main Road, 9 th Cross

Sl No	Ward No. & Name	Important localities	Schedule	
1	2	3	4	
205	205-Vikram Nagar	Gowdana Palya (P), BHCS Layout, Samruddi Layout, Kumaraswamy Layout 2 nd Stage (P), Kumaraswamy 1 st Stage (P), ISRO Layout (Vikaram Nagar) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 7 th Cross, 2 nd Main, Srinivasa Takies Road, Storm Water Drain, Srinivasa Takies Road, 1 st Cross, 50 Feet Road, 45 th Cross, Cross Road, 1 st Cross, 21 st Main, 71 st Cross
			East	By BWSSB Service Road (Existing Ward and AC Boundary), Karanth Road, 1 st Main (Existing Ward and AC Boundary), 6 th Main, 11 th Main, Existing Ward and AC Boundary
			South	By Existing Ward and AC Boundary, 11 th Main 10 th Main, Existing Ward and AC Boundary, 2 nd Main, Storm Water Drain (Existing Ward and AC Boundary), 8 th Cross, Existing Ward and AC Boundary, 8 th Main, 18 th Main (Existing Ward and AC Boundary), Northern periphery of Dorai Kere, Storm Water Drain (Existing Ward and AC Boundary)
			West	By 1 st Main (Existing Ward and AC Boundary), 1 st Cross, Main Road (Existing Ward and AC Boundary)
206	206-Padmanabha Nagar	Syndicate Bank Colony (P), Rajiv Nagar, Padmanabha Nagar, Radhakrishna Layout, Anjaneya Swamy Layout (P), Brundavan Nagar, Telecom Layout, Gowdana palya (P), Kanaka gruha Layout, Minhaj Nagar, JHBS Layout (P), Kumaraswamy Layout 1 st Stage (P), KSRTC Layout <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Storm Water Drain, 11 th Main (Storm Water Drain), Outer Ring Road
			East	By 9 th Cross, Subramanyapura Main road, 2 nd Cross, 3 rd Main, 8 th Cross, Cross Road, 9 th Cross, 6 th Cross, 14 th Cross, 32 nd Cross Storm Water Drain
			South	By Srinivasa Takies Road, 2 nd Main, 1 st Cross, Main Road, Uttarahalli Main Road
			West	By 18 th Main, Shivaram Karanth Road, 22 nd A Main, 7 th Cross, Cross road, 6 th Cross, Chikkalsandra Main Road, Storm Water Drain, 7 th Main
207	207-Kamakya Nagar	Rangappa Layout, Katriguppe 3 rd , 4 th Phase, Bhuvaneshwari Nagar, Ittamadu Layout (P), Hanumagiri Nagar, Anjaneya Swamy Layout (P)	North	By Outer Ring Road
			East	By 7 th Main, Storm Water Drain, Chikkalsandra Main Road, 6 th Cross, Cross Road, 7 th Cross, 22 nd A Main

Sl No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	South	By Shivaram Karanth Road, Chikkalsandra Main Road, Kuvempu Road, Cross Road, 3 rd Cross, Vinayaka Temple Road, Satya Narayana Temple Road, 6 th Cross
			West	By 6 th Cross, Storm Water Drain, 10 th A Cross, 3 rd Cross, 2 nd Main, 12 th Main, 2 nd Main
208	208-Deen Dayalu Ward	BSK 3 rd Stage 7 th Block (P), Ittamadu (P), Ittamadu Layout (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Outer Ring Road
			East	By 2 nd Main, 12 th Main, 2 nd Main, 3 rd Cross, 10 th A Cross, Storm Water Drain, 6 th Cross, 3 rd Main
			South	By 4 th Cross, Existing Ward and AC Boundary, Ittamadu Main Road, Storm Water Drain (Existing Ward and AC Boundary)
			West	By Storm Water Drain (Existing Ward and AC Boundary), 2 nd Main, 23 rd Cross, 11 th Main, 5 th Cross, 2 nd Main, Compound Wall, 4 th Cross, Compound Wall, 5 th Main
209	209-Hosakerehalli	Hosakerehalli, Dattatreya Nagar, Mookambika Nagar, BSK 3 rd Stage 7 th Block (P), Ittamadu (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Outer Ring Road
			East	By 5 th Main, Compound Wall, 4 th Cross, Compound Wall, 2 nd Main, 5 th Cross, 11 th Main
			South	By 23 rd Cross, 2 nd Main road, Storm Water Drain (Existing Ward and AC Boundary)
			West	By Eastern periphery of Hosakerehalli kere (Existing Ward and AC Boundary), Storm Water Drain (Existing Ward and AC Boundary), Existing Ward and AC Boundary
210	210-Basavanagudi	Basavanagudi (P), NR Colony, Tata Silk Form (P), Tyagaraja Nagar (P), Ashok Nagara (P)	North	By Bugal Rock Road
			East	By Krishna Rajendra Road
			South	By Southend Main Road, Nagasandra Main Road, Old Post Office Road, Swami Vivekananda Road, Ganesha Mandir Road, 2 nd Main Road, 4 th Cross Road.

Sl No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	West	By CT Bed Road, Gangamma Temple Road, Post Office Road (Existing Ward Boundary), 6 th Cross Road, 4 th Cross Road, 3 rd Cross Road, Bull Temple Road.
211	211-Hanumanth Nagar	Brundavan Nagar (P), Bhavani Nagara, Lakshmipura, Basappa Layout, Hanumantha Nagara (P), Banashankari I Stage (P), Ashok Nagara (P).	North	By Existing Ward and AC Boundary, Storm Water Drain (Existing Ward and AC Boundary), 1 st Main- Kaveri Nadi Road (Existing Ward and AC Boundary), Existing Ward and AC Boundary, 11 th Cross, Sameera Pura Road (Existing Ward and AC Boundary).
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	East	By Laxmipura Main Road – Kempambudi Lake Road (Existing Ward and AC Boundary), 1 st Main, Laxmipura Main Road (Existing Ward and AC Boundary), 3 rd Main (Existing Ward and AC Boundary), Kumaraswamy Temple Road (5 th Main), Kathriguppe Main Road, 2 nd Cross, 6 th Main, Bull Temple Road, 3 rd Cross, 4 th Main, 6 th Cross, Post Office Road, Gangamma Temple Road (Existing Ward Boundary).
			South	By CT Bed Road, 2 nd Cross, 80 Feet Road (Kathriguppe Main Road).
			West	By 9 th Main, 3 rd Cross, 4 th Main, 2 nd Cross, 5 th Main, Kumaraswamy Temple Road (5 th Main), Pipeline Road, 11 th Main, Ramanjaneya Road, 15 th Main, 11 th Cross, Laxmipura Main Road, 3 rd Main.
212	212-Srinivasa Nagar	Brundavana Nagar (P), Srinagara (P), Banashankari 1 st Stage (P), Hanumantha Nagar (P), Srinivasa Nagar (P)	North	By Existing Ward & AC Boundary, 4 th Cross, Existing Ward & AC Boundary, 3 rd Main (Existing Ward & AC Boundary).
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	East	By 3 rd Main, Lakshmipura Main Road, 11 th Cross, 15 th Main, Ramanjaneya Road, 11 th Main, Pipeline road, Kumaraswamy Temple Road (5 th Main), 5 th Main, 2 nd Cross, 4 th Main, 3 rd Cross, 9 th Main, Cross Road
			South	By Sevanthige Road (2 nd A Main), 1 st Cross, 3 rd Main, 3 rd Main, 10 th Cross, 4 th Main, 11 th Cross, 5 th Cross

Sl No	Ward No. & Name	Important localities	Schedule	
1	2	3	4	
			West	By 9 th Main, 4 th Cross, 7 th Main, 80 Feet Road, 16 th Main, 5 th Cross, 15 th Main, Kumaraswamy Temple Road (5 th Main), 11 th Main, Cross Road, 10 th Main, Cross Road, 9 th Main, Cross Road, 8 th Main, Ramanjaneya Road, 6 th Main, 8 th Cross, 6 th A Main, Pipeline Road.
213	213-Srinagar	Srinagara (P), Banashankari 1 st Stage (P), Girinagara (P), Srinivasanagar (P), SBM Colony (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Storm Water Drain (Existing Ward and AC Boundary)
			East	By Pipeline Road, 6 th A Main, 8 th Cross, 6 th Main, Ramanjaneya Road, 8 th Main, Cross Road, 9 th Main, Cross Road, 10 th Main, Cross Road, 11 th Main, Kumaraswamy Temple Road (5 th Main), 15 th Main, 5 th Cross, 16 th Main, 80 Feet Road, 7 th Main, 4 th Cross, 9 th Main.
			South	By 5 th A Cross, 11 th Main, 6 th Cross, 13 th Main, Storm Water Drain, 1 st Main, 1 st Cross, 9 th Cross, 1 st Main (Manjunatheshwara Main Road), 11 th Cross
			West	By 80 Feet Road, 7 th Main, 6 th Main, 7 th Main, 2 nd A Cross, 9 th Main, Kumaraswamy Temple Road (5 th Main), 7 th Main, Avalahalli Main Road, 17 th Main, 11 th Cross, 2 nd Cross, Kalidasa Layout Road, 12 th Main, 12 th Cross, Storm Water Drain (Existing Ward and AC Boundary).
214	214-Girinagar	Girinagara 2 nd Phase (P), Girinagara (P), SBM Colony (P), Girinagara 1 st Stage, Hosakerehalli Layout. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 5 th Main (Existing Ward and AC Boundary), Storm Water Drain (Existing Ward and AC Boundary), 12 th Cross, 12 th Main, Kalidasa Layout Road
			East	By 2 nd Cross, 11 th Cross, 17 th Main, Avalahalli Main Road, 7 th Main, Kumaraswamy Temple Road (5 th Main), 9 th Main, 2 nd A Cross, 7 th Main, 80 Feet Road
			South	By Outer Ring Road
			West	By Storm Water Drain (Existing Ward and AC Boundary), 8 th Main, Hosakerehalli Main Road (Existing Ward and AC Boundary).

Sl No	Ward No. & Name	Important localities	Schedule	
1	2	3	4	
215	215-Katriguppe	Vivekanada Nagar (P), Srinivasa Nagar (P), SBM Colony (P), Banashankari 3 rd Stage 3 rd Block, PP Layout, Banashankari 1 st Stage (P), Katriguppe, Rama Rao Layout, Banashankari 3 rd Stage 6 th Block, Banashankari 3 rd Stage 4 th Block, Kempegowda Layout <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 11 th Cross, 1 st Main (Manjunatheshwara Main Road), 9 th Cross, 1 st Cross, 1 st Main, Storm Water Drain, 13 th Main, 6 th Cross, 11 th Main, 5 th A Cross, 9 th Main, 5 th Cross, 11 th Cross.
			East	By 4 th Main, 12 th A Cross, 2 nd Main, Katriguppe Main Road, 6 th Cross, Byraveshwara Flour Mill Road, 4 th Main, 3 rd Main, 5 th Main, 4 th A Cross, Cross Road, 1 st Cross
			South	By Outer Ring Road
			West	By 80 Feet Road
216	216-Vidyapeeta ward	Vidyapeetha Badavane, Manjunatha Colony, Gururaja Badavane, ITI Layout, Vivekananda Nagar (P), Sidhartha Layout, Chennamma Kere Layout, Banashankari III Stage 8 Block (P). <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 10 th Cross, 3 rd Main, 3 rd Main, 1 st Cross, Sevantige Road (2 nd A Main Road), Cross Road, 80 Feet Road (Katriguppe Main Road), 2 nd Cross, CT Bed Road.
			East	By CT Bed Road (Existing Ward Boundary), Storm Water Drain (Existing Ward & AC Boundary).
			South	By Outer Ring Road (Existing Ward & AC Boundary).
			West	By 1 st Cross, Cross Road, 4 th A Cross, 5 th Main, 3 rd Main, 4 th Main, Byraveshwara Floor Mill Road, 6 th Cross, 80 Feet Road (Katriguppe Main Road), 2 nd Main, 12 th A Cross, 4 th Main.
217	217-Uttarahalli	Chikkallasandra, Sneha Colony, Sarvabhaumanagar, Ramanjeneya Nagar (P), Patel Munivenkatappa Layout, Anakappa Layout, Canara Bank Colony(P), Simhadri Layout, Uttarahalli (P), Subramanyapura (P), Naidu Layout, Sri Ramachandrapura (P)	North	By 6 th Cross (Existing Ward and AC Boundary), Satya Narayana Temple Road (Existing Ward and AC Boundary), Vinayak Temple Road (Existing Ward and AC Boundary), 3 rd Cross(Existing Ward and AC Boundary), 2 nd Cross(Existing Ward and AC Boundary), Kuvempu Road (Existing Ward and AC Boundary), Chikkallasandra Main Road (Existing Ward and AC Boundary), Shivaram Karanth Road (Existing Ward and AC Boundary)

Sl No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	East	By 18 th Main, Uttarahalli Main Road, Main Road (Existing Ward and AC Boundary), 1 st Cross (Existing Ward and AC Boundary), 4 th Main, Main Road, 1 st Cross, 2 nd Main, 1 st Cross, 1 st Main, Uttarahalli Main Road, 6 th Main, Main Road, Compound Wall, Hindustan Granite Factory Road, Vasanthapura Main Road
			South	By Storm Water Drain, Compound Wall, Main Road, Main Road Joining to Storm Water Drain.
			West	By Storm Water Drain, Western periphery of Uttarahalli Kere, Storm Water Drain, 7 th Main, 4 th A Cross, 1 st A Main, 4 th Cross, Cross Road (Existing Ward Boundary), 3 rd Cross, 2 nd Main, Existing Ward Boundary, 3 rd Cross, Compound Wall, 4 th Cross, 3 rd Main
218	218-Subramanyapura	Sri Ramachandrapura (P), Sri Sri Nagar, AGS Layout, Hanumagiri Hill, Srinivasa Colony, Ramanajeneya Nagar(P), Arehalli, Srinivasa Colony, Kodipur, Poornaprgna Housing Society Layout, Happy Valley, Bharath Housing Society (P), Banashankari 6 th Stage (P), Jayanagar Housing Society Layout, Vinayaka Layout, Subramanyapura (P), Bhuvaneshwari Nagar, Gubbalala Layout, Hucchappana Palya, Maruthi Nagar, Gubbalala Village, Manjunath Nagar (P), Gubbalala Karishma Farm Layout, Turahalli Forest Area (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Existing Ward and AC Boundary, Storm Water Drain (Existing Ward and AC Boundary), Ittamadu Main Road, Existing Ward and AC Boundary, 4 th Cross.
			East	By Compound Wall, 3 rd Cross, 1 st A Cross, Existing Ward Boundary, 2 nd Main, 3 rd Cross, Main Road (Existing Ward Boundary), 4 th Cross, 1 st A Main, 4 th A Cross, 7 th Main, Storm Water Drain, Western periphery of Uttarahalli Kere, Storm Water Drain, From Storm Water Drain to connecting Main Road, Main Road, Compound Wall, Storm Water Drain, Vasanthapura Main Road, Cross Road, Main Road, Compound Wall, Main Road, Vasanthapura Main Road, Compound Wall, Maruthi Nagar Road, Compound Wall, 3 rd A Cross, Existing Ward Boundary, Vasanthapura Main Road, Main Road, Cross Road, Existing Ward Boundary, Maruthi Nagar Road, BWSSB Service Road, Gubalala Village Road, Hospital Road,

Sl No	Ward No. & Name	Important localities	Schedule	
1	2	3	4	
			South	By Existing Ward and AC Boundary
			West	By Storm Water Drain (Existing Ward and AC Boundary), Existing Ward and AC Boundary, 7 th Main, 1 st Cross, 1 st Main, Uttrahalli Main Road, NICE Road
219	219-Vasanthpura	<p>Friends Colony, Uttarahalli (P), Paramahamsa Nagar, Maruthi Housing Society Layout, Vittal Nagar, Devarakere, Vasanthapura, VV Nagar, Sharada Nagar, Prashanthi Nagar, Kuvempu Nagar, Kailash Nagar, Vallabhai Layout, Siddanna Layout, Doddakallasandra (P), Bangalore City Corporation Layout (P), Canara Bank Colony (P)</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	North	By Uttarahalli Main Road, 1 st Main Road, 1 st Cross, 2 nd Main, 1 st Cross, Main Road, 4 th Main, 1 st Cross, 1 st Main, Storm Water Drain, Northern Periphery of Dorai Kere, 18 th Main, 8 th Main, Existing Ward and AC Boundary, Storm Water Drain, 2 nd Main, Existing Ward and AC Boundary, 10 th Main, 11 th Main, Existing Ward and AC Boundary,
			East	By Existing Ward Boundary, 6 th Main, Vasanthapura Main Road, Kanakapura Road, 2 nd Main, Tippasandra Main Road, 12 th Cross, 8 th Main, Compound Wall, 1 st Main
			South	By 5 th Cross, Existing Ward Boundary, Existing Ward and AC Boundary, Hospital Road, Gubbabal Village Road,
			West	By BWSSB Service Road, Maruthi Nagar Road, Existing Ward Boundary, Cross Road, Main Road, Vasanthapura Main Raod, Existing Ward Boundary, 3 rd A Cross, Compound Wall, Maruthi Nagar Road, Compound Wall, Vasanthapura Main Road, Main Road, Compound Wall, Main Road, Cross Road, Vasanthapura Main Road, Hindustan Granite Factory Road, Compound Wall, Main Road, 6 th Main.
220	220-Yelachenahalli	Iliyas Nagar, Yalechenahalli, Kumaraswamy Layout 2 nd Stage (P), Chandra Layout, Kanakanagar, Geetha Colony, Krishnadevaraya Nagar.	North	By Outer Ring Road
			East	By Kanakapura Road
			South	By 3 rd Main, Ashram Road, 1 st Main, Harsha Layout Road, 7 th Cross, Kalyani Nagar Road, 13 th A Main, Karanth Road

Sl No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	West	By Existing Ward and AC Boundary
221	221-Konanakunte	Nanjappa Layout, Pratibha Industrial Estate, Kashinagara, Gowramma Layout, Jaya Chamarajendra Industrial Estate, Naidu Layout, Konanakunte, Doddakallasandra (P), Munireddy Layout, Anjanadri Layout, New Bank Colony (P), Soudhamini Layout, Doctors Colony, PNB Layout, Ayyappa Nagar, BDA Employees Layout, Bank Officers Layout (P), Narayana Nagar, Anjanapura 2 nd & 3 rd Block (P), Royal Park Residential Layout, JP Nagar 9 th Phase, Alahalli (P), Anajanapura 2 nd and 3 rd Block (P). Bikashipura, Rajeshwari Layout.	North	By Karanth road, 13 th A Main, Kuvempu road, 7 th Cross, Harsha Layout Road, 1 st Main, Ashram Road, 7 th Main, 3 rd Main.
			East	By Kanakapura Road, Cross Road (Existing Ward Boundary), Ganapathipura Road, 11 th Cross, Existing Ward Boundary, Chunchaghatta Road, 8 th Cross, 6 th Cross, Tulasipura Road, Main Road, Cross Road, (Existing Ward Boundary), Existing Ward Boundary, Compound Wall (Existing Ward Boundary), Tulasipura Road
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	South	By Royal Park Road, Main Road, Cross Road, Compound Wall, Main Road, Cross Road, 1st Main Road, Cross Road, Cross Road, Compound Wall, Main Road
			West	By Storm Water Drain, Existing Ward Boundary, 5 th Cross, 1 st Main, Compound Wall, 8 th Main, 12 th Cross, 2 nd Main, Kanakapur Road, Vasanthapura Main Road, 6 th Main, Existing Ward Boundary, Existing Ward and AC Boundary, 16 th Cross, 11 th Main, 6 th Main, 1 st Main
222	222-RBI layout	Ganapathipura, Omshakti Layout, Eashwar Layout, Raghavendra Nagar, RBI Colony, Mahendra Singh Layout, Chunchaghatta (P), Nataraja Layout, Santrupti	North	By Existing Ward and AC Boundary, Chunchaghatta Main Road, Existing Ward and AC Boundary, Part of Southern Periphery of Sarakki Kere

Sl No	Ward No. & Name	Important localities	Schedule	
1	2	3	4	
		<p>Layout, Muniswamy Layout, Sankranti Layout, Sun City Layout, South City Layout, Raghavendra Layout, Aradhana Layout, Nrupatunga Nagar.</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	East	By 6 th Cross (Existing Ward and AC Boundary), Existing Ward and AC Boundary, Bireswar Nagar Main Road (Existing Ward and AC Boundary), Kothnur Road (Existing Ward and AC Boundary), 2 nd Cross (Existing Ward and AC Boundary), 3 rd Cross (Existing Ward and AC Boundary), 1 st Main (Existing Ward and AC Boundary)
			South	By 3 rd Main, 2 nd Cross, 4 th Cross, Kothnur Main Road, 9 th Cross, Compound Wall, 1 st A Cross, 6 th E Main, 4 th Cross, 1 st Main, Kothnur Main Road, Southern periphery of Chunchaghatta Lake, Cross Road, 1 st Main Road
			West	By Chunchaghatta Main Road, Compound Wall, 11 th Cross, Ganapathipura Road
223	223-Chunchaghatta	<p>Chunchaghatta (P), Mysore Bank Colony, Annapoorneshwari Nagar, Gourav Nagar, Shreyash Colony, Maruthi Nagar, Krishna Nagar, Navodaya Nagar, Poornima Nagar, MS Ramaiah City, Sai Enclave, Kothnur Dinne Village, Kothnur Village, JP Nagar 8th Phase, Nayak Layout, Rajatadri Layout, Pavamana Nagar, Classic Orchard Layout (P), Surabhi Nagar, BGS Layout, Royal County Layout (P).</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	North	By 1 st Main, Cross Road, Southern periphery of Chunchaghatta Lake, Kothnur Road, 1 st Main, 4 th Cross Road, 6 th E Main, 1 st A Cross, Compound Wall, 9 th Cross, Kothnur Main Road, 4 th Cross, 2 nd Cross, 3 rd Main.
			East	By Main road (Existing Ward and AC Boundary), Existing Ward and AC Boundary
			South	By Kothnur Main Road, 4 th Cross, 1 st Cross, 3 rd Main, 6 th Cross, Surabhi Nagar Road, 1 st Cross, 2 nd Cross, Main Road, Gottigere Main Road
			West	By Gottigere Main Road, Cross Road, 1 st Main Road, Kothnur Main Road, 5 th Main Road, 6 th Cross, 2 nd Main, 3 rd Cross, 1 st Main, Chunchaghatta Main Road

SI No	Ward No. & Name	Important localities	Schedule			
1	2	3	4			
224	224-Anjanapura	<p>Srinidhi Layout (P), Aditya Nagar, Muneshwara Nagar, Hari Nagar, JP Nagar 8th Phase (P), Brookes Heaven Layout, Royal Lake Front Residency, Alahalli (P), Nandi Garden, Anjanapura Extension, GIS Employees Housing Colony, Classic Pleasant Villa Layout, Lakshmi Doori Layout, Anjanapura 1,4,5,6,7,8,9,10,11th Blocks, Anjanapura 2nd and 3rd Block (P), Sai Layout, Amruth Nagar, New Bank Colony (P)</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	<p>North</p> <p>By Cross Road, Compound Wall, Cross Road, Main Road, Cross Road, 1st Main, Cross Road, Main Road, Compound Wall, Cross Road, Main Road, Royal Park Road, Tulasipura Road, Existing Ward Boundary, Kothnur Main Road, Tulasipura Main road, 6th Cross, 8th Cross, Chunchaghatta Main Road, 1st Main, 3rd Cross, 2nd Main, 6th Cross, 5th Main</p>	<p>East</p> <p>By Kothnur Main Road, 1st Main, Cross Road, Gottigere Main Road, 80 feet Road, 5th Main, Existing Ward Boundary</p>	<p>South</p> <p>By Existing Ward and BBMP Limit</p>	
225	225-Gottigere	<p>Kalena Agrahara (P), Venkateshwara Layout, Royal County Layout (P), Bhagya Nagar, IDBI Layout, Meenakshi Layout, Ramakrishan Layout, South Avenue Residency Layout, Meenakshi Residency Layout, Galaxy Layout, DUO Town Layout, Gottigere, Vidhyasagar Layout, Bora Layout, Kamakshi Layout, Raghavendra Swamy Layout, Himagiri Medows (P), Mahaganapati Nagar, Pillaganahalli, Royal Heritage Layout, Viewers Colony, KSRTC Employees Welfare Layout, Bilwaradahalli.</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	<p>North</p> <p>By Gottigere Main Road, Main Road, 2nd Cross, 1st Cross, Surabhi Nagar Road, 6th Cross, 3rd Main, 1st Cross, 4th Cross, Kothnur Main Road, Existing Ward and AC Boundary</p>	<p>East</p> <p>By Bannerughatta Road, Existing Ward Boundary</p>	<p>South</p> <p>By Existing Ward and BBMP Limit.</p>	<p>West</p> <p>By Existing Ward Boundary, 5th Main, 80 feet Road</p>

Sl No	Ward No. & Name	Important localities	Schedule	
1	2	3	4	
226	226-Kalena Agrahara	<p>NOBO Nagar, Kalena Agrahara (P), MLA Layout, Himagiri Medows (P), Vinayaka Nagar, Ramanashree Nagar, Indraprashta Colony, Dodda Kammanahalli Village, Vijayalakshmi Layout, Basavanapura, Kalkere Reserved Forest, Smriti Layout, Chikkammanahalli, Eagal Ridge, Raja Iris Layout, Begur New Layout, Nobel Residency, Incity Layout, Tejashwini Nagar, Lotus Layout, Yelenahalli (P), Akshay Nagar (P), DLF New Town, Classic Layout, DUO Heights, Chamundi Nagar (P), Begur (P), Mohan Layout (P), Canara Bank Layout.</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	North	By Dodda Kammanahalli Main Road, Existing Ward and AC Boundary, South and part of Eastern Periphery of Hulimavu kere (Existing Ward and AC Boundary), Existing Ward and AC Boundary, DLF Main Road, Existing Ward and AC Boundary, Devara Chikkanahalli Road (Existing Ward and AC Boundary), 6 th Main Road
			East	By Devara Chikkanahalli Road, Begur Road, Begur-Hulimavu Road, Main Road, Cross Road, Main Road, Compound Wall, Cross Road, 1 st Cross Road Vittasandra Main Road
			South	By Existing Ward and BBMP Limit
			West	By Existing Ward Boundary, Bannerughatta Road
227	227-Begur	<p>Chamundi Nagar (P), Royal Merian Layout, Amaloodava Nagar, Begur (P), Vishwapriya Nagar, MICO Layout (P), Chikka Beguru, AECS Layout C Block, Subhash Nagar, DUO City, MM Layout, Mohan Layout, (P), SP Grand Layout, Raghavendra Swamy Orchard Layout, Amruth Layout, Basavapura, Dream Paradise Layout, Sudarshan Nagar, RR Layout, Pragati Nagar, Vivekanada Nagar, Devendra Nagar (P), Chikkathoguru Village</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	North	By Devara Chikkanahalli Road, 4 th Cross, Kodi Chikkanahalli Main Road, Begur Road, Storm Water Drain, Existing Ward and AC Boundary
			East	By Existing Ward and AC Boundary, North and Eastern Periphery of Chikka Beguru Tank, Existing Ward and AC Boundary, Manipal County Road (Existing Ward and AC Boundary), Existing Ward and AC Boundary, Hosur Road, Chikka Thogur Main Road, NICE Road
			South	By Existing Ward and BBMP Limit
			West	By Vittasandra Main Road, 1 st Cross Road, Cross Road, Compound Wall, Main Road, Cross Road, Main Road, Begur-Hulimavu Road, Begur Road, Devara Chikkanahalli Main Road, 6 th Main, Devara Chikkanahalli Main Road
228	228-Naganathapura	Parappana Agrahara, Kupendra Reddy Nagar, Lake View Meenakshi Layout, Bhuvaneshwar Nagar Layout,	North	By Existing Ward and AC Boundary
			East	By Existing Ward and BBMP Limit

Sl No	Ward No. & Name	Important localities	Schedule	
1	2	3	4	
		Naganathapura, Narayanamma Layout, Gowri Devaraju Reddy Layout, Doctors Layout, Saishree Layout, Sampangi Layout, Veerappa Reddy Layout, GK Layout, Beratena Agrahara. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	South	By Existing Ward and BBMP Limit, NICE Road
			West	By Chikkathoguru Main Road, Hosuru Road, Existing Ward and AC Boundary, 1 st Main (Existing Ward and AC Boundary), Parappana Agrahara Road (Existing Ward and AC Boundary), Existing Ward and AC Boundary
229	229-Ibluru	Ibbalauru, HSR Layout Sector 1&2 (P), Shobha Daffodil, Royal Placid Residential Layout, Somasundar Palya, Hosapalya, Bandepalya (P), Muneshwara Layout <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 3 rd Cross (Existing Ward and AC Boundary), 6 th Cross, Existing Ward and AC Boundary, Sarjapur Road (Outer Ring Road), Existing Ward and AC Boundary
			East	By Existing Ward and AC Boundary, Outer Ring Road, Existing Ward and AC Boundary.
			South	By Kudlu Road (Existing Ward and AC Boundary), Existing Ward and AC Boundary
			West	By 7 th Main, 7 th Main, Hosapalya Main Road, Cross Road, Hosapalya Main Road, 27 th Cross, 24 th Main, 27 th Main
230	230-Agara	Agara, HSR Layout Sector 1, 2,6,7 (P), HSR Layout Sector 4, Priyanka Layout (P), Neelakanteshwara Layout (P), HSR Layout Sector 3 <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Outer Ring Road, 14 th Main, Sarjapura Road (Existing Ward and AC Boundary)
			East	By 27 th Main, 24 th Main, 27 th Cross, Hosapalya Road, Cross Road, Hosapalya Road
			South	By 27 th Cross, Main Road, Managammana Palya Main Road (School Road)
			West	By 9 th Main Road
231	231-Mangammanapalya	Mangammana Palya, Madina Nagar (P), Gangamma Layout, Neelakanteshwara Layout (P), ITI Layout,	North	By 7 th Cross School Road, Managammana Palya Main Road.
			East	By Cross Road, 27 th Cross, Hosapalya Road, Cross Road

Sl No	Ward No. & Name	Important localities	Schedule	
1	2	3	4	
		Muneshwara Nagar (P), Munireddy Layout, Priyanka Layout (P), Bande Palya (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	South	By 7 th Main Road, Compound Wall, Bande Palya Main Road
			West	By Old Mangamma Palya Main Road, 5 th Cross Road, 2 nd Main Road, Old Mangamma Palya Main Road, 3 rd Main Road, 3 rd Cross Road, Existing Ward Boundary, 1 st Main, 1 st Main Road, Compound Wall, Storm Water Drain (Existing Ward Boundary)
232	232-HSR-Singasandra	HSR Layout Sector-6,7 (P), Popular Colony, Madina Nagar (P), Garebhavi Palya (P), Bandepalya (P), Singasandra (P), AECS Layout, Vedanthachar Layout, Parappana Agrahara, Channakeshava Nagar (Parappana Agrahara) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Outer Ring Road
			East	By 9 th Main, 7 th Cross, 3 rd Cross (Existing Ward Boundary), Storm Water Drain (Existing Ward Boundary), 1 st Main, 1 st Main, Existing Ward Boundary, 3 rd Cross, 1 st Main Road, Old Mangamma Palya Main Road, 2 nd Main, 5 th Cross, Old Mangamma Palya Main Road, Bandepalya Main road, Compound Wall, 7 th Main Road, 7 th Main (Hosapalya Road), Existing Ward and AC Boundary, 1 st Main (Existing Ward and AC Boundary), Existing Ward and AC Boundary, Main Road (Existing Ward and AC Boundary), CJ Main Road (Existing Ward and AC Boundary)
			South	By Existing Ward and AC Boundary connecting to Hosur Road
			West	By Hosur Road
	233-Rupenaagrahara	Central Silk Borad Colony (P), Rupena Agrahara, Virat Nagar, Bommanahalli (P), Munireddy Layout (P), OM Shakti Layout (Hongasandra), NR Reddy Layout (Hongasandra), Garebhavi Palya (P), AM Industrial	North	By Existing Ward and AC Boundary
			East	By Hosur Road
			South	By Existing Ward and AC Boundary

Sl No	Ward No. & Name	Important localities	Schedule	
1	2	3	4	
		<p>Estate, Lakshmi Layout (Mangamma palya), Chikka Begur (Singasandra), AECs Layout B Block, Wellington Paradise Layout, Singasandra (P), Green Garden Layout, Dream paradise Layout (Singasandra)</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	West	By Existing Ward and AC Boundary, Subhash Nagar Road (Existing Ward and AC Boundary), Manipal County Road (Existing Ward and AC Boundary), Main Road (Existing Ward and AC Boundary), Eastern and Northern periphery of Chikka Begur Lake (Existing Ward and AC Boundary), Compound Wall, Main Road, Cross Road, Lakshmi Layout Road, Cross Road, Main Road, Cross road, Main Road, Cross Road, Main road, Hongasandra Road, 3 rd Cross, 7 th Main, 6 th Cross, 1 st Main, Begur Road, Bhanu Nursing Home Road, Vishveshwaraya Road, Compound Wall, 17 th Cross Road, Virat Nagar Main Road, 10 th Main Road reaching to Eastern periphery of Madivala Lake, Part of Eastern periphery of Madivala Lake.
234	234-Hongasandra	<p>Abbaiah Reddy Industrial Area (P), Kaveri Nagar (P), Hongasandra (P), Muniyappa Layout, Munireddy Layout (P), Nandhishwara Layout (Hongasandra), Garebhavipalya (P)</p> <p><i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i></p>	North	By Devara Chikkanahalli Road (Existing Ward Boundary).
			East	By Begur Road, 1 st Main, 7 th Main, 3 rd Cross
			South	By Hongasandra Road, 8 th Main Road
			West	By 6 th Cross, 5 th Cross, 1 st Cross, 7 th Cross, 4 th Main, 2 nd Cross Road
235	235-Bommanahalli	<p>Bommanahalli (P), Shamanna Reddy Layout, Basappa Layout, Nadamma Layout, Vakil Mariya Layout, Rotary Nagar (Bommanahalli), Golden Nagar, Kaveri Nagar (P), Abbaiah Reddy Industrial Area (P)</p> <p><i>Note: Only important localities are mentioned here. The ward limits are defined by roads/other features</i></p>	North	By from Part of Eastern periphery of Madiwala tank to compound wall, 10 th Main Road, Virat Nagar Main Road, 17 th Cross, Compound Wall, Vishveshwaraya Road
			East	By Bhanu Nursing Home Road, Begur Road, Devara Chikkanahalli Road, 2 nd Cross Road, 4 th Main Road, 7 th Cross, 6 th Main, 5 th Cross, 8 th Main Road, Cross Road connecting to 10 th Main

Sl No	Ward No. & Name	Important localities	Schedule	
1	2	3	4	
		<i>described in the schedule. However, any locality/ area/ landmark located within the boundary marked on the map are part and parcel of the said ward.</i>	South	By 10 th Main, Devara Chikkanahalli Road, Kodi Chikkanahalli Main Road
			West	By 1 st Main road, 3 rd Main Road, 2 nd Cross, Compound wall connecting to Eastern periphery of Madiwala Lake, Part of Eastern periphery of Madiwala Lake
236	236-Devarachikkanahalli	Doctors Layout, Muneshwara Layout, Seenappa Layout, SBI Officers Prime Residency, BTM Layout 4 th Stage (P), Royal Shelters, Devara Chikkanahalli, Chandra Reddy Layout (P), Chamundi Nagar, SR Naidu Layout, Satish Reddy Layout, Hongasandra (P), Maruthi Layout, MICO Layout (P), Garebhavi Palya (P), Annaiah Layout, Raghavendra Layout (Mangamma Palya)	North	By Compound Wall, Cross Road, Compound Wall, 1 st Main, 3 rd Main, Kodi Chikkanahalli Main Road, Devara Chikkanahalli Main Road, 10 th A Main, Cross Road, 8 th Main, Begur Road, Hongasandra Road
			East	By 8 th Main, Main Road, 1 st Main, 2 nd Cross, 5 th Main, Lakshmi Layout Road, Main Road, Compound Wall, Part of Western periphery of Chikka Begur Lake
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	South	By Existing Ward and AC Boundary, 17 th Cross, Existing Ward and AC Boundary, Storm Water Drain (Existing Ward and AC Boundary), Begur Road, Kodi Chikkanahalli Main Road, 4 th Cross, Devara Chikkanahalli Main Road, 3 rd Main, 5 th Cross, Krishna Layout 5 th Main Road, Cross Road (Existing Ward and AC Boundary), 22 nd Main, 13 th A Main
			West	By 1 st Main, Devara Chikkanahalli Road, 1 st Cross, 3 rd Main, 2 nd A Main, Cross Road, 1 st Cross, 1 st Main (Kodi Chikkanahalli Main Road)
237	237-Bilekhalli	Bilekahalli Layout, B Basavalingappa Nagar, Annayappa Garden, Srinivas Garden, Thayappa Garden, Bilekahalli, Shanbhog Nagappa Layout, Tharamma Layout, Someshwar Layout, IIM Area, Sundar Ram Shetty Nagar, Sarvabhouma Nagar, Vijaya Bank Layout (P), BTM Layout 4 th Stage (P), Anugraha Layout, Sri Satya Sai Layout (P), Lake City, Nadamma Layout (P)	North	By Devara Chikkanahalli Road, Compound Wall, Cross Road, Ranka Colony Road, Storm Water Drain, Compound Wall, 1 st Cross, Western and Northern Periphery of Madiwala Lake (Existing Ward and AC Boundary)
			East	By Part of Eastern Periphery of Madiwala Lake, Compound Wall from Madiwala tank to 2 nd Cross, 2 nd Cross, 3 rd Main, 1 st Main, Compound Wall, Cross Road, Compound Wall, Cross Road, 1 st Main (Kodi Chikkanahalli Main Road), 1 st Cross, 2 nd Main, 3 rd Main, 3 rd Cross, Devara Chikkanahalli Road, 5 th Cross, 8 th Main

Sl No	Ward No. & Name	Important localities	Schedule	
1	2	3	4	
		<i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	South	By a1 st Cross, 1 st Main, Arakere Main Road (Existing Ward Boundary).
			West	By Bannerughatta Road (Existing Ward AC Boundary)
238	238-Arakere	Lakshmi Layout, Manjunath Layout, MICO Layout, Omkar Nagar (P), Arekere, Samrat Layout, Indira Priyadarshini Colony, Nanjappa Layout, Vijay Layout, Jai Maruthi Layout, Arekere Layout, BTS Layout, Venugopal Layout, Indira Gandhi Housing Colony, Vijaya Bank Layout (P), BTM Layout 4 th Stage (P), Sir M Vishveshwaraiah Colony, Hanuman Nagar, Chandra Reddy Layout (P), Vinayaka Nagar, Gynappanahalli, Pawani Shringeri Nagar. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By 3 rd Cross, 1 st Cross, Arekere Main Road, 1 st Main, 1 st Cross, 8 th Main, 5 th Cross, Devara Chikkanahalli Road, 3 rd Cross, 3 rd Main, 1 st Cross, Devara Chikkanahalli Road, 1 st Main, 13 th A Main, 2 nd Main, Cross Road, Krishna Layout 5 th Main Road (Existing Ward Boundary), 5 th Cross, 3 rd Main
			East	By Devara Chikkanahalli Road, Cross Road, Devara Chikkanahalli Road, Existing Ward and AC Boundary
			South	By 1 st A Cross, 2 nd Cross, Devara Chikkanahalli Road, Saraswathipuram Road, Sir M Vishveshwaraiah Road, 80 feet Road, Bannerughatta Road, 6 th Cross, 1 st Main, 3 rd Cross
			West	By Eastern Periphery of Puttenahalli Kere (Existing Ward Boundary), Arekere MICO Layout Main Road, 6 th Cross, 5 th Cross
239	239-Hulimavu	Omkar Nagar (P), Srinivasalu Layout, Syndicate Bank Colony, Vijayashree Layout, Classic Orchards Layout (P), Mutturaya Swamy Layout, Pai Layout, Muneshwara Colony, Janatha Colony, Vaishya Bank Layout, Shantiniketan Layout, Kempamma Layout, Someshwara Layout, ETB Layout, Madhavan Colony, Ramaiah Garden, Hulimavu, Shiradi Sai Nagar,	North	By 6 th Cross, Bannerughatta Road, 80 feet Road, Sir M Vishveshwaraiah Road, Saraswatipuram Road, Devara Chikkanahalli Road, 2 nd Cross, 1 st A Cross.
			East	By Existing Ward and AC Boundary
			South	By Existing Ward and AC Boundary, Part of Eastern and Southern periphery of Hulimavi Kere (Existing Ward and AC Boundary), Existing Ward and AC Boundary

Sl No	Ward No. & Name	Important localities	Schedule	
1	2	3	4	
		Rukhmaiah Layout, Myanappanahalli, Raghavendra Layout <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	West	By Existing Ward and AC Boundary
240	240-Vinayakanagar	JP Nagar 5 th Phase (P), Shamanna Garden, Ramaswamy Layout, Doraishani Palya, Krishnam Raju Layout, Anthappa Layout, Rank Colony, Dollars Scheme, Muni Vekantappa Layout, Amalodbhav Nagar, Venkatadri Layout, Panduranaga Nagar, Sahyadri Layout, Govindareddy Layout, Arekere Reserved Forest, Vinayaka Nagar, Paradise Colony, Puttenahalli (P), BOB Layout, Brigade Millenium (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Existing Ward and AC Boundary, 17 th Cross, 15 th Main, 17 th A Cross, 12 th Main, Storm Water Drain, Bannerughatta Road, 1 st Cross, 4 th Main, 22 nd Cross, 29 th Main
			East	By 1 st Cross, Compound Wall, Storm Water Drain, Ranka Colony Road, Cross Road, Compound Wall, Devara Chikkanahalli Road, Bannerughatta Road
			South	By 1 st Cross, 3 rd Cross, 5 th Cross, 6 th Cross, Arekere MICO Layout Main Road, Eastern Periphery of Puttenahalli Kere (Existing Ward Boundary), 3 rd Cross, Kothnur Road.
			West	By Arekere MICO Layout Main Road, Cross Road, 16 th Main, Brigade Millenium Road, 1 st Cross Puttenahalli Main Road, 2 nd Main, 7 th Cross, 22 nd Main, Ramanna road, 19 th Cross, 17 th Cross, Cross Road.
241	241-Puttenahalli-Sarakki Lake	Krishnam Raju Layout, Mahatma Gandhiji Layout (P), Muniyappa Garden, Ayodhya Nagar, Annaiah Reddy Layout, Ashtalakshmi Layout, JP Nagar 7 th Phase,	North	By 20 th Cross, 2 nd Main, Existing Ward and AC Boundary, 26 th Main, Existing Ward and AC Boundary, 22 nd Main, Existing Ward and AC Boundary

Sl No	Ward No. & Name	Important localities	Schedule	
1	2	3	4	
		Puttenahalli (P), Baroda Bank Colony, Brigde Millenium (P) <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	East	By Main Road, 17 th Cross, 19 th Cross, Ramanna Road, 22 nd A Main, Puttenahalli Main Road, 1 st Cross Puttenahalli Main Road, Brigade Millenium Road, 16 th Main, Cross Road
			South	By Arekere MICO Layout Main Road, Kothnur Road, Bhereshwara Nagara Main road, Existing Ward and AC Boundary, Part of Southeren periphery of Sarakki Lake
			West	By Western and part of Northern periphery of Sarakki lake, 33 rd Main
242	242-Jaraganahalli	Beereshwara Layout, Shivananda Nagar, Chikkaswamy Layout, JP Nagar 6 th Phage (P), Mahatma Gandhiji Layout, Jaraganahalli, Govindappa Layout, Annayappa Layout, Yelechenahalli (P), Jyothi Layout. <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Outer Ring Road, 13 th Main, Storm Water Drain, Existing Ward and AC Boundary
			East	By 33 rd Main, Part of Northern and Western Periphery of Sarakki Lake
			South	By Existing Ward and AC Boundary
			West	By Kanakapura Main Road

Sl No	Ward No. & Name	Important localities	Schedule	
1	2	3	4	
243	243-Kudlu	Kudlu, AECS Layout (P), Reliable Woods Layout, KSRP Campus <i>Note: Only important localities are mentioned here. The ward limits are defined by roads/other features described in the schedule. However, any locality/ area/ landmark located within the boundary marked on the map are part and parcel of the said ward.</i>	North	By Kudlu Village Boundary (Existing Ward and AC Boundary), Kudlu Road (Existing Ward and AC Boundary), Existing Ward and AC Boundary
			East	By KSRP Camp Road (Existing Ward Boundary).
			South	By Kudlu Village Boundary (Existing AC Boundary), Parappana Agrahara Road (Existing AC Boundary), Kudlu Village Boundary (Existing AC Boundary)
			West	By Kudlu Village Boundary (Existing Ward and AC Boundary)

(R.MANJUNATHA)
Under Secretary to the Government,
Department of Urban Development (BBMP-2).